

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

8ನೇ ಮಾರ್ಚ್ 2022

ಮಂಗಳವಾರ

ವಿಷಯಾನುಕ್ರಮಣಿಕೆ (INDEX)

01. ಪ್ರಶ್ನೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

1258- ನಗರ ಸಭೆಗೆ ಅನುದಾನ ನೀಡುವ ಕುರಿತು

- ಡಾ: ಚಂದ್ರಶೇಖರ್ ಬಿ.ಪಾಟೀಲ್
- ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)

1320 - ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ನಗರ ಮತ್ತು ಪಟ್ಟಣಗಳ ಕುಡಿಯುವ ನೀರಿನ ಯೋಜನೆಗಳ ಕುರಿತು

- ಶ್ರೀ ವೈ.ಎಂ.ಸತೀಶ್
- ಶ್ರೀ ಎನ್.ನಾಗರಾಜು (ಎಂಟಿಬಿ) (ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

1323 - ಸಮರ್ಪಕ ನೀರು ಸರಬರಾಜು ಯೋಜನೆ ಕುರಿತು

- ಶ್ರೀ ಸಿ.ಎಂ.ಇಬ್ರಾಹಿಂ
- ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)

1313 - ಬೆಮಲ್ ಕಾರ್ಖಾನೆ ಖಾಸಗೀಕರಣ ಮಾಡುತ್ತಿರುವ ಬಗ್ಗೆ

- ಶ್ರೀ ಗೋವಿಂದ ರಾಜು
- ಡಾ: ಮುರುಗೇಶ್ ಆರ್.ನಿರಾಣಿ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1248 – ನೇಕಾರರ ಸಾಲ ಮನ್ನಾ ಕುರಿತು

- ಶ್ರೀ ಎನ್.ರವಿಕುಮಾರ್
- ಶ್ರೀ ಶಂಕರ ಬ ಪಾಟೀಲ ಮುನೇನಕೊಪ್ಪ
(ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರು)

1253 – ಸಹಕಾರ ಇಲಾಖೆಯಿಂದ ಚುನಾವಣೆ ಬಗ್ಗೆ

- ಶ್ರೀ ಎಂ.ಎಲ್.ಅನೀಲ್ ಕುಮಾರ್
- ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು)

1311 – ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ
ಕೈಗಾರಿಕೆಗಳ ಬಗ್ಗೆ.

- ಶ್ರೀ ಸಿ.ಎನ್.ಮಂಜೇಗೌಡ
- ಡಾ: ಮುರುಗೇಶ ಆರ್.ನಿರಾಣಿ (ಬೃಹತ್ ಮತ್ತು
ಮಧ್ಯಮ ಕೈಗಾರಿಕೆ ಸಚಿವರು)

1309 – ಕೊಡಗು ಜಿಲ್ಲೆಯ ಸಹಕಾರ ಸಂಘಗಳಿಗೆ ಬಾಕಿ ಇರುವ ಮೊತ್ತವನ್ನು
ಬಿಡುಗಡೆಗೊಳಿಸುವ ಬಗ್ಗೆ.

- ಶ್ರೀಮತಿ ಎಸ್.ವೀಣಾ ಅಚ್ಚಯ್ಯ
- ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು)
-

1306 – ಗಣಿಗಾರಿಕೆ ಅನುಮೋದನೆ ನೀಡುವ ಬಗ್ಗೆ

- ಶ್ರೀ ಹೆಚ್.ಎಂ.ರಮೇಶ ಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು) (ಗಣಿ ಮತ್ತು
ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು
ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವರ ಪರವಾಗಿ)

1302 – ಕೊರೋನಾದಿಂದ ಮೃತಪಟ್ಟ ರೈತರು ಸಹಕಾರ ಸಂಘಗಳಲ್ಲಿ ಮಾಡಿರುವ ಸಾಲ
ಮನ್ನಾ ಕುರಿತು

- ಶ್ರೀ ಮುನಿರಾಜು ಗೌಡ ಪಿ.ಎಂ.
- ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1262 - ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಯನ್ನಾಗಿ
ಪರಿವರ್ತಿಸುವ ಕುರಿತು

- ಶ್ರೀ ಶಶೀಲ್ ಜಿ.ನಮೋಶಿ
- ಶ್ರೀ ಎನ್.ನಾಗರಾಜು (ಎಂಟಿಬಿ) (ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ
ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಿದ ಉತ್ತರಗಳು

02. ಪ್ರಕಟಣೆ

03. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಇಲಾಖೆ ಮಾಫಿಯಾ
ಜೊತೆ ಕೈಜೋಡಿಸಿರುವ ಬಗ್ಗೆ.

- ಶ್ರೀ ಮುನಿರಾಜು ಗೌಡ ಪಿ.ಎಂ.
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ಪೊಲೀಸರ ವೃತ್ತಿ ನಿಷ್ಠೆ ಹಾಗೂ ಪ್ರಮಾಣಿಕತೆ ಕಡಿಮೆ ಆಗುತ್ತಿರುವ ಬಗ್ಗೆ
ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿರುವ ಕುರಿತು

- ಶ್ರೀ ಹೆಚ್.ಎಂ.ರಮೇಶ್ ಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಇ) ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ “ಅರಿವು” ಯೋಜನೆ
ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಾಲ ದೊರೆಯದೇ ಅತಂತ್ರರಾಗಿರುವ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಮತ್ತು
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

ಈ) ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿನ ಪುನರ್ ವಸತಿ ಕೇಂದ್ರಗಳಲ್ಲಿನ ಹೆಚ್ಚುವರಿ
ಜಮೀನನ್ನು ಉಚಿತವಾಗಿ ನೀಡುವ ಕುರಿತು

- ಶ್ರೀ ನಿರಾಣಿ ಹಣಮಂತ ರುದ್ರಪ್ಪ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಉ) ಬೆಂಗಳೂರಿನ ನಿಮ್ಮಾನ್ಸ್ ಆಸ್ಟ್ರೇಗೆ ಹೆಚ್ಚಿನ ಮೂಲ ಸೌಕರ್ಯ ಒದಗಿಸುವ ಬಗ್ಗೆ
 - ಶ್ರೀ ಕೆ.ಹರೀಶ್ ಕುಮಾರ್
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಊ) ಜಮ್ಮು-ಕಾಶ್ಮೀರದಲ್ಲ ದೇಶದ ಗಡಿ ಕಾಯುತ್ತಾ ಮೃತನಾದ ವಿರಾಜಪೇಟೆಯ ವೀರ ಯೋಧನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಬಗ್ಗೆ
 - ಶ್ರೀ ಸಿ.ಎಂ.ಇಬ್ರಾಹಿಂ
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಋ) ಸರ್ಕಾರಿ ವಸತಿ ಶಾಲೆಗಳಿಗೆ ಸರ್ಕಾರದಿಂದ ಅಕ್ಕಿ ಪೂರೈಕೆ ವಿಳಂಬದಿಂದ,
 ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ
 - ಶ್ರೀ ಸಲೀಂ ಅಹ್ಮದ್
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)
- ಎ) ಮೀನುಗಾರರ ಮಹಿಳೆಯರ ಸಬಲೀಕರಣ ಬಗ್ಗೆ
 - ಶ್ರೀ ಗಣಪತಿ ದುಮ್ಮಾ ಉಳ್ಳೇಕರ್
 - ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

೦೪. ಗಮನ ಸೆಳೆಯುವ ಸೂಚನೆಗಳು

- ಅ) ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗೋಗುಂಠೆ ಗ್ರಾಮದ ಕ್ರೈಸ್ತ ಸಮುದಾಯದ "ರಕ್ಷಣಾಗಿರಿ ಪುಣ್ಯಸ್ಥಳ"ವನ್ನು ಧ್ವಂಸ ಮಾಡಿ ಕ್ರೈಸ್ತ ಸಮುದಾಯದ ಧರ್ಮ ಗುರುಗಳ ಮೇಲೆ ದೌರ್ಜನ್ಯ ನಡೆದಿರುವ ಕುರಿತು.
 - ಶ್ರೀ ಪ್ರಕಾಶ್ ಕೆ.ರಾಘೋಡ್
 - ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)
- ಆ) ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧಿ ಗುಣಮಟ್ಟವನ್ನು ಪರೀಕ್ಷಿಸಲು ಸರ್ಕಾರದ ವತಿಯಿಂದ ಪ್ರಯೋಗಾಲಯ ಮತ್ತು ಔಷಧ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸುವ ಕುರಿತು.
 - ಶ್ರೀ ಗೋವಿಂದರಾಜು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

೦೫. ನಿಯಮ ೩೩೦ರ ಮೇರೆಗೆ ಚರ್ಚೆ

ವಿಷಯ: ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡುವ ಹಾಗೂ ಕೇರಳ ರಾಜ್ಯದ ಮಾದರಿಯ ಸೌಲಭ್ಯಗಳನ್ನು ಒದಗಿಸುವ ಕುರಿತು

- ಶ್ರೀ ಸಲೀಂ ಅಹ್ಮದ್
- ಶ್ರೀ ಡಿ.ಎಸ್.ಅರುಣ್
- ಶ್ರೀ ಚೆನ್ನರಾಜ್ ಬಸವರಾಜ್ ಹಟ್ಟಹೊಳ
- ಶ್ರೀ ಎಂ.ಕೆ.ಪ್ರಾಣೇಶ್
- ಡಾ: ಕೆ.ಗೋವಿಂದರಾಜು
- ಶ್ರೀ ಆರ್. ರಾಜೇಂದ್ರ ರಾಜಣ್ಣ
- ಶ್ರೀ ಪಿ.ಹೆಚ್.ಪೂಜಾರ್
- ಶ್ರೀ ಮಂಜುನಾಥ್ ಭಂಡಾರಿ
- ಶ್ರೀ ಸುನೀಲ್‌ಗೌಡ ಪಾಟೀಲ್

೦೬. ನಿಯಮ ೩೩೦ರ ಮೇರೆಗೆ ಮುಂದುವರೆದ ಚರ್ಚೆ

ವಿಷಯ: ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡುವ ಹಾಗೂ ಕೇರಳ ರಾಜ್ಯದ ಮಾದರಿಯ ಸೌಲಭ್ಯಗಳನ್ನು ಒದಗಿಸುವ ಕುರಿತು

- ಶ್ರೀ ಕೆ.ಎಸ್.ನವೀನ್
- ಶ್ರೀ ಸಿ.ಎನ್.ಮಂಜೇಗೌಡ
- ಶ್ರೀಮತಿ ಭಾರತಿಶೆಟ್ಟಿ
- ಶ್ರೀ ದಿನೇಶ್ ಗೂಳಗೌಡ

೦೭. ಪ್ರಕಟಣೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೮. ನಿಯಮ ೩೩೦ರ ಮೇರೆಗೆ ಮುಂದುವರೆದ ಚರ್ಚೆ

ವಿಷಯ: ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡುವ ಹಾಗೂ ಕೇರಳ ರಾಜ್ಯದ ಮಾದರಿಯ ಸೌಲಭ್ಯಗಳನ್ನು ಒದಗಿಸುವ ಕುರಿತು

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಎಂ.ಎಲ್. ಅನೀಲ್ ಕುಮಾರ್
- ಡಾ: ಡಿ.ತಿಮ್ಮಯ್ಯ
- ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ)
- ಶ್ರೀ ಮರಿತಿಬ್ಬೇಗೌಡ
- ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಎಸ್.ರವಿ
- ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ
- ಶ್ರೀ ಆರ್.ಬಿ.ತಿಮ್ಮಾಪೂರ್
- ಶ್ರೀ ಶರಣಗೌಡ ಬಯ್ಯಪುರ
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಕೆ.ಎಸ್. ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್ ರಾಜ್ ಸಚಿವರು

೦೯. ಅರ್ಧ ಗಂಟೆ ಕಾಲಾವಧಿ ಚರ್ಚೆ

ವಿಷಯ: ಮೈಸೂರು ಲ್ಯಾಂಪ್ ಕಾರ್ಖಾನೆಯ ಜಾಗದಲ್ಲ ವಸ್ತು ಸಂಗ್ರಹಾಲಯ

ನಿರ್ಮಿಸುತ್ತಿರುವ ಬಗ್ಗೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

-
- ಡಾ: ತೇಜಸ್ವಿನಿಗೌಡ
 - ಶ್ರೀ ಎಸ್.ಎಲ್.ಭೋಜೇಗೌಡ
 - ಶ್ರೀ ಮುರುಗೇಶ್ ಆರ್. ನಿರಾಣಿ (ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು)

~*~*~*~*~

(143)08-03-2022(10-50)bsd-bns

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, ೩ನೇ ಮಾರ್ಚ್ ೨೦೨೨

ಸದನವು ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ

ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆ ೫೨ ನಿಮಿಷಕ್ಕೆ ಸಮಾವೇಶಗೊಂಡಿತು

ಸಭಾಪತಿ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ) ರವರು

ಪೀಠದಲ್ಲಿ ಉಪಸ್ಥಿತರಾದರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಲುವಾಗಿ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಶುಭಾಷಯಗಳು.

01. ಪ್ರಶೋತ್ತರಗಳು.

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ 1258

ಉತ್ತರದ ಪ್ರತಿ ಲಗತ್ತಿಸಿದೆ

ಡಾ: ಚಂದ್ರಶೇಖರ್ ಬಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದು, ಅದು ನನಗೆ satisfaction ಆಗಿಲ್ಲ. ಸುಮಾರು 45% ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದ್ದು, ಇನ್ನೂ 55% ಬಿಡುಗಡೆ ಮಾಡಬೇಕಾಗಿದೆ. ಈಗ already ಮಾರ್ಚ್ ತಿಂಗಳು ಮುಗಿಯುತ್ತಿದ್ದು, ಇನ್ನೂ 55% ಅನುದಾನವನ್ನು ಇಟ್ಟುಕೊಳ್ಳಲಾಗಿದೆ. ಈ ಅನುದಾನವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಮತ್ತು ಬೇದರ್ ಹಿಂದುಳಿದ ಭಾಗಗಳು ಹೇಗೆ development ಆಗಬೇಕು ಎಂದು ಉತ್ತರಿಸಬೇಕು.

ಶ್ರೀ ಎನ್. ನಾಗರಾಜ್ (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, ಯಾವ ಹಣಕಾಸು ಆಯೋಗದಲ್ಲ ಅನುದಾನ ಬಿಡುಗಡೆಯಾಗಬೇಕು? ನಗರೋತ್ಥಾನ ಅಥವಾ SFCs (State Finance Corporations) grant ನಲ್ಲಿ ಬಾಕಿ ಹಣ ಬಿಡುಗಡೆಯಾಗಬೇಕಿದೆ ಎಂದು ಮಾನ್ಯ ಸದಸ್ಯರು ತಿಳಿಸಬೇಕು.

ಡಾ: ಚಂದ್ರಶೇಖರ್ ಬಿ. ಪಾಟೀಲ್:- 14 ಮತ್ತು 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗಬೇಕಾಗಿದೆ.

ಶ್ರೀ ಎನ್. ನಾಗರಾಜ್ (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, 14ನೇ ಹಣಕಾಸಿನ ರೂ.12.52 ಕೋಟಿಗಳಲ್ಲಿ ರೂ.8.16 ಕೋಟಿ ವೆಚ್ಚವಾಗಿದ್ದು, ಅದೇರೀತಿ 15ನೇ ಹಣಕಾಸಿನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರು.12.65 ಕೋಟಿಗಳಲ್ಲಿ ರೂ.6.20 ಕೋಟಿ ವೆಚ್ಚವಾಗಿದೆ. 2021-22 ರಲ್ಲಿ ರೂ.9.41 ಕೋಟಿ ಬಿಡುಗಡೆಯಾಗಿದೆ. ಇದನ್ನು ಹಿಂದೆಯೂ ಖರ್ಚು ಮಾಡಿದ್ದಾರೆ. ಪ್ರತಿ ವರ್ಷ ಕೊಡುವ SFCs grant ನ ಹಣವನ್ನು ಕೊಟ್ಟಿದ್ದೇವೆ. ಇನ್ನು ನಗರೋತ್ಥಾನಕ್ಕೆ ಸಂಬಂಧಪಟ್ಟಂತೆ ಹಿಂದೆಯೂ ಖರ್ಚಾಗಿದ್ದು, ಉಳಿಕೆ ಹಣವನ್ನು ಬಿಡುಗಡೆ ಮಾಡಲಾಗಿದೆ. CMSMTDP ನಲ್ಲಿ ರೂ.9 ಕೋಟಿಗಳಲ್ಲಿ ರೂ.3.11 ಕೋಟಿ ಬಿಡುಗಡೆಯಾಗಿ ಖರ್ಚಾಗಿದೆ. ನಗರೋತ್ಥಾನದ 2ನೇ ಹಂತದಲ್ಲಿ ರೂ.30 ಕೋಟಿಗಳಲ್ಲಿ ರೂ.1.55 ಕೋಟಿ ಖರ್ಚಾಗಿದೆ. ಇದು 5 ವರ್ಷದ programme ಆಗಿದ್ದು, ಇದರ ಹಿಂದಿನ ವರ್ಷದ ಪೂರ್ತಿ ಹಣ ಪಾವತಿಯಾಗಿದೆ. 3ನೇ ಹಂತದಲ್ಲಿಯೂ ಹಣ ಬಿಡುಗಡೆಯಾಗಿದೆ. ನಗರೋತ್ಥಾನ ವಿಶೇಷ ಅನುದಾನ ಎಂದು ಪ್ರೋತ್ಸಾಹ ಧನವಾಗಿ ರೂ.25 ಕೋಟಿಗಳಲ್ಲಿ ರೂ.18.26 ಕೋಟಿ ಬಿಡುಗಡೆಯಾಗಿದ್ದು, ಇದನ್ನು ಖರ್ಚು ಮಾಡಲಾಗಿದೆ. ಎಲ್ಲಾ ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲಾಗಿದ್ದು, 14 ಮತ್ತು 15 ನೇ ಹಣಕಾಸಿನ ಅನುದಾನ, SFCs grant, ನಗರೋತ್ಥಾನದ 3ನೇ ಹಂತ, ಅಮೃತ್ ಯೋಜನೆಯ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಪಾತದಲ್ಲಿ ಬಿಡುಗಡೆ ಮಾಡಿ ಖರ್ಚಾಗಿದೆ.

ಡಾ: ಚಂದ್ರಶೇಖರ್ ಬಿ. ಪಾಟೀಲ್:- ಇನ್ನು SFCs ಹಣವನ್ನು ಬಿಡುಗಡೆ ಮಾಡಬೇಕು.

ಶ್ರೀ ಎನ್. ನಾಗರಾಜ್ (ಎಂ.ಟಿ.ಬಿ):- ಬಿಡುಗಡೆಯಾಗದೇ ಬಾಕಿ ಇರುವ ಮಾಹಿತಿ ಕೊಡಿ, ಅದನ್ನು ಬಿಡುಗಡೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1320

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ವೈ.ಎಂ. ಸತೀಶ್:- ಮಾನ್ಯ ಸಭಾಪತಿಯವರೇ, ಉತ್ತರ ಬಂದಿದ್ದು, ನನ್ನ ಎರಡು ಉಪ ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರಿಸಬೇಕು. ಶಿರಗುಪ್ಪ ನಗರದಲ್ಲಿ ರೂ.98.4 ಕೋಟಿಗಳ drinking water project ಗೆ ಅನುಮತಿ ನೀಡಿಲ್ಲ. April 2023 ವರೆಗೆ ಹೊಸ ಕಾಮಗಾರಿಗಳನ್ನು ಕೈಗೊಳ್ಳದಂತೆ financial reasons ಸಲುವಾಗಿ ಮಾಡಿಲ್ಲ. ಎರಡನೆಯದಾಗಿ ಕುಡತಿನಿ ಪಟ್ಟಣದಿಂದ ಬಳ್ಳಾರಿಗೆ ಹೋಗುವ ಹಾಗೂ 6 village ಗಳನ್ನು cover ಮಾಡುವ drinking water project ಅನ್ನು Urban Water Supply and Sewerage Board ನಿಂದ ತಯಾರಾಗಿದೆ. ನಾರಾಯಣಪುರ ಡ್ಯಾಂ ನೀರನ್ನು KPCL ಕುಡತಿನಿಯಿಂದ tap ಮಾಡುವ proposal ಇದೆ. KPCL ಕುಡತಿನಿಗೆ ನಾರಾಯಣಪುರದಿಂದ 2.17 tmc water ಗೆ approval ಆಗಿದೆ. ಇದರಲ್ಲಿ 0.4 tmc ನೀರನ್ನು ನಮಗೆ ಕೊಡುವ ಬಗ್ಗೆ approval ಕೊಡಿಸಿದರೆ ಕುಡತಿನಿ ನಗರ ಸೇರಿದಂತೆ 5 village ಗಳು ಹಾಗೂ ಬಳ್ಳಾರಿ ನಗರವನ್ನು ಸೇರಿದಂತೆ ಉಪಯೋಗಿಸಿಕೊಳ್ಳಬಹುದು. ಬಳ್ಳಾರಿ ನಗರಕ್ಕೆ ಎರಡು ವಾರಗಳಗೊಮ್ಮೆ ಬೇಸಿಗೆಯಲ್ಲಿ ನೀರು ಬರುತ್ತಿದ್ದು, ಈ ನೀರನ್ನು ಕೊಡುವುದರಿಂದ ಒಂದು ವಾರಕ್ಕೆ ಒಂದು ಬಾರಿಯಾದರೂ ನೀರನ್ನು ಪಡೆಯಬಹುದಾಗಿರುತ್ತದೆ. ದಯವಿಟ್ಟು KPCL ಕುಡತಿನಿಯಿಂದ approval ಪಡೆಯಲು ಸಹಾಯ ಮಾಡಬೇಕೆಂದು ಕೋರುತ್ತೇನೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಬಗ್ಗೆ ಕೇಳಿದ್ದು, ನಾನು 3 ಬಾರಿ ಬಳ್ಳಾರಿ ನಗರಕ್ಕೆ ಭೇಟಿ ನೀಡಿದ್ದೇನೆ. ಮಾನ್ಯ ಹಿರಿಯ ಸದಸ್ಯರಾದ ಶ್ರೀ ಅಲ್ಲಂ ವೀರಭದ್ರಪ್ಪನವರು, ನಾನು ಹಾಗೂ ಶ್ರೀ ಕೆ.ಸಿ.ಕೊಂಡಯ್ಯನವರು ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವ ಕೆಲಸ ಮಾಡಿದ್ದೇವೆ. ಇದಲ್ಲದೇ ಶಿರಗುಪ್ಪ ನಗರಕ್ಕೆ ರೂ.98.40 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ತಯಾರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿ Board meeting ನಲ್ಲಟ್ಟು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ಬಜೆಟ್‌ನಲ್ಲ ಮಾನ್ಯ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇನೆ. ಸಾಕಷ್ಟು ನೀರು ಇರುವ ಪ್ರದೇಶದಲ್ಲ ನೀರನ್ನು ಒದಗಿಸುವ ನಿಟ್ಟಿನಲ್ಲ ಅನುದಾನವನ್ನು ಹೆಚ್ಚು ಕೊಡಬೇಕೆಂದು ಕೇಳಿದ್ದು, ಮಾನ್ಯ ಮುಖ್ಯಮಂತ್ರಿಯವರು ಸಕರಾತ್ಮಕವಾಗಿ ಒಪ್ಪಿಕೊಂಡಿದ್ದಾರೆ. ಈ ಅವಧಿಯಲ್ಲ ಉಳಿದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಕುಡತಿನಿ ಪಟ್ಟಣಕ್ಕೆ ನೀರನ್ನು ಒದಗಿಸುವ ಬಗ್ಗೆ ಕೇಳಿದ್ದು, ಉಳಿದ ಸಂಡೂರು, ಕುರೇಕೊಪ್ಪ, ಕಮಲಾಪುರ, ಮರೆಮ್ಮನಹಳ್ಳಿ ಪಟ್ಟಣಗಳಿಗೂ ಅಮೃತ್-2 ರಲ್ಲ ಯೋಜನೆಯನ್ನು ಹಂತಹಂತವಾಗಿ ತೆಗೆದುಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸುತ್ತಿದೆ.

ಶ್ರೀ ವೈ.ಎಂ. ಸತೀಶ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ KPCL ಕುಡತಿನಿಯಿಂದ 0.4 tmc ನೀರು ಬಳ್ಳಾರಿ ಮತ್ತು surrounding village ಗಳಿಗೆ ಸರಬರಾಜಾಗಬೇಕು. ಈ ಬಗ್ಗೆ Urban Water Supply and Sewerage Board ನ Engineer ಗಳನ್ನು approach ಮಾಡಿದರೆ, ಅವರು ನಮ್ಮ ಪತ್ರಗಳಿಗೆ reply ಮಾಡುತ್ತಿಲ್ಲ. ಮಾನ್ಯ ಸಚಿವರು ನಮಗೆ ಸಹಾಯ ಮಾಡಬೇಕು. ಈ ನೀರನ್ನು KPCL ಕುಡತಿನಿಯಿಂದ ನಮಗೆ allotment ಮಾಡಿಸಬೇಕು ಎಂಬ ಸಹಾಯವನ್ನು ಕೇಳುತ್ತೇನೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ನೀರಾವರಿ ಸಚಿವರ ಜೊತೆ ಚರ್ಚೆ ಮಾಡಿ ಎಷ್ಟು ನೀರನ್ನು allocation ಮಾಡುತ್ತಾರೆ ಎಂಬ ತೀರ್ಮಾನ ಮಾಡುತ್ತೇನೆ. ಈ ಬಗ್ಗೆ ಮಾನ್ಯ ಸದಸ್ಯರ ಜೊತೆ ಒಂದು ಸಭೆಯನ್ನು ನಡೆಸಿ, ನೀರಿನ allocation ಆಧಾರದ ಮೇಲೆ ಕಾರ್ಯಕ್ರಮ ರೂಪಿಸಲು ಕ್ರಮ ವಹಿಸುತ್ತೇನೆ.

ಪ್ರಶ್ನೆ ಸಂಖ್ಯೆ 1316

ಸಭಾಪತಿಯವರು:- ಶ್ರೀ ರಾಜೇಂದ್ರ ರಾಜಣ್ಣ ನವರ ಪ್ರಶ್ನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1323

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ನಗರಗಳನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಇರುವ ಆಧಾರ ಏನು? ಯಾವ ಆಧಾರದ ಮೇಲೆ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ?

(ಮುಂದು)

(144)/08.03.2022/11.00/ಹೆಚ್‌ವಿ:ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸಿ.ಎಂ.ಇಬ್ರಾಹಿಂ(ಮುಂದು....)

ಸನ್ಮಾನ್ಯ ಸಭಾಪತಿಯವರೇ, ಯಾವ ಆಧಾರದ ಮೇಲೆ ಈ ನಗರಗಳನ್ನು ಆಯ್ಕೆ ಮಾಡಿಕೊಳ್ಳಾಗಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ಭದ್ರಾವತಿ ನಗರಸಭೆಯ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ “ಅಮೃತ್ ಯೋಜನೆ” ಯಡಿ ಕೇಂದ್ರ ಸರ್ಕಾರದಿಂದ ಶೇಕಡಾ 50ರಷ್ಟು, ರಾಜ್ಯ ಸರ್ಕಾರದಿಂದ ಶೇಕಡಾ 20ರಷ್ಟು ಮತ್ತು ಸ್ಥಳೀಯ ಸಂಸ್ಥೆಗಳಿಂದ ಶೇಕಡಾ 30ರಷ್ಟು ಅನುಪಾತದಲ್ಲಿ ಅನುದಾನವನ್ನು ನೀಡಲಾಗುತ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಹಣ ಬಂದ ಮೇಲೆ ಕೆಲವು ಕಡೆಗಳಲ್ಲಿ ಸ್ಥಳೀಯ ಸಂಸ್ಥೆಗಳು ಅನುದಾನ ನೀಡುವುದರಲ್ಲಿ ವಿಫಲರಾಗಿದ್ದಾರೆ. ಇಂತಹ ಉದಾಹರಣೆಗಳು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಭದ್ರಾವತಿ ಎನ್ನುವುದು, it is a very peculiar place.

VISL ಕಾರ್ಖಾನೆಯ ತ್ಯಾಜ್ಯ ನೀರು ಹೋಗಿ ಸುಮಾರು 60-80 ಕಿಲೋ ಮೀಟರ್‌ನಷ್ಟು ಭದ್ರಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾಲೆ ಸರ್ವನಾಶವಾಗಿದೆ. VISL ನಿಂದ ಬರುವಂತಹ ನೀರನ್ನು ಒಂದು ಪ್ಲಾಂಟ್ ಹಾಕಿ ಸ್ವಚ್ಛಗೊಳಿಸಿ ತರಬೇಕಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸರ್ಕಾರಗಳಿಗೆ ಪತ್ರ ಬರೆದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ಪಕ್ಕದ ಸರ್ಕಾರವಿದ್ದರೂ ಸಹ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಎಲ್ಲಯವರೆಗೆ ಒಳ ಚರಂಡಿ ನೀರಿನ ಸಂಸ್ಕರಣಾ ಘಟಕಗಳನ್ನು ನಿರ್ವಹಣೆ ಮಾಡುವುದಿಲ್ಲವೋ ಅಲ್ಲಯವರೆಗೆ ಸ್ವಚ್ಛವಾಗುವುದಕ್ಕೆ ಸಾಧ್ಯವಾಗುವುದಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಭದ್ರಾವತಿ ನಗರ ಉದ್ಯಾನವನಗಳ ನಗರವಾಗಿತ್ತು. Old town ನಲ್ಲಿ ಎಲ್ಲಯೂ ಸಹ ಉದ್ಯಾನವನಗಳು ಇಲ್ಲ. ಸಿಟಿ ಮುನ್ಸಿಪಾಲ್ ಕಛೇರಿಯ ಎದುರಿಗೆ ಒಂದೇ ಒಂದು ಪಾರ್ಕ್ ಇದೆ. ಉಳಿದವು ಹೆಸರಿಗೆ ಮಾತ್ರ ಪಾರ್ಕ್ ಎಂದು ಇವೆ. ಈ ಪಾರ್ಕ್‌ಗಳಿಗಾಗಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಸಂಪೂರ್ಣವಾದ ಹಣ ಪಾರ್ಕ್‌ಗಳಿಗಾಗಿಯೇ ವೆಚ್ಚ ಮಾಡಲಾಗಿದೆಯೇ ಇಲ್ಲವೇ ಎನ್ನುವುದರ ಬಗ್ಗೆ ತನಿಖೆ ಮಾಡಲು ಒಬ್ಬ ಅಧಿಕಾರಿಯನ್ನು ಅಲ್ಲಿಗೆ ಕಳುಹಿಸಿಕೊಡಬೇಕೆನ್ನುವುದು ನನ್ನ ಸಲಹೆಯಾಗಿದೆ. ಪೇಪರ್ ಕಾರ್ಖಾನೆ ನಡೆಯುತ್ತಿದ್ದ ಸಂದರ್ಭದಲ್ಲಿ ಆ ಭಾಗ ಕೈಲಾಸದ ರೀತಿಯಲ್ಲತ್ತು. ಆ ಕಾರ್ಖಾನೆಯ ಸುಮಾರು 20-30 ಸಾವಿರ ಜನ ಕಾರ್ಮಿಕರು ಮತ್ತು ಅವರ ಕುಟುಂಬದವರು ಅಲ್ಲಿ ವಾಸವಾಗಿದ್ದರು. New town ನಲ್ಲಿ ಹೆಚ್ಚು ಪಾರ್ಕ್‌ಗಳು ಇದ್ದವು. ಅಲ್ಲಿ ಕೂಡ ಗಾಂಧಿ ಪಾರ್ಕ್ ಎಂದು ಒಂದೇ ಒಂದು ಪಾರ್ಕ್‌ನ್ನು ಮಾಡಲಾಗಿದೆ. ಇಲ್ಲಯವರೆಗೆ ಈ ಪಾರ್ಕ್‌ಗಳ ಅಭಿವೃದ್ಧಿಗಾಗಿ ಎಷ್ಟು ಹಣ ಖರ್ಚಾಗಿದೆ ಅಥವಾ ಮುಂದೆ ಎಷ್ಟು ಹಣವನ್ನು ಖರ್ಚು ಮಾಡಲಾಗುತ್ತದೆ ಎನ್ನುವುದರ ಬಗ್ಗೆ ಮಾನ್ಯ ಸಚಿವರು ತಿಳಿಸಬೇಕಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಎ.ಬಸವರಾಜ:- ಸನ್ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರಾದ ಮಾನ್ಯ ಸಿ.ಎಂ. ಇಬ್ರಾಹಿಂವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 2021-22ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲ ಸ್ಥಿರ ಜಲ ಮೂಲಗಳಿಂದ ಸಮರ್ಪಕ ನೀರು ಸರಬರಾಜು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಶಿವಮೊಗ್ಗ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂತಹ ಹೊರವಲಯದಲ್ಲ 11 ಜೋನ್‌ಗಳಿಗೆ ನಿರಂತರ ನೀರು ಸರಬರಾಜು ವಿತರಣಾ ಜಾಲವನ್ನು ಅಳವಡಿಸುವುದಕ್ಕಾಗಿ ಸುಮಾರು 96.50 ಕೋಟಿ ಮೊತ್ತದ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ, ಟೆಂಡರ್ ಕರೆದು, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಮತ್ತು ನಾವೆಲ್ಲರೂ ಸೇರಿ ಗುದ್ದಲ ಪೂಜೆ ಮಾಡಿ ಕಾಮಗಾರಿಗೆ ಚಾಲನೆಯನ್ನು ನೀಡಿದ್ದೇವೆ. ಇದಲ್ಲದೇ ಹೊಸದಾಗಿ ಸೋಗಾನೆ ಗ್ರಾಮದಲ್ಲ ನಿರ್ಮಾಣ ಮಾಡುತ್ತಿರುವ ಶಿವಮೊಗ್ಗ ನಗರದ ವಿಮಾನ ನಿಲ್ದಾಣಕ್ಕೆ ನೀರು ಸರಬರಾಜು ವ್ಯವಸ್ಥೆ ಕಟ್ಟಿಸುವ ಕಾಮಗಾರಿಗಾಗಿ ಸರ್ಕಾರ ಸುಮಾರು 4.70 ಕೋಟಿ ರೂಪಾಯಿಗಳ ಯೋಜನೆಗಾಗಿ ಅನುಮೋದನೆಯನ್ನು ನೀಡಿದೆ. ಇದು ಈ ಮಾರ್ಗ ಮಧ್ಯದಲ್ಲ ಬರುವಂತಹ ಹಳ್ಳಿಗಳಿಗೂ ನೀರನ್ನು ಒದಗಿಸುವಂತಹ ಯೋಜನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಭದ್ರಾವತಿ ನಗರದಲ್ಲ ಪಾರ್ಕ್‌ಗಳ ಅಭಿವೃದ್ಧಿಯ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆ ಕೇಳಿದ್ದಾರೆ. ಇಲ್ಲಿ 6 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇದಕ್ಕಾಗಿ ಸುಮಾರು 2.99 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಇವುಗಳ ಪೈಕಿ 5 ಪಾರ್ಕ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಒಂದು ಪಾರ್ಕ್‌ನ ಕಾಮಗಾರಿ ಚಾಲನೆಯಲ್ಲಿದೆ. ಮಾನ್ಯ ಸದಸ್ಯರು ಈ ಪಾರ್ಕ್‌ಗಳ ನಿರ್ಮಾಣ ಕಾಮಗಾರಿಗಾಗಿ ವೆಚ್ಚ ಮಾಡಲಾಗಿರುವ ಹಣ ಸದ್ವಿನಿಯೋಗವಾಗಿದೆಯೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲ್ಲವೋ ಎನ್ನುವುದರ ಬಗ್ಗೆ ತನಿಖೆ ಮಾಡಲು ಒಬ್ಬ ಅಧಿಕಾರಿಗಳನ್ನು ಕಳುಹಿಸಿಕೊಡಬೇಕೆಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಅವರ ಸಲಹೆಯನ್ನು ಗಣನೆಗೆ ತೆಗೆದುಕೊಂಡು ಆ ಕೆಲಸವನ್ನು ಮಾಡಲಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಇನ್ನು ಎಷ್ಟು ನಗರಗಳಲ್ಲಿ ಈ ರೀತಿಯಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಸುಮಾರು 16 ನಗರಗಳಲ್ಲಿ ಈ ಯೋಜನೆಯನ್ನು ತೆಗೆದುಕೊಂಡಿದ್ದೇವೆ. ಅದರಲ್ಲಿ ಬಾದಾಮಿ, ಹುಬ್ಬಳ್ಳಿ-ಧಾರವಾಡ, ಗದಗ್-ಬೆಟಗೇರಿ, ಬಳ್ಳಾರಿ, ಬೀದರ್, ಕಲ್ಬುರ್ಗಿ, ಗಂಗಾವತಿ, ರಾಯಚೂರು, ಭದ್ರಾವತಿ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಕೆ.ಜಿ.ಎಫ್. ಮಂಡ್ಯ, ಹೊಸಪೇಟೆ, ಬಾಗಲಕೋಟೆ ಹೀಗೆ ಸುಮಾರು 16 ನಗರಗಳನ್ನು ಕೈಗೆತ್ತಿಕೊಂಡಿದ್ದೇವೆ. ಪೇಪರ್ ಕಾರ್ಖಾನೆಯಿಂದ ಬರುವಂತಹ ಮಲಿನ ನೀರನ್ನು ಶುದ್ಧೀಕರಿಸುವುದಕ್ಕೆ ಎಲ್ಲೆಯಾದರು ಸಂಸ್ಕರಣ ಘಟಕವನ್ನು ನಿರ್ಮಾಣ ಮಾಡಿ, ಆ ನೀರನ್ನು ಪಾರ್ಕ್‌ಗಳಿಗೆ ಅಥವಾ ಬೇರೆ ಉದ್ದೇಶಗಳಿಗೆ ಉಪಯೋಗಿಸಬೇಕೆನ್ನುವ ಮಾತನ್ನು ಮಾನ್ಯ ಸದಸ್ಯರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಶಿವಮೊಗ್ಗಕ್ಕೆ ಹೋಗುತ್ತಿದ್ದೇನೆ. ಹಾಗೆಯೇ ಭದ್ರಾವತಿಗೂ ಹೋಗಿ ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿ, ಅಗತ್ಯ ಕ್ರಮವನ್ನು ಜರುಗಿಸುವುದಕ್ಕೆ ಸರ್ಕಾರ ಬದ್ಧವಾಗಿದೆ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಸಿ.ಎಂ.ಇಬ್ರಾಹಿಂ:- ಸನ್ಮಾನ್ಯ ಸಭಾಪತಿಯವರೇ, ನಾನು ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಕೇಳಿರುವ ಪ್ರಶ್ನೆಗೆ ಮಾನ್ಯ ಸಚಿವರು ಸಮರ್ಪಕವಾದ ಉತ್ತರವನ್ನು ನೀಡಿದ್ದಾರೆ. ಆದ್ದರಿಂದ ನಾನು ಅದರ ಬಗ್ಗೆ ಉಲ್ಲೇಖ ಮಾಡುವುದಕ್ಕೆ ಹೋಗಲ್ಲ. ಯಾವ ಆಧಾರದ ಮೇಲೆ ಈ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. Politically heavy

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

weight ಆಧಾರದ ಮೇಲೆಯೋ ಅಥವಾ ಬೇರೆ ಯಾವ ಮಾನದಂಡಗಳ ಆಧಾರದ ಮೇಲೆ ಈ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಬಿ.ಎ.ಬಸವರಾಜ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದೇವೆ. ಅವರು ಈ ರೀತಿ ಯಾವ ಆಧಾರದ ಮೇಲೆ ನಗರಗಳನ್ನು ಆಯ್ಕೆ ಮಾಡಲಾಗಿದೆಯೆಂದು ಕೇಳಿದರೆ ಹೇಗೆ ಉತ್ತರ ಹೇಳುವುದಕ್ಕೆ ಸಾಧ್ಯ? ಜನಸಂಖ್ಯೆಯ ಆಧಾರದ ಮೇಲೆ ಈ ನಗರಗಳನ್ನು ಆಯ್ಕೆ ಮಾಡಿದ್ದೇವೆ. ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇವೆ.

ಶ್ರೀ ಸಿ.ಎಂ.ಇಬ್ರಾಹಿಂ:- ಸನ್ಮಾನ್ಯ ಸಭಾಪತಿಯವರೇ, ಅವರು ಮಾಡಿರುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ, ಅವರು ಆಯ್ಕೆ ಮಾಡಿರುವ ನಗರಗಳು; ಬಾದಾಮಿ, ಶಿವಮೊಗ್ಗ ಮತ್ತು ಭದ್ರಾವತಿ ಹೀಗೆ ಇವೆ. ಇವೆಲ್ಲವೂ politically heavy weight ಆಗಿವೆ.

ಶ್ರೀ ಬಿ.ಎ.ಬಸವರಾಜ:- ಸನ್ಮಾನ್ಯ ಸಭಾಪತಿಯವರೇ, ಇವೆಲ್ಲವುಗಳನ್ನು ಜನಸಂಖ್ಯೆಯ ಆಧಾರದ ಮೇಲೆ ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆಗಳನ್ನಾಗಿ ಮಾಡಿದ್ದೇವೆ. ಮೊನ್ನೆ ಮಾನ್ಯ ಮುಖ್ಯಮಂತ್ರಿಗಳು ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆಗಳನ್ನು ಸುಂದರೀಕರಣಗೊಳಿಸುವ ಸಲುವಾಗಿ ಸುಮಾರು 3874 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಮಾನ್ಯ ಪೌರಾಡಳಿತ ಸಚಿವರು ಆ ಅನುದಾನವನ್ನು ಬಿಡುಗಡೆ ಮಾಡುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಿ.ಎಂ.ಇಬ್ರಾಹಿಂ:- ಸನ್ಮಾನ್ಯ ಸಭಾಪತಿಯವರೇ, ಪ್ರಸ್ತುತ ಅಮೃತ ಯೋಜನೆಯಡಿಯಲ್ಲಿ ಅನುಮೋದನೆಯಾದ ಯೋಜನೆಗಳು ಪೂರ್ಣಗೊಂಡ ಮೇಲೆ 5 ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕೆನ್ನುವ ಒಪ್ಪಂದ ನಿವೇದನಾ ಪತ್ರವನ್ನು ಅವರಿಂದ ಬರೆಸಿಕೊಳ್ಳಲಾಗಿದೆ. ಒಂದು ವೇಳೆ ಇದರಲ್ಲಿ ಗುತ್ತಿಗೆದಾರರು ವಿಫಲರಾದರೇ, ಆ ಗುತ್ತಿಗೆದಾರರಿಂದ ನಷ್ಟವನ್ನು ವಸೂಲಿ ಮಾಡುವುದಕ್ಕೆ 5 ವರ್ಷಗಳ ನಂತರವೂ ಏನಾದರು ಬ್ಯಾಂಕ್ ಗ್ಯಾರಂಟಿ ತೆಗೆದುಕೊಳ್ಳಲಾಗಿದೆಯೇ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಬಿ.ಎ.ಬಸವರಾಜ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವಂತೆ ಗುತ್ತಿಗೆದಾರರಿಗೇ 5 ವರ್ಷಗಳ ಕಾಲ ನಿರ್ವಹಣೆ ಮಾಡುವುದಕ್ಕೆ ಕೊಟ್ಟಿದ್ದೇವೆ. ಅದನ್ನು ಮುಖ್ಯ ಅಭಿಯಂತರರು ಮತ್ತು ನಮ್ಮ ಇಲಾಖೆಯ ಎಂ.ಡಿ.ಯವರು ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಗುತ್ತಿಗೆದಾರರ ನಿರ್ವಹಣಾ ಅವಧಿಯಾದ 5 ವರ್ಷಗಳು ಪೂರ್ಣಗೊಳ್ಳುವುದರಲ್ಲಿ ಏನಾದರು ಲೋಪ-ದೋಷಗಳು ಕಂಡುಬಂದರೆ, ಅವರ ಮೇಲೆ ಕ್ರಮ ಜರುಗಿಸಲಾಗುವುದು. ಏನಾದರು ಲೋಪ-ದೋಷಗಳಾಗುತ್ತವೆಯೇ ಎನ್ನುವುದನ್ನು ನಗರಸಭೆ, ಪಟ್ಟಣ ಪಂಚಾಯತಿ ಮತ್ತು ಪುರಸಭೆಯ ಆಯುಕ್ತರು ಗಮನಿಸುತ್ತಿರುತ್ತಾರೆ. ಒಂದು ವೇಳೆ ಏನಾದರು ಲೋಪ-ದೋಷಗಳು ಕಂಡು ಬಂದರೆ ಅದನ್ನು ಕೂಡಲೇ ಸರಿಪಡಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ವರವರ ಪ್ರಶ್ನೆಗೆ ಉತ್ತರ ನೀಡಲು ಸರ್ಕಾರ 15 ದಿನಗಳ ಕಾಲಾವಕಾಶವನ್ನು ಕೇಳಿದೆ. ಮಾನ್ಯ ಸಹಕಾರ ಸಚಿವರೇ, 15 ದಿನಗಳ ಕಾಲಾವಕಾಶವನ್ನು ಕೇಳಿದರೆ ಹೇಗೆ?

ಶ್ರೀ ಎಸ್.ಉ.ಸೋಮಶೇಖರ್(ಸಹಕಾರ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಒಂದು ಅಥವಾ ಎರಡು ಜಿಲ್ಲೆಗಳ ಮಾಹಿತಿಯನ್ನು ಕೇಳಿದರೆ ಉತ್ತರವನ್ನು ತರಿಸಿಕೊಡುತ್ತೇವೆ. ಇವರು ಇಡೀ ಜಿಲ್ಲೆ ಮತ್ತು ಜಿಲ್ಲೆಯಲ್ಲಿರುವ ತಾಲ್ಲೂಕುಗಳ ಮತ್ತು ಹೋಬಳಿಗಳ ಮಾಹಿತಿಯನ್ನು ಕೇಳಿದ್ದಾರೆ. ಇಷ್ಟೂ ಮಾಹಿತಿಯನ್ನು ತರಿಸಿಕೊಡುವುದಕ್ಕೆ ಕಾಲಾವಕಾಶ ಬೇಕಾಗುತ್ತದೆ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಆಯಾಯ ಜಿಲ್ಲೆಗಳಲ್ಲಿ ಅಲ್ಲಲ್ಲಿಯೇ ಮಾಹಿತಿಗಳು ವಿಕೇಂದ್ರೀಕರಣವಾಗಿವೆ. ಅವುಗಳನ್ನು ಕ್ರೋಡೀಕರಿಸಿ ಉತ್ತರವನ್ನು ನೀಡುವುದು ಕೇವಲ 10 ನಿಮಿಷಗಳ ಕೆಲಸವಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮುಂದಿನ ವಾರ ಉತ್ತರವನ್ನು ಕೊಡುವುದಕ್ಕೆ ಸಾಧ್ಯವಾಗುತ್ತದೆಯೇ?

ಶ್ರೀ ಎಸ್.ಉ.ಸೋಮಶೇಖರ್:- ಸನ್ಮಾನ್ಯ ಸಭಾಪತಿಯವರೇ, ಮುಂದಿನ ವಾರ ಉತ್ತರವನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಮಾನ್ಯ ಸದಸ್ಯರು ಇಡೀ ಜಿಲ್ಲೆಯ ಮಾಹಿತಿಯನ್ನು ಕೇಳಿದ್ದಾರೆ. ಹಾಗಾಗಿ ನಾವು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ.

ಸಭಾಪತಿಯವರು:- ಆದಷ್ಟು ಬೇಗ ತರಿಸಿಕೊಡಿ. ಮಾನ್ಯ ತಿಪ್ಪೇಸ್ವಾಮಿಯವರೇ, ತಮ್ಮ ಪ್ರಶ್ನೆಗೆ ಉತ್ತರ ನೀಡಲು ಸರ್ಕಾರ 15 ದಿನಗಳ ಕಾಲಾವಕಾಶವನ್ನು ಕೇಳಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್. ನಾಗರಾಜ್(ಎಂ.ಉ.ಬಿ)(ಸಣ್ಣ ಕೈಗಾರಿಕೆ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಹಳಷ್ಟು ಪ್ರಶ್ನೆಗಳು ಮತ್ತು ಉಪ ಪ್ರಶ್ನೆಗಳನ್ನು ಕೇಳಿದ್ದಾರೆ. ಆದಷ್ಟು ಬೇಗ ಉತ್ತರವನ್ನು ತರಿಸಿಕೊಡಲಾಗುತ್ತದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಸಿ.ಎ.ಜಿ. ರಿಪೋರ್ಟ್ ಆಧಾರದ ಮೇಲೆ ನಾನು ಪ್ರಶ್ನೆ ಕೇಳಿದ್ದೇನೆಯೇ ಹೊರತು ಬೇರೇನೂ ಅಲ್ಲ. ಆ ಮಾಹಿತಿ ಲಭ್ಯವಿದೆ.

ಸಭಾಪತಿಯವರು:- ಮುಂದಿನ ವಾರ ಸಾಧ್ಯವಾದರೆ, ಉತ್ತರವನ್ನು ತರಿಸಿಕೊಡಿ. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:1302ನ್ನು ಕೇಳಿರುವ ಮಾನ್ಯ ಸದಸ್ಯರಾದ ಶ್ರೀ ಪಿ.ಎಂ.ಮುನಿರಾಜು ಗೌಡರವರು ಸದನಕ್ಕೆ ಗೈರು ಹಾಜರಾಗಿದ್ದಾರೆ.

ಮಾನ್ಯ ಕೆ.ಪ್ರತಾಪಸಿಂಹ ನಾಯಕರವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:158(1319)ಗೆ ಸರ್ಕಾರ ಒಂದು ವಾರಗಳ ಕಾಲಾವಕಾಶವನ್ನು ಕೇಳಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:1313

ಉತ್ತರವನ್ನು ಲಗತ್ತಿಸಲಾಗಿದೆ

ಶ್ರೀ ಗೋವಿಂದರಾಜು:- ಸನ್ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯ ಕೆ.ಜಿ.ಎಫ್.

ಬಿಮೆಲ್ ಕಾರ್ಖಾನೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು ಇದನ್ನು ಖಾಸಗೀಕರಣಗೊಳಿಸುತ್ತಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಿದ್ದೇನೆ.

(ಮುಂದುವರಿದಿದೆ)

(145) 8.3.2022 11.10 ಪಿಕೆ:ಕೆಎಸ್

ಶ್ರೀ ಗೋವಿಂದ ರಾಜು(ಮುಂದು)

ನಮ್ಮ ಸರ್ಕಾರ ಕೈಗೊಂಡಿರುವ ಕ್ರಮವೇನು ಎಂದು ನಾನು ಕೇಳಿದ್ದೆ. ಮಾನ್ಯ ಸಚಿವರು, ಕೇಂದ್ರ ಸರ್ಕಾರ ಏನೇನು ಕ್ರಮ ಕೈಗೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಯಾವುದೇ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ public undertakings ಇದ್ದರು ಸಹ ಆರಂಭ ಮಾಡಬೇಕಾದರೆ ಆಯಾ ರಾಜ್ಯಗಳ ಗಮನಕ್ಕೆ ತಂದು, ಅನುಮತಿ ಪಡೆದು public sector unit ಮಾಡಬೇಕಾಗಿರುತ್ತದೆ. ಖಾಸಗೀಕರಣ ಮಾಡಬೇಕಾದರೂ ನಮ್ಮ ರಾಜ್ಯದ ಅನುಮತಿ ತೆಗೆದುಕೊಳ್ಳಬೇಕು. ಅಂಥದ್ದನ್ನು ರಾಜ್ಯ ಸರ್ಕಾರದ ಗಮನಕ್ಕೂ ತರಬೇಕು. ಕೋಲಾರ ಹಿಂದುಳಿದ ಪ್ರದೇಶವೆಂದು 1964ನೇ ಸಾಲಿನಲ್ಲಿ ಅಂದಿನ ಮಂತ್ರಿಗಳಾದ ಮಾನ್ಯ ಕೃಷ್ಣಪ್ಪನವರು ಬಿ.ಇ.ಎಂ.ಎಲ್ ಕಾರ್ಖಾನೆಯನ್ನು ತರುವ ಕೆಲಸ ಮಾಡಿದರು. ಅದರಲ್ಲಿ, 1990 ಮತ್ತು 2005ರಲ್ಲಿ ಶೇಕಡ 45.97 ಬಂಡವಾಳವನ್ನು ಹಿಂತೆಗೆದುಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಈಗ ಶೇಕಡ 54.3 ಮಾತ್ರ ಇದೆ.

ಕೋಲಾರದ ಬಿ.ಜಿ.ಎಂ.ಎಲ್ (ಜಿನ್ನದ ಗಣಿ) ಏನಿತ್ತು, ಅಲ್ಲಿ ಬಂಗಾರದ ಲಭ್ಯತೆ ಇಲ್ಲ ಎನ್ನುವ ಕಾರಣಕ್ಕೆ ಅದನ್ನೂ ಕೂಡ ಮುಚ್ಚಿದರು. ಇದರಿಂದ ಸಾವಿರಾರು ಜನ ಕಾರ್ಮಿಕರು ಬೀದಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಾಲಾಗಿದ್ದಾರೆ. ಬಂದಂತಹ ಹೊಸ ಸರ್ಕಾರಗಳು ಬಿ.ಜಿ.ಎಂ.ಎಲ್.ಅನ್ನು ಪುನರುಜ್ಜೀವನಗೊಳಿಸುತ್ತೇವೆ ಎಂದು ಹೇಳಿ ಹೇಳಿ ವರುಷಗಳೇ ಕಳೆದು ಹೋಯಿತು. ಇವತ್ತಿನ ತನಕ ಏನೂ ಕ್ರಮ ತೆಗೆದುಕೊಂಡಿಲ್ಲ. ಈಗ ಕೇವಲ ಬಿ.ಇ.ಎಂ.ಎಲ್. ಕಾರ್ಖಾನೆ ಮಾತ್ರ ಇದೆ. ಅದರಲ್ಲಿ ರಾಜ್ಯದ, ಕೋಲಾರದ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಮಂತ್ರಿಗಳು ಏನು ಉತ್ತರ ಕೊಡುತ್ತಾರೆ ಎಂದು ಮೊದಲು ಕೇಳಿ.

ಶ್ರೀ ಗೋವಿಂದ ರಾಜು:-ಮಾನ್ಯ ಸಭಾಪತಿಗಳೇ, ಮಾನ್ಯ ಮಂತ್ರಿಗಳು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಉತ್ತರ ಕೊಟ್ಟಿದ್ದಾರೆ. ಇವರು ಏನು ಮಾಡಿದ್ದಾರೆ ಎನ್ನುವ ಬಗ್ಗೆ ಉತ್ತರ ಕೊಟ್ಟಿಲ್ಲ.

ಸಭಾಪತಿಯವರು:- ಆ ಉತ್ತರವೇ ಬೇರೆ, ಈಗ ಹೇಳುವ ಉತ್ತರ ಬೇರೆ. ಕುಳಿತುಕೊಳ್ಳಿ. ಈಗ ಮಾಡಿಫೈ ಉತ್ತರ ಕೊಡುತ್ತಾರೆ.

ಡಾ: ಮುರುಗೇಶ ಆರ್.ನಿರಾಣಿ:-ಮಾನ್ಯ ಸಭಾಪತಿಗಳೇ, ಬಿ.ಇ.ಎಂ.ಎಲ್. ಕಾರ್ಖಾನೆಯನ್ನು ಮುಚ್ಚುತ್ತಿಲ್ಲ. ಒಟ್ಟು 1849 ಎಕರೆ ಭೂಮಿ ಬಿ.ಇ.ಎಂ.ಎಲ್. ಸ್ವಾಧೀನದಲ್ಲಿದೆ. ಅದರಲ್ಲಿ 967 ಎಕರೆ ಬಿ.ಎಂ.ಎಂ.ಎಲ್.ನಿಂದ ನಮ್ಮ KIADB (Karnataka Industrial Area Development Board) ಗೆ ಬಿಟ್ಟು ಕೊಡುತ್ತಿದ್ದಾರೆ. ಅದು ಮೂಲತಃ ಸರ್ಕಾರದ ಜಮೀನಾಗಿದ್ದು ಅವರಿಗೆ ಉಚಿತವಾಗಿ ನೀಡಲಾಗಿತ್ತು. ಈಗ ಅದನ್ನು ವಾಪಸ್ಸು ಪಡೆಯಲಾಗುತ್ತಿದೆ. ಇದು ಕೇವಲ ಬಿ.ಇ.ಎಂ.ಎಲ್.ಗೆ ಸಂಬಂಧಪಟ್ಟಂಥದ್ದು ಮಾತ್ರವಾಗಿರದೇ ಇಡೀ ರಾಜ್ಯ ಮತ್ತು ಇಡೀ ದೇಶದಲ್ಲ ಯಾವರೀತಿ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಸೌಮ್ಯದಲ್ಲರುವಂತಹ ಕಾರ್ಖಾನೆಗಳನ್ನು ಹೆಚ್ಚು ಲಾಭದಾಯಿ ಆಗಬೇಕು, ಹೆಚ್ಚು ವಿಸ್ತರಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಒಂದು ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇಡೀ ದೇಶಕ್ಕೆ ಸಂಬಂಧಪಟ್ಟಂತೆ ತೆಗೆದುಕೊಂಡಿರುವ ತೀರ್ಮಾನದ ಅಡಿಯಲ್ಲಿ ಈ ಬಿ.ಇ.ಎಂ.ಎಲ್ ಕೂಡ ಬರುತ್ತದೆ. ಅದಲ್ಲದೇ ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾರ್ಖಾನೆಯನ್ನು ಮುಚ್ಚುವುದಿಲ್ಲ. ಆ ಕಾರ್ಖಾನೆಗೆ ಎಷ್ಟು ಸೀಮಿತವಾಗಿ ಭೂಮಿ ಇರಬೇಕು, ಕಟ್ಟಡ ಇರಬೇಕು, ಉದ್ಯೋಗ ಇರಬೇಕು ಅವು ಮುಂದುವರೆಯುತ್ತದೆ. ಕೇಂದ್ರ ಸರ್ಕಾರದ ಒಟ್ಟು ಶೇರು 54 ಪರ್ಸೆಂಟ್ ಇದೆ. The remaining shares (46%) are held by public and BEML employees. ಅದು ಯಾವುದೇ ರೀತಿಯಿಂದ ಬಂದ್ ಆಗುವುದಿಲ್ಲ ಎಂದು ಸ್ಪಷ್ಟನೆ ಕೊಡಬಯಸುತ್ತೇನೆ. ಈ ರೀತಿ ಇರುವಂಥದ್ದನ್ನು ಕೇಂದ್ರ ಸರ್ಕಾರದಲ್ಲ Cabinet Committee on Economic Affairs (CCEA) ದವರು 2016ನೇ ಇಸವಿಯಲ್ಲೇ ತೀರ್ಮಾನ ತೆಗೆದುಕೊಂಡಿದ್ದಾರೆ. ಹೋದ ವರ್ಷ ಮಾನ್ಯ ಯಡಿಯೂರಪ್ಪನವರು, ಇದನ್ನು disinvestment ಮಾಡಬೇಡಿ, ಹಾಗೆಯೇ ಮುಂದುವರಿಸಿ ಎಂದು ಕೇಳಿದಾಗ, ಶ್ರೀಮತಿ ನಿರ್ಮಲಾ ಸೀತಾರಂವರು ಮತ್ತು ಮಾನ್ಯ ರಾಜ್‌ನಾಥ್‌ಸಿಂಗ್‌ರವರು ಪತ್ರ ಬರೆದು, ಇದು ಕೇವಲ ಬಿ.ಇ.ಎಂ.ಎಲ್.ಗೆ ಸಂಬಂಧಪಟ್ಟಂತೆ ಮಾತ್ರ ಮಾಡುತ್ತಿಲ್ಲ; ಇಡೀ ದೇಶಕ್ಕೆ ಅನ್ವಯವಾಗುತ್ತಿದೆ ಎಂದು ತಿಳಿಸಿದ್ದಾರೆ. 946 ಎಕರೆ ಭೂಮಿಯನ್ನೇನು ವಾಪಸ್ಸು ಕೊಡುತ್ತಿದ್ದಾರೋ ಅಲ್ಲ ಹೊಸ ಹೊಸ ಕೈಗಾರಿಕೆಗಳು ಬರುವುದರಿಂದ ಹೊಸ ತೆರಿಗೆ ಬರುತ್ತದೆ ಮತ್ತು ಉದ್ಯೋಗ ಕೂಡ ಸೃಷ್ಟಿ ಆಗುತ್ತದೆ. ಇದರಿಂದ, ಸುತ್ತಮುತ್ತ ಇರುವಂತಹ ಎಲ್ಲಾ ಜನರಿಗೆ, ನಿರುದ್ಯೋಗ ಯುವಕ-ಯುವತಿಯರಿಗೆ, ಪದವೀಧರರಿಗೆ ಅನುಕೂಲ ಆಗುತ್ತದೆ. ಸ್ಥಳೀಯರಿಗೆ ಯಾರಿಗೆ ಶಕ್ತಿ ಇರುತ್ತದೆಯೋ, ಯಾರು ಸ್ವತಃ ಕಾರ್ಖಾನೆ ಮಾಡಲು ಮುಂದೆ ಬರುತ್ತಾರೋ ಅವರಿಗೂ ಜಾಗ ಕೊಡುವುದಕ್ಕೆ ಅನುಕೂಲವಾಗುತ್ತದೆ. 946 ಎಕರೆಯಲ್ಲ, ಶೇಕಡ 22 ರಷ್ಟು ಎಸ್‌ಸಿ-ಎಸ್‌ಟಿ ಜನಾಂಗದವರಿಗೆ ಶೇಕಡ 75ರಷ್ಟು ಸಬ್ಸಿಡಿ ಕೊಟ್ಟು ಕಾರ್ಖಾನೆ ಮಾಡುವುದಕ್ಕೆ ಅನುಕೂಲತೆ ಮಾಡಿಕೊಡುತ್ತಿದ್ದೇವೆ. ಮೊನ್ನೆ ನಮ್ಮ ಸಚಿವ ಸಂಪುಟ ಸಭೆಯಲ್ಲಿ, other than SC & ST and those who belong to economically weaker section, ಅವರುಗಳಿಗೂ ಸಹಿತ ಶೇಕಡ 10ರಷ್ಟು ಜಾಗ ಮೀಸಲಿಡಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಜನ start-ups ಇದ್ದಾರೆ. ಆದರೆ ಅವರಲ್ಲಿ ಅರ್ಧ ಎಕರೆ ಜಾಗ ತೆಗೆದುಕೊಂಡು ಕಾರ್ಖಾನೆ ಪ್ರಾರಂಭಿಸುವ ಶಕ್ತಿ ಇಲ್ಲ. ಇದರಿಂದ ಅಂಥವರಿಗೂ ಅನುಕೂಲವಾಗುತ್ತದೆ. ಉಳಿದಿರುವಂತಹ ಜಾಗದಲ್ಲೂ ಸಹಿತ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ. ಇದರ ಸಲುವಾಗಿ ನಾವು ಯಾವುದೇ ಕಾರ್ಖಾನೆ ಮುಚ್ಚುವುದಿಲ್ಲ. ಉದ್ಯೋಗಿಗಳಿಗೆ ಅದರಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನೂ ತೊಂದರೆ ಆಗುವುದಿಲ್ಲ. ಇಡೀ ದೇಶದಲ್ಲ ಏನು ನಿರ್ಧಾರ ತೆಗೆದುಕೊಳ್ಳಲಾಗಿದೆಯೋ ಅದು ಸೂಕ್ತವಾಗಿದೆ ಎಂದು ಈ ಸಂದರ್ಭದಲ್ಲ ಹೇಳುವುದಕ್ಕೆ ಇಷ್ಟಪಡುತ್ತೇನೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು, ಉಳಿಕೆ ಜಾಗವನ್ನು KIADB ಮೂಲಕ site ಪಡೆದುಕೊಂಡು, ಖಾಸಗಿ ಕಾರ್ಖಾನೆಗಳ ಪ್ರಾರಂಭಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ, ಸಂತೋಷ. ಇಂದಿನ ಬೃಹತ್ ಕೈಗಾರಿಕಾ ಸಚಿವರು ಈಗಾಗಲೇ ಕೆ.ಜಿ.ಎಫ್. ಭಾಗಕ್ಕೆ ಭೇಟಿ ಕೊಟ್ಟು, ಬಿ.ಜಿ.ಎಂ.ಎಲ್.ಗೆ ಸಂಬಂಧಪಟ್ಟಂತೆ ಉಳಿಕೆಯ 3200 ಎಕರೆ ಜಮೀನೇನು ಖಾಲಿ ಇದೆಯೋ ಅಲ್ಲ ಜವಳಿ ಪಾರ್ಕ್ ಮಾಡುತ್ತೇವೆ, ಇನ್ನೇನೋ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟರೇ ಹೊರತು ಆ ನಿಟ್ಟಿನಲ್ಲಿ ಏನೂ ಮುಂದುವರೆಯಲಿಲ್ಲ. ನೀವು KIADB ಗೆ ಜಮೀನು ಕೊಡಲೇಬೇಕು ಎಂದರೆ, ಬೆಂಗಳೂರಿನ ಹೃದಯ ಭಾಗದಲ್ಲ ಹೆಚ್‌ಎಲ್ ಪಕ್ಕದಲ್ಲ ಸುಮಾರು 450 ಎಕರೆ ಜಾಗ ಇದೆ. ಅಲ್ಲ railway and metro coaches ಗಳನ್ನು ತಯಾರು ಮಾಡುತ್ತಿದ್ದಾರೆ. ಮೊದಲು ಮೆಟ್ರೋ ಭೋಗಿಗಳನ್ನು ದಕ್ಷಿಣ ಕೋರಿಯಾ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದರು. ಆದರೆ ಇವತ್ತು ನಮ್ಮಲ್ಲ ಆ ತಾಂತ್ರಿಕತೆ ಅಭಿವೃದ್ಧಿ ಆಗಿರುವುದರಿಂದ ಸದರಿ ಭೋಗಿಗಳನ್ನು ಇಲ್ಲೇ ತಯಾರು ಮಾಡುತ್ತಿದ್ದಾರೆ. ಇದು ನಮ್ಮ ಸರ್ಕಾರದ ಅಧೀನದಲ್ಲರಬೇಕು. ಏಕೆಂದರೆ ಇದರ ಮೌಲ್ಯ ಸುಮಾರು ಐದು ಸಾವಿರ ಕೋಟಿಗಳಷ್ಟಿದೆ. ಸಂಪಂಗಿ ರಾಮನಗರದಲ್ಲ 4 ಎಕರೆ ಜಾಗದಲ್ಲದೆ ಬಿ.ಇ.ಎಂ.ಎಲ್.ನ ಕಾರ್ಪೊರೇಟ್ ಆಫೀಸ್ ಇದೆ. ಮೈಸೂರಿನಲ್ಲ 450 ಎಕರೆ ಜಾಗ ಇದೆ. ಈ ಮೂರು ಕಾರ್ಖಾನೆಗಳೇನಿವೆ ಅವುಗಳನ್ನು ನಮ್ಮ ಕರ್ನಾಟಕ ಸರ್ಕಾರವೇ ವಹಿಸಿಕೊಂಡು ನಡೆಸಿಕೊಂಡು ಹೋಗಬಹುದು ಅಲ್ಲವೇ? ಸಾರ್ವಜನಿಕ ಉದ್ಯಮ ಸಚಿವರು ಸಚಿವರು ಇಲ್ಲೇ ಇದ್ದಾರೆ. ಅದಕ್ಕೋಸ್ಕರ ಒಂದು ಸಚಿವಾಲಯ ಇದೆ. ಹೀಗಿರುವಾಗ ನಾವೇ ಏಕೆ ನಡೆಸಿಕೊಂಡು ಹೋಗಬಾರದು? ಮಾನ್ಯ ಶ್ರೀಕಂಠೇಗೌಡರು ಪಟ್ಟಾಗಿ ಒತ್ತಾಯ ಮಾಡಿದ್ದರಿಂದ ಮೈ ಪುಗರ್ ಫ್ಯಾಕ್ಟರಿಯನ್ನು ನಾವೇ ನಡೆಸುವ ಹಾಗಾಯಿತು. ಆಗ ಇದಕ್ಕೆ ನೀವೇ ಉತ್ತರ ಕೊಟ್ಟಿದ್ದಿರಿ. ಕೋಲಾರ ಬಹಳ ಹಿಂದುಳಿದ ಭಾಗ. ಅಲ್ಲರುವುದು ಒಂದೇ ಕಾರ್ಖಾನೆ. ನೀವು, ಖಾಸಗಿಯವರಿಗೆ ಕೊಟ್ಟರೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದಿರಿ. ನರಸಾಪುರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮತ್ತು ವೇಮಗಲ್ ಭಾಗದಲ್ಲಿ ರೈತರು ಬೆಲೆ ಬಾಳುವ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಅಲ್ಲ ಖಾಸಗಿಯವರಿಗೆ ಏನು ಕಾರ್ಖಾನೆಗೆ ಅವಕಾಶ ಮಾಡಿಕೊಟ್ಟರೋ ಅಲ್ಲ ಇವತ್ತು ರೂ. 10-12 ಸಾವಿರ ರೂಪಾಯಿಗಳಿಗೆ ಹೋಗಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಇವತ್ತಿನ ತನಕವೂ ಅವರಿಗೆ on roll ಕೆಲಸ ಕೊಟ್ಟಲ್ಲ. ಕಳೆದ ಸಲ western companies ಗಳ ಕುರಿತು ಎಷ್ಟು ದೊಡ್ಡ ಗಲಾಟೆಯಾಯಿತು ಎನ್ನುವುದು ನಿಮಗೆ ಗೊತ್ತಿದೆ. ಇದರಲ್ಲಿ ಕಾರ್ಮಿಕ ಸಚಿವರನ್ನು ಮಧ್ಯಸ್ಥಿಕೆ ವಹಿಸಿ ಎಂದು ಕೇಳಿದೆ. ಆದರೆ ಇವತ್ತಿನವರೆಗೆ ಆಕಡೆ ಯಾರೂ ಸಹ ಗಮನಹರಿಸಿಲ್ಲ. ಬೆಲೆ ಬಾಳುವ ಜಮೀನನ್ನು ಫ್ಯಾಕ್ಟರಿಯವರಿಗೆ ಕೊಟ್ಟು ಕೆಲಸ ಕೊಡಿ ಎಂದು ಕೇಳುವಂತಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರು ಏನು ಮಾಡಬೇಕು ಎಂಬುದನ್ನು ಹೇಳ.

ಶ್ರೀ ಗೋವಿಂದ ರಾಜು:- ಕೇಂದ್ರ ಮತ್ತು ಇಲ್ಲ ನಿಮ್ಮದೇ ಸರ್ಕಾರ ಇರುವುದರಿಂದ ನೀವು ಮನಸ್ಸು ಮಾಡಿದರೆ ಈ ಕಾರ್ಖಾನೆಗಳನ್ನು ಉಳಿಸಿಕೊಡಬಹುದು ಎಂದು ನಾನು ಕೋಲಾರ ಜಿಲ್ಲೆಯ ಜನರ ಪರವಾಗಿ ಕೇಳಿಕೊಳ್ಳುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ನಮ್ಮ ಕೈಗಾರಿಕಾ ಸಚಿವರು ಭಾರತ ಸರ್ಕಾರದ CCEA ನಲ್ಲಿ 2016ರಲ್ಲಿ ತೀರ್ಮಾನವಾಗಿದೆ ಎಂದು ಹೇಳಿದರು. ಅದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ Karnataka Antibiotics & Pharmaceuticals limited (KAPL) ಏನಿತ್ತು ಅದು profit making company ಆಗಿತ್ತು. ಮಾನ್ಯ ಸದಾನಂದಗೌಡರು ಕೇಂದ್ರದ ಮಂತ್ರಿಯಾಗಿದ್ದಾಗ, ಕರ್ನಾಟಕದ ಎಂಪಿಗಳು ಮತ್ತು ಸ್ಟ್ಯಾಂಡಿಂಗ್ ಕಮಿಟಿಯ ಸದಸ್ಯನಾಗಿದ್ದ ನಾನೂ ಕೂಡ ಅವರ ಬಳಿ ಹೋಗಿ ಇದು profit making company ಯಾಗಿದೆ, 41 ಪರ್ಸೆಂಟ್ ಶೇರು ಕರ್ನಾಟಕದ್ದಿದೆ, ಉಳಿದ 59 ಪರ್ಸೆಂಟ್ ಕೇಂದ್ರ ಸರ್ಕಾರದ್ದಿದೆ. ಜಾಗವನ್ನು ಕರ್ನಾಟಕ ಸರ್ಕಾರ ಕೊಟ್ಟಿದೆ. ಹಾಗಾಗಿ ಇದನ್ನು ಖಾಸಗೀಕರಣ ಮಾಡಬಾರದು ಎಂದು ಕೇಳಿದ್ದೆವು. ಇದನ್ನು ಹಾಗೆಯೇ ಮುಂದೂಡಿಕೊಂಡು ಬಂದಿದ್ದಾರೆ. ಮಾನ್ಯ ಗೋವಿಂದರಾಜುರವರು ಹೇಳಿದ ಹಾಗೆ ಕೋಲಾರ ಹಿಂದುಳಿದ ಪ್ರದೇಶವಾಗಿದೆ. ಇದು ಸಾರ್ವಜನಿಕ ಉದ್ಯಮವಾಗಿದೆ. ಕೇಂದ್ರದಲ್ಲೂ ಇವರದೇ ಆದ ಸರ್ಕಾರ ಇದೆ. ನೀವು ಒಂದು ತೀರ್ಮಾನ ತೆಗೆದುಕೊಂಡು, ಅವರು ಆಗುವುದಿಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ಹೇಳಿದರೆ ನಾವೇ ನಡೆಸುತ್ತೇವೆ ಎಂದು ಹೇಳಿ. ಕರ್ನಾಟಕ ರಾಜ್ಯ ಯಾವ ರಾಜ್ಯಕ್ಕೂ ಕಡಿಮೆ ಇಲ್ಲ. ಮಾನ್ಯ ಕೃಷ್ಣಪ್ಪನವರು ತಂದಂತಹ ಕಂಪನಿಯನ್ನು ಉಳಿಸಿಕೊಳ್ಳಬೇಕು. ಒಂದೊಂದೇ ಕಂಪನಿಗಳನ್ನು ಮಾರಿಕೊಂಡು ಹೋದರೆ ಉಳಿಯುವುದು ಏನಿದೆ?

ಡಾ:ಮುರುಗೇಶ್ ಆರ್.ನಿರಾಣಿ:-ಮಾನ್ಯ ಸಭಾಪತಿಗಳೆ, ಸ್ವಾತಂತ್ರ್ಯ ಪೂರ್ವದಲ್ಲ ಮತ್ತು ನಂತರದಲ್ಲೂ, ಬೇರೆಯವರಿಗೆ ಕಾರ್ಖಾನೆಗಳನ್ನು ಪ್ರಾರಂಭಿಸುವ ಶಕ್ತಿ ಇರದೇ ಇದ್ದಾಗ, ಆ ಸಮಯದಲ್ಲ ಸರ್ಕಾರಿ ಸ್ವಾಮ್ಯದಲ್ಲ ಕಾರ್ಖಾನೆಗಳನ್ನು ಪ್ರಾರಂಭಿಸಲಾಯಿತು. ಯಾವಾಗ ಶಕ್ತಿ ಬಂತೋ ಆಗ co-operative sector ನಲ್ಲ ಕಾರ್ಖಾನೆಗಳು ಬರಲು ಪ್ರಾರಂಭವಾಯಿತು. ಕಳೆದ 25-30 ವರ್ಷಗಳಿಂದೀಚೆಗೆ ಸಾಮಾನ್ಯ ಜನರೂ ಕೂಡ ಬಂಡವಾಳ ಹೂಡಿ ಕಾರ್ಖಾನೆಗಳನ್ನು ಪ್ರಾರಂಭ ಮಾಡುವಂತಾಯಿತು. ಆಗ ಸರ್ಕಾರ co-operative sector ನಲ್ಲ ಬಂಡವಾಳ ಹೂಡುವುದನ್ನು ಕಡಿಮೆ ಮಾಡಿತ್ತು. ಇವತ್ತಿನ ಪರಿಸ್ಥಿತಿಯಲ್ಲ ಸಾರ್ವಜನಿಕರು ಸಶಕ್ತವಾಗಿ ಸರ್ಕಾರಕ್ಕಿಂತಲೂ ಪರಿಣಾಮಕಾರಿಯಾಗಿ ಕಾರ್ಖಾನೆಗಳನ್ನು ನಡೆಸುವಂತಹ ಕಾಲ ಬಂದಿದೆ.

(ಮುಂದು. .)

(146) 8-3-2022 11.20 ಡಿಎಸ್-ಕೆಎಸ್

ಶ್ರೀ ಮುರುಗೇಶ್ ಆರ್. ನಿರಾಣಿ(ಮುಂದು):-

ಅದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ನಮ್ಮ ಕರ್ನಾಟಕ ರಾಜ್ಯದಲ್ಲ ಬಹಳಷ್ಟು ಸಹಕಾರ ಸಂಘಗಳು ಮುಚ್ಚಿ ಹೋಗಿ ಖಾಸಗಿಯವರು ಪ್ರಾಫಿಟ್ ಲೆಕ್ಕದಲ್ಲ ತಂದಿರುವಂಥದ್ದನ್ನು ನಾವು ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಸರ್ಕಾರದ ಕೆಲಸ ಏನು, ಹೊಸ ಕಾರ್ಖಾನೆ ನಡೆಸುವುದು ನಮ್ಮ ಕೆಲಸವಲ್ಲ. ಸರ್ಕಾರ co-ordination ಮಾಡುವಂಥದ್ದು. ಸಂವಿಧಾನ ರಚನೆ ಮಾಡುವಂಥದ್ದು, ಒಂದು ಕಾರ್ಖಾನೆಗೆ ಏನೇನು ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಆ ಮೂಲಭೂತ ಸೌಕರ್ಯವನ್ನು ಸರ್ಕಾರ ಒದಗಿಸಬೇಕು. ಸುಮಾರು 10,000-15,000 ಮಾತ್ರ ಸಂಬಳ ಕೊಡುತ್ತಿದ್ದಾರೆಂದು ಮಾನ್ಯ ಸದಸ್ಯರು ಹೇಳಿದರು. ಅವರಿಗೆ ಶಿಕ್ಷಣಕ್ಕೆ ಅನುಗುಣವಾಗಿ ಕೆಲಸಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುತ್ತಿದ್ದಾರೆ. ಡಾ|| ಸರೋಜಿನಿ ಮಹಿಷಿ ವರದಿಯ ಹಿನ್ನೆಲೆಯಲ್ಲಿ ಕನಿಷ್ಠ 35 ಪರ್ಸೆಂಟ್‌ನಷ್ಟು ಆ ಕಾರ್ಖಾನೆ ಕೆಲಸ ಕೊಡಬೇಕು ಎನ್ನುವಂಥದ್ದು ಇದೆ. ನಾನು ಒಬ್ಬ ಕನ್ನಡಿಗನಾಗಿದ್ದೇನೆ. ಈ ರೀತಿ ಎಲ್ಲಾದರೂ ಅನ್ಯಾಯವಾಗುತ್ತಿದ್ದರೆ ನನ್ನ ಗಮನಕ್ಕೆ ತಂದರೆ ನಾನೇ ಸ್ವತಃ ಬರುತ್ತೇನೆ. ಅವರ ಲೇಬರ್ ಆಸ್ಟ್ ಏನು ಇರುತ್ತದೆ, ಅವರ ಅಟೆಂಡೆನ್ಸ್ ಆಸ್ಟ್ ಏನು ಇರುತ್ತದೆ, ಅದನ್ನೆಲ್ಲಾ ಪರಿಶೀಲನೆ ಮಾಡುತ್ತೇವೆ. ಯಾರಾದರೂಬ್ಬರು ಇಂಜಿನಿಯರ್ ಪದವೀಧರರಿಗೆ, ಎಂಚಿಎ, ಎಂಟಿಕ್ ವಿದ್ಯಾರ್ಹತೆ ಹೊಂದಿದವರಿಗೆ 10,000-15,000 ರೂಪಾಯಿ ಸಂಬಳ ಕೊಡುತ್ತಿದ್ದರೆ ಅದನ್ನು ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ. ಅವರು ಎಸ್.ಎಸ್.ಎಲ್.ಸಿ., ಪಿ.ಯು.ಸಿ. ವಿದ್ಯಾರ್ಹತೆ ಹೊಂದಿದ್ದರೆ ಇಂಜಿನಿಯರ್ ಪದವೀಧರರಿಗೆ ಕೊಡುವಂತಹ ಸಂಬಳವನ್ನು ಅವರು ಕೊಡುವುದಕ್ಕಾಗುವುದಿಲ್ಲ. ನಾವೇ ಕಾರ್ಖಾನೆಯನ್ನು ನಡೆಸಿದರೆ ಅಥವಾ ಮತ್ತೊಬ್ಬರು ಕಾರ್ಖಾನೆಯನ್ನು ನಡೆಸಿದರೂ ಕೂಡ ಅಷ್ಟು ಸಂಬಳವನ್ನು ಕೊಡುವುದಕ್ಕಾಗುವುದಿಲ್ಲ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಆ ಕಾರ್ಖಾನೆಗೆ ಭೇಟಿ ಕೊಡಿ.

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಯಾವ ಕಾರ್ಖಾನೆಯಲ್ಲಿ ಸಮಸ್ಯೆ ಇದೆ ಆ ಕಾರ್ಖಾನೆಗೆ ಮಾನ್ಯ ಸದಸ್ಯರನ್ನೇ ಕರೆದುಕೊಂಡು ಹೋಗುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇದು ಬಹಳ ಮಹತ್ವವಾದ ವಿಚಾರವಾಗಿರುವುದರಿಂದ ಈ ವಿಚಾರವನ್ನು ನಿಯಮ 330 ರಲ್ಲಿ ತೆಗೆದುಕೊಳ್ಳಬೇಕೆಂದು ವಿನಂತಿ ಮಾಡುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಆ ಕಾರ್ಖಾನೆಗೆ ಹೋಗಿ ಭೇಟಿ ಕೊಡಿ.

ಶ್ರೀ ಎಂ.ಎಲ್.ಅನಿಲ್‌ಕುಮಾರ್:- ಮಾನ್ಯ ಸಭಾಪತಿಯವರೇ, BEML ಖಾಸಗೀಕರಣವಾಗುತ್ತಿದೆ, ಅದರ ಬಗ್ಗೆ ಮಾನ್ಯ ಸಚಿವರು ಹೇಳಬೇಕು.

ಶ್ರೀ ಮುರುಗೇಶ್ ಆರ್.ನಿರಾಣಿ:- ನಾನು ಪೂರ್ತಿ ಮಾತನಾಡುವುದನ್ನು ಕೇಳಬೇಕು, ಈ ರೀತಿ ಮಧ್ಯೆ ಮಾತನಾಡಿದರೆ ಹೇಗೆ? ವಿಷಯಾಂತರ ಆಗಬಾರದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಯವರೇ, ಒಟ್ಟು ಕೇಂದ್ರ ಸರ್ಕಾರದಲ್ಲರುವಂತಹ ಕೋಲಾರದ gold mines ನಲ್ಲಿ 16,000 ಎಕರೆ ಭೂಮಿ ಇದೆ. ಅಲ್ಲಿ ಖಾತಾ ಆಗಿರುವಂಥದ್ದು, property extract ಇತ್ಯಾದಿ, ಅಲ್ಲಿ ರೈತರ ಹೆಸರಿಗೆ ಬರುವಂಥದ್ದು ನಾವು ಇಲ್ಲಿಯವರೆಗೆ ಮಾಡಿರುವಂಥದ್ದರಲ್ಲಿ ಕೇವಲ 12,500 ಎಕರೆ ಮಾತ್ರ ಬಂದಿದೆ. ಅಲ್ಲಿ ಮಧ್ಯದಲ್ಲ railway line ಹಾಗೂ ನ್ಯಾಷನಲ್ ಹೈವೇ ಬಂದಿದೆ. ಅದರ ಪಕ್ಕದಲ್ಲರುವಂತಹ ಭೂಮಿಯನ್ನು ನಾವು excavate ಮಾಡಿದಾಗ ಅಲ್ಲಿ ಗೋಲ್ಡ್ ಇಲ್ಲ ಎಂಬುದು ಗೊತ್ತಾಗಿ, 3500 ಎಕರೆ ಭೂಮಿಯನ್ನು ಕೈಗಾರಿಕಾ ಇಲಾಖೆಗೆ ಬಿಟ್ಟು ಕೊಡುತ್ತೇವೆ ಎನ್ನುವುದನ್ನು ಕೇಂದ್ರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಹೇಳಿದ್ದರು. ನಂತರ ಪತ್ರ ವ್ಯವಹಾರ ಆಗಿ ಮತ್ತೆ ಅದನ್ನು ಅವರು ಒಪ್ಪಿದ ಮೇಲೆ ಎಷ್ಟು exact area ಬರುತ್ತಿದೆ, ಯಾವ್ಯಾವ ಸರ್ವೆ ನಂಬರ್ ಕವರ್ ಆಗಿದೆ ಎನ್ನುವಂಥದ್ದನ್ನು ನಮ್ಮನ್ನು ಕೇಳಿದಾಗ ಅದನ್ನು ನಾವು ಸರ್ವೆ ಮಾಡಿಸಿ ಎರಡು ದಿನಗಳಲ್ಲಿ ಸಬ್‌ಮಿಟ್ ಮಾಡುತ್ತಿದ್ದೇವೆ. ಇದೇ ತಿಂಗಳು 10ನೇ ತಾರೀಖನಂದು ಕೇಂದ್ರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ನಮಗೆ ಅಪಾಯಿಟ್‌ಮೆಂಟ್ ಕೊಟ್ಟಿದ್ದಾರೆ. ನಾನು ಮತ್ತು ಕಾರ್ಯದರ್ಶಿಯವರು ದೆಹಲಿಗೆ ಹೋಗುತ್ತಿದ್ದೇವೆ. ಅಲ್ಲಿ transaction ಆಗುವಾಗ ಏನಾಗಿದೆ ಎಂದರೆ, ಮೊದಲು ನಮಗೆ 3500 ಎಕರೆ ಬಿಟ್ಟು ಕೊಡುತ್ತೇವೆಂದು ಹೇಳಿದರು. ಈಗ, entire 12,500 acres with liability ನೀವೇ ತೆಗೆದುಕೊಳ್ಳಿ ಎಂದು ಪತ್ರ ಬರೆದಿದ್ದಾರೆ. ಅದಕ್ಕೆ ಅದನ್ನು phase 1 and phase 2 ನಲ್ಲಿ ಮಾಡಿ, ಹಾಗೆಯೇ phase 2 ನಲ್ಲಿ 3,500 ಎಕರೆ ಮಾಡಬೇಕು. ಈಗಾಗಲೇ ನಾವು ಅದನ್ನು ಸಚಿವ ಸಂಪುಟದಲ್ಲಿ ಘೋಷಣೆ ಮಾಡಿದ್ದೇವೆ. ಡಿವಿಜನ್‌ಗೆ ಒಂದೊಂದು integrated industrial residential township ಮಾಡಬೇಕೆನ್ನುವಂಥದ್ದು. ಶೇಕಡ 80 ರಷ್ಟು ಕೈಗಾರಿಕೆ, ಶೇಕಡ 20 ರಷ್ಟು industrial residential township, ಅದರಲ್ಲಿ ಶಾಲಾ-ಕಾಲೇಜುಗಳು, ಆಸ್ಪತ್ರೆ, residential township ಬರಬೇಕು, 'walk-to-work' concept ಅಲ್ಲಿ ಇದ್ದುಕೊಂಡೇ ಕೆಲಸ ಮಾಡುವಂಥದ್ದಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆನ್ನುವಂಥದ್ದು. ಈ ರೀತಿ ಐದು ಡಿವಿಜನ್‌ಗಳಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಮಾಡಿಕೊಂಡು star category ಯಲ್ಲಿ ಅದನ್ನು ಮಾಡುತ್ತಿದ್ದೇವೆ. ಅದರಲ್ಲಿ ಕೋಲಾರವೂ ಕೂಡ ಒಂದು. ಕೋಲಾರದ ಲಕ್ಷಾಂತರ ಜನರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೆಲಸಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ನಾವು ಅವರಿಗೆ ಒಳ್ಳೆಯ ಕೈಗಾರಿಕೆಯನ್ನು ಅಲ್ಲೇ ಪ್ರಾರಂಭ ಮಾಡಿದರೆ ಅವರು ಅಲ್ಲೇ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಅಲ್ಲರುವಂಥವರೇ ಬಂಡವಾಳವನ್ನು ಹೂಡಿ ಕೈಗಾರಿಕೆಗಳಿಗೆ ಓನರ್ ಆಗುವುದಕ್ಕೆ ಸಾಧ್ಯವಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗ ಹಾಗೂ economically weaker section ಗೆ ಕಡಿಮೆ ದರದಲ್ಲ ನಾವು ರಿಯಾಯಿತಿ ಕೊಡುತ್ತಿರುತ್ತೇವೆ. ಅವರಿಗೆ ನಾವು ಬೆಂಬಲ ನೀಡಿ ಕಡಿಮೆ ದರದ ಬಡ್ಡಿಯಲ್ಲಿ ಲೋನ್‌ನ್ನು ಕೊಡಿಸಿ, ಅವರು ಒಬ್ಬ ಸ್ವಾಭಿಮಾನಿಯಾಗಿ ಕೈಗಾರಿಕೋದ್ಯಮಿಯಾಗಿ ಬೆಳೆಯುವುದಕ್ಕೆ ಎಲ್ಲಾ ರೀತಿಯ ಅನುಕೂಲತೆಗಳನ್ನು ನಮ್ಮ ಕೈಗಾರಿಕಾ ನೀತಿಯಲ್ಲಿ ತಂದಿದ್ದೇವೆ. “ಉದ್ಯಮಿಯಾಗು ಉದ್ಯೋಗ ನೀಡು” ಎನ್ನುವ ಕಾರ್ಯಕ್ರಮದಲ್ಲಿ ಎಷ್ಟು ಸೆಕ್ಷರ್‌ಗಳಿವೆ ಆ ಎಲ್ಲಾ ಸೆಕ್ಷರ್‌ಗಳಿಗೂ division wise ತರಬೇತಿ ಕೊಡುವಂಥದ್ದನ್ನು ನಾವು ಮಾಡುತ್ತಿದ್ದೇವೆ. ಈ ರೀತಿ ಇದ್ದಾಗ BEML ಲಾಭದಾಯಕವಾಗಿರುವಂಥದ್ದನ್ನು ಮುಚ್ಚಿ ಅದನ್ನು ಬೇರೆ ಬೇರೆಯವರಿಗೆ ಹಸ್ತಾಂತರ ಮಾಡುತ್ತಿದ್ದಾರೆ ಎನ್ನುವುದು ತಪ್ಪು. BEML ಕೆಲಸ ಪ್ರಾರಂಭ ಇರುತ್ತದೆ. Non-core assets ಏನಿದೆ, idle ಆಗಿರುವ assets ಅನ್ನು ಮಾತ್ರ ನಾವು ತೆಗೆದುಕೊಳ್ಳುತ್ತಿದ್ದೇವೆ. ಆ ಕಾರ್ಖಾನೆ ಪ್ರಾರಂಭ ಇರುತ್ತದೆ.

ಸಭಾಪತಿಯವರು:- ಎನ್.ರವಿಕುಮಾರ್‌ರವರೇ, ತಾವು ಪ್ರಶ್ನೆಯನ್ನು ಕೇಳಿ.

(ಗೊಂದಲ)

ಈ ವಿಷಯವನ್ನು ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ನೋಟಿಸ್ ಕಳುಹಿಸಿ. ಅದರಲ್ಲಿ ನಾನು ಅವಕಾಶ ಕೊಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಸರ್ಕಾರದ ಕೆಲಸ ಕಾರ್ಖಾನೆಗಳನ್ನು ನಡೆಸುವುದಲ್ಲ ಎಂದು ಮಾನ್ಯ ಮಂತ್ರಿಗಳು ಹೇಳಿದ್ದಾರೆ, ಅದು ನಿಜ. ಕಾರ್ಖಾನೆಯನ್ನು ಖಾಸಗಿಯವರು ನಡೆಸತಕ್ಕಂಥದ್ದೆ. ಆದರೆ ಸರ್ಕಾರದ ಉದ್ದೇಶ ಏನಿತ್ತು, ಖಾಸಗಿಯವರು ನಡೆಸುವಾಗ, profit making will be their only

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

motive. ಲಾಭ ಮಾಡುವಂಥದ್ದು ಖಾಸಗಿಯವರದ್ದು. ಸರ್ಕಾರ ಮಾಡಬೇಕಾದರೆ social obligation ಎನ್ನುವುದು ಇದೆ, ಸಾಮಾಜಿಕ ಬದ್ಧತೆ ಎನ್ನುವಂಥದ್ದು ಇದೆ. ಖಾಸಗಿಯವರು ಕಾರ್ಖಾನೆ ಮಾಡಿದಾಗ ಬಹಳಷ್ಟು ಜನ ನಿರುದ್ಯೋಗಿಗಳಾಗುತ್ತಾರೆ. ಅದರಲ್ಲೂ ಎಸ್.ಸಿ/ಎಸ್.ಟಿ, ಓಬಿಸಿ, ಮೈನಾರಿಟಿಯವರಿಗೆ ಉದ್ಯೋಗ ಇಲ್ಲದಂತಾಗುತ್ತದೆ. ನಮ್ಮ ಪೂರ್ವಜರು ಪಬ್ಲಿಕ್ ಸೆಕ್ಷರ್ ಮಾಡುವಾಗ ಆ ಉದ್ದೇಶದಿಂದ ಮಾಡಿದ್ದರು. ಅದರಲ್ಲಿ ಕೆಲಸ ಇಲ್ಲ ಅಂದುಕೊಳ್ಳಬೇಡಿ. ಈ ದೇಶದಲ್ಲಿ ಇವತ್ತು ಶೇಕಡ 58 ರಷ್ಟು ಸಂಪತ್ತು ಇರುವುದು ಈಗ ಶೇಕಡ 1 ರಷ್ಟು ಜನರ ಬಳಿ ಇದೆ. ಶೇಕಡ 10 ರಷ್ಟು ಇರುವ ಸಂಪತ್ತು ಶೇಕಡ 78 ರಷ್ಟು ಜನರಲ್ಲಿದೆ. ಸಮ ಬಾಳು ಸಮ ಪಾಲು ಎಂದು ಅವರೇ ಹೇಳುತ್ತಿರುತ್ತಾರೆ. ಆ ರೀತಿ ಎಲ್ಲೂ ಆಗುವುದೇ ಇಲ್ಲ. ಖಾಸಗೀಕರಣ ಮಾಡುವ ಮೂಲ ಉದ್ದೇಶ ಏನಾಗುತ್ತದೆಂದರೆ, ಸಂಪೂರ್ಣವಾಗಿ ಸಾಮಾಜಿಕ ನ್ಯಾಯ ನಿರ್ನಾಮವಾಗಿ ಬಿಡುತ್ತದೆ. ಆದ್ದರಿಂದ ನಮ್ಮ ಕಳಕಳ ಏನೆಂದರೆ, ನಮ್ಮ ಪೂರ್ವಜರು ಸ್ಥಾಪನೆ ಮಾಡಿರುವಂತಹ ಕಾರ್ಖಾನೆಗಳನ್ನು ದಯವಿಟ್ಟು ಖಾಸಗೀಕರಣ ಮಾಡುವುದಕ್ಕೆ ಬಿಡಬೇಡಿ. ಖಾಸಗೀಕರಣ ಮಾಡಿ ಲಾಭ ಮಾಡಿರುವಂತಹ ಕಂಪನಿಗಳು ಎಷ್ಟಿವೆ ಎಂಬುದನ್ನು ನಾನು ಹೇಳುತ್ತೇನೆ. ಬಿಪಿಎಲ್ ಕಂಪನಿ, ಟೆಲಿಫೋನ್ ಕಂಪನಿ, ಜೆಟ್ ಏರ್ವೇಯ್ಸ್ ಏನಾಯಿತು, ಇವೆಲ್ಲಾ ಖಾಸಗೀಕರಣ ಮಾಡಿ ಮುಚ್ಚಿಕೊಂಡು ಹೋಗುತ್ತಿದೆ. ಟೆಲಿಫೋನ್ ಕೂಡ ಖಾಸಗೀಕರಣ ಮಾಡಿ ಆಯಿತು. ಆದ್ದರಿಂದ ಖಾಸಗೀಕರಣ ಮಾಡುವುದೇ ಸಮಸ್ಯೆಗೆ ಪರಿಹಾರವಲ್ಲ. ಸಾಮಾಜಿಕ ನ್ಯಾಯ ಬದ್ಧತೆ ಮತ್ತು ಸಮ ಪಾಲು ಎಂದು ಏನು ಹೇಳಿದ್ದಾರೆ, ಅದು equal distribution ಆಗಬೇಕಾಗಿದೆ. ಈ ದೇಶದ ಸಂಪತ್ತು ಕೆಲವರದ್ದೇ ಅಲ್ಲ. ಆದ್ದರಿಂದ ಸರ್ಕಾರದ ತೀರ್ಮಾನವನ್ನು ಬದಲಾವಣೆ ಮಾಡಿಕೊಳ್ಳಿ. ಸರ್ಕಾರ ಕಾರ್ಖಾನೆಗಳನ್ನು ನಡೆಸುವುದಲ್ಲ. ಕಾರ್ಖಾನೆಗಳಿಗೆ ಉತ್ತೇಜನ ಕೊಡಬೇಕು.

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಹಸ್ತಾಂತರ ಮಾಡುತ್ತಿಲ್ಲ. ಅವರಿಗೆ ಪ್ರಶ್ನೆಯೇ ಅರ್ಥವಾಗುತ್ತಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹಸ್ತಾಂತರ ಮಾಡುತ್ತೇವೆಂದು ಹೇಳಲಿಲ್ಲ. ಖಾಸಗೀಕರಣ ಮಾಡಬೇಡಿ ಎಂದು ಹೇಳುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, BEML continue ಆಗುತ್ತದೆ. ಅಲ್ಲ non-core assets ಏನಿದೆ idle ಆಗಿರುವ ಅಸೆಟ್ಸ್ ಅನ್ನು ಹಸ್ತಾಂತರ ಮಾಡುತ್ತಿದ್ದಾರೆ. ಅಲ್ಲ ಬೇರೆ ಬೇರೆ ಕಾರ್ಖಾನೆಗಳು ಬರುತ್ತಿವೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಂಪನಿಯನ್ನು ಖಾಸಗೀಕರಣ ಮಾಡಬೇಡಿ ಎಂದು ಹೇಳುತ್ತಿದ್ದೇವೆ ಅಷ್ಟೆ.

ಸಭಾಪತಿಯವರು:- ಮಾನ್ಯ ಗೋವಿಂದರಾಜು ರವರೇ, ತಾವು ಅರ್ಥ ಗಂಟೆ ಕಾಲಾವಧಿ ಚರ್ಚೆಗೆ ನೋಟಿಸ್ ಕಳುಹಿಸಿಕೊಡಿ. ನಾನು ಅವಕಾಶ ಕೊಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1248

ಉತ್ತರ ಲಗತ್ತಿಸಲಾಗಿದೆ

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಸಮರ್ಪಕವಾಗಿ ಕೊಟ್ಟಿದ್ದಾರೆ. ಸಾಲ ಮನ್ನಾ ಎಷ್ಟು ಮಾಡಿದ್ದೇವೆಂದು ಉತ್ತರ ಕೊಟ್ಟಿದ್ದಾರೆ. ಆದರೆ ಸಾಲ ಮನ್ನಾ ಅಗಿರುವಂಥವರ ಮನೆಗೆ ಬ್ಯಾಂಕ್‌ನವರು ಹೋಗಿ ಕಿರುಕುಳ ಕೊಡುತ್ತಿದ್ದಾರೆ. ಅಂಥದ್ದರ ಬಗ್ಗೆ ಮಾನ್ಯ ಸಚಿವರು ಏನು ಕ್ರಮ ತೆಗೆದುಕೊಳ್ಳುತ್ತಾರೆಂದು ನಾನು ಕೇಳಬಯಸುತ್ತಿದ್ದೇನೆ.

ಶ್ರೀ ಶಂಕರ ಬ ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್‌ರವರು ಕೇಳಿರುವಂತಹ ಪ್ರಶ್ನೆಗೆ ಈಗಾಗಲೇ ನಮ್ಮ ಸರ್ಕಾರದಲ್ಲ ಯಾವುದೇ ರೀತಿಯ ದೂರುಗಳು ಬಂದಿರತಕ್ಕಂಥ ಉದಾಹರಣೆಗೆ ದಾಖಲಾಗಿಲ್ಲ. ಆ ರೀತಿಯ ನಿರ್ದಿಷ್ಟ ಪ್ರಕರಣದ ಯಾವುದಾದರೂ ದೂರು ದಾಖಲಾಗಿರುವುದನ್ನು ಕೊಟ್ಟರೆ ಖಂಡಿತವಾಗಿಯೂ ಅವರ ಬಗ್ಗೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಆ ರೀತಿಯ ಹತ್ತಾರು ಉದಾಹರಣೆಗಳನ್ನು ಕೊಡಬಲ್ಲೆ. ಮಾನ್ಯ ಸಚಿವರು ನನ್ನನ್ನು ಕರೆದರೆ ಅವರ ಜೊತೆ ನಾನು ಮಾತನಾಡುತ್ತೇನೆ.

ಶ್ರೀ ಶಂಕರ ಬ ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಜೊತೆ ಮಾತನಾಡಿ ಆ ರೀತಿ ಯಾವುದಾದರೂ ದೂರು ಇದ್ದರೆ ಖಂಡಿತವಾಗಿಯೂ ನಾನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ.

ಪ್ರಶ್ನೆ ಸಂಖ್ಯೆ:1262

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶಶಿಲ್ ಜಿ. ನಮೋಶಿಯವರು ಸದನದಲ್ಲಿ ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ:1253
(ಉತ್ತರ ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದಾರೆ. ಸಹಕಾರ ಚುನಾವಣಾ ಪ್ರಾಧಿಕಾರದವರು ದಿನಾಂಕ:18.12.2021 ರಲ್ಲಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ವಿವಿಧ ಹಂತದ ಚುನಾವಣೆಗಳಿಗೆ ಸಹಕಾರ ಚುನಾವಣಾ ಪ್ರಾಧಿಕಾರವು ನಿರ್ದಿಷ್ಟಪಡಿಸಿದ ಸಂಭಾವನೆ ಏನಿದೆ, ಪ್ರಾಥಮಿಕ ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಆ ಸಂಘಗಳ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಸಂಭಾವನೆಯನ್ನು ನಿಗದಿಪಡಿಸಿದ್ದಾರೆ.

(ಮುಂದು)

147/8-3-2022/11-30/ಚಿಕೆಪಿ-ಜಿಆರ್

ಶ್ರೀ ಎಂ.ಎಲ್. ಅನಿಲ್ ಕುಮಾರ್(ಮುಂದು)

ಫೆಡರಲ್ ಮತ್ತು ಅಪೆಕ್ಸ್ ಸಹಕಾರ ಸಂಘಗಳಿಗೂ ಸಹ ನಿಗದಿಪಡಿಸಿದ್ದಾರೆ. ಆದರೆ, ಏನು ಸಹಕಾರ ಚುನಾವಣಾ ಪ್ರಾಧಿಕಾರ ಏನು ನಿಗದಿಪಡಿಸಿದೆ, ಆ ಸಂಭಾವನೆಗಳಿಗಿಂತ ಹೆಚ್ಚು ಸಂಭಾವನೆಯನ್ನು ಇವತ್ತು ಪ್ರಾಥಮಿಕ ಸಹಕಾರ ಸಂಘಗಳ ಚುನಾವಣೆ ಸಂದರ್ಭದಲ್ಲಿ ಏನು ಜಿಲ್ಲಾ ಚುನಾವಣಾ ಪ್ರಾಧಿಕಾರಿಗಳು ನೇಮಕವಾಗಿರುತ್ತಾರೆ, ಅವರು ಹೆಚ್ಚು ಸಂಭಾವನೆಯನ್ನು ವಸೂಲಿ ಮಾಡುತ್ತಿದ್ದಾರೆ. ಉದಾಹರಣೆಗೆ M.P.C.S., (Milk Producers' Co-operative Society) ಇರುತ್ತದೆ. ಅಲ್ಲಿ ಸುಮಾರು 100 ರಿಂದ 200-250 ಜನ ಸದಸ್ಯರು ಇರುತ್ತಾರೆ. ಅಲ್ಲಿ ಚುನಾವಣೆಯನ್ನು ಮಾಡಬೇಕಾದರೆ ಚುನಾವಣೆ ವೆಚ್ಚ ಮತ್ತು ಪೊಲೀಸ್ ಬಂದೋಬಸ್ತು, ಎಲ್ಲದಕ್ಕೂ ಕೂಡ ನಾನು ಒಂದು ಮಾಹಿತಿಯನ್ನು ತರಿಸಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನಲ್ಲಿ ಸುಮಾರು 15 M.P.C.S., ಸಹಕಾರ ಸಂಘದ ಚುನಾವಣೆ ವೆಚ್ಚದ ಮಾಹಿತಿಯನ್ನು ತರಿಸಿದ್ದೇನೆ. Certified Copy ಕೂಡ ಕೊಟ್ಟಿದ್ದಾರೆ. ಒಂದೊಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

M.P.C.S., ಸಹಕಾರ ಸಂಘದ ಚುನಾವಣೆಗೆ 50 ಸಾವಿರದಿಂದ ಒಂದು ಲಕ್ಷ, ಒಂದೂವರೆ ಲಕ್ಷ, ಎರಡು ಲಕ್ಷ-ಎರಡುವರೆ ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ. ಇವತ್ತು ಪಾರ್ಲಿಮೆಂಟ್ ಚುನಾವಣೆ ಮತ್ತು ಅಸೆಂಬ್ಲಿ ಚುನಾವಣೆ, ಜಿಲ್ಲಾ ಪಂಚಾಯತಿ, ಚುನಾವಣೆ, ತಾಲ್ಲೂಕು ಪಂಚಾಯತಿ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತದೆ, ಆ ಚುನಾವಣೆಗೆ ಆ ಗ್ರಾಮದಲ್ಲರುವ ಒಟ್ಟು ಮತದಾರರು ಏನು ಇದ್ದಾರೆ, ಅದಕ್ಕೆ ತಕ್ಕಂತೆ ಮತದಾನ ಮಾಡುವಂತಹ ವ್ಯವಸ್ಥೆ ಇರುತ್ತದೆ. ಸುಮಾರು 500 ರಿಂದ 1000-1500 ಜನ ಮತದಾರರು ಇರುತ್ತಾರೆ. ಆದರೆ, ಪ್ರಾಥಮಿಕ ಸಹಕಾರ ಸಂಘದ ಚುನಾವಣೆಗಳಲ್ಲಿ 100-150, 200-250 ಜನ ಮತದಾರರು ಇರುತ್ತಾರೆ. ಇವತ್ತು ಅಲ್ಲ ಇಷ್ಟೊಂದು ದುಂದು ವೆಚ್ಚ ಮಾಡಿ, ಆ ಸಹಕಾರ ಸಂಘಗಳ ಮೇಲೆ ಹೊರೆಯಾಗುವಂತಹ ರೀತಿಯಲ್ಲಿ ಇವತ್ತು ಸಹಕಾರ ಸಂಘದ ಚುನಾವಣಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿದ್ದರೂ ಸಹ ಅದಕ್ಕಿಂತಲೂ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದು ಸಹಕಾರ ಸಂಘದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಏಕೆಂದರೆ, ರೈತರು ಬಹಳ ಕಷ್ಟಪಟ್ಟು ಹಾಲನ್ನು ಹಾಕಿ, ಎಲ್ಲರನ್ನು ಸೇರಿಸಿಕೊಂಡು ಆ ಸಹಕಾರ ಸಂಘಗಳನ್ನು ಕಟ್ಟಿಕೊಂಡು, ಅವುಗಳನ್ನು ಶಕ್ತಿಗೊಳಿಸಿರುತ್ತಾರೆ. ಈ ರೀತಿಯಲ್ಲಿ ಚುನಾವಣೆ ವೆಚ್ಚ ಐವತ್ತು ಸಾವಿರ, ಒಂದು ಲಕ್ಷ, ಒಂದೂವರೆ ಲಕ್ಷ, ಎರಡು ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ. ಅದರ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕು.

ಶ್ರೀ ಎಸ್.ಆ. ಸೋಮಶೇಖರ್:- ಮಾನ್ಯ ಸಭಾಪತಿಯವರೆ, ಈ ಚುನಾವಣೆಗಳು ಆಯಾ ಸಹಕಾರ ಸಂಘಗಳು ಚುನಾವಣಾ ವೆಚ್ಚವನ್ನು ಭರಿಸತಕ್ಕಂತಹದ್ದು ಇದುವರೆವಿಗೂ ಇರುವಂತಹ ವ್ಯವಸ್ಥೆಯಾಗಿದೆ. ಸುಮಾರು ಸಹಕಾರ ಸಂಘಗಳು ರಾಜಿ, ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಇಲ್ಲದ ರೀತಿಯಲ್ಲಿ ಮಾಡಿಕೊಂಡು ಹೋಗುತ್ತಾರೆ. ಕೆಲವು ಸಹಕಾರ ಸಂಘಗಳಲ್ಲಿ competition ಇದ್ದು ಚುನಾವಣೆಗಳು ನಡೆಯುತ್ತವೆ. ಅದರೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಹ ಚುನಾವಣಾ ಪ್ರಾಧಿಕಾರದವರು ಬಹಳ ಶಿಸ್ತಾಗಿ ಚುನಾವಣೆಗಳನ್ನು ನಡೆಸುತ್ತಾರೆ. ಸರಿಯಾಗಿಲ್ಲದ ಸಮಯದಲ್ಲ ಮಧ್ಯೆ ಪ್ರವೇಶ ಮಾಡಿ ಸರಿಪಡಿಸುತ್ತಾರೆ. ರಿಟರ್ನಿಂಗ್ ಅಫೀಸರ್‌ಗಳು ಏನು ಇರುತ್ತಾರೆ, ಅವರು ಮತ್ತು ಆಡಳಿತ ಮಂಡಳಿಯವರ ಹೊಂದಾಣಿಕೆಯಿಂದ ಚುನಾವಣಾ ವೆಚ್ಚ ಜಾಸ್ತಿಯಾಗುತ್ತದೆ. ನಮ್ಮ ಚುನಾವಣೆಯಲ್ಲಿ ಯಾವುದೇ ಚುನಾವಣಾ ವೆಚ್ಚವನ್ನು ಭರಿಸುವುದಿಲ್ಲ. ನೀವು M.P.C.S., ಬಗ್ಗೆ ಹೇಳುತ್ತೀರಿ, ಕೆಲವು M.P.C.S., ಮಾಡಿಕೊಳ್ಳುವಂತಹದ್ದು ಇದೆ. ಕೆಲವರು ಸಿಂಪಲ್ ಆಗಿ ಚುನಾವಣೆಯನ್ನು ಮಾಡಿಕೊಳ್ಳುತ್ತಾರೆ. ಕೆಲವು P.A.C.S., ಗಳಲ್ಲೂ ಸಹ ಎಂ.ಪಿ., ಎಂ.ಎಲ್.ಎ., ಚುನಾವಣೆಗಳು ನಡೆಯುವ ರೀತಿಯಲ್ಲಿಯೇ ನಡೆಯುತ್ತವೆ. ಅದಕ್ಕೋಸ್ಕರ ಚುನಾವಣಾ ವೆಚ್ಚವನ್ನು ಇಷ್ಟೇ ಮಾಡಬೇಕೆಂದು ರೂಲ್ಸ್ ಮಾಡಲಕ್ಕೆ ಆಗುತ್ತಿಲ್ಲ, ನಿಗದಿ ಮಾಡಲಕ್ಕೆ ಆಗುತ್ತಿಲ್ಲ. ಕೆಲವು P.A.C.S., ಇಷ್ಟಾಗುತ್ತದೆ, ಬೇರೆ ಬೇರೆಯದಕ್ಕೆ ಇಷ್ಟಾಗುತ್ತದೆ, ಹೌಸಿಂಗ್ ಸೊಸೈಟಿಗೆ ಇಷ್ಟಾಗುತ್ತದೆ, ಬ್ಯಾಂಕ್‌ಗೆ ಇಷ್ಟಾಗುತ್ತದೆ. ಎಲ್ಲವನ್ನು ಕೂಡ ಈಗ ಸಿಂಪಲ್ ಆಗಿ ಚುನಾವಣೆಗಳಾಗಬೇಕಾಗುತ್ತದೆ. ನಮ್ಮೆಲ್ಲರೂ ಸಂಘ ಸಂಸ್ಥೆಗಳ ಬಗ್ಗೆ ಹೇಳುವುದಾದರೆ, ಮೊನ್ನೆ ಒಕ್ಕಲಿಗರ ಸಂಘದ ಸಂಸ್ಥೆಯ ಚುನಾವಣೆಯಾಯಿತು. ಅದಕ್ಕೆ ಕೋಟ್ಯಂತರ ರೂಪಾಯಿಗಳನ್ನು ಕೇಳುತ್ತಾರೆ. ಅವರು ಆಡಳಿತ ಮಂಡಳಿಯವರು ಇಷ್ಟೊಂದು ಹಣವನ್ನು ಕೊಡಲಕ್ಕೆ ಆಗುವುದಿಲ್ಲವೆಂದು ಹೇಳುತ್ತಾರೆ. ಹೀಗಾಗಿ, ಮಾನ್ಯ ಸದಸ್ಯರಾದ ಶ್ರೀ ಅನಿಲ್ ಕುಮಾರ್‌ರವರು ಹೇಳಿದ ಹಾಗೆ M.P.C.S., ಹಾಗೂ ಇತರ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲಕ್ಕೆ ಒಂದು ಚುನಾವಣಾ ವೆಚ್ಚವನ್ನು ನಿಗದಿ ಮಾಡಲಕ್ಕೆ ಪ್ರಯತ್ನ ಮಾಡಬಹುದೇ ಎನ್ನುವುದನ್ನು ನೋಡುತ್ತಿದ್ದೇವೆ. ಚುನಾವಣಾ ಪ್ರಾಧಿಕಾರವೇ ರಿಟರ್ನಿಂಗ್ ಅಫೀಸರ್ ಅನ್ನು ಹಾಕುವಂತಹದ್ದಾಗಿದೆ. ಈ ಚುನಾವಣೆಗಳು ಕೆಲವು ಕಡೆ ಸಿಂಪಲ್ ಆಗಿ ನಡೆದರೆ ಮತ್ತೆ ಕೆಲವು ಕಡೆ, ಎಂ.ಎಲ್.ಎ., ಮತ್ತು ಎಂ.ಪಿ., ಚುನಾವಣೆಗಳು ನಡೆಯುವ ರೀತಿಯಲ್ಲಿ ನಡೆಯುತ್ತವೆ. ಅಲ್ಲ ಹಣ ನಿಗದಿ ಮಾಡಿರುವುದಿಲ್ಲ. ಈ ರೀತಿಯ ಚುನಾವಣೆಗಳಿಗೆ ಏನಾದರೂ ಬಂದೋಬಸ್ತು ಮಾಡಬಹುದೇ ಎನ್ನುವುದರ ಬಗ್ಗೆ ನೋಡಿಕೊಂಡು ಮುಂದೆ ತಮಗೆ ಮಾಹಿತಿಯನ್ನು ಕೊಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಂ.ಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೆ, ಈ ಚುನಾವಣೆಗಳ ಬಗ್ಗೆ ಇಲ್ಲಿ ಇರತಕ್ಕಂತಹ ಎಲ್ಲರಿಗೂ ಅನುಭವ ಆಗಿರುತ್ತದೆ. ಪಾರ್ಲಿಮೆಂಟ್ ಚುನಾವಣೆ ಮತ್ತು ಅಸೆಂಬ್ಲಿ ಚುನಾವಣೆ, ಜಿಲ್ಲಾ ಪಂಚಾಯತಿ, ಚುನಾವಣೆ, ತಾಲ್ಲೂಕು ಪಂಚಾಯತಿ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆಗಳಿಗೆ ಸಂಬಂಧಪಟ್ಟಂತೆ ಒಂದು ಬೂತ್ ಎಂದರೆ, ಒಬ್ಬ ಪೋಲೀಸ್ ಅಥವಾ ಹೆಚ್ಚು ಅಂದರೆ ಇಬ್ಬರು ಪೋಲೀಸರನ್ನು ಕೊಡುತ್ತಾರೆ, ಆದರೆ, ಸಹಕಾರ ಸಂಘದ ಚುನಾವಣೆ ಎಂದು ಪೋಲೀಸ್ ಬಂಧೋಬಸ್ತಿಗೆ ಬರೆದರೆ ಅವರು ಯಾರು ಯಾರನ್ನು ಕೊಡುತ್ತಾರೆಂದರೆ, ಅಲ್ಲಿನ ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್- ಇನ್ಸ್‌ಪೆಕ್ಟರ್, ಅಡಿಷನಲ್ ಸಬ್-ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್ಟೇಬಲ್, ದಫೇದಾರ್ ಎಂದು ಹೇಳಿ ಉದ್ದದ ಒಂದು ಪಟ್ಟಿಯನ್ನು ಕೊಟ್ಟು 50000, 80,000 ರೂಪಾಯಿಗಳು ಮತ್ತು ಅವರುಗಳ ಊಟದ ವೆಚ್ಚ ಸೇರಿ, ಒಂದು ಲಕ್ಷ ರೂಪಾಯಿಗಳಾಗುತ್ತದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ 100ರಿಂದ 1500 ರವರೆಗೆ ಓಟುಗಳನ್ನು ಹಾಕುವ ಮತದಾರರಿರುವ ಕಡೆ ಒಬ್ಬ ಪೋಲೀಸ್ ಅನ್ನು ಕೊಡುತ್ತಾರೆ, ಆದರೆ, 150-250 ಜನ ಓಟುಗಳು ಇರುವ ಕಡೆ ಅದು M.P.C.S., ಆಗಿರಬಹುದು, P.A.C.S., ಆಗಿರಬಹುದು, ಇದಕ್ಕೆ ಏನಾದರೊಂದು ನಿಯಮವನ್ನು ರೂಪಿಸಬೇಕಲ್ಲವೇ?

(ಗೊಂದಲ)

ಸಭಾಪತಿಯವರು:- ಸಹಕಾರ ಸಚಿವರು ಇಲ್ಲಿ ಮಾನ್ಯ ಸದಸ್ಯರು ಹೇಳುತ್ತಿರುವುದನ್ನು ಗಮನಿಸಬೇಕು,

ಶ್ರೀ ಎಂ.ಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೆ, ಮಾನ್ಯ ಸಹಕಾರ ಸಚಿವರು ಬಹಳ ಅನುಭವವುಳ್ಳವರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ನುರಿತವರಾಗಿರುತ್ತಾರೆ. ಸಹಕಾರ ಸಚಿವರಾಗಿದ್ದಾಗಲೇ ಇದಕ್ಕೊಂದು ಪರಿಹಾರ ಸಿಕ್ಕಿದರೆ ಒಳ್ಳೆಯದು ಅಲ್ಲವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಐ. ಸೋಮಶೇಖರ್:- ಮಾನ್ಯ ಸಭಾಪತಿಯವರೆ, ಶ್ರೀಯುತ ಅನಿಲ್ ಕುಮಾರ್ ರವರಿಗೆ ಚುನಾವಣೆ ಯಾವ ರೀತಿಯಲ್ಲಿ ನಡೆಯುತ್ತದೆ M.P.C.S., ಆಗಿರಬಹುದು, P.A.C.S., ಆಗಿರಬಹುದು, ಬೇರೆ ಬೇರೆ ಸಹಕಾರ ಸಂಘ-ಸಂಸ್ಥೆಗಳ ಚುನಾವಣೆಗಳು ಯಾವ ರೀತಿ ನಡೆಯುತ್ತದೆ ಎಂದು ಗೊತ್ತಿದೆ. 60 ರಿಂದ 70% ರಷ್ಟು ರಾಜಿ ಮೂಲಕ ಚುನಾವಣೆಗಳು ನಡೆಯುತ್ತವೆ. M.P.C.S., ಚುನಾವಣೆಗಳು ಎಂ.ಎಲ್.ಎ., ಮತ್ತು ಎಂ.ಪಿ., ಚುನಾವಣೆಗಳಿಗಿಂತ ಮೇಲ್ಪಟ್ಟು ನಡೆಯುತ್ತವೆ. ಊರಿನಲ್ಲಿ ಗಲಾಟೆ ಆಗಬಾರದು, ರಕ್ತಪಾತ ಆಗಬಾರದು,

ಶ್ರೀ ಎಂಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೆ,

ಸಭಾಪತಿಯವರು:- ಶ್ರೀಯುತ ಅನಿಲ್ ಕುಮಾರ್ ರವರೆ, ಕುಳಿತುಕೊಳ್ಳಿ. ಮಾನ್ಯ ಸಚಿವರು ಉತ್ತರವನ್ನು ಹೇಳಲಿ.

ಶ್ರೀ ಎಸ್.ಐ. ಸೋಮಶೇಖರ್:- ಚುನಾವಣೆಗಳು ಹೇಗೆ ನಡೆಯುತ್ತವೆ ಎನ್ನುವುದು ನಮಗಿಂತ ನಿಮಗೆ ಹೆಚ್ಚಿನದಾಗಿ ಗೊತ್ತಾಗುತ್ತದೆ. 60% ರಾಜಿ ಮೂಲಕ ಹೋಗುತ್ತಾರೆ, ಇನ್ನುಳಿದ 40% ರಷ್ಟು ಚುನಾವಣೆಗಳು ಹಳ್ಳಿಯಲ್ಲಿ ರಕ್ತಪಾತ ಆಗಬಾರದು ಎಂದು ಹೇಳಿ ಪೊಲೀಸರನ್ನು ನಿಯೋಜಿಸಿಕೊಳ್ಳುತ್ತಾರೆ. ಅ ಪೊಲೀಸ್‌ಗೆ ಮತ್ತು law and order ಗೆ ಸ್ವಲ್ಪ ದುಡ್ಡು ಕಟ್ಟತಕ್ಕಂತಹದ್ದು ಇದೆ. ಯಾವ M.P.C.S., ನಲ್ಲಿ ದುಡ್ಡು ಜಾಸ್ತಿ ಇರುತ್ತದೆ, ಅವರು ಜಾಸ್ತಿ ಖರ್ಚು ಮಾಡತಕ್ಕಂತಹದ್ದು ಇದೆ. ಅವರು ಅದಕ್ಕೆ ಹೆಚ್ಚಿನ ಪ್ರೊಟೆಕ್ಷನ್ ತೆಗೆದುಕೊಂಡು ಮಾಡುತ್ತಾರೆ.

ಸಭಾಪತಿಯವರು:- ಅದನ್ನು ನೋಡಿ ಪೊಲೀಸರನ್ನು ಕಳುಹಿಸುತ್ತಾರೆ.

ಶ್ರೀ ಎಸ್.ಐ. ಸೋಮಶೇಖರ್:- ಇದಕ್ಕೆಲ್ಲಾ ಕಡಿವಾಣ ಹಾಕುವುದಕ್ಕೆ ನಾವು ಒಂದು ವ್ಯವಸ್ಥೆಯನ್ನು ಮಾಡುತ್ತೇವೆ.

ಶ್ರೀ ಎಂಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೆ ಇತ್ತೀಚೆಗೆ ಕಾನೂನಿನಲ್ಲಿ ಯಾರು ಅರ್ಹ ಮತದಾರರು ಇರುತ್ತಾರೆ, ಬಹುಶಃ M.P.C.S., ಅಂದರೆ, 15 ರಿಂದ 20-30

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜನರು ಮತದಾರರು ಇರುತ್ತಾರೆ, P.A.C.S., ಗಳಲ್ಲೂ ಕೂಡ ಸಾಲ ಪಡೆದವರ ಬಹಳಷ್ಟು ಕಡಿಮೆ ಜನರು ಇರುತ್ತಾರೆ. ಮೊದಲು ಇದ್ದ ರೀತಿಯಲ್ಲಿ ಇರುವುದಿಲ್ಲ.

ಶ್ರೀ ಎಸ್.ಉ. ಸೋಮಶೇಖರ್:- ಇದಕ್ಕೆಲ್ಲಾ ನಿಯಮಗಳನ್ನು ತಿದ್ದುಪಡಿ ಮಾಡಿದ್ದೇವೆ. ಅದರ ಪ್ರತಿಯನ್ನು ತಂದುಕೊಡುತ್ತೇನೆ. ಮತದಾರರು ಯಾರು ಇರಬೇಕು, ಅದೆಲ್ಲಾ ಮುಂಚೆ ಇತ್ತು. ಅದನ್ನೆಲ್ಲಾ ಈಗ ಬದಲಾವಣೆ ಮಾಡಿದ್ದೇವೆ.

ಶ್ರೀ ಎಂಎಲ್.ಅನಿಲ್ ಕುಮಾರ್:- ಇದಕ್ಕೊಂದು ಪರಿಹಾರ ಸಿಗಬೇಕೆಂದು ಕೇಳುತ್ತಿದ್ದೇವೆ.

ಶ್ರೀ ಎಸ್.ಉ. ಸೋಮಶೇಖರ್:- ಇದಕ್ಕೆ ತಿದ್ದುಪಡಿ ಮಾಡಿದ್ದೇವೆ. ಇನ್ನು ಏನಾದರೂ ತಿದ್ದುಪಡಿ ಮಾಡಬೇಕೆಂದು ಹೇಳಿ ಆ ಬಗ್ಗೆ ಸಲಹೆಗಳನ್ನು ಕೊಟ್ಟರೆ ಈ ಅಸೆಂಬ್ಲಿಯಲ್ಲಿಯೇ ಬದಲಾವಣೆ ಮಾಡಲಕ್ಕೆ ತಿದ್ದುಪಡಿ ವಿಧೇಯಕವನ್ನು ತರುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1311

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೆ, ಸರ್ಕಾರ ಇವತ್ತು ದೊಡ್ಡ ದೊಡ್ಡ ಎಂಎನ್‌ಸಿ ಕಂಪನಿಗಳನ್ನು, ದೊಡ್ಡ ದೊಡ್ಡ ಇಂಡಸ್ಟ್ರೀಗಳನ್ನು ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಗಳಿಗೆ ಕೊಡುತ್ತಿದೆ. ನಾನು ಮತ್ತು ಹುಬ್ಬಳ್ಳಿ-ಧಾರವಾಡಗಳಿಗೆ ಕೊಡಬೇಡಿ ಎಂದು ನಾನು ಹೇಳುವುದಿಲ್ಲ. ಆದರೆ, ಏನು ಇವತ್ತು ಚಾಮರಾಜನಗರ, ಮೈಸೂರು, ಹಾಸನ ಮತ್ತು ಮಂಡ್ಯ ಈ ಭಾಗದಲ್ಲೆಯೂ ಕೂಡ ಉತ್ತಮವಾದಂತಹ ವಾತಾವರಣವಿದ್ದು, ಇಂಡಸ್ಟ್ರೀ ಮಾಡಲಕ್ಕೆ ಅವಕಾಶವಿದ್ದರೂ ಕೂಡ ಈ ಎರಡು ಭಾಗಗಳಿಗೆ ಬೃಹತ್ ಕೈಗಾರಿಕೆಗಳನ್ನು ಕೊಡುತ್ತಿರುವುದರಿಂದ ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾಕಷ್ಟು ಇಂಡಸ್ಟ್ರೀಗಳು ಇಲ್ಲದೆ ಉದ್ಯೋಗಕ್ಕೆ ತೊಂದರೆಯಾಗುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚು ಎಂ.ಎನ್.ಸಿ., ಕಂಪನಿಗಳನ್ನು ಕೊಡುತ್ತಿರುವುದರಿಂದ ಆ ಕಂಪನಿಗಳು ಜಾಸ್ತಿಯಾಗಿ, ಏನು ಸಿಆಕಾನ್ ಸಿಟಿ, ಗಾರ್ಡನ್ ಸಿಟಿ ಎಂದು ಮೊದಲು ಅಂಬಾಸಿಡರ್ ಆಗಿತ್ತು, ಬೆಂಗಳೂರಿನಲ್ಲಿ ಇವತ್ತು 'ಗಾರ್ಡನ್ ಸಿಟಿ' ಹೋಗಿ, 'Garbage City' ಆಗುತ್ತಿದೆ. ವಾಹನಗಳ ದಟ್ಟಣೆ ಜಾಸ್ತಿಯಾಗುತ್ತಿದೆ. ಇವತ್ತು ವಾಹನಗಳು ಪ್ರತಿ 10 ಕಿ.ಮೀ ಗಳ ಸ್ಟೀಡ್‌ನಲ್ಲಿ ಹೋಗಲಕ್ಕೆ ಆಗುತ್ತಿಲ್ಲ. ಇಷ್ಟರ ಮಟ್ಟಿಗೆ ಬೆಳೆದಿರುವಂತಹದ್ದರಲ್ಲಿ ಇವತ್ತು ಆಂದ್ರಪ್ರದೇಶ, ತಮಿಳುನಾಡು ಗಡಿ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಡಸ್ಟ್ರೀಗಳನ್ನು ಕೊಟ್ಟಿರುವುದರಿಂದ ಆ ಭಾಗಗಳು ಬೆಳೆಯುತ್ತಿವೆ. ಆ ಭಾಗದಲ್ಲಿ ಇರತಕ್ಕಂತಹ ಯುವಕರಿಗೆ ನೌಕರಿ ಸಿಗುತ್ತಿದೆ. ನಮ್ಮ ಕನ್ನಡಿಗರಿಗೆ ನೌಕರಿ ಸಿಗುತ್ತಿಲ್ಲ. ದಿನಾಂಕ 5ನೇ ಮಾರ್ಚ್ 2022ರಂದು ಹೈ ಪವರ್ ಕಮಿಷಿಯನ್ನು ರಚನೆ ಮಾಡಿ ಆ ಸಮಿತಿಯ ವರದಿಯ ಮೇರೆಗೆ ಅದಕ್ಕೆ ಸುಮಾರು 2,062 ಕೋಟಿ ರೂಪಾಯಿಗಳ ಯೋಜನೆಯನ್ನು ಅನುಮೋದನೆ ಮಾಡಿದ್ದಾರೆ. ಅದರಲ್ಲಿ 6393 ಮಂದಿ ಯುವಕರಿಗೆ ನೌಕರಿ ಸಿಗುತ್ತದೆ ಎನ್ನುವಂತಹ ವಿಚಾರವನ್ನು ಚರ್ಚೆ ಮಾಡಿದ್ದೀರಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ಈ ವಿಚಾರದಲ್ಲಿ ಹೇಳಬಯಸುವುದೇನೆಂದರೆ, ಕಂಪನಿಗಳನ್ನು ಎಲ್ಲ ಮಾಡಲಕ್ಕೆ ತಾವು ಇಚ್ಛೆಪಟ್ಟಿದ್ದೀರಿ, ಅದನ್ನು ಎಲ್ಲ ಮಾಡುತ್ತಿದ್ದೀರಿ ಎನ್ನುವುದು ಒಂದು ವಿಚಾರ. ಎರಡನೆಯದಾಗಿ, ನಮ್ಮ ಮೈಸೂರಿನಲ್ಲಿ 2-3 ಕಂಪನಿಗಳಿಗೆ ಸುಮಾರು ನೂರಾರು ಎಕರೆ ಜಾಗವನ್ನು ಆ ಕಂಪನಿಗಳಿಗೆ ಕೊಡಲಾಗಿದ್ದು, ನೀವು ಅಲ್ಲಿಗೆ ನಾಗರಿಕ ಸೌಲಭ್ಯಗಳ ಜೊತೆಗೆ ರಿಯಾಯಿತಿಯನ್ನು ಕೊಟ್ಟಿದ್ದೀರಿ. ಆದರೆ, ಆ ಕಂಪನಿಯವರು ತಮ್ಮ ಕಂಪನಿಗಳನ್ನು ನಡೆಸದೇ ಅಲ್ಲಿ 7 ಸ್ಟಾರ್ ಹೋಟೆಲ್‌ಗಳನ್ನಾಗಿ ಮಾಡಿ, ರೂಮ್‌ಗಳನ್ನಾಗಿ ಮಾಡಿ, ಆ ಹೋಟೆಲ್‌ಗಳು ಇವತ್ತು ಬಹಳ ವೈಭವೀಕೃತವಾಗಿ ನಡೆಯುತ್ತಿವೆ. ಆದ್ದರಿಂದ, ಆ ಕಂಪನಿಗಳ ಬಗ್ಗೆ ದಯಮಾಡಿ, ತಾವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎನ್ನುವುದನ್ನು ಹೇಳಬೇಕು.

ಮಾನ್ಯ ಸಭಾಪತಿಯವರ ಮೂಲಕ ನನ್ನ ಬೇಡಿಕೆ ಇಷ್ಟೆ. ಮಾನ್ಯ ಸಚಿವರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, ಮೈಸೂರು ಮತ್ತು ಚಾಮರಾಜ ನಗರಕ್ಕೆ ಸಂಬಂಧಪಟ್ಟಂತೆ ಹೇಳಲಕ್ಕೆ ಬಯಸುತ್ತೇನೆ.

ಮುಂದು.

(148) 08.03.2022 11.40 ಎಸ್‌ವಿ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸಿ.ಎನ್.ಮಂಜೇಗೌಡ (ಮುಂದು):-

ಇಂದು ನಮ್ಮ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು ಇಲ್ಲಿಯೇ ಕುಳಿತಿದ್ದಾರೆ. ಆ ಭಾಗದಲ್ಲಿ ಕೈಗಾರಿಕೆಗಳು ಇಲ್ಲದೆ ನಿರುದ್ಯೋಗ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ಬಂದರೂ ಸಹ ಮೈಸೂರು ಭಾಗದಲ್ಲಿ ಬರುತ್ತಿಲ್ಲ. ಅಲ್ಲಿ ನೀರಿನ ಸೌಲಭ್ಯ ಇದೆ. ವಿಮಾನ ನಿಲ್ದಾಣ ಸೌಲಭ್ಯವಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳನ್ನು ಸಹ ಅಭಿವೃದ್ಧಿ ಪಡಿಸಲಾಗಿದೆ. ಮಾನ್ಯ ಸಚಿವರು ಕೈಗಾರಿಕೋದ್ಯಮಿಯೂ ಆಗಿದ್ದು, ಕೈಗಾರಿಕಾ ಸಚಿವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರು-

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚಾಮರಾಜನಗರ ಭಾಗಕ್ಕೆ ಹೆಚ್ಚಿನ ಕೈಗಾರಿಕೆಗಳನ್ನು ಕೊಡುವುದಾಗಿ ಭರವಸೆಯನ್ನು ನೀಡಬೇಕೆಂದು ಕೋರುತ್ತೇನೆ.

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಸದಸ್ಯರು ಪ್ರಶ್ನೆಯನ್ನು ಕೇಳುವಂತೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೈಗಾರಿಕೆಗಳು ಸಮಾನವಾಗಿ ಬರಬೇಕೆನ್ನುವ ನಿಟ್ಟಿನಲ್ಲಿ 'One District one product' ಎಂದು ಘೋಷಣೆ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕನಿಷ್ಠ ಒಂದಾದರೂ ಯೋಜನೆ ಬರಬೇಕೆನ್ನುವುದರ ಸಲುವಾಗಿ ಈ ರೀತಿ ಮಾಡಲಾಗಿದೆ. ಅದೇ ರೀತಿಯಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳನ್ನೊಳಗೊಂಡಂತೆ ಹಳೆ ಮೈಸೂರು ಭಾಗದಲ್ಲಿ ಕೈಗಾರಿಕೆಗಳು ಬರುವುದಕ್ಕೆ ನಮ್ಮ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ. ಇದೇ ಭಾಗದಲ್ಲಿ ಹೂಡಿಕೆದಾರರು ಬರಬೇಕೆಂದು ನಾವು ಮಾರ್ಗದರ್ಶನ ನೀಡುತ್ತೇವೆ. Tier-1 ನಗರಗಳಾದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ನಾವು ಯಾವುದೇ ರೀತಿಯ ವಿನಾಯ್ತಿಯನ್ನು ನೀಡುತ್ತಿಲ್ಲ. Tier-2 ನಗರಗಳಾದ ಕಲಬುರಗಿ, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ಭಾಗಗಳಲ್ಲಿ ಹೂಡಿಕೆ ಮಾಡಲು ಬಂದವರಿಗೆ ಹೆಚ್ಚಿನ ಸವಲತ್ತುಗಳನ್ನು ಕೊಡಲಾಗುತ್ತಿದೆ. ಬೆಂಗಳೂರನ್ನು avoid ಮಾಡುವುದರ ಸಲುವಾಗಿ ಈ ರೀತಿ ಮಾಡುತ್ತಿದ್ದೇವೆ. ಆ ರೀತಿಯಾಗಿ ಅವರು ಮೈಸೂರಿನಲ್ಲಿ ಬಂಡವಾಳ ಹೂಡಿಕೆ ಮಾಡಲು ಒಪ್ಪಿದರು ಎಂದರೆ ಆ ಪ್ರಾಜೆಕ್ಟ್ ಬರಲು ಎಲ್ಲಾ ರೀತಿಯ ಅನುಮೋದನೆಗಳನ್ನು ನೀಡುವಂತಹ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಈಗಾಗಲೇ ಅಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಂದಿದ್ದು, ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ಇನ್ನೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಬರುತ್ತಿಲ್ಲ. ಈ ಭಾಗದಲ್ಲಿ ನಾವು ಸಹಿತ Textile Park, Silver Park ಮುಂತಾದವುಗಳನ್ನು ಮಾಡಲು, ಹೆಚ್ಚು limestone ಎಲ್ಲದೆಯೇ ಅಲ್ಲ ಸಿಮೆಂಟ್ ಕಾರ್ಖಾನೆಗಳನ್ನು ಮಾಡಲು ಹೀಗೆ ಯಾವ ಯಾವ ಜಿಲ್ಲೆಗಳಲ್ಲಿ ಯಾವ ಯಾವ ಕಚ್ಚಾ ವಸ್ತುಗಳ ಲಭ್ಯತೆಗೆ ಅನುಗುಣವಾಗಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಹೆಚ್ಚಿನ ಒತ್ತನ್ನು ಕೊಡಲಾಗುತ್ತಿದೆ. ಮಾನ್ಯ ಮಂಜೇಗೌಡರು ಕೊಟ್ಟಿರುವ ಸಲಹೆಯನ್ನು ಗಮನದಲ್ಲಿ ಇಟ್ಟುಕೊಂಡು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವುದಾದರೂ ಅಂತರರಾಷ್ಟ್ರೀಯ ಕಂಪನಿಯಾಗಲಿ ಅಥವಾ ನಮ್ಮ ರಾಜ್ಯದವರೇ ಯಾರಾದರೂ ಮುಂದೆ ಬಂದಲ್ಲಿ ಅದಕ್ಕೂ ಅವಕಾಶ ಮಾಡಿಕೊಡುವಂತಹ ವ್ಯವಸ್ಥೆಯನ್ನು ನಾವು ಮಾಡುತ್ತೇವೆ.

ಮಾನ್ಯ ಸದಸ್ಯರು employment ಬಗ್ಗೆ ಹೇಳಿದ್ದು, ಡಾ:ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಶೇ.೩೦ಕ್ಕೂ ಹೆಚ್ಚು ಉದ್ಯೋಗಾವಕಾಶ ನೀಡಬೇಕು ಎಂದು ಇದೆ. ನಾವು ಎಲ್ಲರಿಗೂ ಇದನ್ನು ತಿಳಿಸುತ್ತಿದ್ದೇವೆ. ಕಾರ್ಮಿಕ ಸಚಿವರೂ ಕೂಡ ಅದಕ್ಕೆ ಒತ್ತು ಕೊಟ್ಟು ಮಾಡುತ್ತಿದ್ದಾರೆ. ಮಾನ್ಯ ಸದಸ್ಯರ ಗಮನದಲ್ಲಿ ಯಾವುದೇ ಕಾರ್ಖಾನೆಯಲ್ಲಿ ಇಷ್ಟು ಉದ್ಯೋಗಾವಕಾಶ ನೀಡಿರುವುದಿಲ್ಲ, ಅನ್ಯಾಯವಾಗಿದೆ ಎನ್ನುವ ಪಟ್ಟಿಯನ್ನು ನಮಗೆ ನೀಡಿದರೆ ನಾನು ಮತ್ತು ಮಾನ್ಯ ಕಾರ್ಮಿಕ ಸಚಿವರು ಮಾನ್ಯ ಸದಸ್ಯರನ್ನು ಕರೆದುಕೊಂಡು ಆ ಕಾರ್ಖಾನೆಗೆ ಭೇಟಿಯನ್ನು ನೀಡುವಂತಹ ಕೆಲಸವನ್ನು ಮಾಡುತ್ತೇವೆ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಕೈಗಾರಿಕೆಗಳಾಗಿದ್ದವು ಈಗ ಹೋಟೆಲ್‌ಗಳಾಗಿ ಪರಿವರ್ತನೆಯಾಗಿವೆ. ಮೈಸೂರಿನಲ್ಲಿ ಈ ರೀತಿಯ ಸಾಕಷ್ಟು ಉದಾಹರಣೆಗಳಿವೆ. ಆ ಹೋಟೆಲ್‌ಗಳನ್ನು ದಯವಿಟ್ಟು....

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಯಾವುದೇ ಹೋಟೆಲ್‌ಗಳು ಸಹಿತ it is a part of industries. ಹೋಟೆಲ್‌ಗಳಿಗೆ ನೀಡುತ್ತೇವೆ, ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತೇವೆ, ಆಸ್ಪತ್ರೆಗಳಿಗೆ ಕೊಡುತ್ತೇವೆ. ಅದು ಕೈಗಾರಿಕೆಯ ಒಂದು ಭಾಗವಾಗಿರುವುದರಿಂದ Integrated Industrial Township ಮಾಡಿದಾಗ ಶೇ.೩೦ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಕೊಡಲಾಗುವುದು. In the remaining 15% area, under the 'walk-to-work' concept, ಅಲ್ಲಿನ ಕೈಗಾರಿಕೆಗೆ ಸಂಬಂಧಪಟ್ಟವರು ಅಲ್ಲಿಯೇ ಇರಬೇಕು. 'Walk-to-work' concept ನಲ್ಲಿ ಅವರುಗಳ ಮನೆಗಳು ಅಲ್ಲಿಯೇ ಇದ್ದಲ್ಲಿ Transportation ಉಳಿಯುತ್ತದೆ. Traffic ಕಡಿಮೆಯಾಗುತ್ತದೆ. ಡೀಸೆಲ್ ಉಳಿತಾಯವಾಗುತ್ತದೆ. ಸಮಯದ ಉಳಿತಾಯವಾಗುತ್ತದೆ. ಅಲ್ಲಿ ಕೇವಲ residences ಕಟ್ಟಿದರೆ ಆಗುವುದಿಲ್ಲ. ಅದಕ್ಕೆ ಸಂಬಂಧಪಟ್ಟ ಒಂದು ಶಾಲೆಯು ಬೇಕು. ಸಂಬಂಧಪಟ್ಟ ಆಸ್ಪತ್ರೆ ಬೇಕು. ಏನಾದರೂ function ಮಾಡಿದರೆ ಹೋಟೆಲ್ ಬೇಕು. ಈ ರೀತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮ ಕಾನೂನಿನಲ್ಲಿಯೇ ಇರುವುದರಿಂದ ಆ ರೀತಿ ಮಾಡಲಾಗುತ್ತಿದೆ. ಎರಡನೆಯದಾಗಿ ಅವನು ಶೇ.100 ಕಾರ್ಖಾನೆಯನ್ನು ಕಟ್ಟಿದ ಮೇಲೆ ಮತ್ತು ಕಟ್ಟುವವರೆವಿಗೂ Lease Deed ನಮ್ಮ ಬಳಿಯಿರುತ್ತದೆ. ಕಾರ್ಖಾನೆ ಪೂರ್ಣಗೊಂಡ ಬಳಿಕ ಅವರಿಗೆ Absolute Sale Deed ಮಾಡಿಕೊಡುತ್ತೇವೆ. ಒಂದು ಬಾರಿ Absolute Sale Deed ಆದ ಮೇಲೆ ಅವರಿಗೆ ಕಾರ್ಖಾನೆಯನ್ನು ಮಾರಲಕ್ಕೆ ಅವಕಾಶವಿರುತ್ತದೆ. ಅಂತಹದ್ದರಲ್ಲ convert ಆಗಿರಬಹುದು. ಅಂತಹದ್ದೇನಾದರೂ ತಮಗೆ ಕಂಡು ಬಂದಿದ್ದಲ್ಲಿ ನಾನು ವಿವರವಾದ ಮಾಹಿತಿಯನ್ನು ತಮಗೆ ಕೊಡುತ್ತೇನೆ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಎರಡು ವರ್ಷಗಳ ಹಿಂದೆ ಇದೇ ರೀತಿ ಒಬ್ಬ ಎಂ.ಎಲ್.ಸಿ.ಯವರು ಚರ್ಚೆ ಮಾಡಿದ್ದಾಗ ಸಾಕಷ್ಟು ಹೋಟೆಲ್‌ಗಳನ್ನು ಮುಚ್ಚಿಸಲಾಗಿತ್ತು. ಅಂತಹ ಹೋಟೆಲ್‌ಗಳು ಇವತ್ತು ರಾಜಾರೋಷವಾಗಿ ನಡೆಯುತ್ತಿವೆ. ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಈ ಫ್ಲೈ ಓವರ್ ಅನ್ನು ಒಡೆದು ಹಾಕುವ ಸ್ಥಿತಿ ಬಂದಿದೆ. ದೇವನಹಳ್ಳಿ ವಿಮಾನ ನಿಲ್ದಾಣವನ್ನು ಒಡೆದು ಹಾಕುವಂತಹ ಸ್ಥಿತಿ ಬಂದಿದೆ. ಕೈಗಾರಿಕೆಗಳು ಬರುವುದಿಲ್ಲ ಎಂದರೆ ಏಕೆ ಬರುವುದಿಲ್ಲ? ಸರ್ಕಾರದ ಆಜ್ಞೆ. ಈಗ ಜಾಗ ಕೊಡುವುದು, ಸಜ್ಜಡಿಯನ್ನು ಕೊಡುವುದು ಸರ್ಕಾರ. ಅವರು ಬರುವುದಿಲ್ಲ ಎಂದರೆ ಹೇಗೆ ಎಂಬುದನ್ನು ಮಾನ್ಯ ಸಚಿವರು ಹೇಳಬೇಕು.

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಬಂಡವಾಳ ಹೂಡಿಕೆ ಮಾಡಲು ಯಾರು ಹೊರಗಿನಿಂದ ಬರುತ್ತಾರೆಯೋ ಅವರಿಗೆ ನಾವು convince ಮಾಡುತ್ತೇವೆ. ಮೈಸೂರು ಬಹಳ ಒಳ್ಳೆಯ ಭಾಗವಾಗಿದೆ, ಕಲಬುರಗಿ ಬಹಳ ಒಳ್ಳೆಯ ಭಾಗವಾಗಿದೆ, ಇಲ್ಲ ಪ್ರಾರಂಭ ಮಾಡಬೇಕೆಂದು ನಾವು ಹೇಳುತ್ತೇವೆ. ಅವರು ಒಪ್ಪಿದರೆ ನಿಶ್ಚಿತವಾಗಿಯೂ ಅಲ್ಲಿಯೇ ಮಾಡುತ್ತೇವೆ. ಇದು ಬಹಳ ಒಳ್ಳೆಯ ಸಲಹೆಯಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1309

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಎಸ್.ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕೊಡಗು ಜಿಲ್ಲೆಯ ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರಲು ಬಾಕಿ ಇರುವ ಬಡ್ಡಿ ಸಹಾಯಧನ ಇದುವರೆವಿಗೂ ಬಿಡುಗಡೆಯಾಗದಿರುವುದರಿಂದ, ಜಿಲ್ಲೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯವಹಾರ ಹಾಗೂ ಅಭಿವೃದ್ಧಿಗೆ ತೊಂದರೆಯಾಗುವುದಿಲ್ಲ ಎಂದು ಉತ್ತರವನ್ನು ಕೊಟ್ಟಿದ್ದಾರೆ. ಮಾನ್ಯ ಸಹಕಾರ ಸಚಿವರು ಅನೇಕ ಬಾರಿ ಕೊಡಗು ಜಿಲ್ಲೆಗೆ ಭೇಟಿಯನ್ನು ಕೊಟ್ಟಿದ್ದಾರೆ. ಹೊಸದಾಗಿ ಅನೇಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೂಡ ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಕೊಡಗು ಜಿಲ್ಲೆಯಲ್ಲಿರುವಂತಹ ಕಟ್ಟಡಗಳು ಇಡೀ ಕರ್ನಾಟಕದಲ್ಲಿ ಇಲ್ಲವೆಂದು ಹೊಗಳಿದ್ದಾರೆ. ಆದರೆ 2021-22ನೇ ಸಾಲಿನಲ್ಲಿ ಜಿಲ್ಲೆಯ ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರಲು ಬಾಕಿ ಇರುವ ಮೊತ್ತದ ಬಿಡುಗಡೆ ಮಾಡಬೇಕೆಂದು ಮನವಿಯನ್ನು ಕೊಟ್ಟಿದ್ದು, ಸರ್ಕಾರದಿಂದ ಜಿಲ್ಲೆಯ ಸಹಕಾರ ಸಂಘಗಳಿಗೆ ಬರಲು ಬಾಕಿ ಇರುವ ಬಡ್ಡಿ ಸಹಾಯಧನ ರೂ.16 ಕೋಟಿ ಇದ್ದು, ಸಂಘದ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ ಎಂದು ಸಹಕಾರ ಸಂಘಗಳ ಯೂನಿಯನ್‌ನವರು ಕೇಳಿಕೊಂಡಿದ್ದಾರೆ. ಹಾಗಾಗಿ ಅದನ್ನು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಬೇಕಾಗುತ್ತದೆ. ನಮ್ಮ ಕೊಡಗಿನಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಡ್ಡಿ ಕಟ್ಟುವುದು ಮತ್ತು ಸಾಲ ತೆಗೆದುಕೊಳ್ಳುವುದು ನಡೆಯುತ್ತದೆ. ಏಕೆಂದರೆ ನಮ್ಮ ಜಿಲ್ಲೆಯಲ್ಲಿ ಬಹು ವಾರ್ಷಿಕ ಬೆಳೆಯಾದ ಕಾಫಿ ಬೆಳೆಯನ್ನು ಮಾತ್ರ ಬೆಳೆಯಲಾಗುವುದು. ಆ ನಿಟ್ಟಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಈ ಬ್ಯಾಂಕ್‌ನ ವ್ಯವಹಾರ ನಡೆಯುತ್ತದೆ. ಹಾಗಾಗಿ ಜನರಿಗೆ ಶೀಘ್ರವಾಗಿ ಸಾಲ ದೊರಕಬೇಕಾದರೆ ಸರ್ಕಾರ ಬಾಕಿ ಉಳಿಸಿಕೊಂಡಿರುವುದನ್ನು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಈ ಸಂದರ್ಭದಲ್ಲಿ ಕೇಳಲು ಬಯಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಇದುವರೆವಿಗೂ ಸಹಕಾರ ಸಚಿವನಾಗಿ ಏಳು ಬಾರಿ ಕೊಡಗು ಜಿಲ್ಲೆಗೆ ಭೇಟಿಯನ್ನು ನೀಡಿದ್ದೇನೆ. ನೂರು ವರ್ಷ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತುಂಬರತಕ್ಕಂತಹ PACS (Primary Agricultural Co-operative Societies) ಗಳನ್ನು ಉದ್ಘಾಟನೆ ಮಾಡಿದ್ದೇನೆ. ಕೆಲವು ಕಡೆ ಭೂಮಿ ಪೂಜೆಯನ್ನು ಮಾಡಿದ್ದೇನೆ. ಕೊಡಗು ಡಿ.ಸಿ.ಸಿ., ಬ್ಯಾಂಕ್ ಬಹಳ ವ್ಯವಸ್ಥಿತವಾಗಿದ್ದು, ನಂ.1 ಸ್ಥಾನದಲ್ಲಿದೆ ಎಂಬುದು ನನ್ನ ಭಾವನೆ ಕೂಡ. ಮೊದಲನೆ ಬಾರಿ 2021-22ರಲ್ಲಿ ರೂ.20.31 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ರೂ.8.02 ಕೋಟಿ ಪ್ಯಾಕ್ಸ್ ಮಾರ್ಜಿನ್ ಅನ್ನು ಮೊದಲನೆಯ ಕಂತಾಗಿ ಬಿಡುಗಡೆ ಮಾಡಲಾಗುವುದು. ಎರಡನೆಯದಾಗಿ ರೂ.28.62 ಕೋಟಿಗಳಲ್ಲಿ ರೂ. 25.92 ಕೋಟಿ ಅನುದಾನವನ್ನು ಡಿ.ಸಿ.ಸಿ., ಬ್ಯಾಂಕ್‌ಗೆ ಬಿಡುಗಡೆ ಮಾಡಲಾಗಿದ್ದು, ಇನ್ನೆರಡು ದಿನಗಳೊಳಗಾಗಿ ಪ್ಯಾಕ್ಸ್ ಮಾರ್ಜಿನ್ ಮೊತ್ತವನ್ನು ಡಿ.ಸಿ.ಸಿ., ಬ್ಯಾಂಕ್‌ನಿಂದ ಬಿಡುಗಡೆ ಮಾಡಲಾಗುವುದು ಎಂಬುದನ್ನು ಡಿ.ಸಿ.ಸಿ., ಬ್ಯಾಂಕ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಕೂಡ ಗಮನಕ್ಕೆ ತಂದಿದ್ದಾರೆ. ಇನ್ನು ರೂ.2.70 ಕೋಟಿಗಳು ಮಾತ್ರ ಡಿ.ಸಿ.ಸಿ., ಬ್ಯಾಂಕ್‌ಗೆ ಬಿಡುಗಡೆಗೆ ಬಾಕಿ ಉಳಿದಿದೆ. ಈಗ ತಾನೇ ಬಜೆಟ್ ಆಗಿದೆ. ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ರೂ.2.70 ಕೋಟಿಗಳನ್ನು ಬಿಡುಗಡೆ ಮಾಡುವುದಕ್ಕೆ ಕಾಲಮಿತಿಯನ್ನು ಕೇಳಲಾಗಿದೆ. ಆ ಕಾಲಮಿತಿಯನ್ನು ಕೂಡ ಹೇಳಿದ್ದೇವೆ. ಇನ್ನಾವುದೂ ಬ್ಯಾಲೆನ್ಸ್ ಇಲ್ಲ. ಮಾನ್ಯ ಸದಸ್ಯರು ಡಿ.ಸಿ.ಸಿ., ಬ್ಯಾಂಕ್ ಅಧ್ಯಕ್ಷರಿಗೆ ಪರಿಚಿತರು. ಇನ್ನು ಕೇವಲ ರೂ.2.70 ಕೋಟಿ ಮಾತ್ರ ಬಿಡುಗಡೆ ಮಾಡಬೇಕಿದೆ. ಅದನ್ನು ಕೂಡ ಅತಿ ಶೀಘ್ರದಲ್ಲೆಯೇ ಬಿಡುಗಡೆ ಮಾಡಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1306

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಹೆಚ್.ಎಂ.ರಮೇಶ್ ಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನೇನೋ ಒದಗಿಸಿದ್ದಾರೆ. ಇಲ್ಲ ಪರವಾನಗಿ ಹೊಂದದಿರುವ ಮತ್ತು ನವೀಕರಿಸದಿರುವ ಪರವಾನಗಿ ಹೊಂದಿರುವ ಗಣಿ ಉದ್ಯಮಿಗಳು ಗಣಿಗಾರಿಕೆ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದರೆ ಯಾವುದೇ ಅಂತಹ ಪ್ರಕರಣಗಳು ವರದಿಯಾಗಿರುವುದಿಲ್ಲ ಎಂದು ಹೇಳುತ್ತಾರೆ. ಮಾನ್ಯ ಸಭಾಪತಿಯವರೇ, ತಮಗೂ ಸಹ ತಿಳಿದಿದೆ. ದಿನ ಬೆಳಗಾದರೆ ಪ್ರಜಾವಾಣಿ, ಕನ್ನಡ ಪ್ರಭ ಮುಂತಾದ ದಿನಪತ್ರಿಕೆಗಳಲ್ಲಿ ಪ್ರತಿ ದಿನ ಅಕ್ರಮ ಗಣಿಗಾರಿಕೆ ಎಲ್ಲೆಲ್ಲ ನಡೆಯುತ್ತಿದೆ ಎಂದು ಹೇಳಿ ವರದಿ ಬರುತ್ತಲೇ ಇದೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲೆಯೂ ಸಹ ನಾವು ಪ್ರತಿ ದಿನ ನೋಡುತ್ತಿದ್ದೇವೆ. ಇದಕ್ಕೆ ಒಂದು ಉದಾಹರಣೆಯನ್ನು ಹೇಳುತ್ತೇನೆ.

(...ಮುಂದು)

(149) 08-03-2022 (11.50) ಕೆಜಿ-ಎಂಡಿ

(ಸಭಾಪತಿರವರ ಉಪಸ್ಥಿತಿ)

ಶ್ರೀ ಹೆಚ್.ಎಂ.ರಮೇಶ್ ಗೌಡ (ಮುಂದು):-

ಈ ಹಿಂದೆ ಕಂದಾಯ ಸಚಿವರು ಇದೇ ಸದನದಲ್ಲ ಒಂದು ಉತ್ತರವನ್ನು ಕೊಟ್ಟಿದ್ದರು. ಇದನ್ನು ಸದನದಲ್ಲ ಪ್ರಸ್ತಾಪ ಮಾಡಿದ ನಂತರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲ್ಲೂಕಿನ ತೈಲಗೆರೆ ಗ್ರಾಮದ ಸರ್ವೆ ನಂ.110 ಮತ್ತು 60 ರಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಅಲ್ಲಿನ ಜಿಲ್ಲಾಧಿಕಾರಿಯವರು ಹೋಗಿ ಅವರಿಗೆ ಕೇವಲ ಎರಡೂವರೆ ಕೋಟಿ ರೂಪಾಯಿಗಳ ದಂಡವನ್ನು ಮಾತ್ರ ವಿಧಿಸಿದ್ದಾರೆ. ಇದು ಸರ್ಕಾರಿ ಭೂಮಿ. ಆದರೆ, ದಂಡ ಹಾಕಿದ್ದನ್ನು ಬಿಟ್ಟರೆ, ಇಲ್ಲಿಯವರೆಗೆ ಅಲ್ಲಿನ ಡಿ.ಸಿ., ಯವರು ಅವರಿಗೆ ನೋಟೀಸ್ ಸಹ ಜಾರಿ ಮಾಡಿರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿ.ಸಿ ಮತ್ತು ದೇವನಹಳ್ಳಿಯ ತಹಶೀಲ್ದಾರ್‌ರವರು ಅಲ್ಲ ಯಾರು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಅವರ ಜೊತೆಗೆ ಶಾಮೀಲಾಗಿ ಅವರಿಂದ ಸುಮಾರು 50 ಲಕ್ಷ ರೂಪಾಯಿಗಳು ಅಥವಾ ಒಂದು ಕೋಟಿ ರೂಪಾಯಿಗಳನ್ನು ತೆಗೆದುಕೊಂಡು ಅವರಿಗೆ ನೋಟೀಸ್‌ನ್ನು ಜಾರಿ ಮಾಡದೇ ಅದನ್ನು ಇಟ್ಟುಕೊಂಡಿರುವಂತಹ ಉದ್ದೇಶ ಜಗತ್ ಜಾಹೀರವಾಗಿದೆ ಎಂದು ನಾನು ನೇರವಾಗಿ ಆರೋಪ ಮಾಡುತ್ತಿದ್ದೇನೆ. ಇವರು ದಂಡ ವಿಧಿಸಿ ಸುಮಾರು 6 ತಿಂಗಳಾಗಿದೆ. 6 ತಿಂಗಳು ಕಳೆದರೂ ಸಹ ಯಾರು ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆ, ಅವರಿಗೆ ನೋಟೀಸ್ ಸಹ ಕೊಟ್ಟಲ್ಲ. ಅವರಿಗೆ ನೋಟೀಸ್ ಏಕೆ ಕೊಟ್ಟಲ್ಲ? ಹಾಗಾಗಿ, ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. ಅಲ್ಲ ಮರಳು filter ದಂಧೆಯನ್ನು ಮಾಡುತ್ತಿದ್ದಾರೆ. ಅಲ್ಲಗೆ ಮಾನ್ಯ ಲೋಕಾಯುಕ್ತದವರು spot inspection ಮಾಡಲು ಹೋಗಿದ್ದಂತಹ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಅವರಿಗೆ ವಿಷಯವನ್ನು ತಿಳಿಸುತ್ತಾರೆ. ಆಗ ಅವರು ಅಲ್ಲಂದ ಓಡಿಹೋಗಿದ್ದಾರೆ. ಆ ಸಂದರ್ಭದಲ್ಲಿ ಯಾರು ಸಿಗುವುದಿಲ್ಲ. ಈ ರೀತಿ ಹಲವಾರು ಬಾರಿ ಆಗಿದೆ. ಹಾಗಾಗಿ, ಇದರ ಬಗ್ಗೆ ಏನು ಕ್ರಮತೆಗೆದುಕೊಳ್ಳುತ್ತಾರೆ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರ) (ಮಾನ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ರಮೇಶ್‌ಗೌಡರವರು ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಹೊಸದಾಗಿ ಎಷ್ಟು ಗಣಿಗಾರಿಕೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಬಹಳ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರವನ್ನು ನೀಡಿದ್ದೇವೆ. ಮಾನ್ಯ ಸದಸ್ಯರು ಮುಂದುವರಿದು ಪರವಾನಗಿ ಹೊಂದದಿರುವ ಮತ್ತು ನವೀಕರಿಸದಿರುವ ಪರವಾನಗಿ ಹೊಂದಿರುವ ಗಣಿ ಉದ್ಯಮಿಗಳು ಗಣಿಗಾರಿಕೆ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಮುಖ್ಯ ಖನಿಜದ ಸಂಬಂಧ ಪರವಾನಗಿ ಹೊಂದದೆ ಹಾಗೂ ಹೊಂದಿರುವ ಪರವಾನಗಿಯನ್ನು ನವೀಕರಿಸದೆ ಗಣಿಗಾರಿಕೆ ನಡೆಸುತ್ತಿರುವ ಪ್ರಕರಣಗಳು ವರದಿಯಾಗಿರುವುದಿಲ್ಲವೆಂದು ಸ್ಪಷ್ಟವಾದ ಉತ್ತರವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಿದ್ದೇವೆ. ಮುಖ್ಯ ಖನಿಜ ಎಂದರೆ, ಒಂದು ಕಜ್ಜಣವನ್ನು ಮಾಡುವ iron ಮತ್ತು ಸಿಮೆಂಟ್ ಮಾಡುವಂತಹ ಸುಣ್ಣದ ಕಲ್ಲು. ಈ ಎರಡು ಪ್ರಕರಣಗಳಲ್ಲಿ ಈ ರಾಜ್ಯದಲ್ಲಿ ಕೇವಲ 5 ಜನರಿಗೆ ಮಾತ್ರ ಪರವಾನಿಗೆಯನ್ನು ಕೊಟ್ಟಿದ್ದೇವೆ. ಈ 5 ಜನರಿಗೆ ಪರವಾನಿಗೆಯನ್ನು ಕೊಟ್ಟ ಪ್ರಕರಣಗಳಲ್ಲಿ ನಮಗೆ ಯಾವುದೇ ಅಕ್ರಮಗಳು ಕಂಡು ಬಂದ ವರದಿ ಇಲ್ಲವೆಂದು ಕೊಟ್ಟಿದ್ದೇವೆ. ಮುಂದುವರೆದು ಎಷ್ಟು ಪ್ರಕರಣಗಳಲ್ಲಿ ಅಕ್ರಮ ನಡೆದಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. 821 ಪ್ರಕರಣಗಳನ್ನು ಪತ್ತೆ ಹಚ್ಚಿದ್ದೇವೆ. ಇದಕ್ಕೆ 24 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದ್ದೇವೆ. 266 ಮೊಕದ್ದಮೆಗಳನ್ನು ದಾಖಲಿಸಿದ್ದೇವೆಂದು ನೀಡಿದ್ದೇವೆ. ಇದು ಎರಡನೇ ಗಣಿಯಲ್ಲ. ಮೊದಲನೇ ಗಣಿಯಲ್ಲಿ 5 ಪ್ರಕರಣಗಳು ಇರುವುದರಿಂದ ಇದರಲ್ಲಿ ಕೊಟ್ಟಿಲ್ಲವೆಂದು ಹೇಳಿದ್ದೇವೆ. ಆದರೂ ಸಹ, ಮಾನ್ಯ ಸದಸ್ಯರು ಹಲವಾರು ಆರೋಪಗಳನ್ನು ಬಹಳ ನಿರ್ದಿಷ್ಟವಾಗಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯವರು ಮತ್ತು ತಹಶೀಲ್ದಾರ್‌ರವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ದಂಡ ವಿಧಿಸಿದ್ದರೂ ಸಹ ನೋಟೀಸ್‌ನ್ನು ಕೊಟ್ಟಿಲ್ಲ. ಹಾಗಾಗಿ, ಗಣಿಗಾರಿಕೆ ಮಾಡುವವರ ಜೊತೆಗೆ ಶಾಮೀಲಾಗಿದ್ದಾರೆಂಬ ಆರೋಪವನ್ನು ಮಾಡಿದ್ದಾರೆ. ಅಲ್ಲದೇ, ಲೋಕಾಯುಕ್ತದವರು ಪರಿಶೀಲನೆಗೆ ಹೊಂದಂತಹ ಸಂದರ್ಭದಲ್ಲಿ ಅವರಿಗೆ ಸಹಕಾರವನ್ನು ಕೊಟ್ಟಿಲ್ಲವೆಂಬ ಮಾತನ್ನು ಹೇಳಿದ್ದಾರೆ. ಈ ಎರಡು ಪ್ರಕರಣಗಳನ್ನು ಸಮಗ್ರವಾಗಿ ತನಿಖೆಯನ್ನು ಮಾಡುತ್ತೇವೆ. ಯಾರೇ ತಪ್ಪಿಸ್ತರು ಇದ್ದರೂ ಸಹ ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ಶ್ರೀ ಹೆಚ್.ಎಂ.ರಮೇಶ್ ಗೌಡ:- ಮಾನ್ಯ ಸಭಾಪತಿಯವರೇ, ಅವರು ಕಳುಹಿಸಿರುವಂತಹ ಕಾಪಿ ನನ್ನ ಮೊಬೈಲ್‌ನಲ್ಲಿದೆ. ಇದರ ಬಗ್ಗೆ ನಾನು ಡಿ.ಸಿ ಯವರ ಜೊತೆಗೂ ಮಾತನಾಡಿದ್ದೇನೆ. ನಾನು ತಮ್ಮ ಮುಖಾಂತರ ಸರ್ಕಾರಕ್ಕೆ ಹೇಳುವುದಕ್ಕೆ ಬಯಸುತ್ತೇನೆ. ಜಿಲ್ಲಾಧಿಕಾರಿಯವರಾದ ಶ್ರೀನಿವಾಸರವರು ಗಣಿಗಾರಿಕೆಯನ್ನು ಮಾಡುತ್ತಿದ್ದರು, ಆ ಸಂದರ್ಭದಲ್ಲಿ ನಾನು ಇರಲಿಲ್ಲ. ಈ ಹಿಂದೆ ಇದ್ದವರು ಇದ್ದಾಗ ಮಾಡುತ್ತಿದ್ದರು. ಈ ಹಿಂದೆ ಇದ್ದ ತಹಶೀಲ್ದಾರ್‌ರವರು ಇದ್ದಾಗ ಮಾಡುತ್ತಿದ್ದರು. ಅವರು ಕಳೆದ 4-5 ವರ್ಷಗಳ ಹಿಂದೆ ಮಾಡಿದ್ದಾರೆ. ಹಾಗಾಗಿ, ನಾನು ಏನು ಕ್ರಮತೆಗೆದುಕೊಳ್ಳುವುದಕ್ಕೆ ಬರುವುದಿಲ್ಲವೆಂದು ಹೇಳಿದ್ದಾರೆ. 4-5 ವರ್ಷಗಳ ಹಿಂದೆ ಯಾರೇ ಡಿ.ಸಿ ಇರಲಿ, ಅವರು ಡಿ.ಸಿ ಅಲ್ಲವೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ನಾನು ತಮ್ಮನ್ನು ಕೇಳುವುದಕ್ಕೆ ಬಯಸುತ್ತೇನೆ. ಹಾಗಾದರೆ, ಈ ಹಿಂದೆ ಇದ್ದಂತಹ ಡಿ.ಸಿ ಯವರು ಏನಾದರೂ ಅಕ್ರಮ ಮಾಡಿದ್ದರೆ, ಈಗ ಇರುವಂತಹ ಡಿ.ಸಿ ಯವರು ಕ್ರಮ ತೆಗೆದುಕೊಳ್ಳಬಾರದು ಎಂದು ಏನಾದರೂ ಇದೆಯೇ? ಇವರು ಒಂದು ಸರ್ವೆ ನಂಬರ್‌ಗೆ ಮಾತ್ರ ದಂಡ ಹಾಕಿದ್ದಾರೆ. ಉಳಿದ ಸುಮಾರು 30 ರಿಂದ 32 ಸರ್ವೆ ನಂಬರ್‌ಗಳನ್ನು drone survey ಮಾಡಿ ಕಳುಹಿಸಿದ್ದಾರೆ. ಅಲ್ಲ ಮಾಡಿರುವಂತಹ ಅಕ್ರಮದಿಂದಾಗಿ ದಲಿತ ಸಂಘರ್ಷ ಸಮಿತಿಯವರು ಒಂದು drone survey ಅನ್ನು ಮಾಡಿಸಿದ್ದಾರೆ. ತೈಲಗೆರೆಯಲ್ಲರುವ ಸರ್ವೆ ನಂಬರ್ 110 ಮತ್ತು 60 ಇವು ಸರ್ಕಾರಿ ಜಮೀನು. ಅವರು rowdy sheeter ಗಳು. ಅಲ್ಲ ಅಕ್ರಮ ಗಣಿಗಾರಿಕೆ ಮಾಡುವವರ ಜೊತೆಗೆ ಅಲ್ಲರುವಂತಹ ಸ್ಥಳೀಯ ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಡಿ.ಸಿ ಯವರು ನೇರವಾಗಿ ಶಾಮೀಲಾಗಿ ಅವರಿಗೆ ನೇರವಾಗಿ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ, ದಯಮಾಡಿ ಇದರ ಬಗ್ಗೆ ಕ್ರಮತೆಗೆದುಕೊಳ್ಳಬೇಕಾಗುತ್ತದೆ. ನೇರವಾಗಿ ಡಿ.ಸಿ ಯವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಜವಾಬ್ದಾರಿ ಇರುವಂತಹ ಮಾನ್ಯ ಸದಸ್ಯರು ಯಾರ ಮೇಲೆ ಹೇಳಿದ್ದಾರೆ, ಅವರ ವಿರುದ್ಧ ಸಮಗ್ರವಾದ ತನಿಖೆಯನ್ನು ಮಾಡುತ್ತೇವೆ. ಇಲ್ಲ ಯಾರನ್ನು ರಕ್ಷಣೆ ಮಾಡುವಂತಹ ಪ್ರಶ್ನೆ ಇಲ್ಲ. ಪೂರ್ಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1302

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮುನಿರಾಜು ಗೌಡ:- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟದಕ್ಕಾಗಿ ಧನ್ಯವಾದಗಳು. ರಾಜ್ಯದಲ್ಲಿ ಕೋವಿಡ್-19ರ 1 ಅಲೆ ಮತ್ತು 2ನೇ ಅಲೆ ಸಂದರ್ಭದಲ್ಲಿ ಮೃತಪಟ್ಟ ರೈತರ ಸಾಲ ಮಾಡುವ ವಿಚಾರದಲ್ಲಿ ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಮಾನ್ಯ ಸಚಿವರು 10,437 ಜನ ರೈತರು ಕೋವಿಡ್-19 ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂಬ ಉತ್ತರವನ್ನು ಕೊಟ್ಟಿದ್ದಾರೆ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ ಕೋವಿಡ್-19 ನಿಂದ ಮೃತಪಟ್ಟ ರೈತರ ಸಾಲವನ್ನು ಮನ್ನಾ ಮಾಡುವಂತಹ ವಿಚಾರದಲ್ಲಿ ಸುಮಾರು 92 ಕೋಟಿ ರೂಪಾಯಿಗಳನ್ನು ಮನ್ನಾ ಮಾಡುತ್ತೇವೆ ಎಂಬ ಮಾತನ್ನು ಮಾನ್ಯ ಸಹಕಾರ ಸಚಿವರು ಹೇಳಿರುವಂತಹದನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ಅದಕ್ಕೆ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಸಹಮತವನ್ನು ಕೊಟ್ಟಿದ್ದರು ಎನ್ನುವಂತಹ ಮಾತನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ಆದರೆ, ಇಲ್ಲಿಯವರೆಗೆ ಮೃತಪಟ್ಟ ಯಾವ ರೈತರ ಸಾಲವು ಸಹ ಮನ್ನಾ ಆಗಿರುವುದಿಲ್ಲ. ಅದಕ್ಕೆ ಯಾವುದೇ ರೀತಿಯಾದಂತಹ ಆದೇಶವನ್ನು ಹೊರಡಿಸಿರುವುದಿಲ್ಲ. ಮಾನ್ಯ ಸಚಿವರಾದ ಆರ್.ಅಶೋಕ್‌ರವರು ಅವರ ಇಲಾಖೆಯಿಂದ ಕೋವಿಡ್-19 ನಿಂದ ಮೃತಪಟ್ಟಿರುವವರಿಗೆ ಒಂದು ಲಕ್ಷ ರೂಪಾಯಿಗಳನ್ನು ಕೊಡುವಂತಹ ಕೆಲಸವನ್ನು ಮಾಡಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರದಿಂದ 50 ಸಾವಿರ ರೂಪಾಯಿಗಳನ್ನು ಕೊಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಹಳೆ ಕಲ್ಲು, ಹೊಸಬಲ್ಲು ಈ ರೀತಿಯಾಗಿ ಕೋಟಿ ಕೋಟಿ ರೂಪಾಯಿಗಳನ್ನು ಲಾಭ ಮಾಡುತ್ತಿರುವಂತಹ ಸಂದರ್ಭದಲ್ಲಿ, ನಮ್ಮ ದೇಶದ ಬೆನ್ನಲಬು ಆಗಿರುವಂತಹ ರೈತರ ಸಾಲವನ್ನು ಮನ್ನಾ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತೇವೆ ಎಂದರೆ, ಇದು ಎಲ್ಲೋ ಒಂದು ಕಡೆ ಅತ್ಯಂತ ದುಃಖ ತರುವಂತಹ ವಿಚಾರವೆಂದು ಅನಿಸುತ್ತದೆ. 92 ಕೋಟಿ ರೂಪಾಯಿಗಳ ಹಣ ಇದೆ. ಸುಮಾರು 10,437 ಜನ ರೈತರು ಇದ್ದಾರೆ. ಆ ರೈತರ ಮನೆಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈಗಾಗಲೇ ದೀಪ ಹಾರಿ ಹೋಗಿದೆ. ಆ ದೀಪವನ್ನು ಹಚ್ಚುವಂತಹ ಕೆಲಸಕ್ಕೆ ಮಾನ್ಯ ಸಚಿವರು ಸಹಕಾರವನ್ನು ಕೊಡಬೇಕೆಂದು ನಾನು ಸಂದರ್ಭದಲ್ಲಿ ತಮ್ಮ ಮುಖಾಂತರ ಕೇಳಿಕೊಳ್ಳುತ್ತೇನೆ.

ಶ್ರೀ ಎಸ್.ಐ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಿದ್ದಂತಹ ಸಂದರ್ಭದಲ್ಲಿ ಇದು ಇರಲಿಲ್ಲ. ನಾವು ಎಲ್ಲಾ DCC Bank and Apex Bank ಗಳ ಜೊತೆಗೆ ಯಾರು ಯಾರು ಸಾಲ ತೆಗೆದುಕೊಂಡಿದ್ದಾರೆ, ಅವರು ಕೋವಿಡ್-19 ನಿಂದ ಸತ್ತು ಹೋಗಿದ್ದರೆ, ಅಂತಹವರ ಸಾಲವನ್ನು ಮನ್ನಾ ಮಾಡಬಹುದು ಎಂದು 2-3 ಸಭೆಗಳಲ್ಲಿ ಚರ್ಚೆ ಮಾಡಿದ್ದೇವೆ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಜೊತೆಗೆ ಚರ್ಚೆ ಮಾಡಿದಂತಹ ಸಂದರ್ಭದಲ್ಲಿ ಅವರಿಗೆ ಮಾತ್ರ ಬೇಡ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಎಲ್ಲರಿಗೂ ಒಂದು ಲಕ್ಷ ರೂಪಾಯಿಗಳನ್ನು ಕೊಡೋಣವೆಂದು ತೀರ್ಮಾನ ಮಾಡಿದ್ದರು. ಕೇಂದ್ರ ಸರ್ಕಾರ 50 ಸಾವಿರ ರೂಪಾಯಿಗಳನ್ನು ಮಾಡಿತ್ತು. ಈ 10,437 ಜನ ಮೃತ ಪಟ್ಟಿ ರೈತರು ಅದರಲ್ಲಿ ಸೇರಿರುತ್ತಾರೆ. ಈಗ ಕೊಟ್ಟಿರುವುದರಲ್ಲಿ 91 ಕೋಟಿ ರೂಪಾಯಿಗಳು ಅದರಲ್ಲಿ ಸೇರುತ್ತದೆ. ಆದರೂ ಸಹ, ಅಪೆಕ್ಸ್ ಬ್ಯಾಂಕ್‌ನವರು ಪ್ರಯತ್ನ ಮಾಡಿದ ಮೇಲೆ, ತುಮಕೂರು ಡಿಸಿಸಿ ಬ್ಯಾಂಕ್‌ನಲ್ಲಿ ಒಟ್ಟು 326 ಜನರಿಗೆ 1.99 ಕೋಟಿ ರೂಪಾಯಿಗಳನ್ನು ಅದಕ್ಕೆ ಮೀಸಲು ಇಟ್ಟಿದ್ದಾರೆ. ಅದಕ್ಕೆ ನಮ್ಮ ಅನುಮತಿಯನ್ನು ಸಹ ಕೇಳುತ್ತಿದ್ದಾರೆ. ಅದಕ್ಕೆ ನಾವು ಅನುಮತಿಯನ್ನು ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಅವರು distribute ಮಾಡುತ್ತಾರೆ. ವಿಜಯನಗರ ಡಿಸಿಸಿ ಬ್ಯಾಂಕ್‌ನವರು ಸುಮಾರು 757 ಜನ ರೈತರು ಮೊದಲನೇ ಅಲೆ ಮತ್ತು ಎರಡನೆ ಅಲೆಯಲ್ಲಿ ಸತ್ತಿದ್ದಾರೆ. ಅವರು 7.3 ಕೋಟಿ ರೂಪಾಯಿಗಳಿಗೆ ಅನುಮತಿ ಕೇಳಿದ್ದಾರೆ. ಅದಕ್ಕೆ ನಾವು ಅನುಮತಿಯನ್ನು ಕೊಟ್ಟಿದ್ದೇವೆ. ಈ ರೀತಿ ಡಿಸಿಸಿ ಬ್ಯಾಂಕ್‌ಗಳಿಗೆ ಲಾಭದಲ್ಲಿ ಬರುವುದರಲ್ಲಿ ಸ್ವಲ್ಪ ಹಣವನ್ನು ಯಾರು ಸತ್ತಿದ್ದಾರೆ ಅವರಿಗೆ ಕೊಡುವುದಕ್ಕೆ oral ಆಗಿ ಹೇಳಿದ್ದೇವೆ. ಏಕೆಂದರೆ, writing ನಲ್ಲಿ ಕೊಡುವುದಕ್ಕೆ ಆಗುವುದಿಲ್ಲ. ಈಗಾಗಲೇ ಅವರಿಗೆಲ್ಲಾ ಸಾಲ ಮನ್ನಾ ಆಗಿದೆ. ಒಂದೊಂದು ಲಕ್ಷ ರೂಪಾಯಿಗಳವರೆಗೂ ಅವರಿಗೂ ಸೇರಿದೆ. ಇದಲ್ಲದೇ ಯಾವ ಡಿಸಿಸಿ ಬ್ಯಾಂಕ್‌ಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಲಾಭದಲ್ಲವೆ ಆ ಬ್ಯಾಂಕ್‌ಗಳು ಅವರ ಸದಸ್ಯರಿಗೆ ಕೊಡುವುದಕ್ಕೆ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ.

ಶ್ರೀ ಮುನಿರಾಜು ಗೌಡ:- ಮಾನ್ಯ ಸಭಾಪತಿಯವರೇ, ನಾನು ಇದರ ಜೊತೆಯಲ್ಲ ಯಾರು ರೈತರು ಸಾಲ ಮಾಡಿ ಕೋವಿಡ್-19 ಸಂದರ್ಭದಲ್ಲ ಮರಣ ಹೊಂದಿದ್ದಾರೆ, ಅವರ ಕುಟುಂಬದವರು ಮುಂದಿನ ದಿವಸಗಳಲ್ಲ ಸಾಲ ಬೇಕೆಂದು ಬಂದರೆ, ಅವನ್ನು blacklist ನಲ್ಲ ಹಾಕದೆ, ಅವರನ್ನು ಹೊಸ ಅರ್ಜಿದಾರರೆಂದು ಪರಿಗಣಿಸಿ ಹೊಸದಾಗಿ ಸಾಲ ಕೊಡುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಳ್ಳುತ್ತೇನೆ.

ಶ್ರೀ ಎಸ್.ಉ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಈಗ ಸುಮಾರು 10 ಸಾವಿರ ಜನ ರೈತರು ಕೋವಿಡ್-19 ನಿಂದ ಸತ್ತಿರುವಂತಹವರಿಗೆ instalment ಗೆ ಮೂರು ತಿಂಗಳು ಸಮಯ ಕೊಡುವಂತಹದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಈಗ ಮಾರ್ಚ್ 31 ಕ್ಕೆ ಕೊನೆಯ ದಿನಾಂಕ ಇತ್ತು. ಅವರಿಗೆ ದಿನಾಂಕ 01-06-2022 ರವರೆಗೆ time extension ಕೊಟ್ಟಿದ್ದೇವೆ. Time extension ಕೊಟ್ಟಿರುವುದರಿಂದ ಅದರ ಬಡ್ಡಿ ಹಣವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸುಮಾರು 134 ಕೋಟಿ ರೂಪಾಯಿಗಳನ್ನು ಭರಿಸುತ್ತದೆ. ಈ 134 ಕೋಟಿ ರೂಪಾಯಿಗಳನ್ನು ಆಯಾಯ ಡಿಸಿಸಿ ಬ್ಯಾಂಕ್‌ಗಳಿಗೆ ಕೊಡುವಂತಹ ಕೆಲಸವನ್ನು ಮಾಡುತ್ತೇವೆ. ಮತ್ತೆ ಮೂರು ತಿಂಗಳು time extension ಮಾಡಿದ್ದೇವೆ. ಅವರಿಗೆ ಮತ್ತೆ ಸಾಲ ಕೊಡುವುದಕ್ಕೂ ವ್ಯವಸ್ಥೆ ಮಾಡಿದ್ದೇವೆ. ಅದಕ್ಕೆ 20,810 ಕೋಟಿ ರೂಪಾಯಿಗಳನ್ನು ನಿಗದಿ ಮಾಡಿದ್ದೇವೆ. 21 ಡಿಸಿಸಿ ಬ್ಯಾಂಕ್‌ಗಳು ಎಲ್ಲಾ ಜಿಲ್ಲೆಯ ರೈತರಿಗೆ ಕೊಡಬೇಕೆಂದು ಮಾಡಿದ್ದೇವೆ. ಅದರಲ್ಲ ಹೊಸಬರು ಮತ್ತು ಹಳಬರು ಎಂದು target ಮಾಡಿದ್ದೇವೆ. ಅದರಲ್ಲ ಇವರು ಸಹ ಸಾಲ ಆಗಿದ್ದರೆ, ಮುಂದೆ ಸಾಲ ತೆಗೆದುಕೊಳ್ಳುವುದಕ್ಕೂ ಸಹ eligibility ಬರುತ್ತದೆ.

(ಮುಂದು..)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(150) 08-03-2022 (12.00) ಎಂ.ವಿ-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ: 1262

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಪರಿವರ್ತನೆ ಮಾಡಿದಂತಹ ಸಂಖ್ಯೆ ಎಷ್ಟೆಷ್ಟಿದೆಯೆಂದು ಅದರ ಪಟ್ಟಿಯನ್ನು ಕೇಳಿದೆ. ಅದಕ್ಕೆ ಮಾನ್ಯ ಸಚಿವರು ಅದರ ಪಟ್ಟಿಯನ್ನು ಒದಗಿಸಿದ್ದಾರೆ. ಈಬ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಕಮಲನಗರವನ್ನು ಈಗಾಗಲೇ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ನಮಗೆ ಇದು ಪಟ್ಟಣ ಪಂಚಾಯತಿಯಾಗಬೇಕೆಂದು ಪ್ರಯತ್ನ ಇದ್ದರೂ ಕೂಡ, ಇನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುತ್ತದೆಂದು ಉತ್ತರ ನೀಡಿದ್ದಾರೆ. ಅದನ್ನು ಯಾವಾಗ ಮಾಡುತ್ತಾರೆ? ಏಕೆಂದರೆ, ಅದು ಈಗಾಗಲೇ ತಾಲ್ಲೂಕು ಕೂಡ ಆಗಿದೆ. ಆದರೆ, ಅದನ್ನು ಇನ್ನು ಕೂಡ ಮೇಲ್ದರ್ಜೆಗೆ ಏರಿಸಿಲ್ಲದೆ ಇರುವುದು ಬಹಳ ದುಃಖದ ವಿಷಯ. ಅದೇ ರೀತಿಯಾಗಿ ಯಾದಗಿರಿ ಜಿಲ್ಲೆಯ ವಡಗೇರಾ ಕೂಡ ತಾಲ್ಲೂಕು ಆಗಿದೆ. ಆದರೆ, ಅದನ್ನೂ ಕೂಡ ಇಲ್ಲವವರೆಗೆ ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಿರುವುದಿಲ್ಲ. ಅದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ, ಅಲ್ಲಂದ ಪ್ರಸ್ತಾವನೆ ಬರಬೇಕೆಂದು ಹೇಳುತ್ತಾರೆ. ಇದು ಏಕೋ ಸರಿಯಾಗುತ್ತಿಲ್ಲ. ಈಗ ಜನಸಂಖ್ಯೆಯ ಆಧಾರದ ಮೇಲೆ ಅಥವಾ ಬೇರೆ ಬೇರೆ ಕಾರಣದಿಂದ ಅವರು ಗ್ರಾಮಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸುತ್ತಾರೆ. ಆದರೆ, ಕೆಲವರು ಕೋರ್ಟ್‌ಗೆ ಹೋಗಿದ್ದರೂ ಕೂಡ, ಅವುಗಳನ್ನು ಕೋರ್ಟ್‌ನಲ್ಲಿ ಎಷ್ಟು ದಿವಸವೆಂದು ಹಾಗೆಯೇ ಉಳಿಸುತ್ತಾರೆ; ಈಗ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದರೂ ಕೂಡ ಅದನ್ನು ತೆರವುಗೊಳಿಸುವುದಕ್ಕೆ ಸರ್ಕಾರ ಒಂದು ತೀರ್ಮಾನ ತೆಗೆದುಕೊಂಡ ಮೇಲೆ, ಅದು ಕೋರ್ಟ್‌ನಲ್ಲಿ ಇದೆ ಎಂದು ಅದನ್ನು ಹಾಗೆಯೇ ಬಿಟ್ಟರೆ ಹೇಗೆ? ಅದಕ್ಕೆ ಮಾನ್ಯ ಸಚಿವರು ಯಾವಾಗ ಕ್ರಮ ಕೈಗೊಳ್ಳುತ್ತಾರೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್.ನಾಗರಾಜ (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, ಈಗಾಗಲೇ ಅವರು ರಾಜ್ಯದಲ್ಲ ಎಷ್ಟು ಗ್ರಾಮ ಪಂಚಾಯತಿಗಳಿವೆ ಎಂದು ಅದರ ಜಿಲ್ಲಾವಾರು ವಿವರಣೆಯನ್ನು ಕೇಳಿದ್ದಾರೆ. ನಾವು ಅವುಗಳ ವಿವರಣೆಯನ್ನು ನಮ್ಮ ಉತ್ತರದಲ್ಲಿಯೇ ನೀಡಿದ್ದೇವೆ. ರಾಜ್ಯದಲ್ಲ 5953 ಗ್ರಾಮ ಪಂಚಾಯತಿಗಳಿವೆ. ನಾವು ಇಡೀ 31 ಜಿಲ್ಲೆಗೂ ಕೂಡ breakup ಮಾಡಿ, ಪ್ರತಿ ಜಿಲ್ಲೆಯಲ್ಲ ಎಷ್ಟೆಷ್ಟು ಇದೆ ಎಂದು ನೋಡುವುದಾದರೆ, ಈಗ ಬಾಗಲಕೋಟೆ ಜಿಲ್ಲೆಯಲ್ಲ 196 ಗ್ರಾಮ ಪಂಚಾಯತಿಗಳಿವೆ. ಬಳ್ಳಾರಿ ಜಿಲ್ಲೆಯಲ್ಲ 100 ಗ್ರಾಮ ಪಂಚಾಯತಿಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲ 86 ಗ್ರಾಮ ಪಂಚಾಯತಿಗಳಿವೆ. ಬೀದರ್ ಜಿಲ್ಲೆಯಲ್ಲ 135 ಗ್ರಾಮ ಪಂಚಾಯತಿಗಳಿವೆ. ಈಗ 31 ಜಿಲ್ಲೆಗಳಲ್ಲ ಜಿಲ್ಲಾವಾರು ಎಷ್ಟೆಷ್ಟು ಗ್ರಾಮ ಪಂಚಾಯತಿಗಳಿವೆ ಎಂಬ ಮಾಹಿತಿಯನ್ನು ನೀಡಿದ್ದೇವೆ. ಬಹಳ ಪ್ರಮುಖವಾಗಿ ಕಮಲನಗರ ತಾಲ್ಲೂಕ್ ಅನ್ನು ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿಸಬೇಕೆಂದು ಮನವಿಯನ್ನು ನೀಡಿದ್ದಾರೆ. ಅದನ್ನು ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿಸಲು ಈಗಾಗಲೇ ನಾವು ಕ್ರಮವನ್ನು ವಹಿಸಿದ್ದೇವೆ. ಆದಷ್ಟು ಬೇಗ ಅದನ್ನು ಪಟ್ಟಣ ಪಂಚಾಯತಿಯಾಗಿ ಪರಿವರ್ತನೆ ಮಾಡುತ್ತೇವೆ. ಯಾದಗಿರಿ ಜಿಲ್ಲೆಯ ವಡಗೇರಾ ಗ್ರಾಮ ಪಂಚಾಯತಿಯನ್ನು ಸಹ ಪಟ್ಟಣ ಪಂಚಾಯತಿಯನ್ನಾಗಿ ಮಾಡಬೇಕೆಂದು ಮನವಿ ನೀಡಿದ್ದಾರೆ. ಈಗ ಪಟ್ಟಣ ಪಂಚಾಯತಿ ಮಾಡುವುದಕ್ಕೆ ಸರ್ಕಾರದ ಕೆಲವು ಮಾನದಂಡಗಳಿವೆ. ಅಂದರೆ, ಹದಿನೈದು ಸಾವಿರಕ್ಕಿಂತ ಮೇಲ್ಪಟ್ಟು ಮತ್ತು ಇಪ್ಪತ್ತು ಸಾವಿರ ಜನಸಂಖ್ಯೆ ಇರತಕ್ಕಂಥ ಗ್ರಾಮಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತನೆ ಮಾಡಬೇಕು ಎನ್ನುವ ಮಾನದಂಡವಿದೆ. ಆ ಮಾನದಂಡಗಳ ಅಡಿಯಲ್ಲ ಈ ಪಟ್ಟಣ ಪಂಚಾಯತಿಗಳಾಗಲ, ಪುರಸಭೆಯಾಗಲ, ನಗರಸಭೆಯಾಗಲ ಮತ್ತು ಗ್ರೇಡ್-1 ನಗರಸಭೆಗಳೇನಿರುತ್ತವೆ. ಈ ಎಲ್ಲಾ ನಗರಸಭೆಗಳನ್ನು ಕೂಡ, ಸ್ಥಳೀಯ ನಗರಸಭೆಗಳಿಗೆ ತನ್ನದೇ ಆದಂತಹ ಒಂದು ಮಾನದಂಡವಿದೆ. ಆ ಮಾನದಂಡಗಳ ಅಡಿಯಲ್ಲ ಇವುಗಳನ್ನು ಮೇಲ್ದರ್ಜೆಗೇರಿಸುವಂತಹ ಕೆಲಸವನ್ನು ಮಾಡುತ್ತೇವೆ. ಮಾನ್ಯ ಸದಸ್ಯರು ಎರಡು ಪಟ್ಟಣ ಪಂಚಾಯತಿಗಳ ಬಗ್ಗೆ ಹೇಳಿದ್ದಾರೆ. ಒಂದು ಪಟ್ಟಣ ಪಂಚಾಯತಿ ಈಗಾಗಲೇ ಆಗಿದೆ. ಮತ್ತೊಂದು ಪಟ್ಟಣ ಪಂಚಾಯತಿಯನ್ನಾಗಿ ಮಾಡುವುದಕ್ಕೆ ಈಗಾಗಲೇ ನಗರಸಭೆಯಿಂದ ಜಿಲ್ಲಾಧಿಕಾರಿಗಳಿಗೆ ಇದರ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ...

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಮಾತನಾಡುವುದು ಯಾವುದೂ ಸಹ ಕಡತಕ್ಕೆ ಹೋಗಬಾರದು.

(ಮಾನ್ಯ ಸಭಾಪತಿಯವರ ಆದೇಶದಂತೆ ಈ ಹಂತದಲ್ಲಿ ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರ ಮಾತುಗಳನ್ನು ದಾಖಲಿಸಿರುವುದಿಲ್ಲ)

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಅದೇ ರೀತಿ ಅತ್ಯಂತ ಹಿಂದುಳಿದ ದೇವದುರ್ಗ ತಾಲ್ಲೂಕಿನಲ್ಲಿ ಜಾಲಹಳ್ಳಿಯನ್ನು ಈಗಾಗಲೇ ಮೇಲ್ದರ್ಜೆಗೇರಿಸಿದ್ದಾರೆ. ಆದರೆ, ಕೆಲವರು ಅಲ್ಲಿ ಏನೋ ರಾಜಕೀಯ ಮಾಡಿ, ಕೋರ್ಟಿಗೆ ಹೋಗಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ತಡೆಯಾಜ್ಞೆಯನ್ನು ತೆರವುಗೊಳಿಸಿ, ತಕ್ಷಣ ಅದನ್ನು ಘೋಷಣೆ ಮಾಡಬಾರದೆ? ತಡೆಯಾಜ್ಞೆಯನ್ನು ತೆರವುಗೊಳಿಸುವುದಕ್ಕೆ ಸರ್ಕಾರ ತೆಗೆದುಕೊಂಡಂತಹ ಕ್ರಮವೇನು? ಈಗ ತಡೆಯಾಜ್ಞೆ ಇದೆ ಎಂದು ಅದನ್ನು ಹಾಗೆಯೇ ಬಿಟ್ಟುಬಿಟ್ಟಿದ್ದಾರೆ. ನಾನು ಅದರ ಬಗ್ಗೆ ಮಾನ್ಯ ಸಚಿವರ ಬಳಿ ಕೇಳುತ್ತಿದ್ದೇನೆ.

ಶ್ರೀ ಎನ್.ನಾಗರಾಜ (ಎಂ.ಐ.ಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಇದಕ್ಕೆ ಸಂಬಂಧಪಟ್ಟಂತೆ ಕೋರ್ಟಿನಲ್ಲಿ ತಡೆಯಾಜ್ಞೆಯಾಗಿದೆ ಎಂದು ತಿಳಿಸಿದ್ದಾರೆ. ನಾವು ಆದಷ್ಟು ಬೇಗನೆ ಆ ತಡೆಯಾಜ್ಞೆಯನ್ನು ತೆರವುಗೊಳಿಸುತ್ತೇವೆ. ಅದೇ ರೀತಿ ಮಾನ್ಯ ಸದಸ್ಯರಿಗೆ ಮತ್ತೊಂದು ವಿಷಯವನ್ನು ಹೇಳುವುದಕ್ಕೆ ಬಯಸುತ್ತೇನೆ. ಈಗ ಪಟ್ಟಣ ಪಂಚಾಯತಿ ಮಾಡುವುದರ ಜೊತೆಗೆ ನಗರೋತ್ಥಾನ-4ನೇ ಹಂತದಲ್ಲಿ ಈಗಾಗಲೇ ಐದೈದು ಕೋಟಿ ರೂಪಾಯಿಗಳ ಹಣವನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಯಾವುದೇ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸುವಂತಹ ಸಂದರ್ಭದಲ್ಲಿ ಸರ್ಕಾರ ಅದಕ್ಕೆ ಅನುದಾನವನ್ನು ಕೂಡ ನೀಡುತ್ತದೆ. ಏಕೆಂದರೆ, ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿ ಕಡಿಮೆ ಇರುವುದರಿಂದ ಆದಾಯ ಕಡಿಮೆ ಇದೆ. ನರೇಗಾ ಒಂದು ಬಿಟ್ಟರೆ, ಅದಕ್ಕೆ ಬೇರೆ ಯಾವುದೇ ರೀತಿಯ ಆದಾಯವಿಲ್ಲ. ಅದಕ್ಕೆ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ, ಗ್ರಾಮ ಪಂಚಾಯತಿಗಳನ್ನು

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೇಲ್ಕರ್ತವಿರಿಸುವಂತಹ ಸಂದರ್ಭದಲ್ಲಿ ಅದರ ಅಭಿವೃದ್ಧಿಗೂ ಕೂಡ ಅನುದಾನವನ್ನು ಜೊತೆ ಜೊತೆಯಲ್ಲಿ ಬಿಡುಗಡೆ ಮಾಡುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ಸರ್ಕಾರ ಮಾಡಬೇಕಾಗುತ್ತದೆ ಎಂಬ ಮಾತನ್ನು ತಮ್ಮ ಮೂಲಕ ಹೇಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 3ನೇ ಮಾರ್ಚ್, 2022ರಂದು ಸಮೂಹ-2ರ ಅಖತ ಮೂಲಕ ಉತ್ತರಿಸುವ ಒಟ್ಟು 66 ಪ್ರಶ್ನೆಗಳ ಪೈಕಿ 21 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಉತ್ತರದ ಪ್ರತಿಗಳನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2. ಪ್ರಕಟಣೆ

ಸಭಾಪತಿಯವರು:- ಸದನದಲ್ಲ ಈ ದಿನ ಕಡ್ಡಾಯವಾಗಿ ಹಾಜರಿರಬೇಕಾದ ಮಾನ್ಯ ಸಚಿವರ ಹೆಸರುಗಳು ಈ ರೀತಿ ಇವೆ.

- 1) ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)
- 2) ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)
- 3) ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)
- 4) ಡಾ||ಕೆ.ಸಿ.ನಾರಾಯಣಗೌಡ (ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು.
- 5) ಶ್ರೀ ಎನ್.ಮುನಿರತ್ನ (ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು)
- 6) ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

ಮಾನ್ಯ ಸಭಾನಾಯಕರೆ, ಮಾನ್ಯ ಸಚಿವರುಗಳು ಇಲ್ಲಿ ಕಡ್ಡಾಯವೆಂದು ಹಾಕುತ್ತೀರಿ. ಆದರೆ, ಅವರು ಅಲ್ಲೂ ಇಲ್ಲ, ಇಲ್ಲೂ ಇಲ್ಲ. ಈಗ ಶ್ರೀ ಬಿ.ಶ್ರೀರಾಮುಲುರವರನ್ನು ಒಮ್ಮೆ ಕರೆದು ಇಲ್ಲಿ ಕೂರಿಸಿ. ತುಂಬಾ ದಿವಸವಾಗಿದೆ ಅವರನ್ನು ನೋಡಬೇಕೆಂದು ಮಾನ್ಯ ಸದಸ್ಯರುಗಳು ಕೇಳುತ್ತಿದ್ದಾರೆ. ಈಗ ಅಧಿಕಾರಿಗಳಿಗೂ ಕಡ್ಡಾಯವೆಂದು ಮಾಡುತ್ತೇವೆ. ಕಡ್ಡಾಯವೆಂದರೆ, ಅವರು ಸದನದಲ್ಲ ಇರಲೇಬೇಕು. ಈ ರೀತಿ ಮಾಡಿದರೆ ಆಗುವುದಿಲ್ಲ.

ಅಧಿಕಾರಿಗಳ ಹೆಸರು ಈ ಕೆಳಕಂಡಂತಿದೆ:-

- 1) ಶ್ರೀ ಶಿವಾನಂದ ಹೆಚ್. ಕಲಕೇರಿ (ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ)
- 2) ಶ್ರೀ ಗಿರೀಶ್ ಹೊಸೂರ್ (ಆಯುಕ್ತರು, ಬಿ.ಎಂ.ಆರ್.ಡಿ.ಎ)
- 3) ಡಾ: ವಿಶಾಲ್. ಆರ್ (ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ)
- 4) ಶ್ರೀ ಅಕ್ರಂ ಪಾಷ (ಆಯುಕ್ತರು, ಕಾರ್ಮಿಕ ಇಲಾಖೆ)

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧಿವೇಶನ ಸಂಜೆ ಆರು ಗಂಟೆಯ ನಂತರ ನಡೆದಲ್ಲ ಹಾಜರಿರಬೇಕಾದ ಅಧಿಕಾರಿಗಳ ಪಟ್ಟಿ ಈ ರೀತಿ ಇದೆ.

ಶ್ರೀ ಎಂ.ಆರ್.ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್.

ಇವರುಗಳು ಸದನದಲ್ಲ ಹಾಜರಿರಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ಸಭಾಪತಿಯವರ ಅನುಮತಿಯ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು.

ಅ) ವಿಷಯ: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಇಲಾಖೆ ಮಾಫಿಯಾ ಜೊತೆ ಕೈಜೋಡಿಸಿರುವ ಬಗ್ಗೆ.

ಶ್ರೀ ಮುನಿರಾಜು ಗೌಡ ಪಿ.ಎಂ. (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಸಮಾಜದ ರಕ್ಷಕರಾಗಿರುವವರೇ ಮಾಫಿಯಾಗಳ ಜೊತೆ ಕೈಜೋಡಿಸಿ ರಕ್ಷಕರೇ ಭಕ್ಷಕರಾಗಿರುವ ಕುರಿತು ಹಲವಾರು ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸ್‌ನವರು ಮಧ್ಯ ಪ್ರವೇಶ ಮಾಡಬಾರದು ಎಂದು ಸ್ಪಷ್ಟವಾಗಿ ನ್ಯಾಯಾಲಯದ ಹಲವಾರು ಆದೇಶಗಳು ಇದ್ದರೂ ಸಹ ಪೊಲೀಸ್ ಠಾಣೆಗಳು ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ದಂಧೆಗಳನ್ನು ನಡೆಸುತ್ತಿರುವುದು ಮತ್ತು ಭೂ ಮಾಫಿಯಾದವರ ಜೊತೆ ಕೈಜೋಡಿಸಿರುವುದು ಅಕ್ಷಮ್ಯ. ಇದರಿಂದ ಜನಸಾಮಾನ್ಯರು ಸಮಸ್ಯೆಗೆ ಒಳಗಾಗುತ್ತಿರುವುದು, ಅವರ ದೂರುಗಳಿಗೆ ತತ್ಕ್ಷಣದ ಸ್ಪಂದನೆ ದೊರೆಯದಿರುವುದು ವಿಷಾದನೀಯ. ಈ ಕುರಿತು ಹಲವಾರು ಅಧಿಕಾರಿಗಳ ಜೊತೆ ಚರ್ಚಿಸಿದಾಗ, ಪೊಲೀಸ್ ಉಪನಿರೀಕ್ಷಕರ ಹುದ್ದೆಯಿಂದ ಹಿಡಿದು ಐ.ಪಿ.ಎಸ್ ಅಧಿಕಾರಿಗಳ ಹುದ್ದೆಯವರೆಗೆ ವರ್ಗಾವಣೆಗಾಗಿ ಹತ್ತು ಲಕ್ಷದಿಂದ ಐದು ಕೋಟಿಯವರೆಗೆ ವ್ಯವಹಾರ ನಡೆಯುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ವರ್ಗಾವಣೆಗಾಗಿ ನೀಡಿದ ಹಣವನ್ನು ಸಂಪಾದಿಸಲು ಮಾದಕ ವಸ್ತು, ರಿಯಲ್ ಎಸ್ಟೇಟ್, ಭೂಗತಲೋಕ, ವೇಶ್ಯಾವಾಟಕ, ಸ್ಥಳಗಳು, ಮೀಟರ್ ಬಡ್ಡಿ, ಪಬ್ ಮತ್ತು ಬಾರ್‌ಗಳನ್ನು ನಡೆಸುವ ಮಾಫಿಯಾಗಳ ಜೊತೆ ಪೊಲೀಸ್ ಅಧಿಕಾರಿಗಳು ಸಂಪರ್ಕವಿಟ್ಟುಕೊಂಡು ಪ್ರತಿ ತಿಂಗಳು ಮಾಮೂಲ ಕಾಣಿಕೆಗಳನ್ನು ಪಡೆಯುತ್ತಿರುವುದನ್ನು ಕುರಿತು ಹಲವಾರು ಪತ್ರಿಕೆಗಳ ವಿಸ್ತೃತ ವರದಿ ಪ್ರಕಟಿಸಿವೆ. ಅಲ್ಲದೆ ಕೆಳಗಿನ ಹಂತದ ಪೊಲೀಸ್ ಕಾನ್ಸ್ಟೇಬಲ್‌ಗಳು ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿಯವರು ತಿಂಡಿ-ತಿನಿಸುಗಳನ್ನು ರಸ್ತೆ ಬದಿಯಲ್ಲಿ ಮಾರುವವರಿಂದ ದಿನದ ಮಾಮೂಲ ನಿಗದಿಪಡಿಸಿ ವಸೂಲ ಮಾಡುತ್ತಿರುವುದು ಅತೀವ ದುಃಖದ ಸಂಗತಿಯಾಗಿದೆ. ಕೆಲವೊಮ್ಮೆ ಈ ಮಾಮೂಲ ವಸೂಲಗೆಂದೇ ಪೊಲೀಸ್ ಕಾನ್ಸ್ಟೇಬಲ್‌ಗಳನ್ನು ನಿಗದಿಪಡಿಸಿರುವ ಬಗ್ಗೆ ಪತ್ರಿಕೆಗಳಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವರದಿಯಾಗಿದೆ. ಅಲ್ಲದೆ ಈ ಲಂಚದ ಕುರಿತು ಸಾರ್ವಜನಿಕರು ಪೊಲೀಸ್‌ನವರಲ್ಲ ಪ್ರಶ್ನಿಸಿದರೆ, ಪೊಲೀಸ್‌ನವರು “ಕರ್ತವ್ಯಕ್ಕೆ ಅಡ್ಡಿ” ಎಂಬುದಾಗಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡುತ್ತಿರುವ ಘಟನೆಗಳು ನಡೆಯುತ್ತಿದೆ. ಪೊಲೀಸ್‌ನವರು ಲಂಚ ತೆಗೆದುಕೊಳ್ಳಬಹುದು, ಸಾರ್ವಜನಿಕರು ಈ ಕುರಿತು ಪ್ರಶ್ನಿಸುವಂತಿಲ್ಲ; ನಾವು ಏನು ಬೇಕಾದರೂ ಮಾಡಬಹುದು ಮತ್ತು ಕಾನೂನಿಗೂ ಅತೀತರು ಎಂಬ ಉದಾಹರಣೆಯ ನಿಲುವು ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿ ಕಂಡುಬರುತ್ತದೆ. ಈ ಎಲ್ಲಾ ಭ್ರಷ್ಟಾಚಾರ ಅಕ್ರಮ ಅನೈತಿಕ ವ್ಯವಸ್ಥೆಯನ್ನು ಬದಲಿಸುವ ಕುರಿತಂತೆ ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ವಿಷಯ: ಪೊಲೀಸರ ವೃತ್ತಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಕಡಿಮೆ ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಕುರಿತು.

ಶ್ರೀ ಹೆಚ್.ಎಂ.ರಮೇಶ್ ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನೊಂದ ಜೀವಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿಯು ಪೊಲೀಸ್ ಇಲಾಖೆಯ ಮೇಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪೊಲೀಸರ ವೃತ್ತಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಕಡಿಮೆ ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ದಿನಾಂಕ 07.03.2022ರ ಪ್ರಜಾವಾಣಿ ದಿನ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದಂತೆ ಕಾನೂನು ಹಾಗೂ ಸಮಾಜದ ರಕ್ಷಕರಾಗಿರುವ ಕೆಲ ಪೊಲೀಸರೇ ಮಾಫಿಯಾ ಜೊತೆ ಕೈಜೋಡಿಸಿ “ಭಕ್ಷಕರಾಗಿ” ಜನರನ್ನು ಕಾಡುತ್ತಿರುವ ದೂರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ.

ಕಾನೂ ಕೊಟ್ಟು ಆಯಕಟ್ಟಿನ ಸ್ಥಾನ ಗಿಟ್ಟಿಸುವ ಪೊಲೀಸರು ಹಣ ಮರುಸಂಪಾದಿಸಲು ಹುಡುಕುವ ದಾರಿಗಳು ಅನೇಕ, ಹಣದ ಹಪಾಹಪಿಗೆ ಬಿದ್ದಿರುವ ಕೆಲ ಪೊಲೀಸರ ಬೆನ್ನು ಹತ್ತಿದಾಗ ವರ್ಗಾವಣೆಯ ದಂಧೆಯ ಕರಾಳ ಮುಖ ತೆರೆದುಕೊಳ್ಳುತ್ತದೆ. “ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸಬಾರದು” ಎಂದು ನ್ಯಾಯಾಲಯ ಆದೇಶ ಮಾಡಿದರೂ ಇದಕ್ಕೆ ಕ್ಯಾರೇ ಎನ್ನದ ಕೆಲವು ಪೊಲೀಸರು ಭೂವ್ಯಾಜ್ಯಗಳಲ್ಲಿ (ಸಿವಿಲ್) ನಿಯಮಬಾಹಿರವಾಗಿ ಹಸ್ತಕ್ಷೇಪ ಮಾಡಿ ಭಾರಿ ಮೊತ್ತದ ಹಣ ಸಂಪಾದಿಸುವುದು ಭ್ರಷ್ಟಾಚಾರದ ಪ್ರಮುಖ ಮಾರ್ಗವಾಗಿದೆ. ಮಾದಕ ವಸ್ತು (ಡ್ರಗ್ಸ್), ರಿಯಲ್ ಎಸ್ಟೇಟ್, ಭೂಗತಲೋಕ, ವೇಶ್ಯಾವಾಟಕ, ಸ್ಲಾಗಳು, ಮೀಟರ್ ಬಡ್ಡಿ, ಪಬ್ ಹಾಗೂ ಬಾರ್‌ಗಳು, ಹೋಟೆಲ್‌ಗಳು ಹಾಗೂ ಇತರೆ ಮಾಫಿಯಾಗಳ ಜೊತೆ ಸಂಪರ್ಕವಿಟ್ಟುಕೊಂಡು ಅದರಿಂದಲೇ ಕಾಣಿಕೆ ಪಡೆದು ಜೇಬು ತುಂಬಿಸಿಕೊಳ್ಳುತ್ತಿರುವುದು ದುರಾದೃಷ್ಟಕರ. ಜಾತಿ, ಧರ್ಮ ರಹಿತವಾದ ಪೊಲೀಸ್ ಇಲಾಖೆ ಬಗ್ಗೆ ನಮಗೆಲ್ಲಾ ತುಂಬಾ ಗೌರವವಿದೆ. ಇಂತಹ ಇಲಾಖೆ ಇತ್ತೀಚಿನ ದಿನಗಳಲ್ಲಿ ದಿಕ್ಕು ತಪ್ಪಿದೆ. ಇದನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ಪೊಲೀಸ್ ಇಲಾಖೆಯ ಶ್ರೇಯೋಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಬೇಕೆಂದು, ಮಾನ್ಯ ಗೃಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಚಿವರನ್ನು ಒತ್ತಾಯಿಸುತ್ತೇನೆ. ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಅನುಮತಿ ನೀಡಿದ್ದಕ್ಕಾಗಿ ಧನ್ಯವಾದಗಳು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಗೃಹ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಮುನಿರಾಜು ಗೌಡ ಪಿ.ಎಂ ಮತ್ತು ಮಾನ್ಯ ಹೆಚ್.ಎಂ.ರಮೇಶ್ ಗೌಡರವರು ಕೇಳಿದ ಶೂನ್ಯವೇಳೆ ಪ್ರಶ್ನೆಗಳಿಗೆ ಮಾನ್ಯ ಗೃಹ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

ಶ್ರೀ ಸಿ.ಎಂ.ಇಬ್ರಾಹಿಂ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆ ಕೇಳಿರುವುದಕ್ಕೆ ನಾನು ಮಾನ್ಯ ಸದಸ್ಯರನ್ನು ಅಭಿನಂದಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ: ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ
“ಅರಿವು” ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಾಲ
ದೊರೆಯದೇ ಅತಂತ್ರರಾಗಿರುವ ಬಗ್ಗೆ.

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಸಾರ್ವಜನಿಕ ಮಹತ್ವದ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಿದ್ದಕ್ಕೆ ತಮಗೆ ಶುಭಾಶಯಗಳನ್ನು ಹೇಳುತ್ತೇನೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು “ಅರಿವು” ಹೆಸರಿನಲ್ಲಿ ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಉನ್ನತ ಶಿಕ್ಷಣವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಾಲ್ಕೈದು ಸಮ ಕಂತುಗಳಲ್ಲಿ ಸಾಲವನ್ನು ನೀಡಲಾಗುತ್ತದೆ. ನಿಗಮವು “ಸುವಿಧಾ” ಸಾಫ್ಟ್‌ವೇರ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಜೊತೆ ಕಾಲೇಜುಗಳ ಪ್ರವೇಶ ಪತ್ರ ಮತ್ತು ಅಂಕಪಟ್ಟಿಗಳನ್ನು ಸಲ್ಲಿಸಿರುವ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಇದುವರೆಗೆ ಸಾಲ ದೊರೆಯದೆ ಅತಂತ್ರರಾಗಿರುತ್ತಾರೆ. ಶುಲ್ಕ ಪಾವತಿಸದ ಕಾರಣ ಹಲವು ವೃತ್ತಿಪರ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ನೀಡದೆ ಸತಾಯಿಸುತ್ತಿವೆ ಎಂದು ವಿದ್ಯಾರ್ಥಿಗಳು ದೂರಿರುತ್ತಾರೆ.

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಅಧ್ಯಯನಕ್ಕೆ ಪ್ರಾಜೆಕ್ಟ್‌ಗಳನ್ನು ತಯಾರಿಸಲು ಸಹ ವಿದ್ಯಾರ್ಥಿಗಳಿಗೆ ಅಧಿಕ ಖರ್ಚು ಬರುತ್ತಿದ್ದು, ಶುಲ್ಕ ಪಾವತಿಸಿದರೆ ಮಾತ್ರ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡುವುದಾಗಿ ಕಾಲೇಜುಗಳ ಆಡಳಿತ ಮಂಡಳಿಗಳು ತಿಳಿಸಿವೆ. ಆದುದರಿಂದ, ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಅರಿವು ಯೋಜನೆಯಡಿ ಸಾಲಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗ ಸಲುವಾಗಿ ತಕ್ಷಣ ಸಾಲ ಮಂಜೂರು ಮಾಡುವಂತೆ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

(ಮುಂದು...)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(151) 08.03.2022 12.10 LL-AK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, 'ಸುವಿಧಾ' ಸಾಫ್ಟ್‌ವೇರ್‌ನಿಂದ ಈ ಸಮಸ್ಯೆ ಉದ್ಭವಿಸಿದೆ. ಈ ಬಗ್ಗೆ ಈಗಾಗಲೇ ಎರಡು ಸಭೆಗಳನ್ನು ಕರೆದಿರುತ್ತೇವೆ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಹಾಗೂ ಇದರಿಂದಾಗಿ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರುವಂತೆ ಎಚ್ಚರ ವಹಿಸುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ:- ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿನ ಪುನರ್ ವಸತಿ ಕೇಂದ್ರಗಳಲ್ಲಿನ ಹೆಚ್ಚುವರಿ ಜಮೀನನ್ನು ಉಚಿತವಾಗಿ ನೀಡುವ ಕುರಿತು

- - -

ಶ್ರೀ ನಿರಾಣಿ ಹಣಮಂತ ರುದ್ರಪ್ಪ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮೇಲ್ದಂಡೆ ವಿಷಯಕ್ಕೆ ಸಂಬಂಧಿಸಿದಂತೆ, ಕೃಷ್ಣ ಮೇಲ್ದಂಡೆ ಯೋಜನೆಯು ಭಾರತ ದೇಶದಲ್ಲಯೇ ಅತ್ಯಂತ ದೊಡ್ಡದಾದ ಮತ್ತು ಅತೀ ಪ್ರಮುಖ ನೀರಾವರಿ ಯೋಜನೆಯಾಗಿದೆ. ಈ ಯೋಜನೆಯು 3 ಹಂತಗಳಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ 1ನೇ ಮತ್ತು 2ನೇ ಹಂತದ ಯೋಜನೆಗಳು ಪೂರ್ಣಗೊಂಡಿದ್ದು (519.6 ಎಫ್.ಆರ್.ಎಲ್.) ಈ ಯೋಜನೆಯಿಂದಾಗಿ ಸುಮಾರು 176 ಗ್ರಾಮಗಳು ಮುಳುಗಡೆಯಾಗಿವೆ. ಅಂದಾಜು ಲಕ್ಷಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರಾಗಿ, ಸರ್ಕಾರ ನಿರ್ಮಿಸಿದ ಪುನರ್ ವಸತಿ ಕೇಂದ್ರಗಳಲ್ಲಿ ಅತ್ಯಂತ ನೋವಿನಲ್ಲಿ ಆಶಾಭಾವದೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡು ದಿನ ನಿತ್ಯದ ಜೀವನ ಸಾಗಿಸುತ್ತಿದ್ದಾರೆ.

ಕನಿಷ್ಠ ಮೂಲಭೂತ ಸೌಕರ್ಯಗಳಲ್ಲದೇ, ಅನೇಕ ಗ್ರಾಮದ ಸಂತ್ರಸ್ತರು ತೊಂದರೆಯಲ್ಲಿಯೇ ತಮ್ಮ ಜೀವನ ಸಾಗಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಹೀಗಿರುವಾಗ ಪುನರ್ ವಸತಿ ಕೇಂದ್ರಗಳಲ್ಲಿರುವ ಹೆಚ್ಚುವರಿ ಜಮೀನಿನಲ್ಲಿ ಸರ್ಕಾರಿ ಶಾಲಾ ಕಾಲೇಜು, ಸರ್ಕಾರಿ ವಸತಿ ನಿಲಯ, ಸರ್ಕಾರಿ ಆಸ್ಪತ್ರೆ ಹಾಗೂ ಇತರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವುದಕ್ಕಾಗಿ 2020 ರವರೆಗೆ ಉಚಿತವಾಗಿ ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರ ಮಾಡುತ್ತಾ ಬಂದಿರುವುದನ್ನು ತಮ್ಮ ಗಮನಕ್ಕೆ ತರುತ್ತಾ ಸರ್ಕಾರವನ್ನು ಅಭಿನಂದಿಸುತ್ತೇನೆ.

ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ನಿರ್ಮಿಸುವ ಸರ್ಕಾರಿ ಕಟ್ಟಡಗಳಿಗೂ ಸಹ ಅಲ್ಲಿನ ಉಪನೋಂದಣಾಧಿಕಾರಿ ಕಛೇರಿಗಳ ಮಾರ್ಗಸೂಚಿಯಲ್ಲಿರುವ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ಹಣವನ್ನು ಚದುರಡಿಗಳ ಪ್ರಕಾರ ಲೆಕ್ಕ ಹಾಕಿ, ನಿಗದಿ ಪಡಿಸಿದ ಮೊತ್ತವನ್ನು ಸಂಬಂಧಪಟ್ಟ ಇಲಾಖೆಯವರು ಭರಿಸುವ ಮೂಲಕ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಖರೀದಿಸಬೇಕೆಂದು ಆದೇಶ ಮಾಡುತ್ತಿರುವ ವಿಷಯ ಸಂತ್ರಸ್ತರ ಪಾಲಗೆ ದುರ್ಯ್ಯವದ ಸಂಗತಿಯಾಗಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಜಮೀನುಗಳನ್ನು ಕಳೆದುಕೊಂಡ ಅಲ್ಲನ ಸಂತ್ರಸ್ತರು ತೀವ್ರ ಚಿಂತೆಗೀಡಾಗಿದ್ದಾರೆ.

ಮುಂದುವರೆದು, ಸರ್ಕಾರವು ಈಗಾಗಲೇ ಕೆಲವು ಪುನರ್ ವಸತಿ ಕೇಂದ್ರಗಳಲ್ಲಿ ಸರ್ಕಾರಿ ವಸತಿ ನಿಲಯ ಮತ್ತು ಸರ್ಕಾರಿ ಶಾಲಾ ಕಾಲೇಜು ಕಟ್ಟಡಗಳಿಗೆ ಬೆಲೆ ಆಧಾರದ ಮೇಲೆ ನಿವೇಶನ ನೀಡಲು ಆದೇಶಿಸಿರುವುದು ಈ ಕೆಳಕಂಡಂತಿದೆ.

ಕ್ರ. ಸಂ	ಶಾಲಾ/ಕಾಲೇಜು ಹೆಸರು	ವಿಸ್ತೀರ್ಣ ಎ-ಗುಂ	ಅಂದಾಜು ಚ.ಮೀಗಳಲ್ಲಿ	ಮಾರ್ಗಸೂಚಿ ದರ ಪ್ರತಿ ಚ.ಮೀ.ಗೆ ರೂಗಳಲ್ಲಿ	ಒಟ್ಟು ಬೆಲೆ ರೂ.ಗಳಲ್ಲಿ	ಪ್ರಚಲಿತ ಬೆಲೆಯ 2(ಎರಡು) ಪಟ್ಟು
1	ಮುರಾರ್ಜುನ ದೇಸಾಯಿ ವಸತಿ ಶಾಲೆ, ಕಲಾದಗಿ	06-12	25,495	900/-	2,29,45,500	4,58,91,000
2	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಾದಗಿ	02-16	9,712	900/-	87,40,800	1,74,81,600
3	ಸರ್ಕಾರಿ ಐ.ಟಿ.ಐ. ಕಾಲೇಜು, ಕಲಾದಗಿ	03-19	14,063	900/-	1,26,56,700	2,53,13,400
4	ಸರ್ಕಾರಿ ಉರ್ದು	01-36	7,689	900/-	69,20,100	1,38,40,200

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರೌಢಶಾಲೆ, ಕಲಾದಗಿ					
----------------------	--	--	--	--	--

ಈ ಕುರಿತು ಹಿಂದಿನ ಅಧಿವೇಶನಗಳಲ್ಲಿ ಸದರಿ ವಿಷಯವನ್ನು ನಾನು ಪ್ರಸ್ತಾಪಿಸಿದ್ದನ್ನು ತಮ್ಮ ಗಮನಕ್ಕೆ ತರಬಯಸುತ್ತಾ, ಇಲ್ಲಿಯವರೆಗೂ ಸಂತ್ರಸ್ತರಿಗೆ ಅನುಕೂಲವಾಗುವ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದರಿಂದ ಅಲ್ಲಿನ ಜನರು ಖೇದ ವ್ಯಕ್ತಪಡಿಸುತ್ತಿದ್ದಾರೆ. ಆದುದರಿಂದ, ಈ ಭಾಗದಲ್ಲಿ ನೀರಾವರಿಯಾಗುವುದರಿಂದ ನಮ್ಮ ರಾಜ್ಯ ಮಾತ್ರವಲ್ಲದೇ ದೇಶದ ಅಭಿವೃದ್ಧಿಯು ಸಾಧ್ಯವೆನ್ನುವ ಹಿತದೃಷ್ಟಿಯಿಂದ ಆ ಭಾಗದ ಜನರು ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುವ ತಮ್ಮ ಮನೆ-ಮಠ, ಜಮೀನುಗಳೊಂದಿಗೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ತ್ಯಾಗಮಯಿಗಳಾದ ಅಲ್ಲಿನ ಸಂತ್ರಸ್ತರ ಹಿತದೃಷ್ಟಿಯಿಂದ ಸರ್ಕಾರಿ ಕಟ್ಟಡಗಳಿಗೆ ಪುನರ್ ವಸತಿ ಕೇಂದ್ರಗಳಲ್ಲಿನ ಹೆಚ್ಚುವರಿ ಜಮೀನನ್ನು ಉಚಿತವಾಗಿ ನೀಡಲು ಕೂಡಲೇ ಸರ್ಕಾರ ಕಾರ್ಯೋನ್ಮುಖವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಆಗ್ರಹ ಪಡಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ನಿರಾಣಿ ಹಣಮಂತ್ ರುದ್ರಪ್ಪರವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಿಂದ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ವಿಷಯ:- ಬೆಂಗಳೂರಿನ ನಿಮ್ಮಾನ್ಸ್ ಆಸ್ಪತ್ರೆಗೆ ಹೆಚ್ಚಿನ ಮೂಲ ಸೌಕರ್ಯ

ಒದಗಿಸುವ ಬಗ್ಗೆ

- - -

ಶ್ರೀ ಕೆ. ಹರೀಶ್ ಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ದೇಶದಲ್ಲಯೇ ಪ್ರತಿಷ್ಠಿತ ಮಾನಸಿಕ ಮತ್ತು ನರ ವಿಜ್ಞಾನ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ನಿಮ್ಮಾನ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ಹೆಚ್ಚಾಗಿದ್ದು ಮುಂಜಾನೆ 4 ಗಂಟೆಗೆ ಸರದಿ ಸಾಲನಲ್ಲಿ ನಿಂತರೆ ಮಾತ್ರವೇ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ದೊರಕುತ್ತದೆ. ಇಲ್ಲದಿದ್ದರೆ ಚಿಕಿತ್ಸೆ ಎನ್ನುವುದೇ ಮರೀಚಿಕೆಯಾಗಿದೆ. ಅಪಘಾತದಲ್ಲಿ ಗಾಯಗೊಂಡು ತಲೆಗೆ ಏಟಾಗಿ ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳು ಗಂಟೆಗಟ್ಟಲೆ ಕಾಯಬೇಕಾಗಿದೆ. ಇದರಿಂದ, ಆಸ್ಪತ್ರೆಯ ಮೇಲಿನ ಒತ್ತಡ ಹೆಚ್ಚಾಗಿದ್ದು ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳು ಹೆಚ್ಚಳವಾಗದಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ ಎನ್ನುವ ವಿಷಯ ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ಕರ್ನಾಟಕ ಮಾತ್ರವಲ್ಲದೇ, ನೆರೆಯ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ನೂರಾರು ರೋಗಿಗಳು ಪ್ರತಿನಿತ್ಯ ನಿಮ್ಮಾನ್ಸ್‌ಗೆ ಬರುತ್ತಿದ್ದು ನಸುಕಿನ ಜಾವ 4 ಗಂಟೆಯಿಂದಲೇ ರೋಗಿಗಳು ಮತ್ತು ಅವರ ಜೊತೆ ಬಂದವರು ಟೋಕನ್ ಪಡೆಯಲು ಸರದಿ ಸಾಲನಲ್ಲಿ ನಿಂತು ಆಸ್ಪತ್ರೆಯ ಆವರಣ ಜನಜಂಗುಳಿಯಿಂದ ತುಂಬಿ ತುಳುಕಾಡುತ್ತಿದೆ. ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಾಗಲೇ, ಆಸ್ಪತ್ರೆಗೆ ಬಂದವರಿಗೆ ಮಾರ್ಗದರ್ಶನವಾಗಲೇ, ಸ್ವಾಗತಕಾರರಾಗಲೇ, ತುರ್ತು ಚಿಕಿತ್ಸೆಗಾಗಿ ಬಂದವರು ಬೆಡ್ ಸಿಗದೇ ಆಂಬುಲೆನ್ಸ್‌ನಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತದ ಸಂಗತಿಯಾಗಿರುತ್ತದೆ.

ಕೋವಿಡ್ ನಂತರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಉದ್ಯೋಗ ನಷ್ಟ, ವ್ಯಾಪಾರ ನಷ್ಟಗೊಂಡವರು ಮಾನಸಿಕ ಕಾಯಿಲೆಗೆ ಒಳಗಾಗಿರುವುದು ಅದರಲ್ಲೂ ವಿಶೇಷವಾಗಿ 25 ರಿಂದ 40 ವರ್ಷಗಳ ವಯೋಮಾನದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ನೋವಿನ ಸಂಗತಿಯೂ ಆಗಿರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ ಕಾರಣ, ರಾಜ್ಯ ಸರ್ಕಾರ ಕೂಡಲೇ ನಿಮ್ಮನ್ನು ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಅನುಕೂಲಕ್ಕಾಗಿ ಹೆಚ್ಚಿನ ಮೂಲಸೌಕರ್ಯಗಳನ್ನು ಒದಗಿಸಲು ವಿಶೇಷ ಕಾಳಜಿಯನ್ನು ವಹಿಸಬೇಕೆನ್ನುವ ವಿಷಯವನ್ನು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ. ಹರೀಶ್‌ಕುಮಾರ್‌ರವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಂದ ಉತ್ತರ ಒದಗಿಸಲಾಗುವುದು.

ಸಭಾಪತಿಯವರು:- ಈಗ ಶ್ರೀ ಎಸ್. ರವಿಯವರಿಗೆ ಸಂಬಂಧಿಸಿದ ಶೂನ್ಯ ವೇಳೆ ಪ್ರಸ್ತಾಪ.

(ಈ ಹಂತದಲ್ಲಿ ಶ್ರೀ ಎಸ್. ರವಿಯವರು ಸದನದಲ್ಲಿ ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉಾ) ವಿಷಯ:- ಜಮ್ಮು ಕಾಶ್ಮೀರದಲ್ಲ ದೇಶದ ಗಡಿ ಕಾಯುತ್ತ್ವಾ ಮೃತನಾದ
ವಿರಾಜಪೇಟೆಯ ವೀರ ಯೋಧನ ಕುಟುಂಬಕ್ಕೆ ಸೂಕ್ತ ಪರಿಹಾರ
ನೀಡುವ ಬಗ್ಗೆ

- - -

ಶ್ರೀ ಸಿ.ಎಂ. ಇಬ್ರಾಹಿಂ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಜಮ್ಮು ಕಾಶ್ಮೀರದಲ್ಲ ದೇಶ ಕಾಯುತ್ತ್ವಾ ಕರ್ತವ್ಯ ನಿರತ ವೇಳೆಯಲ್ಲ ಹಿಮಗಡ್ಡೆ ತಲೆಗೆ ಬಿದ್ದು ವಿರಾಜಪೇಟೆಯ ವೀರ ಯೋಧ ಅಲ್ತಾಫ್ ಅಹಮ್ಮದ್‌ರವರು ಮೃತರಾಗಿರುತ್ತಾರೆ. ಆತನಿಗೆ ವಾಸಕ್ಕೆ ಯೋಗ್ಯ ಮನೆಯಲ್ಲ, ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಲ್ಲದಿದ್ದರೂ ಸಹ ದೇಶದ ಗಡಿ ಕಾಯುತ್ತ್ವದ ಯೋಧ ಮೃತನಾಗಿ ಬಂದಾಗ ರಾಜ್ಯದ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿ ಅಥವಾ ಇತರೆ ಸಚಿವರಾಗಲಿ ಆತನ ಮೃತದೇಹ ನೋಡುವ ಕನಿಷ್ಠ ಸೌಜನ್ಯವನ್ನು ತೋರಿರುವುದಿಲ್ಲ. ಶಿವಮೊಗ್ಗದಲ್ಲ ಮೃತನಾದ ಹರ್ಷ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ನೆರವು ಘೋಷಿಸಿದ್ದೀರಿ. ಆದರೆ, ದೇಶದ ಗಡಿಯಲ್ಲ ಸತ್ತಂತಹ ಒಬ್ಬ ಯೋಧನಿಗೆ ಏನು ಕೊಟ್ಟಿರುವುದಿಲ್ಲ. ಎರಡು ಅನಾಥ ಮಕ್ಕಳು, ಒಬ್ಬ ಹೆಂಡತಿ ವಿಧವೆ, ಒಬ್ಬಳು ತಾಯಿ ಮತ್ತು ಅನಾಥ ಸೋದರಿ ಇಷ್ಟು ಜನ ಕುಟುಂಬ ಸದಸ್ಯರನ್ನು ಆ ಯೋಧ ಅಗಲಿ ಹೋಗಿರುತ್ತಾನೆ. ಆದುದರಿಂದ, ಮಾನ್ಯ ಘನ ಸರ್ಕಾರದವರು ಮಾನವೀಯತೆಯನ್ನು ಆಧಾರವಾಗಿಟ್ಟುಕೊಂಡು ಆ ಯೋಧನಿಗೆ ಸಹಾಯ ಮಾಡಬೇಕು. ಮಾನ್ಯ ಸಭಾನಾಯಕರನ್ನು ನೋಡಿದರೆ ನನಗೆ ಅಪಾರವಾದ ಪ್ರೀತಿ. ಅವರು ಆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿರುತ್ತಾರೆ. ಹಾಗಾಗಿ, ನಾನು ಅವರಲ್ಲ ಕೈಮುಗಿದು ಪ್ರಾರ್ಥನೆ ಮಾಡುವುದೇನೆಂದರೆ, ಆ ಬಡ ಕುಟುಂಬಕ್ಕೆ ಇರುವುದಕ್ಕೆ ಮನೆ ಇಲ್ಲ ಹಾಗೂ ಆ ಮನೆಗೆ ರಸ್ತೆ ಕೂಡ ಇರುವುದಿಲ್ಲ. ನಾನು ಆ ಮೃತ ಯೋಧನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲ ಸ್ವತಃ ನಾನು ಸುಮಾರು ಮುಕ್ಕಾಲು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿರುತ್ತೇನೆ. ಆ ಕುಟುಂಬದವರು ಬಹಳ ದಯನೀಯ ಪರಿಸ್ಥಿತಿಯಲ್ಲಿದ್ದಾರೆ. ಆ ಕುಟುಂಬಕ್ಕೆ ಸಹಾಯ ಮಾಡಿದರೆ ಮಾನ್ಯ ಸಚಿವರ ಹೆಂಡತಿ-ಮಕ್ಕಳಿಗೆ ಪುಣ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬರುತ್ತದೆ. ಹಾಗಾಗಿ, ದಯಮಾಡಿ ಆ ಮೃತ ಯೋಧನ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳುವುದಕ್ಕೆ ಒಂದು ಜಾಗ ಮತ್ತು ಪರಿಹಾರವನ್ನು ಕೊಡಬೇಕೆಂದು ತಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಿ.ಎಂ. ಇಬ್ರಾಹಿಂರವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯದ ಮೊದಲನೆ ಸಾಲನ್ನು ಅವರು ಮತ್ತೊಂದು ಬಾರಿ ಓದಲಿ.

ಸಭಾಪತಿಯವರು:- ಅದಕ್ಕೆ ಏನು ಮಾಡಬೇಕು?

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಆ ಮೊದಲನೆ ವಾಕ್ಯವನ್ನು ಮತ್ತೊಂದು ಬಾರಿ ಓದಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಅದು ಈಗ ಬೇಡ ಬಿಡಿ. ಅವರು ಓದಿ ಆಗಿದೆ.

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ನಾನು ಅದನ್ನು ಈಗಾಗಲೇ ಓದಿ ಆಗಿದೆ. ಅದರಿಂದ ಈಗ ಏನಾಗಬೇಕು?

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಆ ಮೊದಲನೆ ವಾಕ್ಯವನ್ನು ನಾನು ತಿಳಿದುಕೊಂಡಿದ್ದು ತಪ್ಪೋ ಅಥವಾ ಮಾನ್ಯ ಸದಸ್ಯರು ಓದಿದ್ದು ತಪ್ಪೋ ಎಂಬ ಸ್ಪಷ್ಟೀಕರಣಕ್ಕಾಗಿ ಆ ಮೊದಲನೆ ವಾಕ್ಯವನ್ನು ಮತ್ತೊಮ್ಮೆ ಓದಲಿ.

ಸಭಾಪತಿಯವರು:- ಅದಕ್ಕಾಗಿ ತಾವು ನನಗೆ ಪತ್ರ ಬರೆದು ಕಳುಹಿಸಿ.

(ಮುಂದು...)

(152) 08.03.2022 12.20 ವೈಎಲ್-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸಿ.ಎಂ.ಇಬ್ರಾಹಿಂ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಜಮ್ಮು-ಕಾಶ್ಮೀರ ರಾಜ್ಯ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಆ ರೀತಿ ಹೇಳಲಲ್ಲ. ರೆಕಾರ್ಡ್ ನಲ್ಲ ಏನಿದೆ ಎಂಬುದನ್ನು ಓದಿ ಹೇಳಲ.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಅದರಲ್ಲ ಏನಾಗಿದೆ ಹೇಳಲ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರೆ ಮತ್ತೊಮ್ಮೆ ಓದಿ ಹೇಳಲ. “ಜಮ್ಮು-ಕಾಶ್ಮೀರ್ ದೇಶ” ಎಂದು ಓದಿದರು.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಹೌದು. ಅದು ತಪ್ಪಾಗಿರಬಹುದು.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಹೌದು. ಮಾನ್ಯ ಸಭಾನಾಯಕರು ಈಗ ಉತ್ತರವನ್ನು ನೀಡಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ತಂದಿರುವ ಶೂನ್ಯ ವೇಳೆ ಪ್ರಸ್ತಾವಕ್ಕೆ ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸಲಾಗುವುದು. ಆದರೆ, ಸರ್ಕಾರಕ್ಕೂ ಒಂದು ಸ್ಪಷ್ಟತೆ ಇದೆ. ಈ ದೇಶದಲ್ಲ ಗಡಿ ಕಾಯುವಂತಹ ಸೈನಿಕರು ಯಾರೇ ಆಗಲ, ಅವರ ನೆರವಿಗೆ ಸರ್ಕಾರ ಹೋಗಲು ಬದ್ಧವಾಗಿದೆ.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಸಹ ಒಂದು ಸಲ ವಿರಾಜಪೇಟೆಗೆ ಹೋಗಿ ಬರಲ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದು, ವಿರಾಜಪೇಟೆಯು ಉತ್ತರ ಕರ್ನಾಟಕದ ಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದರೂ ಸಹ ನಮ್ಮ ಸಚಿವರೊಂದಿಗೆ ಭೇಟಿ ನೀಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಇದು ಶೂನ್ಯ ವೇಳೆ ಪ್ರಸ್ತಾವ ಆ ರೀತಿ ಮಾತನಾಡಲು ಅವಕಾಶ ಇರುವುದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಒಂದೇ ಒಂದು ನಿಮಿಷ. ಮಾನ್ಯ ಸಿ.ಎಂ.ಇಬ್ರಾಹಿಂರವರು ಮಾತನಾಡುವಾಗ ಜಮ್ಮು-ಕಾಶ್ಮೀರ ದೇಶ ಎಂದು ಉಲ್ಲೇಖಿಸಿದ ಪ್ರಯುಕ್ತ ಮಾನ್ಯ ಕೆ.ಎಸ್.ಈಶ್ವರಪ್ಪನವರು ಅದು ತಪ್ಪು ಎಂದು ಹೇಳಿದ್ದಾರೆ.

ಸಭಾಪತಿಯವರು:- ಆಯಿತು. ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ದಯವಿಟ್ಟು ತಾವು ಕುಳಿತುಕೊಳ್ಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆ ರೀತಿ ಉಲ್ಲೇಖಿಸಿರುವುದರಲ್ಲಿ ಏನು ತಪ್ಪಿಲ್ಲ. ಮತ್ತೊಮ್ಮೆ ಬೇಕಾದರೆ ಮಾನ್ಯ ಕೆ.ಎಸ್.ಈಶ್ವರಪ್ಪನವರು ಓದಿ ನೋಡಲಿ. ದೇಶದ ಬಗ್ಗೆ ಅವರೊಬ್ಬರಿಗೆ ಕಾಳಜಿ ಇದೆಯೇ? ನಮಗೂ ದೇಶದ ಬಗ್ಗೆ ಕಾಳಜಿ ಇದೆ.

ಸಭಾಪತಿಯವರು:- ಆಯಿತು. ಈಗ ಅದರ ಬಗ್ಗೆ ಮಾತನಾಡುವುದು ಬೇಡ ಕುಳಿತುಕೊಳ್ಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಒಂದೇ ಒಂದು ನಿಮಿಷ. ನಾನು ಮತ್ತೊಮ್ಮೆ ಓದಿ ತಿಳಿಸುತ್ತೇನೆ.

ಸಭಾಪತಿಯವರು:- ತಾವು ಓದುವುದು ಬೇಡ. ಈಗಾಗಲೇ ಮಾನ್ಯ ಸಿ.ಎಂ.ಇಬ್ರಾಹಿಂರವರು ಹಾಗೂ ಮಾನ್ಯ ಕೆ.ಎಸ್.ಈಶ್ವರಪ್ಪನವರು ಮಾತನಾಡಿದ್ದಾರೆ. ಮತ್ತೆ ಏತಕ್ಕೆ ಅದೇ ವಿಚಾರವನ್ನು ಪ್ರಸ್ತಾಪಿಸುತ್ತೀರಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎಸ್.ಈಶ್ವರಪ್ಪನವರು ಮಾನ್ಯ ಸಿ.ಎಂ.ಇಬ್ರಾಹಿಂರವರಿಗೆ ತಪ್ಪಾಗಿ ಓದಿದರು ಎಂದು ಹೇಳಿದರು. ಆದರೆ, ಮಾನ್ಯ ಸಿ.ಎಂ.ಇಬ್ರಾಹಿಂರವರು “ಜಮ್ಮು-ಕಾಶ್ಮೀರದಲ್ಲ ದೇಶ ಕಾಯುತ್ತಾ ಕರ್ತವ್ಯ ನಿರತ ವೇಳೆಯಲ್ಲಿ ಹಿಮಗೆಡ್ಡೆ ತಲೆಗೆ ಬಿದ್ದಿರುವುದು” ಎಂದು ಓದಿದರು. ಅದರಲ್ಲಿ ಏನು ತಪ್ಪಾಗಿದೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಬೇಡ ಅದು ಮುಗಿದ ವಿಚಾರ ಮತ್ತೆ ಏತಕ್ಕೆ ಹೇಳುತ್ತೀರಿ ಬಡಿ.

ಶ್ರೀ ಹೆಚ್.ಎಂ.ರಮೇಶ್ ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಶೂನ್ಯ ವೇಳೆ ಪ್ರಸ್ತಾವದಲ್ಲಿ ನನ್ನ ಹೆಸರು ಸಹ ಇದೆ. ತಾವು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ.

ಸಭಾಪತಿಯವರು:- ಮಾನ್ಯ ಹೆಚ್.ಎಂ.ರಮೇಶ್ ಗೌಡರವರೇ, ತಮ್ಮ ಮುನಿರಾಜು ಗೌಡರ ಶೂನ್ಯ ವೇಳೆ ಪ್ರಸ್ತಾವವು ಒಂದೇ ವಿಷಯದ ಮೇಲೆ ಇದ್ದುದರಿಂದ, ಸದರಿ ವಿಷಯವನ್ನು ಈಗಾಗಲೇ ಮುನಿರಾಜುಗೌಡರು ಪ್ರಸ್ತಾವ ಮಾಡಿದ್ದಾರೆ.

ಶ್ರೀ ಹೆಚ್.ಎಂ.ರಮೇಶ್ ಗೌಡ:- ಮಾನ್ಯ ಸಭಾಪತಿಯವರೇ, ನಮಗೆ ಅದು ಗೊತ್ತಾಗಲಿಲ್ಲ. ಏಕೆಂದರೆ, ನನಗೆ ಅಜೆಂಡಾ ಪ್ರತಿ ಬಂದಿರಲಿಲ್ಲ.

ಸಭಾಪತಿಯವರು:- ಆ ಸಂದರ್ಭದಲ್ಲಿ ತಾವು ಸದನದಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ತಮ್ಮ ಹೆಸರನ್ನು ಸಹ ಕರೆದಿದ್ದೇನೆ. ಮಾನ್ಯ ಸಚಿವರು ಇಬ್ಬರಿಗೂ ಉತ್ತರವನ್ನು ನೀಡುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಋ) ವಿಷಯ:- ಸರ್ಕಾರಿ ವಸತಿ ಶಾಲೆಗಳಿಗೆ ಸರ್ಕಾರದಿಂದ ಅಕ್ಕಿ ಪೂರೈಕೆ ವಿಳಂಬದಿಂದ,
ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ.

ಶ್ರೀ ಸಅಲಂ ಅಹ್ಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ,
ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ವಸತಿ ಶಾಲೆಗಳಲ್ಲಿ ಮಕ್ಕಳ ಊಟದ ವಿಚಾರದಲ್ಲಿ ಸರ್ಕಾರದ
ವಿಳಂಬ ಧೋರಣೆಯಿಂದಾಗಿ ಮಕ್ಕಳ ಊಟಕ್ಕೆ ಅಕ್ಕಿಯಿಲ್ಲದಂತಾಗಿರುವ ವಿಷಯವು
ಗಂಭೀರವಾಗಿದೆ.

ರಾಜ್ಯದಲ್ಲಿ 826 ವಸತಿ ಶಾಲೆಗಳಿದ್ದು ಸುಮಾರು 2.5 ಲಕ್ಷ ವಿದ್ಯಾರ್ಥಿಗಳು, ಈ
ವಸತಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಕೋವಿಡ್-19 ನಂತರ 2021ರ ಆಗಸ್ಟ್ 23 ರಿಂದ
ವಸತಿ ಶಾಲೆಗಳು ಮತ್ತೆ ಆರಂಭವಾಗಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ತಾನು ಅಕ್ಕಿ
ಉಪಯೋಗಿಸಿದ ಪ್ರಮಾಣ ಪತ್ರವನ್ನು ಸಲ್ಲಿಸಲು ವಿಳಂಬ ಮಾಡಿದೆ. ಈ ಹಿನ್ನೆಲೆಯಲ್ಲಿ ಶಾಲೆ
ಪುನರಾರಂಭದಿಂದಲೂ ಅಕ್ಕಿ ಪೂರೈಕೆ ಆಗುತ್ತಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆ,
ಅಂಬೇಡ್ಕರ್ ವಸತಿ ಶಾಲೆ, ಏಕಲವ್ಯ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಅಟಲ್
ಬಿಹಾರಿ ವಾಜಪೇಯಿ ವಸತಿ ಶಾಲೆಗಳು ಸೇರಿದಂತೆ ಬಹುತೇಕ ಎಲ್ಲಾ ವಸತಿ ಶಾಲೆಗಳಲ್ಲಿನ
ವಿದ್ಯಾರ್ಥಿಗಳಿಗೆ ಈ ಅಕ್ಕಿ ಸರಬರಾಜು ಇಲ್ಲದೇ ಇರುವುದರಿಂದ ಈ ವಸತಿ ಶಾಲೆಗಳಲ್ಲಿನ
ವಿದ್ಯಾರ್ಥಿಗಳಿಗೆ ಊಟವಿಲ್ಲದಂತಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ವಸತಿ ಶಾಲೆಗಳಿಗೆ
ಪಡಿತರ ಅಕ್ಕಿ ಪೂರೈಕೆಯಾಗುತ್ತಿದೆ. ಕೇಂದ್ರಕ್ಕೆ ರಾಜ್ಯ ಸರ್ಕಾರ ಪಡಿತರ ಅಕ್ಕಿಯ ಬಳಕೆ ಬಗ್ಗೆ
ಉಪಯೋಗಿತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಸರ್ಕಾರದಿಂದ ಈ ಪ್ರಮಾಣ ಪತ್ರಗಳಲ್ಲಿ
ಸಲ್ಲಿಸಲು ವಿಳಂಬವಾಗಿರುವುದರಿಂದ ಸಮಯಕ್ಕೆ ಅಕ್ಕಿಯು ಸರಬರಾಜಾಗಿಲ್ಲ. ಆದುದರಿಂದ
ಸರ್ಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಸತಿ ಶಾಲೆಗಳಿಗೆ ಪೂರೈಕೆಯಾಗುವಂತಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಕ್ಕಿಯನ್ನು ಈ ಕೂಡಲೇ ಬಿಡುಗಡೆ ಮಾಡಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಪ್ರಮಾಣಪತ್ರಗಳನ್ನು ಹಾಗೂ ಸೂಕ್ತ ಕ್ರಮವನ್ನು ವಹಿಸಲು ಈ ಸದನದ ಮೂಲಕ ಸರ್ಕಾರವನ್ನು ಒತ್ತಾಹಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಗಂಭೀರವಾದ ಪ್ರಶ್ನೆಯನ್ನು ಉಲ್ಲೇಖಿಸಿದ್ದಾರೆ. ಈ ಸಂಬಂಧ ಇಂದು ಬೆಳಿಗ್ಗೆ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ವರದಿ ಸಹ ಬಂದಿತ್ತು. ಆ ತಕ್ಷಣವೇ ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನು. ವಾಸ್ತವಿಕವಾಗಿ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿಯನ್ನು ರಿಯಾಯಿತಿ ದರದಲ್ಲಿ ಕೇಂದ್ರ ಸರ್ಕಾರ ಒದಗಿಸುತ್ತದೆ. 2021-22ನೇ ಸಾಲಿನಲ್ಲಿ ಕೋವಿಡ್-19 ಹಿನ್ನೆಲೆಯಿಂದ ಸರ್ಕಾರವು ನಿಯಮಿತವಾಗಿ ವಸತಿ ಶಾಲೆಗಳು ನಡೆಯದ ಪ್ರಯುಕ್ತ ಗೋಧಿ ಮತ್ತು ಅಕ್ಕಿ ಉಳಕೆಯಾಗಿ, ಬಳಕೆ ಪ್ರಮಾಣ ನೀಡುವಲ್ಲಿ ವಿಳಂಬವಾಗಿದೆ. ಸ್ವಾಭಾವಿಕವಾಗಿ ಆ ರೀತಿ ಆಗುತ್ತದೆ. ಅಕ್ಕಿ ಮತ್ತು ಗೋಧಿ ಉಳಕೆಯಾದ ನಂತರ ಶಾಲೆ ಸಹ ಪ್ರಾರಂಭಗೊಂಡಿತ್ತು. ಆದಾದ ನಂತರ ಬಳಕೆ ಪ್ರಮಾಣಪತ್ರ ನೀಡಿ, ಜನವರಿ ಯಿಂದ ಮಾರ್ಚ್ ಮಾಹೆಯವರೆಗೂ ಎಲ್ಲಾ ಅಕ್ಕಿ ಸರಬರಾಜು ಆಗಿದೆ. ಆದರೆ, ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣದಿಂದಾಗಿ ಬಳಕೆ ಪ್ರಮಾಣಪತ್ರ ನೀಡಿರುವುದಿಲ್ಲವೆಂಬ ಪತ್ರವು ಪತ್ರಿಕೆಯವರಿಗೆ ಸಿಕ್ಕಿರುವುದರಿಂದ ಆ ವಿದ್ಯಾರ್ಥಿಗಳಿಗೆ ಊಟದ ಕೊರತೆಯಾಗಿದೆ ಎಂದು ಇವತ್ತು ಪತ್ರಿಕೆಯಲ್ಲಿ ವರದಿಯಾಗಿದೆ. ಆದ್ದರಿಂದ ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸುವುದೇನೆಂದರೆ, ಯಾವುದೇ ಮಗುವಿಗೂ ಸಹ ಅಧಿಕವಾಗಿ ಅಕ್ಕಿ ಕೊರತೆಯಾಗಿಲ್ಲ. ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣದಿಂದಾಗಿ ಬಳಕೆ ಪ್ರಮಾಣಪತ್ರ ನೀಡುವಲ್ಲಿ ವಿಳಂಬವಾದ ಪ್ರಯುಕ್ತ ಈ ಗೊಂದಲ ಸೃಷ್ಟಿಯಾಗಿದೆ. ಇದನ್ನು ಮಾನ್ಯ ಸದಸ್ಯರಿಗೆ ಸ್ಪಷ್ಟಪಡಿಸುತ್ತೇನೆ ಹಾಗೂ ಯಾರು ಮಾಧ್ಯಮದಲ್ಲಿ ವರದಿ

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದಾರೆ, ಅವರಿಗೂ ಸಹ ಈ ಮಾಹಿತಿಯನ್ನು ಒದಗಿಸುತ್ತಾ, ಯಾವುದೇ ಗೊಂದಲವಾಗಿಲ್ಲ ಎಂದು ತಿಳಿಸಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎ) ವಿಷಯ:- ಮೀನುಗಾರ ಮಹಿಳೆಯರ ಸಬಲೀಕರಣ ಬಗ್ಗೆ.

ಶ್ರೀ ಗಣಪತಿ ದುಮ್ಮಾ ಉಳ್ಳೇಕರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರಾವಳಿ ಪ್ರದೇಶದಲ್ಲಿ ಚಂಡಮಾರುತದ ವೇಳೆ ಹಾಗೂ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಉತ್ತರ ಕನ್ನಡ ಗಡಿಭಾಗದಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಗಡಿಭಾಗದವರೆಗೆ ಹಲವಾರು ಬೋಟ್‌ಗಳು ಹಾನಿಗೊಳಗಾಗಿದ್ದು, ಅದರಲ್ಲಿ ಕೆಲವೊಂದು ಬೋಟ್‌ಗಳು ಮುಳುಗಡೆಯಾಗಿರುವ ಬಗ್ಗೆ ಹಾಗೂ ಮೀನುಗಾರಿಕೆಯನ್ನೇ ಅವಲಂಬಿತ ಮೀನುಗಾರರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಹಣವು ಇದುವರೆಗೂ ಬಿಡುಗಡೆಯಾಗಿರುವುದಿಲ್ಲ. ಮೀನುಗಾರ ಮಹಿಳೆಯರ ಸಬಲೀಕರಣಕ್ಕೆ ಹಾಗೂ ಅವರ ಆರ್ಥಿಕ ಸ್ಥಿತಿಗತಿಗಳನ್ನು ಮೇಲ್ನೋಟಕ್ಕೆ ಕೊಂಡೊಯ್ಯಲು ಅನುಕೂಲವಾಗುವಂತೆ ಸೂಕ್ತ ಯೋಜನೆಗಳನ್ನು ಸರ್ಕಾರ ಕೈಗೊಳ್ಳಬೇಕಾಗಿ ಮಾನ್ಯ ಬಂದರು ಮತ್ತು ಮೀನುಗಾರಿಕೆ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ತಂದಿರುವ ಶೂನ್ಯ ವೇಳೆ ಪ್ರಸ್ತಾವಕ್ಕೆ ಮಾನ್ಯ ಸಚಿವರಿಂದ ಉತ್ತರ ಒದಗಿಸಲಾಗುವುದು ಮತ್ತು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಒದಗಿಸುವಂಥ ಕೆಲಸ ಮಾಡುತ್ತೇವೆ.

ಸಭಾಪತಿಯವರು:- ಮಾನ್ಯ ಸದಸ್ಯರ ಗಮನಕ್ಕೆ ತರಬಯಸುವುದೇನೆಂದರೆ, ದಯವಿಟ್ಟು ಶೂನ್ಯ ವೇಳೆ ಪ್ರಸ್ತಾವವು ಒಂದು ಪುಟಕ್ಕಿಂತ ಹೆಚ್ಚಿಗೆ ಇರಬಾರದು. ಈಗ ಗಮನ ಸೆಳೆಯುವ ಸೂಚನೆ. ಮೊದಲನೆಯದಾಗಿ, ಶ್ರೀ ಶರಣಗೌಡ ಬಯ್ಯಾಪುರ.

(ಈ ಹಂತದಲ್ಲಿ ಮಾನ್ಯ ಶರಣಗೌಡ ಬಯ್ಯಾಪುರರವರು ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೪. ಗಮನ ಸೆಳೆಯುವ ಸೂಚನೆಗಳು

ಅ) ವಿಷಯ:- ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗೋಗುಂಠೆ ಗ್ರಾಮದ ಕ್ರೈಸ್ತ ಸಮುದಾಯದ “ರಕ್ಷಣಾಗಿರಿ ಪುಣ್ಯಸ್ಥಳ”ವನ್ನು ಧ್ವಂಸ ಮಾಡಿ ಕ್ರೈಸ್ತ ಸಮುದಾಯದ ಧರ್ಮ ಗುರುಗಳ ಮೇಲೆ ದೌರ್ಜನ್ಯ ನಡೆದಿರುವ ಕುರಿತು.

ಶ್ರೀ ಪ್ರಕಾಶ್ ಕೆ ರಾಥೋಡ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗೋಗುಂಠೆ ಗ್ರಾಮದಲ್ಲ ಕ್ರೈಸ್ತ ಸಮುದಾಯದ “ರಕ್ಷಣಾಗಿರಿ ಪುಣ್ಯ ಸ್ಥಳ” ವನ್ನು ಧ್ವಂಸ ಮಾಡಿ ಕ್ರೈಸ್ತ ಸಮುದಾಯದ ಧರ್ಮಗುರುಗಳ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯ ಬಯಸುತ್ತೇನೆ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ,...

(ಸಚಿವರ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉಚ್ಚ ನ್ಯಾಯಾಲಯವು ಸಮಯವನ್ನು ನಿಗದಿಪಡಿಸಿ ಆ ಗುಡಿಸಲುಗಳನ್ನು ತೆರವುಗೊಳಿಸಬೇಕೆಂದು ಆದೇಶ ಹೊರಡಿಸಿತ್ತು. ಅದರಂತೆ ಉಚ್ಚ ನ್ಯಾಯಾಲಯದ ದಿನಾಂಕ: 17.01.2022ರ ಆದೇಶದಂತೆ ಕ್ರಮವಹಿಸಲಾಗಿರುತ್ತದೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಉಚ್ಚ ನ್ಯಾಯಾಲಯದ ಆದೇಶ ಮೇರೆಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಮಾನ್ಯ ಸಚಿವರು ತಿಳಿಸಿದರು. ಆದರೆ, “ರಕ್ಷಣಾಗಿರಿ ಪುಣ್ಯ ಸ್ಥಳ” ಇತ್ತು, ಅದರ ಹಕ್ಕು ಪತ್ರ ಇದೆ. ಈಗಾಗಲೇ 30 ವರ್ಷಗಳಿಂದ ಗ್ರಾಮ ಪಂಚಾಯತಿಯಿಂದ ಹಕ್ಕುಪತ್ರ ದೊರೆತಿದೆ. ಹಾಗಾಗಿ ಯಾವುದೇ ರೀತಿಯಲ್ಲಿ ಚರ್ಚೆ ಆಗಲಿ ಅಥವಾ ಅಲ್ಲಿ ವಾಸಿಸುತ್ತಿರುವವರಾಗಲಿ ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಿರುವುದಿಲ್ಲ. ಪಂಚಾಯತಿಯಿಂದ ಹಕ್ಕುಪತ್ರ ಪಡೆದು ಚರ್ಚೆ ನಿರ್ಮಾಣ ಮಾಡಿದ್ದಾರೆ, ಶಾಂತಿಯಿಂದ ಬಾಳುತ್ತಿದ್ದಾರೆ. ಹಾಗಾಗಿ ನ್ಯಾಯಾಲಯಕ್ಕೆ ಸರಿಯಾದ ದಾಖಲೆ ನೀಡಿಲ್ಲವೆಂದು ಅನಿಸುತ್ತಿದೆ. ಅದನ್ನು ಮಾನ್ಯ ಸಚಿವರು ಸರಿಪಡಿಸಬೇಕು. ಈಗಾಗಲೇ ಚರ್ಚೆ ಧ್ವಂಸಗೊಳಿಸಲಾಗಿದೆ. ಚರ್ಚೆ ಧ್ವಂಸವಾಗಿರುವುದರಿಂದ ಆ ಜನರಿಗೆ ಧರ್ಮ ಪಾಲನೆ ಮಾಡಲು ಬೇರೆ ಜಾಗವಾದರೂ ಕಲ್ಪಿಸಬೇಕು. ಅನಧೀಕೃತವಾಗಿ ಚರ್ಚೆಗಳನ್ನು ನೆಲಸಮಗೊಳಿಸಿದರೆ, ಮತ್ತೆ ಅದೇ ಜಾಗದಲ್ಲಿ ಚರ್ಚೆ ನಿರ್ಮಿಸಲು ಅವಕಾಶ ಮಾಡಿಕೊಡಬೇಕು.

(...ಮುಂದು)

(153) 08.03.2022/12.30/ಎಸ್ಕೆ-ಆರ್ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪ್ರಕಾಶ್ ಕೆ. ರಾಥೋಡ್ (ಮುಂದು):-

ಏಕೆಂದರೆ, ಸುಮಾರು 35 ರಿಂದ 40 ವರ್ಷಗಳಿಂದ ಅಲ್ಲಿಗೆ ಭಕ್ತಾದಿಗಳು ಹೋಗಿ ಪೂಜೆ ಮಾಡುತ್ತಿದ್ದಾರೆ. ಅವರು ತಮ್ಮ ಧರ್ಮವನ್ನು ಶಾಂತಿಯಿಂದ ಪಾಲನೆ ಮಾಡುತ್ತಿದ್ದಾರೆ. ಇದರ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಕ್ಕು ಪತ್ರ ಇದೆ. ಗ್ರಾಮ ಪಂಚಾಯತಿಯ ವತಿಯಿಂದ ನೀಡಿರುವ ಎಲ್ಲಾ ದಾಖಲೆಗಳು ಅವರ ಬಳಿ ಇದೆ. ದಾಖಲಾತಿಗಳು ಇರುವ ಬಗ್ಗೆ ಮಾನ್ಯ ಸಚಿವರಿಗೆ ತರಿಸಿಕೊಡುತ್ತೇವೆ. ಎಲ್ಲಾ ದಾಖಲಾತಿಗಳು ಇದ್ದರೂ ಸಹ ಈ ತರಹ ನ್ಯಾಯಾಲಯದಿಂದ ಬಂದಿರುವ ವರದಿ, ಇದರ ಬಗ್ಗೆ ಪುನಃ ಸರ್ಕಾರದ ಗಮನಕ್ಕೆ ಬಂದ ಮೇಲೆ, ಅದನ್ನು ಸರಿಪಡಿಸಿ ಜಮೀನನ್ನು ಮರು ಮಂಜೂರು ಮಾಡಿ. ಅಲ್ಲಿ ಚರ್ಚೆ ಕಟ್ಟುವುದಕ್ಕೆ ಒಂದು ಅವಕಾಶ ಮಾಡಿಕೊಡಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ನನ್ನ ಬಳಿ ದಾಖಲೆಗಳು ಇವೆ. ಅದನ್ನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕಳುಹಿಸಿಕೊಡುತ್ತೇನೆ. ಅದನ್ನು ತಾವು ನೋಡಿ, ಸರಿಪಡಿಸಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.

ಶ್ರೀ ಆರ್. ಅಶೋಕ್ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸದಸ್ಯರು ಹೇಳಿರುವ ಬಗ್ಗೆ ಮಾನ್ಯ ನ್ಯಾಯಾಲಯದಲ್ಲ ಚರ್ಚೆಯಾದ ಮೇಲೆ, ಇದು ಅನಧಿಕೃತ ಎಂದು ತೀರ್ಮಾನವಾದ ಮೇಲೆ ಅದನ್ನು ಹೊಡೆದು ಹಾಕಿರುವಂತಹದ್ದು. ಮಾನ್ಯ ನ್ಯಾಯಾಲಯ ನೀಡಿರುವ ಆದೇಶದ ಪ್ರಕಾರ ಹೊಡೆದು ಹಾಕಿದ್ದೇವೆ. ಅದು ಈಗ ಸರ್ಕಾರಿ ಸ್ವತ್ತಾಗಿದೆ. ಅವರು ಮುಂದೆ ಏನಾದರೂ ದಾಖಲೆಗಳನ್ನು ಕೊಟ್ಟರೆ, ಮಾನ್ಯ ಜಿಲ್ಲಾಧಿಕಾರಿಯವರಿಗೆ ನಾನು ಸೂಚನೆ ನೀಡುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಅದೇನಾದರೂ ದಾಖಲೆಗಳು ಇಲ್ಲದೇ ಹೋದರೆ, ಅದನ್ನು ಪರಿಶೀಲನೆ ಮಾಡಿ, ಮಾನ್ಯ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಚರ್ಚೆ ಮಾಡಿ, ಅದನ್ನು ತಾವು ಮರು ಮಂಜೂರಾತಿ ಮಾಡಬಹುದು. ಏಕೆಂದರೆ, ಅಲ್ಲಿ ಸರ್ಕಾರಿ ಜಮೀನು ಇರುವುದರಿಂದ ಅಲ್ಲಿ ಯಾರೂ ವಾಸ ಮಾಡುತ್ತಿಲ್ಲ. ಅದು ಊರಿನ ಹೊರಗಡೆ ಇದೆ. ಅದನ್ನು ಮಾನ್ಯ ಸಚಿವರು ಮರು ಮಂಜೂರು ಮಾಡಿಕೊಡಬಹುದು.

ಸಭಾಪತಿಯವರು:- ಮಾನ್ಯ ಸದಸ್ಯರೇ, ಮಾನ್ಯ ಸಚಿವರಿಗೆ ದಾಖಲಾತಿಯನ್ನು ಕೊಡಿ. ಮಾನ್ಯ ಸಚಿವರೇ, ದಾಖಲಾತಿಯನ್ನು ನೋಡಿ, ಅದನ್ನು ಸರಿ ಮಾಡಿಕೊಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಚಿವರಿಗೆ ದಾಖಲಾತಿಯನ್ನು ಕೊಡುತ್ತೇನೆ. ತಾವು ಅದು ಸರಿ ಇದ್ದರೆ, ತಾವು ಅದನ್ನು ಮರು ಮಂಜೂರಾತಿ ಮಾಡಿಕೊಡುವುದಕ್ಕೆ ಒಂದು ಅವಕಾಶ ಮಾಡಿಕೊಡಿ ಎಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುತ್ತೇನೆ.

ಆ) ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧಿ ಗುಣಮಟ್ಟವನ್ನು ಪರೀಕ್ಷಿಸಲು ಸರ್ಕಾರದ ವತಿಯಿಂದ ಪ್ರಯೋಗಾಲಯ ಮತ್ತು ಔಷಧ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸುವ ಕುರಿತು.

ಶ್ರೀ ಗೋವಿಂದ ರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧಿ ಗುಣಮಟ್ಟವನ್ನು ಪರೀಕ್ಷಿಸಲು ಸರ್ಕಾರದ ವತಿಯಿಂದ ಪ್ರಯೋಗಾಲಯ ಮತ್ತು ಔಷಧ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸುವ ಕುರಿತು ಸರ್ಕಾರದ ಗಮನವನ್ನು ಸೆಳೆಯಬಯಸುತ್ತೇನೆ.

ಶ್ರೀ ಬಿ.ಸಿ. ಪಾಟೀಲ್ (ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದ ರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಸರ್ಕಾರಕ್ಕೆ ಕೇಳಬಯಸುವುದೇನೆಂದರೆ, ಕೀಟ ನಾಶಕ ಮತ್ತು ಔಷಧಿಯ ಗುಣಮಟ್ಟವನ್ನು ಪರೀಕ್ಷೆ ಮಾಡುವುದಕ್ಕೆ ನಮ್ಮಲ್ಲರುವ ಅಂಗಡಿಯಲ್ಲಿ ಏನೊಂದು ಕೀಟನಾಶಕ ಔಷಧಿಗಳನ್ನು ಮಾರಾಟ ಮಾಡುತ್ತಾರೆ. ಅದರ ಬಗ್ಗೆ ಹೇಳುವುದಾದರೆ, ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನದಾಗಿ ತೋಟಗಾರಿಕೆ ಬೆಳೆಗಳಾದ ಹಣ್ಣಿನ ಬೆಳೆ, ಹೂವಿನ ಬೆಳೆ ಬೆಳೆಯುತ್ತಿರುವುದರ ಬಗ್ಗೆ ತಮಗೂ ಹಾಗೂ ಮಾನ್ಯ ಸಚಿವರಿಗೂ ಸಹ ಗೊತ್ತಿದೆ. ಇತ್ತೀಚಿನ ದಿನಗಳಲ್ಲಿ ಹೂಜಿ ಎನ್ನುವಂತಹ ನೋಣ ಕಳೆದ ವರ್ಷ ಶೇಕಡ 75 ರಷ್ಟು ಮಾವಿನ ಬೆಳೆಯನ್ನು ನಾಶ ಮಾಡಿತು. ಹಣ್ಣು ಹೊರಗಿನ ಭಾಗ ನೋಡುವುದಕ್ಕೆ ಚೆನ್ನಾಗಿಯೇ ಇರುತ್ತದೆ. ಆದರೆ ಹಣ್ಣಿನೊಳಗೆ ಹೂಜಿ ನೋಣ ಮೊಟ್ಟೆ ಇಟ್ಟುಬಿಡುತ್ತದೆ. ಹಣ್ಣು ಆದ ನಂತರ ಅದು ನೀರು-ನೀರಾಗಿಬಿಡುತ್ತದೆ. ನನ್ನ ತೋಟದಲ್ಲಿಯೂ ಶೇಕಡ 80 ರಷ್ಟು ಹಣ್ಣುಗಳೆಲ್ಲಾ ನೆಲದ ಮೇಲೆ ಬಿದ್ದು ಹೋಯಿತು. ಆ ಹಣ್ಣು ಯಾವುದೇ ರೀತಿಯ ಉಪಯೋಗಕ್ಕೆ ಬರಲಿಲ್ಲ. ನಾನು ಸುಮಾರು 3 ಎಕರೆ ಜಾಗದಲ್ಲಿ ಸೇವಂತಿಗೆ ಹೂವಿನ ಬೆಳೆ ಬೆಳೆದಿದ್ದೆ. ಹೂವು ಚೆನ್ನಾಗಿ ಬೆಳೆದಿತ್ತು. ಆದರೆ ರಾತ್ರಿರಾತ್ರಿ ಹೂವಿನ ಮೇಲೆ ಹೂಜಿ ನೋಣ ಕುಳಿತು, ಹೂವಿನ ಮೇಲೆ ಮೊಟ್ಟೆ ಇಟ್ಟುಬಿಟ್ಟಿತ್ತು. ನಾನು ಬೆಳಗ್ಗೆ ಹೋಗುವಷ್ಟರೊಳಗೆ ಸೇವಂತಿಗೆ ಹೂವಿಲ್ಲಾ ಕಪ್ಪಾಗಿ, ಹೂವಿನ ಬೆಳೆಯೇ ನಾಶವಾಗಿ ಹೋಯಿತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಓರ್ಮ್ಯಾಟೋ ಬೆಳೆಯನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯುತ್ತಾರೆ. ಆ ಓರ್ಮ್ಯಾಟೋ ಕಾಯಿಯಾಗಿ ಹಣ್ಣು ಆಗುವವರೆಗೆ ಆ ಹೂಜಿ ನೋಣ ಎಲ್ಲ ಇರುತ್ತದೆ ಎಂಬುದು ಗೊತ್ತಿಲ್ಲ. ಓರ್ಮ್ಯಾಟೋ ಹಣ್ಣು ಬಿಡಿಸುವ ಸಮಯದಲ್ಲಿ ಓರ್ಮ್ಯಾಟೋ ಮೇಲೆ ಹೂಜಿ ನೋಣ ಕುಳಿತು ಶೇಕಡ 70 ರಿಂದ 80 ರಷ್ಟು, ಕೆಲವೊಂದು ತೋಟಗಳಲ್ಲಿ ಓರ್ಮ್ಯಾಟೋ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ಇದರ ಬಗ್ಗೆ ನಮ್ಮ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಕೇಳಿದ್ದೇವೆ. ನಮ್ಮ ತೋಟಗಾರಿಕೆ ಇಲಾಖೆಯ ಸಚಿವರು ಈ ಸದನದಲ್ಲಿ ಇದ್ದಾರೆ. ಎರಡು ಇಲಾಖೆಗಳ ಮಧ್ಯೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇವೆ. ಓರ್ಮ್ಯಾಟೋ, ಮಾವು, ಹೂವು ಬೆಳೆಗಳು ತೋಟಗಾರಿಕೆ ಬೆಳೆಯಲ್ಲಿ ಅಷ್ಟೇ ಆಗಿರುವಂತಹದ್ದು. ಇದು ಕೃಷಿ ಇಲಾಖೆಗೆ ಸಂಬಂಧಪಡುವುದಿಲ್ಲ. ನಾವು ಕೃಷಿ ಇಲಾಖೆಯಲ್ಲಿ ಹೋಗಿ ಕೇಳಿದರೆ, ತಾಂತ್ರಿಕತೆಯ ಬಗ್ಗೆ ತೋಟಗಾರಿಕೆ ಇಲಾಖೆಯವರನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಳಿ ಎಂದು ಹೇಳುತ್ತಾರೆ. ಇದರಲ್ಲಿಯೇ ಪರಿಣಿತಿ ಹೊಂದಿದಂತಹವರು, ಇವತ್ತು ಏನೊಂದು ಕೀಟಗಳು ರೈತರು ಬೆಳೆದ ಬೆಳೆಗಳಿಗೆ ಬಂದು ನಾಶ ಮಾಡಿ, ಇವತ್ತು ರೈತರಿಗೆ ಅಪಾರವಾದಂತಹ ನಷ್ಟವನ್ನುಂಟು ಮಾಡಿದೆ. ಒಂದು ಕಡೆ ಕೋವಿಡ್‌ನಿಂದಾಗಿ ಮಾರುಕಟ್ಟೆ ಹಾಳಾಗಿದ್ದರೆ, ಮತ್ತೊಂದು ಕಡೆ ಅತೀವ್ಯುಷಿಯಿಂದಾಗಿ ಬೆಳೆ ನಷ್ಟವಾಗಿದ್ದರೆ, ಇನ್ನೊಂದು ಕಡೆ ಕೀಟಗಳ ಹಾವಳಿಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಭಾಗದಲ್ಲರುವ ರೈತರು ಸಾಯುವಂತಹ ಪರಿಸ್ಥಿತಿ ಉಂಟಾಗಿದೆ. ಮಾನ್ಯ ಕೃಷಿ ಸಚಿವರಿಗೆ ಗೊತ್ತಿದೆ. ಅವರ ಕ್ಷೇತ್ರದಲ್ಲ ಗೋವಿನ ಜೋಳವನ್ನು ಬೆಳೆಯುತ್ತಾರೆ. ಗೋವಿನ ಜೋಳಕ್ಕೂ ಸಹ ಸೈನಿಕ ಹುಳ ಎನ್ನುವಂತಹ ಹುಳ ಬಿದ್ದು, ಸಾವಿರಾರು ಎಕರೆಯಲ್ಲರುವ ಜೋಳದ ಬೆಳೆ ರಾತ್ರೋರಾತ್ರಿ ನಾಶ ಮಾಡಿದೆ. ಆ ಹುಳ ಬಿದ್ದರೆ, ಯಾವುದೇ ಕೀಟನಾಶಕವೂ ಕೂಡ ಕೆಲಸ ಮಾಡುವುದಿಲ್ಲ. ಅದೇ ರೀತಿ ರೇಷ್ಮೆ ಒಂದು ಕೆ.ಜಿ.ಗೆ ಇವತ್ತಿನ ದಿವಸ ಒಂದು ಸಾವಿರ ರೂಪಾಯಿಗಳಾಗಿದೆ ಎಂದು ರೇಷ್ಮೆ ಬೆಳೆಯನ್ನು ಬೆಳೆದಿದ್ದಾರೆ. ಆದರೆ ಒಂದು ಸಾವಿರ ರೂಪಾಯಿ ರೇಷ್ಮೆ ಗೂಡಿಗಾಗಿದ್ದರೆ, ರೈತರು ಬೆಳೆದಂತಹ ಬೆಳೆಗೆ ಇವತ್ತಿನ ದಿನ ಬೆಲೆ ಸಿಗುತ್ತಿಲ್ಲ. ರೇಷ್ಮೆ ಬೆಳೆಗೂ ಸಹ ಹುಳ ಬೀಳುತ್ತಿದೆ. ನಾನೊಬ್ಬ ರೇಷ್ಮೆ ಬೆಳೆಗಾರನಾಗಿದ್ದು, ರೇಷ್ಮೆ ಬೆಳೆಗೆ ಔಷಧಿ ಸಿಂಪಡಣೆ ಮಾಡಿರುವ ಬಗ್ಗೆ ನಾನು ಚಿಕ್ಕವನಿಂದಲೂ ಕಣ್ಣಲ್ಲ ನೋಡಿಲ್ಲ. ಇವತ್ತಿನ ದಿವಸ ರೇಷ್ಮೆ ಬೆಳೆಗೆ ಹುಳ ಬಿದ್ದು, ತೋಟದಲ್ಲ ಗಿಡದ ಕಡ್ಡಿಯನ್ನು ಬುಡ ಸಮೇತ ಕಿತ್ತು ಹಾಕಿದ್ದಾರೆ. ಇವತ್ತಿನ ದಿವಸ ರೈತರು ರೇಷ್ಮೆ ಬೆಳೆ ಕೈಗೆ ಸಿಗದೇ ಇರುವುದರಿಂದ ರೇಷ್ಮೆ ಗೂಡು ಸಾವಿರ ರೂಪಾಯಿಗಳು ಬೆಲೆಯಾಗಿರುವುದು ಬಿಟ್ಟರೆ, ರೇಷ್ಮೆ ಬೆಳೆದಂತಹ ಎಲ್ಲಾ ಬೆಳೆಗಾರರು ನಷ್ಟವನ್ನು ಹೊಂದಿದ್ದಾರೆ. ಅದೇ ರೀತಿ ಇವತ್ತಿನ ದಿವಸ ರಾಗಿ ಬೆಳೆಗೆ ಕೀಟ ನಾಶಕ ಔಷಧಿ ಸಿಂಪಡಣೆ ಮಾಡಿರುವುದರ ಬಗ್ಗೆ ನಾವು ಕಣ್ಣಲ್ಲ ಕಂಡಿಲ್ಲ. ಇವತ್ತು ರಾಗಿಗೆ “ಇಲಕು ರೋಗ” ಎನ್ನುತ್ತಾರೆ. ರಾಗಿ ಬೆಳೆ ಬಗ್ಗೆ ಮಾನ್ಯ ಸಚಿವರಿಗೆ ಹೆಚ್ಚಿನ ಮಾಹಿತಿ ಇಲ್ಲ ಎನಿಸುತ್ತದೆ. ಮಾನ್ಯ ಸಚಿವರು ರಾಗಿ ತೂರುತ್ತಿದ್ದುದನ್ನು ನಿನ್ನೆ ದಿವಸ ನಾನು ನೋಡಿದೆ. ಆದರೆ ಆ ಮೊರದಲ್ಲ ರಾಗಿ ನನಗೆ ಕಾಣಿಸಲಿಲ್ಲ. ರಾಗಿ ಬೆಳೆಗೂ ಕೂಡ ಇವತ್ತಿನ ದಿವಸ ...

ಶ್ರೀ ಬಿ.ಸಿ. ಪಾಟೀಲ್ (ಕೃಷಿ ಸಚಿವರು):- ನಾನು ಅಲ್ಲ ರಾಗಿಯನ್ನು ತೂರುತ್ತಿರಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದ ರಾಜು:- ಇದರ ಬಗ್ಗೆ ನಾನು ಹೇಳಬಿಡುತ್ತೇನೆ.

ಶ್ರೀ ಬಿ.ಸಿ. ಪಾಟೀಲ್:- ಸೂಪರ್ ಸ್ಟಾರ್ ರೈತರ ಕಾರ್ಯಕ್ರಮ ಉದ್ಘಾಟನೆಯಲ್ಲಿ ನಾನು ರಾಗಿ ಹಾಕುತ್ತಿರುವ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದಿದೆ. ನಾನು ರಾಗಿಯನ್ನು ತೂರುತ್ತಿರಲ್ಲ. ಕೈಯಲ್ಲಿ ರಾಗಿಯನ್ನು ಇಟ್ಟುಕೊಂಡು ಮೇಲಿಂದ ಹಾಕಿದರೆ, ಅದು ತೂರುವ ತರಹ ಇರುತ್ತದೆ. ಕೈಯಲ್ಲಿ ರಾಗಿಯನ್ನು ಇಟ್ಟುಕೊಂಡು ಕೆಳಗೆ ಹಾಕಿದರೆ, ಅದು ಹಾಕುವ ತರಹ ಇರುತ್ತದೆ. ನಾವು ಸಹ ರಾಗಿ ಬೆಳೆ ಮತ್ತು ಎಲ್ಲಾ ತರಹ ಬೆಳೆಗಳನ್ನು ಬೆಳೆಯುತ್ತೇವೆ. ಅದರ ಬಗ್ಗೆ ನನಗೆ ಗೊತ್ತಿದೆ.

ಶ್ರೀ ಗೋವಿಂದ ರಾಜು:- ಇವತ್ತಿನ ದಿನ ರಾಗಿ ಬೆಳೆಗೆ ಇಲಕು ರೋಗ ಬಂದು, ಬೆಳೆಗಳು ಅರ್ಧದಷ್ಟು ನಾಶವಾಗಿ ಹೋಗುತ್ತಿದೆ. ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಕೀಟನಾಶಕಗಳನ್ನು ಏನೊಂದು ತಯಾರು ಮಾಡುತ್ತಾರೋ, ಆ ಸಂದರ್ಭದಲ್ಲಿ ಸರ್ಕಾರದ ಇಲಾಖೆಗಳ ಗಮನಕ್ಕೆ ಬಂದು, ಕೀಟನಾಶಕಗಳು ಕೀಟಗಳ ಮೇಲೆ ಕೆಲಸ ಮಾಡಿ, ಕೀಟಗಳನ್ನು ನಾಶಪಡಿಸುತ್ತವೆಯೋ, ಅದರಿಂದಾಗಿ ರೈತರಿಗೆ ಲಾಭವಾಗುತ್ತದೆ ಎನ್ನುವುದರ ಬಗ್ಗೆ ಪರೀಕ್ಷೆ ಮಾಡಿ, ಆ ಪರೀಕ್ಷೆಯ ಪ್ರಮಾಣಪತ್ರ ಕೊಟ್ಟ ನಂತರ ಕೀಟನಾಶಕಗಳನ್ನು ಬಳಕೆ ಮಾಡಿದ ಮೇಲೆ ಇವತ್ತಿನ ದಿನ ಏನೊಂದು ಬೆಳೆಗಳನ್ನು ರೈತರು ಬೆಳೆಯುತ್ತಾರೆ, ಆ ಬೆಳೆಗಳು ಮನುಷ್ಯನಿಗೆ ಆಹಾರವಾಗಿ ಬಳಸಿದಂತಹ ಸಂದರ್ಭದಲ್ಲಿ ರೈತರಿಗೆ ಅದರಿಂದಾಗಿ ದುಷ್ಪರಿಣಾಮ ಆಗುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಅದನ್ನೆಲ್ಲಾ ಪರೀಕ್ಷೆ ಮಾಡುತ್ತಿದ್ದಾರೆಯೇ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಏಕೆಂದರೆ, ನಾನು ಕಂಡ ಹಾಗೇ ಕೋಲಾರ ಜಿಲ್ಲೆಯಲ್ಲಿ ಕೀಟನಾಶಕ ಮಾರುವಂತಹ ಅಂಗಡಿಗೆ ರೈತ ಹೋಗಿ “ಈ ತರಹದ ಬೆಳೆ ಈ ರೀತಿಯಾಗಿದೆ, ನೋಡಿ” ಎಂದು ಅಂಗಡಿಯವರಿಗೆ ಹೇಳಿದಾಗ, ಅಂಗಡಿಯವರು ಕೀಟನಾಶಕ ಔಷಧಿಯನ್ನು ಕೊಡುತ್ತಾನೆ. ಅದನ್ನು ರೈತನು ಜೇಬಿನಲ್ಲಿಟ್ಟು ತೆಗೆದುಕೊಂಡು ಹೋಗಿ, ಕೀಟಗಳಿಂದ ಬಾಧಿತವಾಗಿರುವ ಬೆಳೆಗೆ ಕೀಟನಾಶಕವನ್ನು ಸಿಂಪಡಿಸುತ್ತಾನೆ. ಅದರಿಂದಾಗಿ ಹೆಚ್ಚಿನ ಸಮಸ್ಯೆ ರೈತನಿಗೆ ಆಗುತ್ತಿದೆ. ವೈಜ್ಞಾನಿಕವಾಗಿ ರೈತನಿಗೆ ಇವತ್ತಿನ ದಿವಸ ಯಾವ ಕೀಟಕ್ಕೆ ಯಾವ ಔಷಧಿ ಹೊಡೆಯಬೇಕು, ಯಾವ ಕೀಟನಾಶಕವನ್ನು ಬಳಕೆ ಮಾಡಬೇಕು ಎನ್ನುವಂತಹ ವೈಜ್ಞಾನಿಕತೆ ಇವತ್ತಿನ ದಿವಸ ರೈತನಿಗೆ ಸಿಗುತ್ತಿಲ್ಲ. ನಮ್ಮ ಕೋಲಾರ ಜಿಲ್ಲೆಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವೊತ್ತಿನ ದಿವಸ ಮಾನ್ಯ ಸಚಿವರು ಬಂದಾಗ ಹೇಳದೆ.

(ಮುಂದು)

(154) 08-03-2022 12.40 ಟಿಸಿಹೆಚ್-ಆರ್ ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದರಾಜು (ಮುಂದು):-

ಕೋಲಾರ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಸುಮಾರು 168-170 ಕೃಷಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಪಿಹೆಚ್‌ಡಿ ಮಾಡಿದವರು ಸಹ ಇದ್ದಾರೆ. ಆದರೆ ದುರಂತವೇನೆಂದರೆ ಇವತ್ತಿನ ದಿವಸ ಸರ್ಕಾರದಿಂದ ಕೊಡತಕ್ಕಂಥ scheme ಗಳನ್ನು operate ಮಾಡುವುದಕ್ಕೆ ಮಾತ್ರ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಆ ರೈತರಿಗೆ ತಾಂತ್ರಿಕವಾಗಿ ಏನೂ ಮಾಡುತ್ತಿಲ್ಲ. ಅವರು ವಿಶ್ವವಿದ್ಯಾಲಯಗಳಲ್ಲಿ ಓದುವಾಗ ಕೃಷಿ ತಾಂತ್ರಿಕತೆ, ವೈಜ್ಞಾನಿಕತೆ ಬಗ್ಗೆ ಏನು ಕಲಿತಿರುತ್ತಾರೋ ಅದು ಆ ರೈತರಿಗೆ ವರ್ಗಾವಣೆ ಆಗುತ್ತಿಲ್ಲ. ಅದು research ಆಗುತ್ತಿಲ್ಲ. ಸುಮಾರು ಎರಡು ತಿಂಗಳ ಹಿಂದೆ ನಮ್ಮ ತೋಟದ ಪಕ್ಕದಲ್ಲೇ Syngenta ಕಂಪನಿಯವರು ಒಂದು ಕ್ಷೇತ್ರೋತ್ಸವ ಮಾಡಿದರು. ಅವರು ಸುಮಾರು ಹತ್ತತ್ತು ಗುಂಟಿಯಲ್ಲಿ ಚೆಂಡು ಹೂವಿನಿಂದ ಹಿಡಿದು, ಕ್ಯಾಪ್ಸಿಕಾಂ ನಿಂದ ಹಿಡಿದು ಎಲ್ಲಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನನ್ನ ಭಾರಂ ಪಕ್ಕದಲ್ಲೇ ಮಾಡಿದ್ದರು. ನನ್ನನ್ನೂ ಕೂಡ ಕರೆದಿದ್ದರು. ನನಗೆ ಬಹಳ ಸಂತೋಷವಾಯಿತು. ಅದು ಒಂದು ಖಾಸಗಿ ಕಂಪನಿಯಾಗಿದ್ದರೂ ಕೂಡ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಏನೇನು ವೈಜ್ಞಾನಿಕತೆ ಬಂದಿದೆಯೋ, ಅದನ್ನೆಲ್ಲಾ ಅಳವಡಿಸಿಕೊಂಡು ಬೆಳೆ ಬೆಳೆದು ರೈತರಿಗೆ ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದರು. ಅಂತಹ ಒಂದು ಕಾರ್ಯಕ್ರಮವನ್ನು ಸರ್ಕಾರ ಇಲ್ಲವೆಂದೆಂದೆ ಮಾಡಿಲ್ಲ. ಸುಮಾರು 20 ವರ್ಷಗಳ ಹಿಂದೆ ನಾನು ಟಮೋಟೋ ಬೆಳೆದಂಥ ಸಮಯದಲ್ಲ, ಆಗ ನಾನು ಇನ್ನೂ ಹುಡುಗ ಇದ್ದೆನು. ಆ ಸಮಯದಲ್ಲ ನಾನು ಬೆಳೆದಂಥ ಟಮೋಟೋ ಬೆಳೆಗೆ ಕೃಷಿ ಇಲಾಖೆಯಿಂದ ಬಂದು ನಮ್ಮ ತೋಟದಲ್ಲೆಯೇ ಕ್ಷೇತ್ರೋತ್ಸವ ಮಾಡಿದ್ದರು. ಆ ರೀತಿ ಈಗ ಒಂದೂ ಕಾರ್ಯಕ್ರಮ ಆಗುತ್ತಿಲ್ಲ. ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಸುಮಾರು 21 ಸಾವಿರ ಕೋಟಿ ಬಜೆಟ್ ಕೊಟ್ಟಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದಕ್ಕೆ ತುಂಬಾ ಸಂತೋಷ. ಸಾಕಷ್ಟು ಹಣ ಕೊಟ್ಟಿದ್ದೀರಿ, ನಾನು ಇಲ್ಲ ಎನ್ನುವುದಿಲ್ಲ. ರೈತರಿಗೆ ಕೇವಲ subsidy ಕೊಡುವುದರ ಮುಖಾಂತರ ಸರ್ಕಾರ ಜವಾಬ್ದಾರಿಯನ್ನು ನಿಭಾಯಿಸುತ್ತಿದೆಯೇ ಹೊರತು, ಮೂಲಭೂತವಾಗಿ ರೈತರಿಗೆ ಏನು ಸಮಸ್ಯೆ ಇದೆ: ಕೀಟಗಳಿಂದ ರೈತ ಬೆಳೆದ ಬೆಳೆಗಳಿಗೆ ಯಾವ ರೀತಿ ತೊಂದರೆಯಾಗುತ್ತಿದೆ ಎಂದು ನೋಡುತ್ತಿಲ್ಲ. ಇವತ್ತಿನ ದಿವಸ ಗೋವಿನ ಜೋಳಕ್ಕೆ ಬರುತ್ತಿರುವ ಸೈನಿಕ ಹುಳಕ್ಕೆ ಇವತ್ತಿನವರೆಗೂ ಔಷಧಿ ಕಂಡುಹಿಡಿದಿಲ್ಲ. ಅದು ತಂತಾನೆ ಬಂದು, ತಂತಾನೆ ಹೋಗುತ್ತಿದೆ. ಆದರೆ ಆ ರೋಗಕ್ಕೆ ಇವತ್ತಿನವರೆಗೆ ಪ್ರಯೋಗ ಮಾಡಿಲ್ಲ. ಈ ಹುಳು ಎಲ್ಲದ ಬರುತ್ತಿದೆ ಎಂದು ಪ್ರಯೋಗ ಮಾಡಿ. ಬೆಳೆಗಳಿಗೆ ಬಂಕಿ ರೋಗ ಕೂಡ ಬರುತ್ತದೆ. ಈಗ ನಮ್ಮೆಲ್ಲ ಆಲೂಗಡ್ಡೆ ಬೆಳೆ ಬಂದಿದೆ. ನಿನ್ನೆ ದಿವಸದ ವಾತಾವರಣದ ವೈಪರೀತ್ಯದಿಂದಾಗಿ ಮಳೆಹನಿ ಬಿದ್ದಿದೆ. ವಾತಾವರಣ ವೈಪರೀತ್ಯವಾದಾಗ ಬಂಕಿ ರೋಗ ಬಂದು ರಾತ್ರೋರಾತ್ರಿ ಆಲೂಗಡ್ಡೆ ಬೆಳೆ ಎಲ್ಲಾ ಸುಟ್ಟು ಹೋಗುತ್ತದೆ. ನಾನೂ ಕೂಡ ಆಲೂಗಡ್ಡೆ ಬೆಳೆ ಬೆಳೆದಿದ್ದವನೆ. ಅದಕ್ಕೆ ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಮಾನ್ಯ ಕೃಷಿ ಸಚಿವರು ಕೂಡ ರೈತ ಸಮುದಾಯದಿಂದ ಬಂದಿರತಕ್ಕಂಥವರು. ಈ ಸಂಬಂಧ ಅವರಿಗೆ ಸಂಪೂರ್ಣ ಆಸಕ್ತಿ ಇದೆ. ಈ ನಿಟ್ಟಿನಲ್ಲಿ ಖಂಡಿತವಾಗಿಯೂ ಅವರು ಪ್ರತಿ ಜಿಲ್ಲೆಯಲ್ಲಿ ಒಂದು ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು. ಮತ್ತೆ ಇವತ್ತಿನ ದಿವಸ ಕೋಲಾರದಲ್ಲ ಕ್ರಿಮಿಕೀಟ ನಾಶಕ್ಕೆ ಖಾಸಗಿಯವರು ಔಷಧಿಯನ್ನು ಮಾರಾಟ ಮಾಡುತ್ತಿದ್ದಾರೆ, ಅದನ್ನು ತಪ್ಪಿಸಬೇಕು. ರಾಜ್ಯದ ಎಲ್ಲಾ ಕಡೆ TAPCMS (Taluk Agricultural Produce Co-operative Marketing Society) ಇದೆ. ಇವತ್ತಿನ ದಿವಸ ಈ TAPCMS ಗೆ ಅಪಾರವಾದಂತಹ ಜವಾಬ್ದಾರಿಯನ್ನು ಕೊಟ್ಟಿದ್ದೀರಿ. ಈಗ ಎಪಿಎಂಸಿ ಇದೆ, ಈ ಎಪಿಎಂಸಿಗೆ APMC (Agriculture Produce Marketing Committee) ಒಂದು ಸಚಿವಾಲಯ ಇದೆ.

ಸಭಾಪತಿಯವರು:- ಮಾನ್ಯ ಗೋವಿಂದರಾಜುರವರೇ, ಮಾನ್ಯ ಸಚಿವರು ಏನು ಉತ್ತರ ಕೊಡುತ್ತಾರೋ ಕೇಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಆ TAPCMS ಆಗಬಹುದು, APMC ಆಗಿರಬಹುದು, ಕೃಷಿ ಇಲಾಖೆಯಿಂದ ಕೃಷಿ ಕಾಲೇಜುಗಳನ್ನು ಎಲ್ಲಾ ಕಡೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದಾರೆ. ಕೃಷಿ ಇಲಾಖೆಯ ಆವರಣದಲ್ಲಿಯೇ ಕೀಟ ನಾಶಕಗಳ ಔಷಧಿಗಳನ್ನು ಮಾರಾಟ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಇವತ್ತಿನ ದಿವಸ ಬಾಗಿಯವರು ಏನು ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರು ರೈತರಿಗೆ ಸಾಕಷ್ಟು ಮೋಸ ಮಾಡುತ್ತಿದ್ದಾರೆ. ಆಮೇಲೆ MRP Price ಹಾಕುತ್ತಿದ್ದಾರೆ. ಮಾನ್ಯ ಸಭಾಪತಿಯವರೇ, ಆ ಬೆಲೆಯನ್ನು ಯಾವ ಆಧಾರದ ಮೇಲೆ ನಿಷ್ಕರ್ಷೆ ಮಾಡುತ್ತಾರೆ. ಅವರು ತನ್ನ ಮನಸೋಇಚ್ಛೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪಾಪ ಆ ರೈತರಿಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಅಂಗಡಿಯವರು ಏನು ರೇಟ್ ಹೇಳುತ್ತಿದ್ದಾರೋ ಆ ಬೆಲೆಯನ್ನು ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಸಂಕಷ್ಟದಿಂದ ಅವರೆಲ್ಲರನ್ನೂ ಪಾರು ಮಾಡುವುದಕ್ಕೆ ಸನ್ಮಾನ್ಯ ಕೃಷಿ ಸಚಿವರು ಇಲ್ಲೇ ಇದ್ದಾರೆ, ಅವರು ಸಮರ್ಥ ರೀತಿಯಲ್ಲಿ ಯುದ್ಧೋಪಾದಿಯಲ್ಲಿ ಈ ಕಾರ್ಯಕ್ರಮವನ್ನು ಮಾಡಿಕೊಡಬೇಕು. ಇವತ್ತಿನ ದಿವಸ ಆ ರೈತ ಕ್ರಮಿಕೀಟಗಳಿಂದ ಬಾಧಿತನಾಗುತ್ತಿದ್ದಾನೆ, ಅದರಿಂದ ಚಡುಗಡೆಗೊಳಿಸಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಒತ್ತಾಯ ಮಾಡುತ್ತಿದ್ದೇನೆ.

ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಶಾಸಕರಾದ ಶ್ರೀ ಗೋವಿಂದರಾಜು ರವರು ಕೇಳಿದಂಥ ಪ್ರಶ್ನೆಗೆ ಎಷ್ಟು ಉತ್ತರ ಬೇಕೋ ಅಷ್ಟು ಉತ್ತರವನ್ನು ಕೊಟ್ಟಿದ್ದೇವೆ. ಇನ್ನೂ ಸವಿಸ್ತಾರವಾಗಿ ಉತ್ತರ ಕೊಡಬೇಕೆಂದರೆ ಅದನ್ನೂ ಕೂಡ ಹೇಳುತ್ತೇನೆ. ಯಾವುದೇ ಕೀಟನಾಶ ತಯಾರಿಕೆ ಮುನ್ನ ಕೀಟನಾಶಕ ಕಾಯ್ದೆಯ ಸೆಕ್ಷನ್ 9 ರನ್ವಯ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿಯಿಂದ ನೋಂದಣಿ ಪಡೆದು ಕೀಟ ನಾಶಕ ಕಾಯ್ದೆಯ ಸೆಕ್ಷನ್ 13 ಮತ್ತು ಕೀಟನಾಶಕ ನಿಯಮಗಳು, 1971ರ ನಿಯಮ 10 ರನ್ವಯ ಕೀಟನಾಶಕ ತಯಾರಿಕಾ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಸಂಸ್ಥೆಗೆ ಪೀಡನಾಶಕದ ನೋಂದಣಿಯನ್ನು ನೀವು ಮೊದಲು ಪೀಡನಾಶಕದ ಕ್ರಿಯಾಘಟಕದೊಂದಿಗೆ ಸಂಯೋಜನೆ, ವಿಷಶಾಸ್ತ್ರ ಅಧ್ಯಯನ, ಬಹು ಸ್ಥಳದ ಪ್ರಯೋಗಗಳ ವರದಿ, ನಿರ್ದಿಷ್ಟ ಬೆಳೆಗಳ ಮೇಲೆ ಕೈಗೊಂಡ ಪ್ರಯೋಗಗಳ ವರದಿಗಳನ್ನು ಪರಿಶೀಲಿಸಿ ನೋಂದಣಿಯನ್ನು ನಿರ್ದಿಷ್ಟಪಡಿಸಿದ ಬೆಳೆ ಮತ್ತು ಪೀಡೆಗಳಿಗೆ ಶಿಫಾರಸ್ಸು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿ ನೋಂದಣಿ ಪ್ರಮಾಣ ಪತ್ರಗಳನ್ನು ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿಯ ವತಿಯಿಂದ ನೀಡಲಾಗುತ್ತಿದೆ.

ಕೀಟ ನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ ಶಿಫಾರಸ್ಸು ಮಾಡಿರುವ ಬೆಳೆಗೆ ಪೀಡೆಗನುಗುಣವಾಗಿ ಇಂತಿಷ್ಟು ಕೀಟನಾಶಕವನ್ನು ಬಳಕೆ ಮಾಡುವ ಬಗ್ಗೆ, ಕೀಟನಾಶಕದ ಲೇಬಲ್ ಮತ್ತು ಹಸ್ತಪತ್ರದಲ್ಲಿ ಮುದ್ರಿಸಿ ಕೀಟನಾಶಕಗಳನ್ನು ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ. ಕೀಟನಾಶಕಗಳನ್ನು ತಯಾರಿಸಿ ಮಾರುಕಟ್ಟೆಗೆ ಬರುವ ಮುನ್ನ ತಯಾರಿಕಾ ಘಟಕದಲ್ಲಿಯೇ ಪರೀಕ್ಷಿಸಿ ನಂತರ ಪ್ಯಾಕಿಂಗ್ ಮಾಡುವುದು ಕೀಟನಾಶಕ ಕಾಯ್ದೆ ಮತ್ತು ನಿಯಮಗಳನ್ವಯ ಕಡ್ಡಾಯವಾಗಿರುತ್ತದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಏನು ಹೇಳುತ್ತಿದ್ದಾರೆಂದರೆ, ಪೈವೇಟ್ ಔಷಧಿ ಅಂಗಡಿಯವರು ಔಷಧಿ ಕೊಟ್ಟಿದ್ದನ್ನು ತಂದು ಸಿಂಪಡಿಸುತ್ತಿದ್ದಾರೆ, ಅದಕ್ಕೆ ನೀವೇ ಏನಾದರೂ ವ್ಯವಸ್ಥೆ ಮಾಡಿ ಎಂದು ಕೇಳುತ್ತಿದ್ದಾರೆ.

ಶ್ರೀ ಬಿ.ಸಿ.ಪಾಟೀಲ್:- ಆದಾಗ್ಯೂ ನಮ್ಮ ಕೃಷಿ ಇಲಾಖೆಯಿಂದ. . .

ಬಿ.ಸಿ.ಪಾಟೀಲ್:- ಈಗಾಗಲೇ 6 ಪ್ರಯೋಗಾಲಯಗಳಿವೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇದು ಬಹಳ ಉಪಯುಕ್ತವಾದುದು. ಈ ನಾಡಿಗೆ ಅತ್ಯಾವಶ್ಯಕವಾಗಿ needy of the hour ಬಹಳ ಚೆನ್ನಾಗಿ ಹೇಳಿದ್ದಾರೆ. ದಯಮಾಡಿ ಮಾನ್ಯ ಸಚಿವರು ಅದರ ಬಗ್ಗೆ satisfaction ಮಾಡಬೇಕು..

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಶಾಸಕರಾದ ಮಾನ್ಯ ಎಸ್.ಎಲ್.ಭೋಜೇಗೌಡರವರ ಕಳಕಳಿಗೆ ತುಂಬಾ ಧನ್ಯವಾದಗಳು. ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟು 6 ಪ್ರಯೋಗಾಲಯಗಳಿವೆ. ಅದರಲ್ಲಿ 2 ಪ್ರಯೋಗಾಲಯಗಳಿಗೆ NABL (National Accreditation Board for Testing and Calibration Laboratories) ಮಾನ್ಯತೆ ಸಿಕ್ಕಿದೆ. ಇನ್ನೂ 4 ಪ್ರಯೋಗಾಲಯಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯತೆ ಸಿಗಬೇಕು. ಅಲ್ಲ ಅಧಿಕಾರಿಗಳ ಕೊರತೆಯಿಂದಾಗಿ ಆಗಿರಲಿಲ್ಲ. ಅಲ್ಲ 36 ಅಧಿಕಾರಿಗಳಿದ್ದು, ಈಗ ಶೇ.50 ರಷ್ಟು fill up ಮಾಡಿದ್ದೇವೆ. ಈ 4 ಸಂಸ್ಥೆಗಳಿಗೂ ಕೂಡ ಮಾನ್ಯತೆ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೇವೆ. ಈ ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ಪದವೀಧರರಾದಂಥ Assistant Agriculture Officer and Agriculture Officer ರವರು, ತಾಲ್ಲೂಕು ಮಟ್ಟದಲ್ಲಿ Assistant Director of Agriculture ರವರು, ಡಿವಿಜನ್‌ನಲ್ಲಿ Deputy Director of Agriculture ರವರು, ಡಿಸ್ಟ್ರಿಕ್ಟ್‌ನಲ್ಲಿ Joint Director ರವರು ಮತ್ತು Stateನಲ್ಲಿ Additional Director and Joint Director ಗಳಿಗೆ ಪರಿಶಿಷ್ಟ ಮಾಡಲು ಅವಕಾಶವಿರುತ್ತದೆ. ಆದಾಗ್ಯೂ ರಾಜ್ಯದಲ್ಲಿ ನಾವು ಇದುವರೆಗೆ ಪ್ರತಿವರ್ಷ 6800 ಮಾದರಿಗಳ ಗುರಿಯನ್ನು ಕೀಟನಾಶಕ ಪರಿವೀಕ್ಷಕರಿಗೆ ನೀಡಿದ್ದೇವೆ. 2020-21ನೇ ಸಾಲಿನಲ್ಲಿ 5390 ಪೀಡನಾಶಕ ಮಾದರಿಗಳನ್ನು ಗುಣಮಟ್ಟ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿಶ್ಲೇಷಣೆಯಲ್ಲಿ 66 ಪೀಡನಾಶಕಗಳು ಕಳಪೆ ಎಂದು ವರದಿಯಾಗಿರುತ್ತದೆ. 2021-22ನೇ ಸಾಲಿನಲ್ಲಿ ಜನವರಿ 2022ರ ಅಂತ್ಯಕ್ಕೆ 4401 ಪೀಡನಾಶಕ ಮಾದರಿಗಳನ್ನು ಗುಣಮಟ್ಟ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿಶ್ಲೇಷಣೆಯಲ್ಲಿ 59 ಪೀಡನಾಶಕಗಳು ಕಳಪೆ ಎಂದು ವರದಿಯಾಗಿರುತ್ತವೆ. ಕಳಪೆ ಎಂದು ವರದಿಯಾದ ಪೀಡನಾಶಕಗಳ ತಯಾರಕರ ಮತ್ತು ಮಾರಾಟಗಾರರ ವಿರುದ್ಧ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸಲಾಗುತ್ತಿದೆ.

ಈ ಮೂರು ವರ್ಷಗಳಲ್ಲಿ ಇದುವರೆಗೆ ಒಟ್ಟು 169 ಕೇಸ್‌ಗಳು ಕಳಪೆ ಎಂದು ವರದಿಯಾಗಿವೆ. ಅದರಲ್ಲಿ ಅವರಿಗೆ ಮರು ವಿಶ್ಲೇಷಣೆ ಮಾಡುವುದಕ್ಕೆ ಅವಕಾಶವಿದೆ. ಒಂದುವೇಳೆ ಕಳಪೆ ಇದೆಯೆಂದು ಪತ್ತೆ ಮಾಡಿದರೆ, ಅವರು ಮತ್ತೆ ಬೇರೆ ಕಂಪನಿಗಳಿಗೆ ಹೋಗಿ ಪರಿಶಿಷ್ಟ ಮಾಡಿಸಬಹುದು. ಅಂತಹವುಗಳಲ್ಲಿ 91 ಮರು ವಿಶ್ಲೇಷಣೆಯಲ್ಲಿ ಗುಣಮಟ್ಟದ ಮಾದರಿ. ಮರು ವಿಶ್ಲೇಷಣೆಯಲ್ಲಿ ಕಳಪೆ ಎಂದು 66 ವರದಿಯಾಗಿದೆ. ಮರುವಿಶ್ಲೇಷಣೆ ವರದಿಗೆ ಇನ್ನೂ 12 ಬಾಕಿ ಬರಬೇಕಿದೆ. ಈಗಾಗಲೇ ನಾವು 55 ಕೇಸ್‌ಗಳಲ್ಲಿ ಮೊಕದ್ದಮೆಗಳನ್ನು ಮಾಡಿದ್ದೇವೆ. ಇನ್ನೂ 11 ಕೇಸ್‌ಗಳಲ್ಲಿ ಮೊಕದ್ದಮೆ ಹೂಡುವುದಕ್ಕೆ ಬಾಕಿ ಇದೆ. ಆಮೇಲೆ ಮಾನ್ಯ ಗೋವಿಂದರಾಜುರವರು ಹೇಳಿದಂತೆ ಕೃಷಿ ಇಲಾಖೆ ಕೇವಲ ಸಜ್ಜಿಡಿ ಮಾತ್ರ ಕೊಡುವುದಕ್ಕೆ ಮಾತ್ರ ಇದೆ. ಅವರು ಹೇಳುವುದು ಕೂಡ ಒಂದು ರೀತಿ ಸರಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅನಿಸುತ್ತಿದೆ, ಏಕೆಂದರೆ ಕೆಲವು ಕಡೆ ಅಧಿಕಾರಿಗಳ ಕೊರತೆ ಇದೆ. ಆದಾಗ್ಯೂ ಕೂಡ ನಾನು ಕೃಷಿ ಸಚಿವನಾಗಿ ಬಂದ ಮೇಲೆ ಎಲ್ಲಾ ಯೂನಿವರ್ಸಿಟಿಗಳಿಗೆ ಒಂದು ಸುತ್ತೋಲೆಯನ್ನು ಕೊಟ್ಟಿದ್ದೇವೆ. ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಬ್ಬರು Assistant Professor from University ಇರಬೇಕು ಹಾಗೂ ಜಿಲ್ಲೆ ಮತ್ತು ತಾಲ್ಲೂಕಿಗೆ ಒಬ್ಬರು ಪ್ರೊಫೆಸರ್ ಅವರು ಪ್ರತಿ 15 ದಿವಸಕ್ಕೊಮ್ಮೆ ಭೇಟಿ ನೀಡಬೇಕು. ಅವರು ರೈತ ಸಂಪರ್ಕ ಕೇಂದ್ರಗಳಿಗೆ ಮತ್ತು ಜಿಲ್ಲೆಗಳಲ್ಲಿ ರೈತರ ಹೊಲಗಳಿಗೆ ಹೋಗಿ, ಆ ರೈತರ ಬೆಳೆಗಳು ಏನಾದರೂ ರೋಗಗ್ರಸ್ತ ಆಗಿದೆಯೇ, ಇಲ್ಲವೇ ಎಂದು ಪರೀಕ್ಷಿಸಿ ಮಾಹಿತಿಯನ್ನು ಕೊಡುವಂಥ ಕೆಲಸವನ್ನು Assistant Professors and Professors ಕಡೆಯಿಂದಲೂ ಮಾಡುತ್ತಿದ್ದೇವೆ. ನಾನು ಕೃಷಿ ಸಚಿವನಾಗಿ ಬಂದ ನಂತರ ಅದನ್ನು ಜಾರಿಗೆ ತಂದಿದ್ದೇವೆ. ನಾಲ್ಕು university ಯಲ್ಲಿ ಅವರನ್ನು depute ಮಾಡಿದ್ದಾರೆ. ಅವರು ಆ ಕೆಲಸವನ್ನೂ ಕೂಡ ಮಾಡುತ್ತಿದ್ದಾರೆ.

ಸಭಾಪತಿಯವರು:- ಶ್ರೀ ಕೆ.ಎ.ತಿಪ್ಪೇಸ್ವಾಮಿಯವರೇ, ತಾವು ಮಾತನಾಡಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ.. .

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . .

ಸಭಾಪತಿಯವರು:- ಶ್ರೀ ಗೋವಿಂದರಾಜುರವರೇ ತಾವು ಇನ್ನೂ ಎಷ್ಟು ಹೊತ್ತು ಮಾತನಾಡುತ್ತೀರಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಾನು ರೈತರ ಬದುಕಿನ ಬಗ್ಗೆ ಮಾತನಾಡುತ್ತಿದ್ದೇನೆ.

ಸಭಾಪತಿಯವರು:- ಶ್ರೀ ಗೋವಿಂದರಾಜುರವರೇ, ನಾನು ಕೂಡ ಸದನವನ್ನು ನಡೆಸಬೇಕಲ್ಲವೇ? ಈ ಸದನವನ್ನು ಹೇಗೆ ಬೇಕೋ ಆ ರೀತಿ ನಡೆಸುವುದಕ್ಕೆ ಆಗುತ್ತದೆಯೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಈ ಹಿಂದೆ ಮಾನ್ಯ ಕೃಷಿ ಸಚಿವರು ಒಂದು Mobile Testing Lab ನ್ನು ಮಾಡುತ್ತೇವೆಂದು ಹೇಳಿದ್ದರು. ಈಗಿನ ಕಾಲಕ್ಕೆ ಅದು ಬಹಳ ಅತ್ಯಾವಶ್ಯಕ. ಕೊನೆಪಕ್ಷ ತಾಲ್ಲೂಕಿಗೆ ಒಂದೊಂದು ಮೊಬೈಲ್ ಘಟಕಗಳನ್ನು ಮಾಡಿ, ಸಂಪೂರ್ಣವಾಗಿ ಆ ರೋಗವನ್ನು check ಮಾಡುವುದಕ್ಕೆ ಇರುವಂಥ ಲ್ಯಾಬ್‌ನ್ನು establish ಮಾಡಬೇಕು. ಆ Mobile Testing Lab ಘಟಕವು ತಾಲ್ಲೂಕಿನ ಎಲ್ಲಾ ಊರುಗಳಿಗೆ ಹೋಗಿ ಪರೀಕ್ಷಿಸಬೇಕು.

(ಮುಂದು...)

(155)8.3.2022/12.50/ಎಂ.ಎಂ-ವಿ.ಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಗೋವಿಂದರಾಜು (ಮುಂದು):-

ಆ ನಿಟ್ಟಿನಲ್ಲಿ ನೀವು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಅದಲ್ಲದೇ ಏನಿವತ್ತು ಖಾಸಗಿ ಅಂಗಡಿಗಳಲ್ಲಿ ಔಷಧಿಗಳನ್ನು ಮಾರುತ್ತಾರೆ ಅವರು ಮಾರುವ ಪ್ರತಿಯೊಂದು ಔಷಧಿಗಳನ್ನು ನೀವು ಏನು NABL ಎಂದು ಹೇಳಿದಿರಿ ಅಲ್ಲ ಆ ಔಷಧಿಗಳು ಅಸ್ಟ್ ಆಗಿರಬೇಕು. ಅಸ್ಟ್ ಆಗಿರುವ ಔಷಧಿಗಳು ಯಾವುದೇ ರೈತನಿಗೆ ಸಿಗುವ ಹಾಗೆ ಮಾಡಿರಬೇಕು. ಆ ಅಂಗಡಿಗಳಲ್ಲಿ ಆ ರೀತಿ ಅಸ್ಟ್ ಆಗದೇ ಇರುವ ಔಷಧಿಗಳನ್ನು ಮಾರಿದ್ದೇ ಅದರೆ ಕಾಲ ಕಾಲಕ್ಕೆ ತಕ್ಕ ಹಾಗೆ ಅಧಿಕಾರಿಗಳು ಅವರನ್ನು ತನಿಖೆಗೊಳಪಡಿಸಿ ಅವರೇನಾದರೂ ಆ ರೀತಿ ಅಸ್ಟ್‌ನಲ್ಲದೇ ಇರುವ ಬೇರೆ ಬೇರೆ ಔಷಧಿಗಳನ್ನು ಮಾರಿದ್ದೇ ಅದರೆ ಬ್ಲಾಕ್ ಅಸ್ಟ್ ಮಾಡಿ ಆ ಅಂಗಡಿಯನ್ನು ಬೀಗ ಹಾಕಿಸಬೇಕೆಂದು ಒತ್ತಾಯ ಮಾಡುತ್ತೇನೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ಒಂದು ಕೋರಿಕೆ ಮಾಡುತ್ತಿದ್ದೇನೆ. ಏನು ಕೇಂದ್ರೀಯ ಕೀಟನಾಶಕ ಮಂಡಳಿ ಇದೆ, ಅದನ್ನು ಪ್ರಾದೇಶಿಕ ಮಂಡಳಿ ಎಂದು ರಾಜ್ಯದಲ್ಲ ಸ್ಥಾಪನೆ ಮಾಡಲು ಒತ್ತಾಯ ಮಾಡುತ್ತೇನೆ ಇದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೊದಲನೆಯದು. ಎರಡನೆಯದಾಗಿ, ಋತುಮಾನ ಬದಲಾವಣೆಯಾದ ಹಾಗೆ ಫಸಲುಗಳಿಗೆ ಕೂಡ ಅದೇ ರೀತಿ ರೋಗ ಬರುತ್ತದೆ. ಅದು ಹಿಂಗಾರು ಬೆಳೆ, ಮುಂಗಾರು ಬೆಳೆ ಅಥವಾ ಬೇಸಿಗೆ ಬೆಳೆ ಇರಬಹುದು ಇದಕ್ಕೆ ನಿರಂತರವಾದ ಸಂಶೋಧನೆ ಆಗಬೇಕಾಗುತ್ತದೆ. ಸಾಕಷ್ಟು ಕೃಷಿ ಕಾಲೇಜುಗಳು, ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಶ್ವವಿದ್ಯಾಲಯಗಳಿವೆ. ಈ ಮುಖೇನ ದಯಮಾಡಿ ಪ್ರತಿ ಋತುಮಾನಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಫಸಲು ಆಧಾರದ ಮೇಲೆ ಇದನ್ನು ಮಾಡಬೇಕೆಂದು ಕೋರಿಕೆ ಮಾಡುತ್ತೇನೆ.

ಶ್ರೀ ಬಿ.ಸಿ. ಪಾಟೀಲ್(ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ತಿಪ್ಪೇಸ್ವಾಮಿಯವರು ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಾರೆ. ಇದು ಕೇಂದ್ರಸರ್ಕಾರದಿಂದ ಆಗಬೇಕಾಗಿದೆ ಅದಕ್ಕೆ ಕೇಂದ್ರ ಸರ್ಕಾರಕ್ಕೆ ನಾವು ಪತ್ರ ಬರೆಯುತ್ತೇವೆ. ಆಮೇಲೆ ಮಾನ್ಯ ಸದಸ್ಯರಾದ ಗೋವಿಂದರಾಜುರವರು ಇನ್ನೊಂದು ವಿಚಾರವನ್ನು ಹೇಳಿದರು. ನಾನು ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದಂತಹ ಸಂದರ್ಭದಲ್ಲಿ ಪೈಲಟ್ ಪ್ರೋಗ್ರಾಂ ಎಂದು ಅಲ್ಲ ಡಿ.ಎಂ.ಎಫ್ ಫಂಡ್ ಇತ್ತು. ನಮಗೆ discretionary power ಇದ್ದಾಗ ನಾನು 20 ವಾಹನಗಳನ್ನು ಪಡೆದೆ. 20 ವಾಹನಗಳನ್ನು ಪಡೆದು ಅದಕ್ಕೆ ಕೃಷಿ ಸಂಜೀವಿನಿ ಎಂದು ಹೆಸರಿಟ್ಟು ಅದನ್ನು ಪ್ರತಿಯೊಂದು ರೈತ ಸಂಪರ್ಕ ಕೇಂದ್ರಕ್ಕೆ ನಾವು ಒಂದೊಂದು ವಾಹನವನ್ನು ಹಂಚಿಕೆ ಮಾಡಿದ್ದೇವೆ. 155313 ಇದು ಅದರ ಸಹಾಯವಾಣಿ ಸಂಖ್ಯೆಯಾಗಿದೆ. ಇದನ್ನು ನಾವು ಕೇಂದ್ರ ಸರ್ಕಾರದಿಂದ ಪಡೆದುಕೊಂಡಿದ್ದೇವೆ. ಅಲ್ಲ ಒಬ್ಬ ಡಿಪ್ಲೊಮಾ ಅಗ್ರಿಕಲ್ಚರಲ್ ಪದವೀಧರ ಇರುತ್ತಾನೆ ಅವನನ್ನು ನಾವು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುತ್ತೇವೆ. ಅಲ್ಲಗೊಬ್ಬ ಡ್ರೈವರ್ ಅನ್ನು ಕೊಟ್ಟಿರುತ್ತೇವೆ. ಆ ನಂಬರ್ಗೆ ರೈತರು ಯಾವುದೇ ಹೊಲದಿಂದ ಕರೆ ಮಾಡಿ ತಮ್ಮ ಹೊಲಗಳಲ್ಲಿ ಈ ರೀತಿ ತೊಂದರೆಯಾಗಿದೆ, ಬೆಳೆಗಳಿಗೆ ಈ ರೀತಿ ರೋಗ ಬಂದಿದೆ ಎಂದು ಹೇಳಿದರೆ ಅವರು ಆ ಹೊಲಕ್ಕೆ ಹೋಗಬೇಕು. ಹೊಲಗಳಿಗೆ ಹೋಗಿ ಪರೀಕ್ಷೆ ಮಾಡಿ, ಸ್ಥಳದಲ್ಲಿಯೇ ಮಣ್ಣು ಪರೀಕ್ಷೆ ಮತ್ತು ಮಣ್ಣಿನ ತೇವಾಂಶವನ್ನು ಕೂಡ ಪರೀಕ್ಷೆ ಮಾಡಿ ವರದಿಯನ್ನು ಕೊಟ್ಟು ಮತ್ತು ಏನಾದರೂ ರೋಗಗಳು ಬಂದರೆ ಅದಕ್ಕೆ ಅಲ್ಲಯೇ prescription ಕೊಡಬೇಕು. 108 ವಾಹನದ ರೀತಿ ಇದನ್ನು ಪ್ರಾರಂಭ ಮಾಡಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದನ್ನಿಟ್ಟುಕೊಂಡು ನಾವು ಈ ರಾಜ್ಯದಲ್ಲಿ ಸಂಪೂರ್ಣವಾಗಿ ವ್ಯಾಪಿಸುತ್ತಿದ್ದೇವೆ. ನಾನು ಈಗಾಗಲೇ ಆರ್ಥಿಕ ಇಲಾಖೆಗೆ ಪತ್ರ ಬರೆದು 164 ವಾಹನಗಳಿಗೆ ನಮಗೆ ಪರವಾನಗಿ ಬಂದಿದೆ. 100 ವಾಹನಗಳಿಗೆ ಮಾರ್ಚ್ ತಿಂಗಳ ಒಳಗೆ ಮಾಡಬೇಕು, ಉಳಿದ 64 ವಾಹನಗಳಿಗೆ ನಂತರ ಮಾಡಬಹುದು ಎಂದು ಪರವಾನಗಿ ಕೊಟ್ಟಿದ್ದಾರೆ. ಈ ತಿಂಗಳ ಒಳಗೆ 'lab to land' concept ಇದು. ಇದನ್ನು ರೈತರ ಹೊಲಗಳಿಗೆ ಕರೆದುಕೊಂಡು ಹೋಗುವುದನ್ನು ಮಾಡುತ್ತಿದ್ದೇವೆ. ಈ ತಿಂಗಳ ಒಳಗೆ 100 ಕೃಷಿ ಸಂಜೀವಿನಿ ವಾಹನಗಳನ್ನು ಪ್ರತಿ ತಾಲ್ಲೂಕಿಗೆ ಕಳುಹಿಸುತ್ತೇವೆ. ಮುಂದಿನ ತಿಂಗಳ ಏಪ್ರಿಲ್ ನಂತರ 64 ಮತ್ತು ಉಳಿದಂತಹ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಕೂಡ ಕೃಷಿ ಸಂಜೀವಿನಿ ವಾಹನಗಳನ್ನು ತರಿಸಿಕೊಡುವಂತಹ ಉದ್ದೇಶವನ್ನು ಸರ್ಕಾರ ಹೊಂದಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೫. ನಿಯಮ ೩೩೦ರ ಮೇರೆಗೆ ಚರ್ಚೆ

ಅ) ವಿಷಯ:- ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡುವ ಹಾಗೂ ಕೇರಳ ರಾಜ್ಯದ ಮಾದರಿಯ ಸೌಲಭ್ಯಗಳನ್ನು ಒದಗಿಸುವ ಕುರಿತು.

- - - - -

ಶ್ರೀ ಸಅಲಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾವು ಗಮನಸೆಳೆಯುವ ಸೂಚನೆಗೆ ಮನವಿ ಕೊಟ್ಟಿದ್ದೆವು, ತಾವು ಅದನ್ನು ನಿಯಮ ೩೩೦ಕ್ಕೆ ಕನ್ವರ್ಟ್ ಮಾಡಿದ್ದಕ್ಕೆ ತಮಗೆ ಧನ್ಯವಾದಗಳನ್ನು ಅರ್ಪಣೆ ಮಾಡುತ್ತಾ, ಇದೊಂದು ಮಹತ್ವವಾದ ವಿಷಯವಾಗಿದೆ.

ಸಭಾಪತಿಯವರು:- ಮಾನ್ಯ ಸಅಲಂ ಅಹಮದ್‌ರವರೇ, ಒಂದು ನಿಮಿಷ ಇರಿ. ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರೇ, ತಾವು ಉತ್ತರವನ್ನು ಹೇಳುತ್ತೀರಾ? ಉತ್ತರ ಇನ್ನೂ ಬಂದಿಲ್ಲ.

(ಈ ಹಂತದಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ

ಶ್ರೀ ಕೆ.ಎಸ್. ಈಶ್ವರಪ್ಪನವರು ಕೈ ಎತ್ತಿ ಸಮ್ಮತಿ ಸೂಚಿಸಿದರು)

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ನಮ್ಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳ ಗೌರವಧನವನ್ನು ಹೆಚ್ಚಿಗೆ ಮಾಡಬೇಕು, ಅದೇ ರೀತಿ ಕೇರಳ ರಾಜ್ಯದ ಮಾದರಿಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಈ ಸರ್ಕಾರಕ್ಕೆ ನಾವು ಒತ್ತಾಯ ಮಾಡಿದಂತಹ ವಿಚಾರಗಳನ್ನು ಹೇಳುತ್ತಿದ್ದೇನೆ. ಈಗ ನಮ್ಮ ಪಂಚಾಯತಿ ಸದಸ್ಯರ ಗೌರವ ಧನ ರೂ. 1,000/- ಇದೆ. ನನಗಂತೂ ಅರ್ಥವಾಗುತ್ತಿಲ್ಲ. ಇವತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 10,000/- ಗಳನ್ನು ಕೊಡುತ್ತಾರೆ. ಅಂಗನವಾಡಿ ಸಹಾಯಕರಿಗೆ ರೂ. 5000/- ಗೌರವಧನ ಕೊಡುತ್ತಾರೆ. ಆದರೆ ಇಡೀ ದಿನ 24/7 ನಮ್ಮ ಪಂಚಾಯತಿ ಸದಸ್ಯರುಗಳು ಜನಪರವಾಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಾರೆ. ಅವರಿಗೆ ಸರ್ಕಾರ ಕೊಡುತ್ತಿರುವುದು ತಿಂಗಳಿಗೆ ರೂ. 1,000/- ಮಾತ್ರ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ, ಗೌರವಧನವನ್ನು ಹೆಚ್ಚು ಮಾಡಬೇಕು. ಅದೇ ರೀತಿ ಆ ಭಾಗದಲ್ಲೂ ಆ ತಾಲ್ಲೂಕಿನಲ್ಲಿ ಸದಸ್ಯರಿಗೆ ಉಚಿತ ಬಸ್ ಪಾಸ್ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಇವತ್ತು ರಾಜ್ಯ ಅಭಿವೃದ್ಧಿಯಾಗಬೇಕಾದರೆ ನಮ್ಮ ಪಂಚಾಯತಿಗಳಿಗೆ ಹೆಚ್ಚು ಶಕ್ತಿ ಸಿಗಬೇಕು. ಎಲ್ಲಾ ಸದಸ್ಯರೂ ಇವತ್ತು ಶ್ರೀಮಂತರಲ್ಲ. ಆ ಭಾಗದ ಪಂಚಾಯತಿ ವ್ಯವಸ್ಥೆಯಲ್ಲಿ ಏನು ದಿ|| ರಾಜೀವ್ ಗಾಂಧಿಯವರು ಕೊಟ್ಟಂತಹ ಶಕ್ತಿ ಇದೆ ಅದರ ಮೂಲಕ ಈ ಪಂಚಾಯತಿ ವ್ಯವಸ್ಥೆ ನಡೆಯುತ್ತಿದೆ. ಏತಕ್ಕೆ ಕೇರಳ ರಾಜ್ಯದ ಮಾದರಿಯನ್ನು ಹೇಳಿದ್ದೇವೆ ಎಂಬುದನ್ನು ಹೇಳುತ್ತೇನೆ. ಕೇರಳದಲ್ಲೂ ಸದಸ್ಯರಿಗೆ ರೂ. 8,000/-ಗಳ ಗೌರವಧನ ಕೊಡುತ್ತಾರೆ. ನಮ್ಮಲ್ಲಿ ಪಂಚಾಯತಿ ಅಧ್ಯಕ್ಷರಿಗೆ ರೂ. 3,000/-, ಉಪಾಧ್ಯಕ್ಷರಿಗೆ ರೂ. 2,000/- ಕೊಟ್ಟರೆ ಕೇರಳದಲ್ಲೂ ಪಂಚಾಯತಿ ಅಧ್ಯಕ್ಷರಿಗೆ ರೂ. 14,000/- ಉಪಾಧ್ಯಕ್ಷರಿಗೆ ರೂ. 11,000/- ಒಬ್ಬ ಸದಸ್ಯನಿಗೆ ರೂ. 8,000/- ಗೌರವಧನ ಕೊಡುತ್ತಾರೆ. ಆ ಹಿನ್ನೆಲೆಯಲ್ಲಿ ತಮ್ಮ ಮೂಲಕ ಈ ಸರ್ಕಾರಕ್ಕೆ ನಾವು ಒತ್ತಾಯ ಮಾಡುತ್ತೇವೆ. ಏಕೆಂದರೆ, ನಮ್ಮ ಪಂಚಾಯತಿ ಸದಸ್ಯರುಗಳಿಂದ ಒಳ್ಳೆಯ ಕೆಲಸ ಆಗಬೇಕು. ಅದರಲ್ಲಿ ಭ್ರಷ್ಟಾಚಾರ ಇರಬಾರದು, ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಬೇಕು. ಅವರಿಗೆ ಶಕ್ತಿ ಸಿಗಬೇಕಾದರೆ ಅವರ ಗೌರವಧನವನ್ನು ಹೆಚ್ಚಿಸಬೇಕು ಹಾಗೂ ಅವರಿಗೆ ಉಚಿತ ಬಸ್ ಪಾಸ್ ಮತ್ತು ವೈದ್ಯಕೀಯ ಸವಲತ್ತುಗಳು ಸಿಗುವ ಹಾಗೆ ಮಾಡಿದರೆ ಈ ವ್ಯವಸ್ಥೆಗೆ, ರಾಜ್ಯಕ್ಕೆ, ಜನರಿಗೆ ಒಳ್ಳೆಯದಾಗುತ್ತದೆ.

(ಈ ಹಂತದಲ್ಲಿ ಮೈಸೂರು ಚೀರ್ಮನರವರಾದ ಶ್ರೀಮತಿ ಭಾರತಿ ಶೆಟ್ಟಿಯವರು ಪೀಠವನ್ನಲಂಕರಿಸಿದರು)

ಆದ್ದರಿಂದ ಕೂಡಲೇ ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರು ಗೌರವಧನವನ್ನು ಹೆಚ್ಚಿಗೆ ಮಾಡಬೇಕೆಂದು ತಮ್ಮ ಮೂಲಕ ಒತ್ತಾಯ ಮಾಡುತ್ತೇನೆ.

ಶ್ರೀ ಡಿ.ಎಸ್. ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಮಗೆ ಧನ್ಯವಾದಗಳು. ಮಾನ್ಯ ಸಾಲ ಅಹಮದ್‌ರವರು ಹೇಳಿದ ಹಾಗೆ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರಿಗೆ ಗೌರವಧನವನ್ನು ಜಾಸ್ತಿ ಮಾಡಬೇಕೆಂದು ಹೇಳಬಯಸುತ್ತೇನೆ. 2008ನೇ ಇಸವಿಯವರೆಗೆ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ sitting charges ಎಂದು ರೂ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

20/- ಇತ್ತು. ನಂತರ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಗೌರವಧನವನ್ನು ರೂ. 250/- ಗಳಿಗೆ ಹೆಚ್ಚಿಸಿದರು. 2008ರಿಂದ ಇಲ್ಲಿಯತನಕ ಕಾಲ ಕಾಲಕ್ಕೆ ಗೌರವ ಧನವನ್ನು ಹೆಚ್ಚು ಮಾಡುತ್ತಾ ಈಗ ರೂ. 1,000/- ಆಗಿದೆ. ಇವತ್ತಿನ ದೃಷ್ಟಿಗೆ ಇಡೀ ರಾಜ್ಯದಲ್ಲಿ ಸುಮಾರು 91,500 ಜನ ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಇವತ್ತು ಸ್ಥಿತಿ ಏನಾಗಿದೆ ಎಂದರೆ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಇದು ಅದ್ಭುತವಾದಂತಹ ಕಲ್ಪನೆ. ಪ್ರತಿ ಗ್ರಾಮದಲ್ಲೂ ಒಬ್ಬ ಜನ ಪ್ರತಿನಿಧಿ ಇರಬೇಕು, ಆ ಗ್ರಾಮದ ಬಗ್ಗೆ ಅವಶ್ಯಕತೆಗಳೇನಿದೆ ಗ್ರಾಮಪಂಚಾಯತಿ ಸಭೆಗಳಲ್ಲಿ ಅದನ್ನು ಯೋಚನೆ ಮಾಡಬೇಕು. ಗ್ರಾಮಗಳಲ್ಲಿ ಗ್ರಾಮ ಸಭೆಗಳಾಗಬೇಕು. ಎಲ್ಲರೂ ಒಟ್ಟುಗೂಡಿ ಆ ಗ್ರಾಮಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬ ಚಿಂತನೆ ಅದ್ಭುತವಾದ ಯೋಜನೆ ನಡೆಯುತ್ತಿದೆ. ಇವತ್ತು ಏನಾಗುತ್ತಿದೆ ಎಂದರೆ ಗ್ರಾಮ ಪಂಚಾಯತಿ ಸದಸ್ಯರು 15 ತಿಂಗಳ ಹಿಂದೆ ಕರ್ನಾಟಕದಲ್ಲೆಯೂ ಗ್ರಾಮ ಪಂಚಾಯತಿ ಚುನಾವಣೆ ನಡೆಯಿತು. ನೀವು ನೋಡಿರಬಹುದು, ಗ್ರಾಮ ಪಂಚಾಯತಿ ಸದಸ್ಯರು ಒಮ್ಮೆ ಗೆದ್ದವರು ಇನ್ನೊಮ್ಮೆ ಗೆಲ್ಲದಿರುವ ಸ್ಥಿತಿ ಆಗಿದೆ. ಇತ್ತೀಚಿಗೆ 15 ತಿಂಗಳ ಹಿಂದೆ ನಡೆದಿರುವಂತಹ ಚುನಾವಣೆಯಲ್ಲಿ ಗೆದ್ದಿರುವುದನ್ನು ನೋಡಿದರೆ; ನನ್ನ ಭಾಗದ ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಚುನಾವಣೆ ಮಾಡಿದಂತಹ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ಮಾಡಿದಾಗ ಹಳಬರು ಎಷ್ಟು ಜನರು ಗೆದ್ದಿದ್ದಾರೆ ಎನ್ನುವುದನ್ನು ನೋಡಿದರೆ, ಶೇ.90 ರಷ್ಟು ಜನರು ಹೊಸಬರು ಗೆದ್ದಿದ್ದಾರೆ, ಕೇವಲ ಶೇ.10ರಷ್ಟು ಜನರು ಮಾತ್ರ ಮಾತ್ರ ಹಳಬರು ಗೆದ್ದಿದ್ದಾರೆ. ಏತಕ್ಕೆ ಈ ರೀತಿ ಆಗುತ್ತದೆ ಎಂಬುದನ್ನು ನೋಡಿದರೆ, ಒಂದು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗುತ್ತಾರೆ, 24 ಗಂಟೆ ಆ ಊರಿನಲ್ಲಿಯೇ ಇರುತ್ತಾರೆ.

(156) 08-03-2022 KH/VK 1-00

(ವೈಸ್ ಛೀರ್ಮನ್ ಉಪಸ್ಥಿತಿ)

ಶ್ರೀ ಡಿ.ಎಸ್. ಅರುಣ್ (ಮುಂದು):-

ಆ ಊರಿನಲ್ಲಿ 300-400 ಮನೆಗಳು ಇರುತ್ತದೆ. ಅಲ್ಲೆಲ್ಲಾ ಓಡಾಡುತ್ತಾರೆ. ಗ್ರಾಮ ಪಂಚಾಯತಿ ಸದಸ್ಯರಿಗೆ “ಈ ಗ್ರಾಮಕ್ಕೆ ಏನು ತಂದಿದ್ದೀಯಿಷ್ಟು” ಎಂದು ಕೇಳುತ್ತಾರೆ. ಗ್ರಾಮ ಪಂಚಾಯತಿಯ ಸದಸ್ಯರು ಕಡು ಬಡವರಾಗಿರುತ್ತಾರೆ. ಈ ಗ್ರಾಮಕ್ಕೆ ಏನಾದರೂ ಮಾಡಬೇಕೆಂದು ಆಸಕ್ತಿ ಇದ್ದವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗ್ರಾಮ ಪಂಚಾಯತಿಯ ಸದಸ್ಯರು ಆಗುತ್ತಾರೆ. ನಾನು ಈ ಚುನಾವಣೆ ಸಂದರ್ಭದಲ್ಲಿ ಗ್ರಾಮದ ಒಬ್ಬರ ಮನೆಗೆ ಹೋಗಿದ್ದೆ. ಅವರದು ದೊಡ್ಡ ಮನೆ. ಅವರು ಗ್ರಾಮ ಪಂಚಾಯತಿಯ ಸದಸ್ಯರು. ಅವರು ಇನ್ನೊಬ್ಬ ಗ್ರಾಮ ಪಂಚಾಯತಿ ಸದಸ್ಯರಿಗೆ ತಮ್ಮನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿದರು. ಆಗ ಅಲ್ಲಿಗೆ ಹೋದಾಗ ಅಲ್ಲಿ ಕೆಲಸ ಮಾಡುತ್ತಿದ್ದಂತಹ ಕೂಲಿಯವನು ಗ್ರಾಮ ಪಂಚಾಯತಿ ಸದಸ್ಯನಾಗಿದ್ದಾನೆ. ಎಂತಹ ಅದ್ಭುತವಾದಂತಹ ಕಲ್ಪನೆ. ಪ್ರತಿಯೊಬ್ಬ ನಾಗರಿಕನಿಗೂ ಒಂದು ಅಧಿಕಾರವನ್ನು ಕೊಡಬೇಕೆಂದು ಇದೆ. ದಿನಕ್ಕೆ 450 ರೂಪಾಯಿ ಆ ಕೂಲಿ ಕಾರ್ಮಿಕನಿಗೆ ಸಿಗುತ್ತದೆ. ನಮ್ಮ ಭಾಗದಲ್ಲಿ ಸ್ವಲ್ಪ ಜಾಸ್ತಿ ಕೊಡುತ್ತಾರೆ. ನಾನು ಅವರ ಜೊತೆ ಮಾತನಾಡಿದೆ. “ನೀನು ಈ ಕೆಲಸ ಮಾಡಿಕೊಂಡು ಗ್ರಾಮ ಪಂಚಾಯತಿಯ ಕೆಲಸ ಮಾಡಬಹುದೇ” ಎಂದು ಕೇಳಿದೆ. ಅವರು ತುಂಬಾ ಕಷ್ಟ ಆಗುತ್ತದೆ. ದಿನ ಬೆಳಗ್ಗೆಯಿಂದ ರಾತ್ರಿಯ ತನಕ ಗ್ರಾಮದಲ್ಲಿ ಓಡಾಡಬೇಕಾಗುತ್ತದೆ. ಅದು-ಇದು ಸಮಸ್ಯೆ ಇರುತ್ತದೆ. ನಮಗೆ ಬರುತ್ತಿರುವಂತಹ ಅನುದಾನ ಕೂಡ ಬಹಳ ಕಡಿಮೆ ಇದೆ. ಇದರ ಜೊತೆಗೆ ಗ್ರಾಮದಲ್ಲರುವಂತಹ ಸಮಸ್ಯೆಗಳನ್ನು ದಿನನಿತ್ಯ ಬೆಳಗ್ಗೆಯಿಂದ ರಾತ್ರಿಯ ತನಕ ನೋಡಬೇಕು. ನಾನು 450 ರೂಪಾಯಿ ಕೂಲಿಗೆ ಹೋಗಬೇಕೇ ಅಥವಾ ಇಲ್ಲ ತಿಂಗಳಿಗೆ ಕೊಡುತ್ತಿರುವಂತಹ 1,000 ರೂಪಾಯಿ ಗೌರವಧನಕ್ಕೆ ಹೋಗಬೇಕೇ ಎನ್ನುವುದು ನನಗೆ ಅರ್ಥವಾಗುವುದಿಲ್ಲ. ತುಂಬಾ ಜನ ಪ್ರತಿಷ್ಠೆಗೋಸ್ಕರ ಚುನಾವಣೆಗೆ ನಿಂತು ಗೆಲ್ಲುತ್ತಾರೆ. ಅವರು ಗೆದ್ದಾದ ಮೇಲೆ ಭ್ರಮನಿರಸನವಾಗುತ್ತದೆ. ಇಡೀ ವರ್ಷ ಗ್ರಾಮಕ್ಕೆ ಬಂದಿರುವಂತಹ ಅನುದಾನಗಳನ್ನು ಅದರದೇ ಆದಂತಹ ಕ್ರಿಯಾಯೋಜನೆಯಲ್ಲಿ ಮಾಡಬೇಕು. ಇದು ಅವರ ಜವಾಬ್ದಾರಿಯಾಗಿರುತ್ತದೆ. 1,000 ರೂಪಾಯಿಗಳ ಗೌರವಧನವನ್ನು ಕೊಟ್ಟು ಇದರಲ್ಲಿ ಏನು ಮಾಡುವುದಕ್ಕೆ ಆಗುತ್ತದೆ ಎನ್ನುವುದನ್ನು ಕೂಡ ನೋಡಬೇಕಾಗುತ್ತದೆ. ಅಲ್ಲಿ ಸಿಬ್ಬಂದಿಗಳ ಕೊರತೆ ಕೂಡ ಇದೆ. ಸುಮಾರು ಕಡೆಗಳಲ್ಲಿ ಪಿ.ಡಿ.ಓ.ಗಳು ಇಲ್ಲ. ಅಲ್ಲಿ ನಮ್ಮ ಅಧಿಕಾರಿಗಳು ಇಲ್ಲ. ಅದರ ನೇಮಕಾತಿಯಾಗಿಲ್ಲ. ಅಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ ಸರ್ಕಾರ ಒಂದಷ್ಟು ಒಳ್ಳೆ ಒಳ್ಳೆಯ ಯೋಜನೆಗಳನ್ನು ಮಾಡುತ್ತಿದೆ. ಇವತ್ತು ಗ್ರಾಮವನ್ನು ಸುಧಾರಣೆ ಮಾಡಬೇಕೆನ್ನುವಂತಹ ಯೋಜನೆಯನ್ನು ಮಾಡುತ್ತಿದೆ. ಅಲ್ಲಿ network problem, ಇ-ಸ್ವತ್ತು ಬೇಕಾಗಿರುತ್ತದೆ. ಅಲ್ಲಿ server down ಆಗುತ್ತದೆ. ಎಲ್ಲದಕ್ಕೂ ನಾವು ಗ್ರಾಮ ಪಂಚಾಯತಿಯ ಸದಸ್ಯರಿಗೆ ಅವಲಂಬಿತರಾಗುತ್ತೇವೆ. ನಾನು ಒಂದು ಸಭೆಗೆ ಹೋದಾಗ solid

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

waste management ಅನ್ನು ಮಾಡಬೇಕೆಂಬ ತೀರ್ಮಾನವನ್ನು ತೆಗೆದುಕೊಂಡಿದ್ದರು. ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪನೆ ಮಾಡುವುದಕ್ಕೆ ಹೊರಟರೆ ಗ್ರಾಮ ಪಂಚಾಯತಿ ಸದಸ್ಯರಾಗಿ ಒಂದು ವರ್ಷ ಕೂಡ ಆಗಿಲ್ಲ. ಇಡೀ ಗ್ರಾಮದವರು ಗ್ರಾಮ ಪಂಚಾಯತಿಯ ಸದಸ್ಯರ ವಿರುದ್ಧ Anti-incumbency ಮಾಡಿ, ಇವರೇನೂ ಕೆಲಸ ಮಾಡುವುದಿಲ್ಲ. ಇವರೇನು ಗ್ರಾಮಕ್ಕೆ ಅನುದಾನ ತರುವುದಿಲ್ಲ ಎಂದು ಹೇಳಿದರು. ಇದರ ಜೊತೆಗೆ ಅವರು ಮಾಡಬೇಕಾಗಿರುವಂತಹ ಕೆಲಸಗಳು ಸಾಕಷ್ಟು ಇದ್ದು, ಇನ್ನು ಹಲವಾರು ಸಮಸ್ಯೆಗಳಿರುವುದು ಕಾಣುತ್ತಿದೆ. ದಯಮಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಬಡವರ ಬಗ್ಗೆ ಕಾಳಜಿವುಳ್ಳವರು. ಕೇರಳದ ಮಾದರಿಯಲ್ಲಿ ಗೌರವಧನವನ್ನು ಕೊಡಿ ಎಂದು ಹೇಳುವುದು ನಮ್ಮ ಕರ್ತವ್ಯ. ಕೇರಳ ಭಾಗದಲ್ಲಿ ಕೆಲವೇ ಜನ ಗ್ರಾಮ ಪಂಚಾಯತಿ ಸದಸ್ಯರು ಇರುತ್ತಾರೆ. ಕೇರಳದಲ್ಲಿ ಒಬ್ಬ ಗ್ರಾಮ ಪಂಚಾಯತಿಯ ಅಧ್ಯಕ್ಷನಿಗೂ ಕೂಡ ಸಂಚರಿಸಲು ವಾಹನದ ವ್ಯವಸ್ಥೆ ಮಾಡಿಕೊಡುತ್ತಾರೆ. ಹಾಗಾಗಿ, ಗ್ರಾಮೀಣಾಭಿವೃದ್ಧಿ ಸಚಿವರಿಗೆ ನನ್ನ ಮನವಿಯೇನೆಂದರೆ, ಯಾವುದೋ ಒಂದು ಮಾದರಿ ಎಂದು ಹೇಳಿದಾಗ ಇತ್ತೀಚೆಗೆ ನಾವು 25 ಜನ ಸದಸ್ಯರು ಚುನಾಯಿತರಾಗಿದ್ದೇವೆ. ಗ್ರಾಮೀಣಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಒಂದು ಅಧ್ಯಯನಕ್ಕೋಸ್ಕರ 25 ಜನ ಮಾನ್ಯ ಸಚಿವರು ಕೇರಳಕ್ಕೆ ಹೋಗಬೇಕೆಂಬ ಯೋಚನೆ ಇದೆ. ದಯಮಾಡಿ, ಇದಕ್ಕೆ ಅವಕಾಶ ಮಾಡಿಕೊಡಿ. ಆಗ ನಾನು ಇನ್ನು ಈ ಸದನದ ಸದಸ್ಯನಾಗಿರಲಿಲ್ಲ. ಹಿಂದೆ ಇದ್ದ ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದಂತೆ ಇವರು ಬಡವರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ಇವರ ಗೌರವಧನವನ್ನು ಜಾಸ್ತಿ ಮಾಡುವುದಕ್ಕೆ ಆಗ 2,000 ರೂಪಾಯಿಗಳ ಗೌರವಧನವನ್ನು ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದರು. ಸುಮಾರು 110 ಕೋಟಿ ರೂಪಾಯಿಗಳು ಮಾತ್ರ ಹೆಚ್ಚುವರಿ ಅನುದಾನ ಬೇಕಾಗಿರುವಂತಹದಾಗಿದೆ. ಹಾಗಾಗಿ 25 ಜನ ಮಾನ್ಯ ಸದಸ್ಯರು ಎಲ್ಲೆಲ್ಲೋ ಓಡಾಡಿ ಪಕ್ಷಾತೀತವಾಗಿ ಈ ತೀರ್ಮಾನವನ್ನು ತೆಗೆದುಕೊಂಡು, ಸಹಿ ಮಾಡಿ ಮಾನ್ಯ ಮುಖ್ಯಮಂತ್ರಿಯವರಿಗೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಿಗೂ ಪತ್ರವನ್ನು ಕೊಟ್ಟಿದ್ದೇವೆ. ದಯಮಾಡಿ, ಗೌರವಧನವನ್ನು ಜಾಸ್ತಿ ಮಾಡಿ, ಸಿಬ್ಬಂದಿಗಳು ಮತ್ತು ಪಿ.ಡಿ.ಓ.ಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕೆಂದು ಕೇಳುತ್ತೇನೆ. ಇವತ್ತು ಕೇಂದ್ರ ಸರ್ಕಾರ digitalisation ಬಗ್ಗೆ ಹೇಳುತ್ತಿದೆ. ಪ್ರತಿ ಗ್ರಾಮಕ್ಕೂ ತರುವಂತಹದಾಗಬೇಕು. “ಗ್ರಾಮ-1” ಸೌಲಭ್ಯ ಕೇವಲ 12 ಜಿಲ್ಲೆಗಳಿಗೆ ಆಗಿದೆ. ಇನ್ನು ಬೇರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಿಲ್ಲೆಗಳಿಗೂ ಆಗಬೇಕು. ಇದಕ್ಕೆ ವಿಶೇಷವಾದಂತಹ ಒತ್ತನ್ನು ಕೊಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ಶ್ರೀ ಚನ್ನರಾಜ್ ಬಸವರಾಜ್ ಹಟ್ಟಿಹೊಳೆ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇದು ನನ್ನ ರಾಜಕೀಯ ಜೀವನದ ಮೊದಲ ಅಧಿವೇಶನ. ಈ ಸದನದಲ್ಲಿ ನನ್ನ ಮೊದಲನೇ ಮಾತುಗಳು. ಹಿರಿಯರ ಸದನ, ಚಿಂತಕರ ಛಾವಡಿ, ಈ ಸದನಕ್ಕೆ ತನ್ನದೇ ಆದಂತಹ ಗೌರವ-ಘನತೆಗಳು ಇವೆ. ಈ ಸಂದರ್ಭದಲ್ಲಿ ನನಗೆ ಅವಕಾಶ ಕಲ್ಪಿಸಿಕೊಟ್ಟಂತಹ ನನ್ನ ಪಕ್ಷದ ಎಲ್ಲಾ ರಾಜಕೀಯ ಹಿರಿಯರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಕುಟುಂಬದ ತಂದೆ-ತಾಯಿ, ವಿಶೇಷವಾಗಿ ನನ್ನ ಎಲ್ಲಾ ಸಹೋದರಿಯರು, ನನ್ನ ಸಹೋದರಿ ಶಾಸಕಿಯಾದಂತಹ ಲಕ್ಷ್ಮೀ ಹೆಬ್ಬಾಳೂರವರಿಗೂ ಕೂಡ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಜಿಲ್ಲೆಯ ಪ್ರತಿಯೊಬ್ಬ ಸದಸ್ಯರಿಗೆ, ಗೌರವಾನ್ವಿತ ಜನತೆಗೆ ಈ ಸಂದರ್ಭದಲ್ಲಿ ಈ ಸದನದ ಮೂಲಕ ಧನ್ಯವಾದಗಳನ್ನು ಹೇಳುವುದಕ್ಕೆ ಬಯಸುತ್ತೇನೆ.

ಇವತ್ತಿನ ದಿವಸ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಇತರೆ ಸಿಬ್ಬಂದಿಗಳ ಗೌರವಧನದ ಬಗ್ಗೆ ಸದನದಲ್ಲಿ ಚರ್ಚೆಯಾಗುತ್ತಿದೆ. ಇದು ತುಂಬಾ ಮಹತ್ವದ ವಿಚಾರ. ಕೆಲವು ದಿನಗಳ ಹಿಂದೆ ಈ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ 25 ಜನ ಮಾನ್ಯ ಸದಸ್ಯರು ಎಂ.ಎಲ್.ಸಿ.,ಗಳಾಗಿ ಈ ಸದನಕ್ಕೆ ಬಂದಿದ್ದೇವೆ. ಚುನಾವಣೆ ಸಂದರ್ಭದಲ್ಲಿ ನಾವು ಚುನಾವಣೆ ಪ್ರಚಾರ ನಿಮಿತ್ತ ತೆರಳಿದಾಗ ಗ್ರಾಮ ಪಂಚಾಯತಿಗಳಲ್ಲಿ ಸದಸ್ಯರು ನಮ್ಮನ್ನೆಲ್ಲಾ ಕೇಳುತ್ತಿದ್ದರು. “ನಾವು ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡುವುದಕ್ಕೆ ಕಷ್ಟಪಡುತ್ತಿದ್ದೇವೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ತಾವು ನಮ್ಮ ಗೌರವಧನದ ಬಗ್ಗೆ ಸದನದಲ್ಲಿ ಮಾತನಾಡಬೇಕು” ಎಂದು ಕೇಳಿದ್ದರು. ಇದು ತುಂಬಾ ಕಳಕಳಿಯ ವಿಚಾರ. ಎಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕ ರಾಜ್ಯದಲ್ಲಿ 31 ಜಿಲ್ಲೆಗಳು, 226 ತಾಲ್ಲೂಕುಗಳು, 5963 ಗ್ರಾಮ ಪಂಚಾಯತಿಗಳು ಬರುತ್ತವೆ. ಇದರಡಿಯಲ್ಲಿ ಸುಮಾರು 91,675 ಜನರು ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ನಾನು ಹೇಳುತ್ತಿರುವಂತಹ ಸಂಖ್ಯೆಯಲ್ಲಿ ಹಿಂದೆ-ಮುಂದೆ ಆಗಬಹುದು. ವಿಶೇಷವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಳಗಾವಿ ಜಿಲ್ಲೆಯಲ್ಲಿ 14 ತಾಲ್ಲೂಕುಗಳು, 498 ಗ್ರಾಮ ಪಂಚಾಯತಿಗಳು ಬರುತ್ತದೆ. 8123 ಗ್ರಾಮ ಪಂಚಾಯತಿ ಸದಸ್ಯರು ಇದ್ದಾರೆ. ಇವತ್ತಿನ ದಿವಸ ಈ ಗ್ರಾಮ ಪಂಚಾಯತಿ ಸದಸ್ಯರಿಗೆ 1,000 ರೂಪಾಯಿಗಳ ಗೌರವಧನ ಸಿಗುತ್ತದೆ. ಮೊದಲನೆಯದಾಗಿ 2014ರ ಏಪ್ರಿಲ್ 1ನೇ ತಾರೀಖು 500 ರೂಪಾಯಿಗಳ ಗೌರವಧನವನ್ನು ಅವರಿಗೆ ನಿಗದಿ ಮಾಡಲಾಯಿತು. ನಮ್ಮ ಗೌರವಾನ್ವಿತ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಿದ್ದಾಗ 250 ರೂಪಾಯಿಗಳಿಂದ 500 ರೂಪಾಯಿಗಳಿಗೆ ಗೌರವಧನವನ್ನು ಹೆಚ್ಚು ಮಾಡಲಾಯಿತು. ಆ ಸಂದರ್ಭದಲ್ಲಿ ಅಧ್ಯಕ್ಷರಿಗೆ 1,000 ರೂಪಾಯಿ, ಉಪಾಧ್ಯಕ್ಷರಿಗೆ 600 ರೂಪಾಯಿ ಹಾಗೂ ಸದಸ್ಯರಿಗೆ 500 ರೂಪಾಯಿಗಳ ಗೌರವಧನವನ್ನು ಮಾಡಲಾಯಿತು. ಮಾನ್ಯ ಸಿದ್ದರಾಮಯ್ಯನವರು ವಿಶೇಷ ಕಳಕಳಿಯಿಂದ 2017 ರ ಏಪ್ರಿಲ್ 1ನೇ ತಾರೀಖು ಮರು ಪರಿಶೀಲನೆ ಮಾಡಿ, ಪರಿಷ್ಕರಣೆ ಮಾಡಿ ಗ್ರಾಮ ಪಂಚಾಯತಿ ಸದಸ್ಯರಿಗೆ 1,000 ರೂಪಾಯಿ, ಉಪಾಧ್ಯಕ್ಷರಿಗೆ 2,000 ರೂಪಾಯಿ, ಅಧ್ಯಕ್ಷರಿಗೆ 3,000 ರೂಪಾಯಿಗಳನ್ನು ನಿಗದಿ ಮಾಡಲಾಯಿತು. 2017ರ ಏಪ್ರಿಲ್‌ನಿಂದ ಕಳೆದ 5 ವರ್ಷದಲ್ಲಿ ಯಾವುದೇ ಮರು ಪರಿಶೀಲನೆ, ಯಾವುದೇ ಪರಿಷ್ಕರಣೆ ಆಗಿಲ್ಲ. ಸದನದ ಮೂಲಕ ಗೌರವಾನ್ವಿತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಸದನದಲ್ಲಿಯೇ ಇದ್ದಾರೆ. 25 ಜನ ಸದಸ್ಯರ ಪೈಕಿ ಇದನ್ನು ತಾವು ಮರು ಪರಿಶೀಲನೆ ಮಾಡಬೇಕೆಂದು ಅವರನ್ನು ಮನವಿ ಮಾಡಿಕೊಳ್ಳುತ್ತೇವೆ. ಇವತ್ತಿನ ದಿವಸ ಕೆಲವೊಂದು ವಿಚಾರಗಳನ್ನು ಕೇರಳ ಮಾದರಿಯಲ್ಲಿ ಮಾಡಬೇಕೆಂದು ಚರ್ಚೆ ಸಂದರ್ಭದಲ್ಲಿ ಸಲಹೆಗಳು ಬಂದಿರುವುದರಿಂದ, ಈಗಾಗಲೇ ಮಾನ್ಯ ಸಅಲಂ ಅಹಮದ್ ರವರು ಕೆಲವೊಂದು ವಿಚಾರಗಳನ್ನು ಪ್ರಸ್ತಾವನೆ ಮಾಡಿದರು. ಸದಸ್ಯರಿಗೆ 8,000 ರೂಪಾಯಿ, ಉಪಾಧ್ಯಕ್ಷರಿಗೆ 11,600 ರೂಪಾಯಿ ಹಾಗೂ ಅಧ್ಯಕ್ಷರಿಗೆ 14,200 ರೂಪಾಯಿಗಳನ್ನು ಅಲ್ಲಿ ಕೊಡುತ್ತಿದ್ದಾರೆ. ವಿಶೇಷವಾಗಿ ಅಡ್ಡಾವುದಕ್ಕೆ ಕಾರು ಸೌಲಭ್ಯಗಳಿಲ್ಲಾ ಇದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಗ್ರೇಡ್-1 ಮತ್ತು ಗ್ರೇಡ್-2 ಎಂದು ಪಂಚಾಯತಿ ವ್ಯವಸ್ಥೆಯಲ್ಲಿ ನೋಡಬಹುದು. 5000 ಜನರಿಗಿಂತ ಹೆಚ್ಚಿನ ಜನಸಂಖ್ಯೆ ಇದ್ದರೆ ಗ್ರೇಡ್-1 ಹಾಗೂ 5000 ರಿಂದ 5500 ಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೆ ಗ್ರೇಡ್-2 ಎಂದು ಹೇಳಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಮುಂದು)

(157) ಎಸ್‌ಪಿಆರ್/ಬಿಎನ್‌ಎಸ್/1:10/08/03/2022

(ಮೈಸೂರು ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಚನ್ನರಾಜ್ ಬಸವರಾಜ್ ಹೆಚ್ಚು ಹೂಳ(ಮುಂದು):-

ಆದರೆ ಇಲ್ಲಿ ನಾವು ಗಮನಿಸಬೇಕಾದ ವಿಚಾರವೇನೆಂದರೆ, ಸರ್ಕಾರದ ಯೋಜನೆಗಳನ್ನು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅನುಷ್ಠಾನ ಮಾಡುವುದಕ್ಕಾಗಿ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುದಾನಗಳನ್ನು ನೀಡಲಾಗುತ್ತಿದೆ. ಆದರೆ, ಅದೇ ಗ್ರಾಮ ಪಂಚಾಯತಿಗಳಿಗೆ ಚುನಾಯಿತ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವವರಿಗೆ ಗ್ರಾಮ ಪಂಚಾಯತಿ ಸದಸ್ಯರಿಗೆ ನೀಡಲಾಗುತ್ತಿರುವ 'ಗೌರವ ಧನ'ವು ಗೌರವಯುತವಾಗಿರಲಿ ಎಂದು ನಾನು ಈ ಸಂದರ್ಭದಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತಾ; ಕೆಲವೊಂದು ವಿಷಯಗಳನ್ನು ಪ್ರಸ್ತಾಪಿಸಬಯಸುತ್ತೇನೆ.

ಸ್ಥಳೀಯ ಸಂಸ್ಥೆಗಳ ಅಧೀನದಡಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 4 ಸಾವಿರ - ವಾರ್ಷಿಕ 48 ಸಾವಿರ ರೂಪಾಯಿಗಳನ್ನು ಗೌರವಧನವನ್ನಾಗಿ ನೀಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಮಾಸಿಕ 10 ಸಾವಿರ - ವಾರ್ಷಿಕ 1 ಲಕ್ಷ 20 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ಅಂಗನವಾಡಿ ಸಹಾಯಕರು ಮಾಸಿಕ 5 ಸಾವಿರ - ವಾರ್ಷಿಕ 60 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ಅದೇ ರೀತಿಯಾಗಿ ಶಾಲೆಗಳಲ್ಲಿ ಅಡುಗೆ ಮಾಡುವ ಸಹಾಯಕರು ಮಾಸಿಕ 2,700 - ವಾರ್ಷಿಕ 32,400 ರೂಪಾಯಿಗಳನ್ನು ಪಡೆಯುತ್ತಾರೆ. ಮೇಲ್ಕಂಡ ಪಟ್ಟಿಯನ್ನು ನೋಡಿದಾಗ ಅತ್ಯಂತ ಕಡಿಮೆ ಗೌರವಧನವನ್ನು ಪಡೆಯುತ್ತಿರುವವರೇ ಗ್ರಾಮ ಪಂಚಾಯತಿಯ ಸದಸ್ಯರಾಗಿದ್ದಾರೆ. ಅವರಿಗೆ ಮಾಸಿಕ 1 ಸಾವಿರ - ವಾರ್ಷಿಕ 12 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯರಾಗಿ ಚುನಾಯಿತರಾಗುವವರು ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದವರಾಗಿರುತ್ತಾರೆ. ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಒಂದು ದಿನಕ್ಕೆ 289/- ರೂಪಾಯಿಗಳನ್ನು ಕೂಲಿಯಾಗಿ ನೀಡಲಾಗುತ್ತಿದೆ. ಇದೇ ಕೂಲಿ ಕಾರ್ಮಿಕರು 100 ದಿನಗಳಷ್ಟು ಕೆಲಸ ಮಾಡಿದರೆ, 28,900/- ರೂಪಾಯಿಗಳನ್ನು ನೀಡಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದರೆ, ಅದೇ ಗ್ರಾಮ ಪಂಚಾಯತಿಯಲ್ಲಿ ಸದಸ್ಯರಾಗಿ ಆಯ್ಕೆಗೊಂಡು ಬರುವವರಿಗೆ ವಾರ್ಷಿಕವಾಗಿ 12 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಣುಕುಗಳನ್ನು ಮತ್ತು ಒಂದು ಬಾರಿ ವೇತನ ಬಡ್ಡಿಯನ್ನು ನೀಡಲಾಗುತ್ತದೆ. ಆದರೆ, ಗ್ರಾಮ ಪಂಚಾಯತಿಯ ಸದಸ್ಯರಿಗೆ ಕಳೆದ ಐದು ವರ್ಷಗಳಿಂದ ನೀಡಲಾಗುತ್ತಿರುವ ಗೌರವಧನವನ್ನು ಹೆಚ್ಚಳ ಮಾಡಿರುವುದಿಲ್ಲ. ಇವರಿಗೆ ನೀಡುತ್ತಿರುವ ಗೌರವ ಧನವನ್ನು ಹೆಚ್ಚಿಗೆ ಮಾಡಿದ್ದಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಗೊಳ್ಳುತ್ತಾರೆ. ಗೌರವಧನ ಹೆಚ್ಚಳದಿಂದ ನಾವು ಇವರುಗಳಿಗೆ ಪ್ರೋತ್ಸಾಹವನ್ನು ನೀಡಿದಂತಾಗುತ್ತದೆ. ಈ ಎಲ್ಲಾ ವಿಷಯಗಳನ್ನು ಸರ್ಕಾರವು ಗಮನಿಸಬೇಕು. ಪ್ರಸ್ತಾವಿಸಲು ಇನ್ನೂ ಹೆಚ್ಚು ವಿಷಯಗಳಿವೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ 25 ಸದಸ್ಯರು ಆಯ್ಕೆಗೊಂಡು ಬಂದಿದ್ದು, ಅವರುಗಳೂ ಸಹ ಇದೇ ವಿಷಯದ ಬಗ್ಗೆ ಮಾತನಾಡಲು ಆಸಕ್ತಿಯಿಂದ ಕುಳಿತುಕೊಂಡಿದ್ದಾರೆ. ಆದಷ್ಟು ಬೇಗ ನಮ್ಮ ಮನವಿಗೆ ಸ್ಪಂದಿಸಬೇಕು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಳ ಮಾಡಬೇಕೆಂದು ಸದನ ಹಾಗೂ ಸಭಾಪತಿಗಳ ಮೂಲಕ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಕನಿಷ್ಠ 3 ಸಾವಿರ ರೂಪಾಯಿಗಳನ್ನಾದರೂ ಹೆಚ್ಚಳ ಮಾಡಬೇಕೆಂದು ಕೋರುತ್ತೇನೆ.

ಈ ವಿಚಾರದಲ್ಲಿ ನಾವು ಕೆಲವೊಂದು ಲೆಕ್ಕಾಚಾರಗಳನ್ನು ಹಾಕಿದ್ದೇವೆ. ನಮ್ಮ ರಾಜ್ಯದಲ್ಲಿ ಒಟ್ಟು 91,675 ಗ್ರಾಮ ಪಂಚಾಯತಿ ಸದಸ್ಯರುಗಳಿದ್ದು, ಗೌರವ ಧನವನ್ನು ಕನಿಷ್ಠ ಒಂದು ಸಾವಿರ ರೂಪಾಯಿಗಳಷ್ಟು ಹೆಚ್ಚಳ ಮಾಡಿದ್ದಲ್ಲ 110 ಕೋಟಿ ರೂಪಾಯಿಗಳಷ್ಟು ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳುತ್ತದೆ. ಅದೇ ರೀತಿಯಾಗಿ ಎರಡು ಸಾವಿರ ರೂಪಾಯಿಗಳಷ್ಟು ಗೌರವ ಧನ ಏರಿಕೆ ಮಾಡಿದ್ದಲ್ಲ 220 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಸರ್ಕಾರಕ್ಕೆ ಆಗುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಗಳ ಬಗ್ಗೆ ಗಮನಿಸಿದರೆ, ಸುಮಾರು 1-2 ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಮೀಸಲಿಟ್ಟು, ಕೆಲಸಗಳನ್ನು ಮಾಡಲಾಗುತ್ತದೆ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮ ಪಂಚಾಯತಿಗಳಿಗೆ ಹಾಗೂ ಅಲ್ಲದ ಸದಸ್ಯರಿಗೆ ಮಹತ್ವವನ್ನು ನೀಡಬೇಕು. ಗ್ರಾಮ ಪಂಚಾಯತಿ ವ್ಯವಸ್ಥೆಯಲ್ಲಿ ನಮ್ಮ ದೇಶದ ಕಟ್ಟ ಕಡೆಯ ಗ್ರಾಮದಲ್ಲದ ಪ್ರಜೆಗಳಿಗೆ ರಾಜಕೀಯ ವ್ಯವಸ್ಥೆಯಲ್ಲಿ ಬಂದು ತಮ್ಮ ಗ್ರಾಮಗಳನ್ನು ಸುಧಾರಣೆ ಮಾಡಲು ನಾವು ಪ್ರೋತ್ಸಾಹಿಸಬೇಕು. ಗ್ರಾಮ ಪಂಚಾಯತಿಯ ಸದಸ್ಯರ ಗೌರವ ಧನ ಹೆಚ್ಚಳ ಮಾಡಬೇಕೆಂದು ನಾನು ಸದನ ಹಾಗೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅವಕಾಶ ನೀಡಿದ್ದಕ್ಕಾಗಿ ತಮಗೆ ಮತ್ತೊಮ್ಮೆ ವಂದಿಸುತ್ತಾ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು - 330 ರಡಿ ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಗೌರವ ಧನ ಹೆಚ್ಚಳ ವಿಷಯದ ಬಗ್ಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶದಲ್ಲಿ ಕಟ್ಟ ಕಡೆಯ ವ್ಯಕ್ತಿಯು ಅಧಿಕಾರವನ್ನು ಪಡೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ದೇಶದಲ್ಲಿ ನಾವುಗಳೆಲ್ಲರೂ ಇದ್ದೇವೆ. ನಮ್ಮ ರಾಜ್ಯದಲ್ಲಿ 6,020 ಗ್ರಾಮ ಪಂಚಾಯತಿಗಳಿದ್ದು, ಸುಮಾರು 91,600 ಗ್ರಾಮ ಪಂಚಾಯತಿ ಸದಸ್ಯರುಗಳಿದ್ದಾರೆ. ಇಲ್ಲಿ ಆರ್ಥಿಕ ಸಬಲರು, ಆರ್ಥಿಕ ದುರ್ಬಲರನ್ನು ಒಳಗೊಂಡಂತೆ ಎಲ್ಲರೂ ಸಹ ಈ ವ್ಯವಸ್ಥೆಯಡಿ ಚುನಾಯಿತರಾಗಿರುವುದನ್ನು ನಾವು ನೋಡಿದ್ದೇವೆ. ಮೀಸಲಾತಿಯಂತಹ ವ್ಯವಸ್ಥೆಯನ್ನು ನೀಡಿರುವುದು ಈ ದೇಶದ ದೊಡ್ಡತನವಾಗಿದೆ. ಇವತ್ತಿನ ದಿವಸ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಈ ದೇಶದಲ್ಲಿ ಪ್ರತಿಯೊಬ್ಬರೂ ಸಹ ಚುನಾಯಿತರಾಗಿ ಆಯ್ಕೆಗೊಳ್ಳಲು ಅವಕಾಶಗಳಿವೆ. ಈಗಾಗಲೇ ಸಾಕಷ್ಟು ವಿಚಾರಗಳು ಪ್ರಸ್ತಾಪವಾಗಿವೆ. ಗ್ರಾಮ ಪಂಚಾಯತಿಯ ಸದಸ್ಯರ ಬಗ್ಗೆ ನಾವು ಏಕೆ ಇನ್ನೂ ಸಹ ಗೌರವವನ್ನು ನೀಡಲು ಕಲೆತಿಲ್ಲ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ ನಾವು 25 ಜನ ಸದಸ್ಯರು ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ನಗರ ಸಭೆ ಸದಸ್ಯರುಗಳ ಮೂಲಕ ಆಯ್ಕೆಗೊಂಡು ನಾವು ಈ ದಿನ ಸದನವನ್ನು ಪ್ರತಿನಿಧಿಸುತ್ತಿದ್ದೇವೆ. ಇದರಲ್ಲಿ ಪಕ್ಷಾತೀತವಾಗಿ ಯೋಚನೆ ಮಾಡುವ ಅನಿವಾರ್ಯತೆ ಇದೆ ಎಂದು ನಾನು ಹೇಳುತ್ತೇನೆ. ಇದರಲ್ಲಿ ಯಾವುದೇ ಕಾರಣಕ್ಕೂ ಸಹ ರಾಜಕಾರಣ ಮಾಡಬಾರದು. ಒಬ್ಬ ಕೂಲಿ ಕಾರ್ಮಿಕ, ಒಬ್ಬ ದೀನ ದಲಿತ, ಒಬ್ಬ ಬಡವ ಇವರುಗಳೆಲ್ಲರಿಗೂ ಸಹ ಈ ದೇಶಕ್ಕೆ ಏನಾದರೂ ಕೆಲಸ ಮಾಡಬೇಕೆಂಬ ಆಸಕ್ತಿ ಇದೆ ಹಾಗೂ ಇವರುಗಳಿಗೆ ಅವಕಾಶಗಳು ಬೇಕು. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯನಾಗಿ ಅವನ ಕೊಡುಗೆಗಳು ತುಂಬಾ ಅಪಾರವಾಗಿವೆ. ಆರ್ಥಿಕ ಸಬಲರಿಗೆ ಮಾತ್ರವೇ ಬುದ್ಧಿವಂತಿಕೆ ಇರುವುದಿಲ್ಲ. ಆರ್ಥಿಕವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದುರ್ಬಲರಾಗಿರುವವರ ಆಲೋಚನೆಗಳು ಎಲ್ಲರಿಗಿಂತ ಹೆಚ್ಚಿಗೆ ಇರುವುದನ್ನು ನಾವು ನೋಡಿದ್ದೇವೆ. ದೇಶದ ಅಭಿವೃದ್ಧಿಯನ್ನು ಮತ್ತು ದೇಶವನ್ನು ಪ್ರಗತಿಪರ ಪಥದಡೆಗೆ ಕೊಂಡೊಯ್ಯುವ ಆಲೋಚನೆಗಳನ್ನು ಮಾಡುವ ಶಕ್ತಿಯನ್ನು ಹೊಂದಿರುವವರೆ ಇವತ್ತಿನ ದಿವಸ ಗ್ರಾಮ ಪಂಚಾಯತಿಯನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಆತನಿಗೆ ಸಂಕಷ್ಟಗಳು ಎಲ್ಲ ಎದುರಾಗುತ್ತಿವೆ ಎನ್ನುವುದನ್ನು ನಾವು ನೋಡಬೇಕು. ಗ್ರಾಮ ಪಂಚಾಯತಿ ಸದಸ್ಯರಿಗೆ ನೀಡುವ ಗೌರವ ಧನವನ್ನು ಹೆಚ್ಚಳ ಮಾಡಬೇಕೆಂಬುದರ ಬಗ್ಗೆ ನಾವು ಯೋಚನೆಗಳನ್ನು ಮಾಡಿ ಮಾತನಾಡುತ್ತಿದ್ದೇವೆ. ಆದರೆ ಈ ರೀತಿಯ ಆಲೋಚನೆಗಳನ್ನು ಮಾಡುವುದಕ್ಕಿಂತ ಮೊದಲೇ ಅವರ ಪರಿಸ್ಥಿತಿಗಳನ್ನು ಅವಲೋಕಿಸಿ, ಚಿಂತನೆಗಳನ್ನು ಮಾಡಬೇಕು. ಅವರುಗಳು ತಮ್ಮ ಗೌರವ ಧನವನ್ನು ಹೆಚ್ಚಳ ಮಾಡಿ ಎಂದು ಕೇಳುವುದಕ್ಕಿಂತ ಹಾಗೂ ಅವರುಗಳು ತಮಗೆ ಓಡಾಡಲು ಹಾಗೂ ಗ್ರಾಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕಷ್ಟವಾಗುತ್ತದೆ ಎಂದು ಹೇಳುವುದಕ್ಕಿಂತ ಮುಂಚಿತವಾಗಿಯೇ ಹಾಗೂ ನಾವು ಅವರುಗಳ ಮೂಲಕ ಚುನಾಯಿತರಾಗಿ ಇಲ್ಲ ಆಯ್ಕೆಗೊಂಡು ಬಂದಿರುವ ಸಂದರ್ಭದಲ್ಲಿ ನಾವುಗಳು ಅವರ ಗೌರವ ಧನವನ್ನು ಹೆಚ್ಚಳ ಮಾಡುವುದರ ಬಗ್ಗೆ ಆಲೋಚನೆಗಳನ್ನು ಮಾಡಬೇಕು. ವಾಸ್ತವಿಕವಾಗಿರುವ ಪರಿಸ್ಥಿತಿಗಳ ಬಗ್ಗೆ ಅವಲೋಕನ ಮಾಡಬೇಕು. ಕೇರಳದ ಮಾದರಿಯಂತೆ ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಧನವನ್ನು ಹೆಚ್ಚಳ ಮಾಡಬೇಕೆಂದು ಇಲ್ಲ ಹೇಳಲಾಗುತ್ತಿದೆ. ನಾವು ಏಕೆ ಕೇರಳ ರಾಜ್ಯದ ಮಾದರಿಯಲ್ಲೆಯೇ ಗೌರವ ಧನವನ್ನು ನೀಡಬೇಕು? ಹೊಸದಾಗಿ ನಮ್ಮ ರಾಜ್ಯವೇ ಎಲ್ಲರಿಗೂ ಮಾದರಿಯಾಗುವ ಆ ರೀತಿಯಲ್ಲ ನಾವು ಮಾಡಬೇಕು. ಅಂದರೆ ನಾವುಗಳು ಬೇರೆ ರಾಜ್ಯಗಳಿಗೆ ಮಾದರಿಯಾಗಿರಬೇಕು. ಪ್ರತಿ ಸಂದರ್ಭದಲ್ಲಯೂ ಸಹ ನಾವು ಯಾವಾಗಲೂ ಬೇರೆ ರಾಜ್ಯಗಳನ್ನು ಮಾದರಿಯಾಗಿಟ್ಟುಕೊಳ್ಳುತ್ತೇವೆ. ಈ ರೀತಿಯ ಆಲೋಚನೆಗಳನ್ನು ನಾವೇಕೆ ಮಾಡಬೇಕು.

ಡಾ|| ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಒಮ್ಮೊಮ್ಮೆ ದೇಶದ ಗುಜರಾತ್, ಕೇರಳ, ಕಾಶ್ಮೀರ ಇತ್ಯಾದಿ ರಾಜ್ಯಗಳನ್ನು ಮಾದರಿಯನ್ನಾಗಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಮಾತನಾಡುತ್ತೇವೆ. ಹೀಗಾಗಿ ಈ ಪರಿಪಾಠವನ್ನು ನಾವು ಮೊದಲು ಬಿಡಬೇಕು.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ನಾವು ಪ್ರತಿನಿಧಿಸುತ್ತಿರುವುದು ಎಲ್ಲ ಎನ್ನುವುದನ್ನು ನಾವು ಆಲೋಚಿಸಬೇಕು. ನಾವು ಕರ್ನಾಟಕ ರಾಜ್ಯದಲ್ಲಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ನಾವು ಶ್ರೀ ಎಂ.ಕೆ.ಪ್ರಾಣೇಶ್‌ವರ ಮಾತನ್ನು ಒಪ್ಪುತ್ತೇನೆ. ನಾವು ಏಕೆ ಬೇರೆ ರಾಜ್ಯಗಳನ್ನು ಮಾದರಿಯಾಗಿಟ್ಟುಕೊಳ್ಳಬೇಕು? ನೆರೆಯ ಕೇರಳ ರಾಜ್ಯದಲ್ಲಿ ಸುಮಾರು 15 ಸಾವಿರ ರೂಪಾಯಿಗಳಷ್ಟು ಗೌರವ ಧನವನ್ನು ನೀಡುತ್ತಾರೆ. ಹೀಗಾಗಿ ಶ್ರೀಯುತರು ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಬೇಕು. ಅಷ್ಟೊಂದು ಮೊತ್ತವನ್ನು ನೀಡಿದ್ದಲ್ಲಿ ನಮ್ಮ ರಾಜ್ಯವೇ ಮಾದರಿ ರಾಜ್ಯವಾಗುತ್ತದೆ.

ಶ್ರೀ ಎಂ.ಕೆ.ಪ್ರಾಣೇಶ್‌:- ಮಾನ್ಯ ಸಭಾಪತಿಯವರೇ, ನಾವು ದೇಶದ ಇನ್ನಿತರೆ ರಾಜ್ಯಗಳಿಗೆ ಮಾದರಿಯಾಗಿರಬೇಕು ಎನ್ನುವ ದೃಷ್ಟಿಯಿಂದ ನಾನು ಮಾತನಾಡುತ್ತಿದ್ದೇನೆ. ಬೇರೆ ರಾಜ್ಯದವರನ್ನು ಮಾದರಿಯನ್ನಾಗಿ ಪರಿಗಣಿಸಿದರೆ, ಅದರಲ್ಲಿ ಅರ್ಥವಿದೆಯಲ್ಲವೇ? ನಾವು ಎಲ್ಲರಿಗಿಂತಲೂ ಮೇಲರಬೇಕು ಎನ್ನುವುದೇ ನಮ್ಮ ದೃಷ್ಟಿಕೋನವಾಗಿದೆ ಅಷ್ಟೇ. ನಾವು ಯಾವಾಗಲೂ ನಮಗಿಂತ ಮೇಲರುವವರನ್ನು ಮಾದರಿಯನ್ನಾಗಿಟ್ಟುಕೊಳ್ಳುತ್ತೇವೆಯೇ ಹೊರತು, ನಮಗಿಂತ ಕೆಳಗೆ ಇರುವವರನ್ನಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಕಟ್ಟ ಕಡೆಯ ಸಾಮಾನ್ಯ ಮನುಷ್ಯನ ಸಮಸ್ಯೆಗಳನ್ನು ಅವಿವರಾಗಿದ್ದು, ಕೆಳ ಹಂತದಿಂದ ಮೇಲಕ್ಕೆ ಬಂದಿರುವವರಾಗಿದ್ದಾರೆ. ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ವಿಚಾರಗಳೆಲ್ಲವೂ ಸಹ ಅವರಿಗೆ ತಿಳಿದಿವೆ. ನಾವು ಕೇವಲ ಗ್ರಾಮ ಪಂಚಾಯತಿಯ ಸದಸ್ಯರ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದೇವೆ ವಿನಾ ನೌಕರರ ಬಗ್ಗೆ ಅಲ್ಲ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಟರ್ ಮ್ಯಾನ್‌ಗೆ ನಾವು ಪಂಚಾಯತಿ ವತಿಯಿಂದ ಎಷ್ಟು ಸಂಬಳವನ್ನು ನೀಡುತ್ತಿದ್ದೇವೆ ಎನ್ನುವುದನ್ನು ನಾವು ಗಮನಿಸಬೇಕು. ಗೌರವ ಧನ ಅಥವಾ ವೇತನ ವಿಚಾರದಲ್ಲಿ ನಾವುಗಳೇಕೆ ಅವರುಗಳನ್ನು ಪರಿಗಣಿಸುವುದಿಲ್ಲ? ಆತನು ಇಡೀ ಗ್ರಾಮದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸುತ್ತಾಡಿ, ಕರ್ತವ್ಯ ನಿರ್ವಹಿಸಿದರೆ, ಆತನಿಗೆ ನೀಡುವ ವೇತನವೆಷ್ಟು? ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಬೇಕು. ಇದರ ಬಗ್ಗೆ ಶ್ರೀ ಡಿ.ಎಸ್.ಅರುಣ್‌ವರರು ಪ್ರಸ್ತಾಪಿಸಿದರು. ಗ್ರಾಮ ಪಂಚಾಯತಿಯ ಒಬ್ಬ ಸದಸ್ಯನು ಕೂಲಿ ಕಾರ್ಮಿಕನಾಗಿ ತೋಟಕ್ಕೆ ಕೂಲಿ ಕೆಲಸಕ್ಕೆ ಹೋದರೆ, ಆತನು ದಿನಂಪ್ರತಿ 500 ರೂಪಾಯಿಗಳನ್ನು ವೇತನವನ್ನಾಗಿ ಪಡೆಯುತ್ತಾನೆ. ಗ್ರಾಮ ಪಂಚಾಯತಿಯ ಸದಸ್ಯನೂ ಸಹ ಒಬ್ಬ ಚುನಾಯತಿ ಪ್ರತಿನಿಧಿಯಾಗಿದ್ದಾನೆ. ಪ್ರತಿ ದಿನ ಬೆಳಗ್ಗೆ ಅವನ ಮನೆಯ ಹತ್ತಿರ ನೂರಾರು ಜನರು ಹೋಗುತ್ತಾರೆ. ನಮ್ಮ ಮನೆಗಳ ಹತ್ತಿರ ಜನರು ಯಾವ ರೀತಿಯಾಗಿ ಬರುತ್ತಾರೆಯೋ, ಅದೇ ರೀತಿಯಾಗಿ ಅವನ ಮನೆಯ ಹತ್ತಿರವೂ ಸಹ ಹೋಗುತ್ತಾರೆ. ಗ್ರಾಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಂಚಾಯತಿ ಸದಸ್ಯನ ಇತಿ-ಮಿತಿಗಳೇನು ಎನ್ನುವುದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಗ್ರಾಮದಲ್ಲ ಯಾವುದೇ ರೀತಿಯಾದ ಸಮಸ್ಯೆಗಳಾದಾಗ ಅಥವಾ ಗ್ರಾಮ ಪಂಚಾಯತಿಯಲ್ಲಿ ಯಾವುದೇ ರೀತಿಯ ಕೆಲಸಗಳಿದ್ದರೂ ಸಹ ಆತನ ಮನೆಯ ಬಳಿ ಗ್ರಾಮಸ್ಥರು ಹೋಗುತ್ತಾರೆ. ಆಗ ಆ ಚುನಾಯಿತ ಪ್ರತಿನಿಧಿ ಅವರುಗಳನ್ನೆಲ್ಲಾ ಕರೆದುಕೊಂಡು ಹೋಗಬೇಕಾಗುತ್ತದೆ. ಆ ಸಂದರ್ಭದಲ್ಲಿ ಜೊತೆಯಲ್ಲಿರುವವರಿಗೆ ದಾರಿಯಲ್ಲಿ ಕಾಫಿ-ತಿಂಡಿಗಳನ್ನೂ ಸಹ ಕೊಡಿಸಬೇಕಾಗುತ್ತದೆ. ಆತನು ಚುನಾಯಿತ ಪ್ರತಿನಿಧಿಯಾಗಿರುವುದರಿಂದ ಸಾರ್ವಜನಿಕರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಇಂತಹ ಸಂಗತಿಗಳ ಬಗ್ಗೆ ನಮ್ಮ ಸರ್ಕಾರವು ಗಮನಹರಿಸಬೇಕು ಹಾಗೂ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇತ್ತೀಚೆಗೆ ವಿಧಾನ ಮಂಡಲದ ಸದಸ್ಯರುಗಳ ವೇತನವನ್ನು ಹೆಚ್ಚಳ ಮಾಡಲಾಯಿತು. ಇದರಲ್ಲಿ ಯಾವುದೇ ತಪ್ಪಿಲ್ಲ ; ಏಕೆಂದರೆ, ನಮಗೂ ಸಹ ಹಲವಾರು ಸಮಸ್ಯೆಗಳಿವೆ. ಆದರೆ, ನಾವು ನಮಗಿಂತ ಕೆಳಹಂತದವರ ಬಗ್ಗೆ ಯೋಚಿಸಬೇಕು.

(ಮುಂದು)

(158)/8-3-2022/ 1-20/ಎಲ್‌ಎಂ/ಬಿಎನ್‌ಎಸ್

ಶ್ರೀ ಎಂ.ಕೆ.ಪ್ರಾಣೇಶ್(ಮುಂದು):-

ನಮ್ಮದು ಆಯಿತು, ನಾವು ಸಮೃದ್ಧಿಯಾದೆವು, ನಮ್ಮ ಸಮಸ್ಯೆಗಳು ಬಗೆಹರಿದವು ಎಂದು ನಾವು ಸಮ್ಮಾನಾಭಿಷ್ಠರೆ ನಮ್ಮನ್ನು ಆಯ್ಕೆ ಮಾಡಿದ ಕೆಳಗಿನವರನ್ನು ಯಾರು ನೋಡುವುದು? ಅವರು ಆಯ್ಕೆ ಮಾಡಿದ್ದಾರೆ ಎಂದೇ ನಾವು ಇಲ್ಲ ಬಂದು ಕುಳಿತಿದ್ದೇವೆ. ಹತ್ತಿದ ಏಣಿಯ ಮೆಟ್ಟಿಲನ್ನು ನಾವು ಮರೆತುಬಿಟ್ಟರೆ ಅವರ ಪರಿಸ್ಥಿತಿ ಏನು? ಒಬ್ಬ ವ್ಯಕ್ತಿ ಒಂದು ಸಾರಿ ಎಂಎಲ್‌ಎ, ಎಂಎಲ್‌ಸಿ ಆದರೆ ಮತ್ತೊಂದು ಸಾರಿ ಆಯ್ಕೆಯಾಗಬಹುದು. ಆದರೆ ಒಂದು ಸಾರಿ ಗ್ರಾಮ ಪಂಚಾಯತಿ ಸದಸ್ಯರಾದವರು ಮತ್ತೊಂದು ಸಾರಿ ಸದಸ್ಯರಾಗುವುದು ಬಹಳ ಕಷ್ಟ. ಇದರ ಬಗ್ಗೆ ಮಾನ್ಯ ಆಯನೂರು ಮಂಜುನಾಥ್‌ರವರು ಈಗಾಗಲೇ ಹೇಳಿದ್ದಾರೆ. ಆದರೆ ಎಷ್ಟೆ ಒಳ್ಳೆಯ ಕೆಲಸಗಳನ್ನು ಮಾಡಿದರು ಮೀಸಲಾತಿಯಿಂದ ಅವಕಾಶದಿಂದ ವಂಚಿತರಾದವರನ್ನು ನಾವು ನೋಡಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರ ವಿಚಾರ ಸಾಕಷ್ಟು ಸಾರಿ ಇಲ್ಲ ಚರ್ಚೆಯಾಗಿದೆ. ಈ ಬಜೆಟ್‌ನಲ್ಲಿ ಆ ವಿಚಾರವನ್ನು ಸೇರಿಸುತ್ತಾರೆ ಎಂದು ನಾವು ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆವು. ಆದರೆ ಆಗಲ್ಲ. ಆದರೆ ಈಗಲೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪರಿಶೀಲನೆ ಮಾಡಿ ಸೇರಿಸುವಂತಹ ಅವಕಾಶ ಸರ್ಕಾರಕ್ಕೆ ಇದೆ. ಆದ್ದರಿಂದ ಗ್ರಾಮ ಪಂಚಾಯತಿ ಸದಸ್ಯರನ್ನು ಗೌರವಯುತವಾಗಿ ನೋಡಬೇಕು, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರಿಗೆ ಇರುವ ಅವಕಾಶಗಳ ಬಗ್ಗೆ ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ಹೇಳಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಿಗೆ appendix ನಲ್ಲಿ ಕುಳಿತುಕೊಂಡು action plan ಮಾಡುವ ಅವಕಾಶವಿಲ್ಲ. ಹಿಂದೆ ನಾಮಕಾವಸ್ತೆ ಗ್ರಾಮಪಂಚಾಯತಿಗಳು ಇದ್ದವು. ಆದರೆ ಈಗ ಪ್ರತಿಯೊಂದು ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಗಳಲ್ಲಿ ಕೆಲಸಗಳಾಗಬೇಕಾದರೆ ಗ್ರಾಮಪಂಚಾಯತಿಯಿಂದಲೇ ಪ್ರಾರಂಭವಾಗಬೇಕಾಗುತ್ತದೆ. ಪ್ರಾರಂಭ ಹಂತದಲ್ಲಿ ಗ್ರಾಮಪಂಚಾಯತಿ ಸದಸ್ಯರಿಗೆ ಗೌರವಧನವನ್ನು ಕೊಡಲು ಪ್ರಾರಂಭ ಮಾಡಿರುವುದು ಯಾವ ಸರ್ಕಾರ ಎನ್ನುವುದನ್ನು ಯೋಚನೆ ಮಾಡಬೇಕಾಗುತ್ತದೆ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮಪಂಚಾಯತಿ ಸದಸ್ಯರಿಗೂ ಗೌರವಧನವನ್ನು ಕೊಡಬೇಕು ಎಂದು 250 ರೂಪಾಯಿಗಳ ಗೌರವಧನವನ್ನು ಕೊಡಲು ಪ್ರಾರಂಭ ಮಾಡಿದರು. ನಂತರ ಅದು ಒಂದು ಸಾವಿರ ರೂಪಾಯಿಗೆ ಬಂದಿದೆ. ಆದರೆ ಈ ಒಂದು ಸಾವಿರ ರೂಪಾಯಿಗಳಿಂದ ಏನು ಮಾಡಲು ಆಗುತ್ತದೆ. ನಾವು ಮಧ್ಯಾಹ್ನ ಹೊರಗಡೆ ಊಟಕ್ಕೆ ಹೋದರೆ ಒಂದು ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತೇವೆ. ಅವರ ಗೌರವಧನದ ಬಗ್ಗೆ ನಾವು ಮಾತನಾಡುವುದಿಲ್ಲ. ಅವರನ್ನು ಗೌರವಯುತವಾಗಿ ಕಾಣಬೇಕು. ಗ್ರಾಮಪಂಚಾಯತಿಯ ಸದಸ್ಯರು ಚುನಾಯಿತ ಪ್ರತಿನಿಧಿಗಳು ಎನ್ನುವುದನ್ನು ನಾವು ತಿಳಿಯಬೇಕಾಗುತ್ತದೆ. ಹೀಗಾಗಿ ಅವರಿಗೆ ಸಿಗುವಂತಹ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಅವರಿಗೆ ಒದಗಿಸುವಂತಹ ವ್ಯವಸ್ಥೆಯಾಗಬೇಕಾಗುತ್ತದೆ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುವ ನೌಕರರ ಬಗ್ಗೆಯೂ ವಿಚಾರ ಮಾಡಬೇಕಾಗುತ್ತದೆ. ನೀರು ಬಿಡುವ ವಾಟರ್ ಮ್ಯಾನ್ ಒಂದು ದಿನ ಬರದೆ ಇದ್ದರೆ ಜನರ ಪರಿಸ್ಥಿತಿ ಏನಾಗುತ್ತದೆ ಎನ್ನುವುದನ್ನು ವಿಚಾರ ಮಾಡಬೇಕು. ಆದ್ದರಿಂದ ಅವರಿಗೆ ಗೌರವಧನವನ್ನು ಕೊಡುವಂತಹ ವ್ಯವಸ್ಥೆ ಆಗಬೇಕು ಎಂದು ಹೇಳಬಯಸುತ್ತೇನೆ. ಗ್ರಾಮೀಣ ಅಭಿವೃದ್ಧಿ ಸಚಿವರಾದ ಮಾನ್ಯ ಕೆ.ಎಸ್.ಈಶ್ವರಪ್ಪನವರು ಇಲ್ಲೇ ಇದ್ದಾರೆ. ನಿಮ್ಮ ಮೇಲೆ ಇವತ್ತು ಬೀಳುತ್ತೇನೆ ಎಂದು ಹೇಳಿದೆ. ಏಕೆಂದರೆ ಅವರಿಗೆ ಎಲ್ಲವು ಅರ್ಥವಾಗುತ್ತದೆ. ಅವರು ಕೆಳಹಂತದಿಂದ ಮೇಲಕ್ಕೆ ಬಂದಿದ್ದಾರೆ. ಅವರೇನು ಆಕಾಶದಿಂದ ಬಂದವರಲ್ಲ. ಅವರು ಗ್ರಾಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಂಚಾಯತಿ ಸದಸ್ಯರ ಜೊತೆಯಲ್ಲಿ ಕೂಡಿ ಕೆಲಸ ಮಾಡಿ ಬೆಳೆದು ಬಂದಿದ್ದಾರೆ. ಮಾನ್ಯ ಮಂತ್ರಿಗಳು ಈ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯತಿ ಸದಸ್ಯರಿಗೆ ಕನಿಷ್ಠ 5000 ರೂ.ಗಳ ಗೌರವಧನವನ್ನು ಕೊಡಬೇಕು. ಪ್ರತಿ ವರ್ಷ ಬಜೆಟ್‌ನಲ್ಲಿ ಕೋಟಿಗಟ್ಟಲೆ ಹಣವನ್ನು ಕ್ರೋಡೀಕರಿಸಿ ಕೊಡಲಾಗುತ್ತದೆ. ಇಂದಿನ ರಾಜ್ಯದ ಹಣಕಾಸಿನ ಪರಿಸ್ಥಿತಿ ನಮಗೂ ಗೊತ್ತಿದೆ. ಮಾತನಾಡಬೇಕು ಎಂದು ಮಾತನಾಡುವುದಲ್ಲ. ಕೋವಿಡ್-19 ಬಂದಿರುವ ಸಮಯದಲ್ಲಿ ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಎಲ್ಲವನ್ನು ಅಳಿದು-ತೂಗಿ ತುಲನೆ ಮಾಡಿ ಬಜೆಟ್‌ನ್ನು ಮಾಡಬೇಕಾಗಿದೆ ಎನ್ನುವುದು ನಮಗೂ ಗೊತ್ತಿದೆ. ಆದರೆ ಗ್ರಾಮ ಪಂಚಾಯತಿಯ ಸದಸ್ಯರನ್ನು ಗುರುತಿಸಿಲ್ಲ ಎನ್ನುವಂತಹ ನೋವು ನಮಗೆ ಇದೆ. ಇಲ್ಲ ನಾವು 25 ಜನರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬಂದಿದ್ದೇವೆ. ನಾವು ಇನ್ನೂ ಅವರ ಧ್ವನಿಯಾಗದಿದ್ದರೆ ಹೇಗೆ? ಮಾನ್ಯ ರವಿಯವರೆ ನಾವು 25 ಜನ ಗ್ರಾಮ ಪಂಚಾಯತಿ ಸದಸ್ಯರಿಂದ ಆಯ್ಕೆಯಾಗಿ ಬಂದಿದ್ದೇವೆ, ನಮ್ಮಿಂದ ಅವರಿಗೆ ಒಂದು ಸವಲತ್ತನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನಮಗೆ ನಾಚಿಕೆಯಾಗಬೇಕು. ಅದೇ ಇಲ್ಲ ಒಂದು ಶಿಕ್ಷಕರ ವಿಚಾರ ಬಂದರೆ, ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರು ಎನ್ನದೆ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ಅವರು ಯಶಸ್ವಿಯಾಗಿ ಬಿಡುತ್ತಾರೆ. ಇನ್ನಾದರೂ ನಾವು 25 ಜನ ಒಟ್ಟಾಗಿ ನಿಲ್ಲಬೇಕು.

ಶ್ರೀ ಡಿ.ಎಸ್.ಅರುಣ್:- ಮಾನ್ಯ ಸಭಾಪತಿಗಳೆ, ಇಂದಿನ ಸಭೆಯಲ್ಲಿ ನಾವು 30-32 ಜನ ಸದಸ್ಯರು ಇದ್ದೇವೆ. ಇದರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಜನ ನಾವೆಲ್ಲರೂ ಇವತ್ತು ಈ ವಿಚಾರ ಬರುತ್ತದೆ ಎಂದು ಕುಳಿತುಕೊಂಡಿದ್ದೇವೆ. ಇದು ಆಗಲೇ ಬೇಕು ಎಂದು ಪಕ್ಷಾತೀತವಾಗಿ 25 ಜನರ ಧ್ವನಿ ಒಂದೇ ಆಗಿದೆ.

ಶ್ರೀ ಎಂ.ಕೆ.ಪ್ರಾಣೇಶ್:- ಈಗ ಎಲ್ಲರೂ ಸೇರಿ ಹೆದರಿಸಬೇಕಾಗಿದೆ.

ವೈಸ್ ಛೇರ್ಮನ್:- ಈ ವಿಚಾರದಲ್ಲಿ ಬಹಳ ಜನ ಸದಸ್ಯರು ಮಾತನಾಡುವವರಿದ್ದಾರೆ. ಎಲ್ಲರೂ ಸ್ವಲ್ಪ ಸ್ವಲ್ಪ ಮಾತನಾಡಿ ಮುಗಿಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಸದನದಲ್ಲಿ ಗ್ರಾಮಾಣಾಭಿವೃದ್ಧಿ ಸಚಿವರು ಇದ್ದಾರೆ. 25 ಜನರು ಸೇರಿ ಹೆದರಿಸಬೇಕು. ಇಲ್ಲದಿದ್ದರೆ ಅವರು ಹೆದರುವುದಿಲ್ಲ. ನಾವು 25 ಜನರು ಸೇರಿ ಗ್ರಾಮೀಣ ಅಭಿವೃದ್ಧಿ ಸಚಿವರ ಹತ್ತಿರ ನಿಯೋಗ ಹೋಗೋಣ. ನಾನು ಯಾರ ಪರವಾಗಿಯು ಮಾತನಾಡುತ್ತಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇನೆ. ಒಬ್ಬ ವ್ಯಕ್ತಿ ತೋಟದ ಕೆಲಸಕ್ಕೆ ಹೋದರೆ ದಿನಕ್ಕೆ 500 ರೂಪಾಯಿಗಳನ್ನು ದುಡಿಯುತ್ತಾನೆ. ಆದರೆ ಗ್ರಾಮ ಪಂಚಾಯತಿ ಸದಸ್ಯರಿಗೆ 100 ರೂಪಾಯಿಗಳು ಸಿಗುವುದಿಲ್ಲ ಎಂದರೆ ಅವರು ಕ್ಷೇತ್ರದಲ್ಲಿ ಏನು ಕೆಲಸ ಮಾಡಲು ಸಾಧ್ಯ? ಆದ್ದರಿಂದ ಮಾನ್ಯ ಸಚಿವರು ಇದರ ಬಗ್ಗೆ ಆಸಕ್ತಿಯನ್ನು ವಹಿಸಿ ಅನುಕೂಲ ಮಾಡಿಕೊಡಬೇಕೆಂದು ಕೇಳುತ್ತೇನೆ. ಹಿಂದೆ ಚಿಕ್ಕಮಗಳೂರಿನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸಮಾವೇಶವನ್ನು ಮಾಡಿದ ಸಂದರ್ಭದಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರು ಗ್ರಾಮ ಪಂಚಾಯತಿ ಸದಸ್ಯರ ಗೌರವಧನದ ಬಗ್ಗೆ ನಾನು ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಆದಷ್ಟು ಬೇಗ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅದನ್ನು ಮತ್ತೆ ಅವರಿಗೆ ಜ್ಞಾಪಿಸಿ, ಗ್ರಾಮಪಂಚಾಯತಿಯ ಸದಸ್ಯರ ಗೌರವಧನವನ್ನು ಮತ್ತು ಪಂಚಾಯತಿಯ ನೌಕರರ ಸಂಬಳವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಂಡು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ಶ್ರೀ ಆರ್.ರಾಜೇಂದ್ರ ರಾಜಣ್ಣ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಈ ವಿಚಾರದ ಮೇಲೆ ಮಾತನಾಡಲು ಅವಕಾಶ ಕೊಟ್ಟಿದಕ್ಕಾಗಿ ಧನ್ಯವಾದಗಳು. ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚಿಸಬೇಕು ಎನ್ನುವ ವಿಚಾರದ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ 6020 ಗ್ರಾಮ ಪಂಚಾಯತಿಗಳು ಬರುತ್ತವೆ. 91,675 ಜನ ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ 250 ರೂ.ಗಳ ಗೌರವಧನವನ್ನು ಗ್ರಾಮ ಪಂಚಾಯತಿ ಸದಸ್ಯರಿಗೆ ಕೊಡಲು ಪ್ರಾರಂಭ ಮಾಡಿದರು. ಆದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2017ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಸಿದ್ದರಾಮಯ್ಯನವರು ಗೌರವಧನವನ್ನು 1000 ರೂ.ಗಳಿಗೆ ಹೆಚ್ಚಳ ಮಾಡಿದರು. ಈ ಸಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಬಹಳಷ್ಟು ಜನ ಯುವಕರು ಗೆದ್ದಿದ್ದಾರೆ. ಈ ಚುನಾವಣೆಯಲ್ಲಿ ಬಹಳಷ್ಟು ಜನರು ವೈಯಕ್ತಿಕವಾಗಿ ಪ್ರತಿಷ್ಠೆಗೆ ಬಿದ್ದು ಹೆಚ್ಚು ಖರ್ಚು ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಕೇರಳ ರಾಜ್ಯದ ರೀತಿಯಲ್ಲಿ ಗೌರವಧನವನ್ನು ಕೊಡಬೇಕು ಎಂದು ನಾವೇನು ಹೇಳುವುದಿಲ್ಲ. ಆದರೆ ಅವರು ಗ್ರಾಮದಲ್ಲಿ ಗೌರವದಿಂದ ಕೆಲಸ ಮಾಡಲು 5000 ಅಥವಾ 8000 ರೂಪಾಯಿಗಳಷ್ಟು ಗೌರವಧನವನ್ನು ಹೆಚ್ಚಿಸಬೇಕು ಅದರಿಂದ ಸದಸ್ಯರಿಗೆ ಅನುಕೂಲವಾಗುತ್ತದೆ ಎಂದು ನಾನು ಮಾನ್ಯ ಸಚಿವರಲ್ಲಿ ವಿನಂತಿಸಿಕೊಳ್ಳುತ್ತೇನೆ.

(ಮುಂದು)

(159)08-03-2022(01-30)bsd-ks

ಶ್ರೀ ಆರ್. ರಾಜೇಂದ್ರ ರಾಜಣ್ಣ (ಮುಂದು)

ವಿಶೇಷವಾಗಿ ನಾನು ಕೇಳಿಕೊಳ್ಳುವುದೇನೆಂದರೆ, ಚುನಾವಣೆಗಳ ಮೂಲಕ ಆಯ್ಕೆಯಾಗುವಂತಹ ಜನಪ್ರತಿನಿಧಿಗಳಾದ ರಾಜ್ಯ ಸಭೆ ಸದಸ್ಯರು, ಲೋಕ ಸಭೆ ಸದಸ್ಯರು; ಎಂಎಲ್‌ಎ., ಎಂಎಲ್‌ಸಿ ಗಳು; ಹಾಲಿ ಅಥವಾ ಮಾಜಿಗಳು ಇರಬಹುದು; ಇವರುಗಳಿಗೆ ಮೆಡಿಕಲ್ ಅಸಿಸ್ಟೆನ್ಸ್ ಎಂದು ಕೊಡುತ್ತಿದ್ದಾರೆ, ಮೆಡಿಕಲ್ ಟ್ರೇಟ್‌ಮೆಂಟ್ ತೆಗೆದುಕೊಳ್ಳುವುದನ್ನು ಸರ್ಕಾರದಿಂದಲೇ ಭರಿಸುತ್ತಿದ್ದಾರೆ. ಆದರೆ ಗ್ರಾಮ ಪಂಚಾಯತಿಯವರಿಗೆ ಇಂತಹ ಅನುಕೂಲಗಳು ಇಲ್ಲ, ಆದ್ದರಿಂದ ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಹಾಲಿ ಗ್ರಾಮ ಪಂಚಾಯತಿ ಸದಸ್ಯರು ಗೆದ್ದಿದ್ದಾರೆ, ನಾನು ಮಾಜಿಗಳಿಗೆ ಮಾಡಿ ಎಂದು ಕೇಳುವುದಿಲ್ಲ, ಮಹಿಳೆಯರಿಗೆ ಶೇಕಡ 50 ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಎಸ್‌ಸಿ, ಎಸ್‌ಟಿ ಗಳು, ಬಡತನದಲ್ಲಿರುವವರು, ಹಿಂದುಳಿದವರು ಹೆಚ್ಚು ಜನ ಸದಸ್ಯರಿರುತ್ತಾರೆ. ಏಕೆಂದರೆ ದಿನನಿತ್ಯದ ಖರ್ಚುಗಳನ್ನು ನೋಡಿಕೊಳ್ಳಲಾಗದ ಸದಸ್ಯರು ರಾಜ್ಯದಲ್ಲಿ ಇರುವುದರಿಂದ ಕನಿಷ್ಠ ರೂ.25 ಅಥವಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೂ.50 ಸಾವಿರಗಳನ್ನು ಮೆಡಿಕಲ್ ಅಸಿಸ್ಟೆನ್ಸ್ ಎಂದು ಕೊಡಬೇಕು. ಈ ಅನುಕೂಲ ಮಾಡಿಕೊಟ್ಟರೆ ಒಳ್ಳೆಯದಾಗುತ್ತದೆಂದು ಕೇಳಬಯಸುತ್ತೇನೆ.

ಶ್ರೀ ಪಿ.ಹೆಚ್. ಪೂಜಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಎಲ್ಲರೂ ಮಾತನಾಡಿದಂತೆ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನವನ್ನು ಹೆಚ್ಚು ಮಾಡುವ ಉದ್ದೇಶವನ್ನು ಇಟ್ಟುಕೊಂಡು ಚರ್ಚೆ ನಡೆಸುತ್ತಿರುವ ಈ ಸಂದರ್ಭದಲ್ಲಿ ನನಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು.

ನಾನು 2000ನೇ ಇಸವಿಯಲ್ಲಿ ವಿಧಾನ ಸಭೆ ಸದಸ್ಯನಾಗಿದ್ದ ಸಂದರ್ಭವನ್ನು ಸದನದ ಗಮನಕ್ಕೆ ತರಲು ಇಚ್ಛೆ ಪಡುತ್ತಿದ್ದೇನೆ. ಶ್ರೀ ಎಸ್.ಎಂ. ಕೃಷ್ಣ ರವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಬಾಗಲಕೋಟೆ ವಿಧಾನ ಸಭಾ ಶಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದು, ನವಗ್ರಾಮ ಎಂಬ ಪರಿಕಲ್ಪನೆ ಅಡಿಯಲ್ಲಿ 25 ಅಥವಾ 50 ಮನೆಗಳ ಗುಂಪುಗಳನ್ನು ಒಂದೊಂದು ಗ್ರಾಮಕ್ಕೆ ಕೊಡಲು ತೀರ್ಮಾನವಾಗಿತ್ತು. ಬಾಗಲಕೋಟೆಗೂ ಈ ಯೋಜನೆ ಒದಗಿಬಂದಿದ್ದು, ಅಲ್ಲಿನ ಕಿರಸೂರು ಗ್ರಾಮಕ್ಕೆ 40 ಮನೆಗಳನ್ನು ಆಶ್ರಯ ಯೋಜನೆಯ ಅಧ್ಯಕ್ಷನಾಗಿ ಮಂಜೂರು ಮಾಡುವ ಸಂದರ್ಭ ನನಗೆ ಬಂದಿತ್ತು. ಆಯ್ಕೆ ಮಾಡುವ ಚಿಂತನೆ ನಡೆದಾಗ ಎಲ್ಲರೂ ಗ್ರಾಮಕ್ಕೆ ಹೋಗಿ, ಗ್ರಾಮ ಸಭೆ ಮೂಲಕ ಆಯ್ಕೆ ಮಾಡೋಣ ಎಂದು ಆ ಗ್ರಾಮಕ್ಕೆ ಹೋಗಿದ್ದೆವು. ಅಲ್ಲಿನ ಊರಿನ ಜನರೆಲ್ಲರೂ ಸೇರಿದ್ದ ಸಂದರ್ಭದಲ್ಲಿ “ ಮನೆಗಳು ಯಾರಿಗೆ ಇಲ್ಲ” ಎಂದು ಕೇಳಿ, ಮಹಿಳೆಯರು, ಮುದುಕರು, ವಿಧವೆಯರ ಹೆಸರು ಹೇಳಲು ವೇದಿಕೆಯಿಂದ ಆಹ್ವಾನ ಕೊಟ್ಟೆವು. ಅನೇಕರು ಒಂದೆರಡು ಹೆಸರನ್ನು ಸರಿಯಾಗಿ ಹೇಳಿ, ಮೂರು-ನಾಲ್ಕನೆಯ ಹೆಸರನ್ನು ಹಿಂದೆ ಆಯ್ಕೆ ಮಾಡಿದ ಸದಸ್ಯರ ಹೆಸರನ್ನೇ ಪುನರಪಿ ಹೇಳಿದರು. ಒಂದು ಕಡೆ ಮೂಲೆಯಲ್ಲಿ ನಿಂತ ವ್ಯಕ್ತಿ “ಸಾಹೇಬರೇ, ಅವರಿಗೆ ಮನೆ ಆಗಿದೆ, ಕೊಡಬೇಡಿ ” ಎಂದು ಹೇಳಿದ. ನಮಗೆಲ್ಲರಿಗೂ ಶಾಕ್ ಆಯಿತು. ರಾಜಕಾರಣ ಮಾಡುವಾಗ ಆ ವ್ಯಕ್ತಿ ನಮಗೆ ಕಂಡಿದ್ದಿಲ್ಲ. ಆತ ಹಮಾಲ ಕೆಲಸ ಮಾಡಿ ಬದುಕುತ್ತಿದ್ದು, ಬಾಗಲಕೋಟೆಗೆ ನಿತ್ಯ ಬಸ್‌ನಲ್ಲಿ ಬಂದು ಹಮಾಲ ಕೆಲಸ ಮಾಡುತ್ತಿದ್ದು, ರೂ.250 ದುಡಿಯುತ್ತಿದ್ದನು. ಆತನ ಹೆಸರು ಕಲ್ಲಪ್ಪ ಎಂದು ಹೇಳಿದ. ಮತ್ತೆ ಯಾರ್ಯಾರಿಗೆ ಮನೆ ಕೊಡಬೇಕು ಎಂದು ಕೇಳಿದಾಗ ಇವರಿಗೆ ಕೊಡಿ ಎಂದು ಮೂರ್ನಾಲ್ಕು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಸರು ಹೇಳಿದ. ಜನರೆಲ್ಲರೂ ಸುಮ್ಮನೆ ನಿಂತಿದ್ದರು. ಈಗ ಕೊಡುವ 40 ಜನರ ಹೆಸರನ್ನು ನೀನು ಒಂದೊಂದಾಗಿ ಹೇಳು ಎಂದು ಹೇಳಿದೆವು. ಆತ 15 ಜನರ ಹೆಸರನ್ನು ಹೇಳಿ ಉಳಿದ ಹೆಸರುಗಳನ್ನು ಹೇಳುವುದಿಲ್ಲ, ನೀವು ಯಾರಿಗಾದರೂ ಕೊಡಿ ಎಂದು ಹೇಳಿದ. ನನಗೆ ಆಶ್ಚರ್ಯ ಹಾಗೂ ಸಂತೋಷ ಎರಡೂ ಆಯಿತು. ಆತ ಬಹಳ ಪ್ರಾಮಾಣಿಕತೆಯಿಂದ ಹೆಸರನ್ನು ಸೂಚಿಸಿದ್ದನು. ಆತ ಹೇಳಿದ ಹೆಸರುಗಳನ್ನು ಆಯ್ಕೆ ಮಾಡಿದೆ. ಊರಿನ ದೊಡ್ಡ ಜನರು ಹೇಳಿದ್ದನ್ನು ಬಿಟ್ಟು ಹಮಾಲ ಹೇಳಿದ್ದನ್ನು ಪೂಜಾರ್ ಸಾಹೇಬರು ಆಯ್ಕೆ ಮಾಡಿದರು ಎಂದು ಕೆಲವರಿಗೆ ಆಶ್ಚರ್ಯ ಆಗಿರಬಹುದು, ಬಹಳ ಜನರಿಗೆ ಅವರು ಹೇಳಿದ್ದು ಆಗಲಿಲ್ಲ ಎಂದು ನಿರಾಸೆಯೂ ಆಗಿರಬಹುದು. ಕೊನೆಗೆ ಆ ವ್ಯಕ್ತಿ ನನ್ನ ದೃಷ್ಟಿಯಲ್ಲಿ ಒಬ್ಬ ಮುಖಂಡನಾಗಿ ಮಾರ್ಪಾಡಾದನು. ಮೇಲಿಂದ ಮೇಲೆ ಊರಿನ ಸಮೀಪ ಹೋದಾಗ ಆ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಿಕೊಂಡು, ಆತ ಹೇಳುವ ವಿಚಾರಗಳಿಗೆ ಮಾನ್ಯತೆ ಕೊಟ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದನು. ಗ್ರಾಮ ಪಂಚಾಯತಿ ಚುನಾವಣೆ ಬಂದಾಗ ಆ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಲು ಹೇಳಿದೆ, ಅದರಂತೆ ಆ ವ್ಯಕ್ತಿ ಚುನಾವಣೆಗೆ ನಿಂತು ಆಯ್ಕೆಯಾಗಿ ಅಧ್ಯಕ್ಷನೂ ಆದನು. ಅಧ್ಯಕ್ಷ ಕೆಲಸ ಮಾಡಬೇಕಾಗಿರುವುದರಿಂದ ಹಮಾಲ ಕೆಲಸ ಬಿಟ್ಟುಬಿಟ್ಟನು. ಕೊನೆಗೆ ಬರುಬರುತ್ತಾ ಲೋನ್‌ನಲ್ಲಿ ಆತ ಒಂದು ಮೋಟರ್ ಸೈಕಲ್ ತೆಗೆದುಕೊಂಡ, ಹತ್ತು ರೂಪಾಯಿ ಲಂಚ ತೆಗೆದುಕೊಳ್ಳುವ ವ್ಯಕ್ತಿ ಅಲ್ಲ. ಅವನ ಉದ್ಯೋಗ ಹಮಾಲ ಕೆಲಸ, ಕುಟುಂಬಕ್ಕೆ ಇದೇ ಮೂಲ ಉದ್ಯೋಗ. ಅದನ್ನು ಬಿಡಬೇಕಾದ ಪರಿಸ್ಥಿತಿ ಬಂತು. ಜನರು ಆತನನ್ನು ಸದಸ್ಯನನ್ನಾಗಿ ಮಾಡಿರುವುದರಿಂದ “ ಇಂತಹ ಕೆಲಸವನ್ನು ಸಾಹೇಬರಿಗೆ ಹೇಳಿ ಮಾಡಿಸಿಕೊಡು” ಎಂದು ಬೆಂಬಲದೇ ಕೆಲಸಕ್ಕೆ ಹಚ್ಚುತ್ತಿದ್ದರು. ಕೊನೆಗೆ ಅಧ್ಯಕ್ಷ ಅವಧಿ ಮುಗಿಯುವ ವೇಳೆಗೆ ಆತ ರೂ.2.5 ಲಕ್ಷ ಸಾಲ ಮಾಡಿದ್ದನು. ಕೊನೆಗೆ ಬರುವುದು ಬಿಟ್ಟಾಗ ಜನರು ಕಲ್ಲಪ್ಪ ಬರುತ್ತಿಲ್ಲ ಎಂದು ಹೇಳುತ್ತಿದ್ದರು. ಆತನಿಗೆ ಸ್ವಲ್ಪ ತೊಂದರೆಯಾಗಿ ಕೂಲಿಗೆ ಹೋಗುತ್ತಿದ್ದಾನೆ, ಹಮಾಲ ಕೆಲಸ ಮಾಡುತ್ತಿದ್ದಾನೆ, ಅಧ್ಯಕ್ಷನಾಗಿದ್ದಾಗಿನಿಂದ ಆ ಕೆಲಸ ಬಿಟ್ಟಿದ್ದನು. ಜೀವನ ನಿರ್ವಹಣೆ ಆತನಿಗೆ ಕಷ್ಟವಾಗಿದ್ದು, ಲೋನ್ ತೀರಿಸಲು ಕಷ್ಟವಾಗುತ್ತಿದೆ ಎಂಬ ವಿಚಾರವನ್ನು ಜನರು ಹೇಳಿದರು. ಅಂತಹ ಕಲ್ಲಪ್ಪನಂತಹ ಪ್ರಾಮಾಣಿಕರು ನೂರಕ್ಕೆ ನೂರು ಸಮಾಜ ಸೇವೆ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇಂತಹ ಜನಪ್ರತಿನಿಧಿಗಳು ದಯನೀಯ ಸ್ಥಿತಿಗೆ ತಲುಪಬಾರದು. ನಾವೆಲ್ಲರೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗೌರವಯುತ ಸಂಬಳ ಪಡೆಯುತ್ತಿದ್ದು, ಇವತ್ತು ಗ್ರಾಮ ಪಂಚಾಯತಿಯಲ್ಲಿ ಒಳ್ಳೆಯ ಜನರಿದ್ದು, ಕೆಲಸ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಯುವಕರೂ ಆಯ್ಕೆ ಆಗಿದ್ದಾರೆ, ಅವರನ್ನು ನಮ್ಮ ಅಪೇಕ್ಷೆ, ಆಸೆಗಳಿಗೆ ರಾಜಕೀಯ ವ್ಯವಸ್ಥೆಗೆ ಹಿಡಿದು ತಂದು ಅವರನ್ನು ಜನಪ್ರತಿನಿಧಿಗಳನ್ನಾಗಿ ಮಾಡಬೇಕು. ಎಲ್ಲರೂ ಇದೇ ರೀತಿ ಇರುತ್ತಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅವರು ಉದ್ಯೋಗ ಮಾಡಿಕೊಂಡು ರಾಜಕೀಯ ಮಾಡಬೇಕೆಂಬ ಭಾವನೆ ಇರುತ್ತದೆ. ಅಂತಹ ಸ್ಥಿತಿ ಬರಬಾರದು. ಗ್ರಾಮ ಪಂಚಾಯತಿ ಸದಸ್ಯರು ಗೌರವಯುತವಾಗಿ ಬದುಕಲು ಹಾಗೂ ಅಲ್ಲಿ ಇಲ್ಲಿ ಓಡಾಡಿ ಕೆಲಸ ಕಾರ್ಯ ಮಾಡಿಕೊಂಡು ಬರಲು, ತಾಲ್ಲೂಕು ಮಟ್ಟಕ್ಕೆ ಹೋಗಿಬರಲು ಅನುಕೂಲ ಕಲ್ಪಿಸುವ ವ್ಯವಸ್ಥೆ ಆಗಬೇಕು. ಕನಿಷ್ಠ ರೂ. 5 ಸಾವಿರ ಗೌರವ ಧನ ಕೊಡುವುದಾದರೆ ಕಲ್ಲಪ್ಪನಂತಹ ಅಭಾಗ್ಯರು ಹುಟ್ಟಬಾರದು ಹಾಗೂ ಅಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಮಂಜುನಾಥ್ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಬಹಳಷ್ಟು ಆತ್ಮ ವಿಶ್ವಾಸವಿದ್ದು, ಕಳೆದ 4 ವರ್ಷಗಳಿಂದ ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ 25 ಜನರ ಮಾತನ್ನು ಅವರು ಒಪ್ಪುತ್ತಾರೆ ಎಂಬ ನಂಬಿಕೆ ಮತ್ತು ವಿಶ್ವಾಸ ಇದೆ. ಇವತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಾನು ಹತ್ತಿರದಿಂದ ಬಲ್ಲೆನು.

(ಮುಂದು)

(160) 08.03.2022 1.40 hv.ks

ಶ್ರೀ ಮಂಜುನಾಥ್ ಭಂಡಾರಿ(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಪಂಚಾಯತ್‌ರಾಜ್ ವ್ಯವಸ್ಥೆಯನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಸುಮಾರು 5 ವರ್ಷಗಳ ಕಾಲ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದೇನೆ. ನಾನು ಚುನಾವಣೆಗೋಸ್ಕರ ಯಾರ ಮನೆ ಬಾಗಿಲಗೂ ಹೋಗಿರಲ್ಲ. Thesis ಅನ್ನು submit ಮಾಡುವಂತಹ ಸಂದರ್ಭದಲ್ಲಿ data collection ಎನ್ನುವುದು ಇರುತ್ತದೆ. ಆಗ ನಾವು ಮನೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮನೆಗಳಿಗೆ ಹೋಗಿ ಅಂಕಿಅಂಶಗಳನ್ನು ಕಲೆ ಹಾಕಬೇಕಾಗಿತ್ತು. ನಾನು ಇವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಎಂದು ನೋಡಲಲ್ಲ. ಎಲ್ಲರ ಬಳಿ ಹೋಗಿ ನನಗೆ ಬೇಕಾದ ಮಾಹಿತಿಯನ್ನು ಸಂಗ್ರಹ ಮಾಡಿದ್ದೆ.

ಸನ್ಮಾನ್ಯ ಸಭಾಪತಿಯವರೇ, ಮೀಸಲಾತಿ ಪದ್ಧತಿಯಿಂದಾಗಿ ಶೇಕಡಾ 50ರಷ್ಟು ಮಹಿಳೆಯವರು ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ಪಂಚಾಯತಿ ವ್ಯವಸ್ಥೆಯ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಕಂಡಿದ್ದ ಕನಸಿನ ರೀತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಎನ್ನುವುದು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಶತಶತಮಾನಗಳ ಹಿಂದಿನಿಂದಲೂ ಪಂಚಾಯತಿ ಕಟ್ಟಿಯೇ ಸಾಮಾಜಿಕ ವ್ಯವಸ್ಥೆಯ ಬುನಾದಿಯಾಗಿರುವುದನ್ನು ನಾವು ಕೇಳಿದ್ದೇವೆ ಮತ್ತು ಕಂಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯೇ ಅಲುಗಾಡುತ್ತಿರುವ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಹಿಂದುಳಿದ ವರ್ಗ, ಮಹಿಳಾ ಮೀಸಲಾತಿ ಮತ್ತು ಎಸ್.ಸಿ., ಎಸ್.ಟಿ ಮೀಸಲಾತಿಯ ಆಧಾರದ ಮೇಲೆ ಚುನಾವಣೆಗಳು ನಡೆದಂತಹ ಸಂದರ್ಭದಲ್ಲಿ ನಮಗೆ ಸಮರ್ಥರಾಗಿರುವ ಅಭ್ಯರ್ಥಿಗಳು ಸಿಗುತ್ತಿಲ್ಲ. ಕಾರಣವೇನೆಂದರೆ, ಇವರುಗಳಲ್ಲಿ ಬಹಳಷ್ಟು ಜನರು ದಿನಗೂಲಿಯ ಆಧಾರದ ಮೇಲೆ ಬದುಕುತ್ತಿದ್ದಾರೆ. ದಿನಗೂಲಿ ಸಿಗದೇ ಹೋದರೆ, ನಾವು ಉಪವಾಸ ಇರಬೇಕಾಗುತ್ತದೆ ಎನ್ನುವ ಸಂಶಯ ಅವರಿಗಿದೆ.

ಸನ್ಮಾನ್ಯ ಸಭಾಪತಿಯವರೇ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳು ನೀಡುವಂತಹ ಸೌಲಭ್ಯಗಳು ಕಟ್ಟಕಡೆಯದಾಗಿ ಗ್ರಾಮೀಣ ಭಾಗದಲ್ಲರುವ ಜನರಿಗೆ ಹೋಗಿ ಮುಟ್ಟುತ್ತದೆ. ನಿಷ್ಪಕ್ಷಪಾತವಾಗಿ ಸರ್ಕಾರದ ಸೌಲಭ್ಯಗಳು ದೊರೆಯಬೇಕೆಂದರೆ, ಪಂಚಾಯತ್‌ರಾಜ್ ವ್ಯವಸ್ಥೆಯನ್ನು ನಾವು ಸಬಲೀಕರಣಗೊಳಿಸದೇ ಹೋದರೆ ಅಥವಾ ಸಂಘಟನೆಗೊಳಿಸದೇ ಹೋದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಮಾಡಿದಂತಾಗುತ್ತದೆ ಎಂದರೆ, ತಪ್ಪಾಗುವುದಿಲ್ಲ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಬೇರೆಯವರಿಗೆ ಒಂದು ಮಾದರಿಯಾಗಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಲ್ಲಿರುವ 90 ಸಾವಿರ ಪಂಚಾಯತಿ ಸದಸ್ಯರಿಗೆ ಕನಿಷ್ಠ 10 ಸಾವಿರ ರೂಪಾಯಿಗಳ ಗೌರವಧನವನ್ನು ನೀಡಿದರೆ, ಅದರ ಒಟ್ಟು ಮೊತ್ತ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1,000 ಕೋಟಿ ರೂಪಾಯಿಗಳನ್ನು ಮೀರುವುದಿಲ್ಲ. ಇದೇನು ಸರ್ಕಾರಕ್ಕೆ ಅತ್ಯಂತ ದೊಡ್ಡ ಮೊತ್ತವಲ್ಲ. ಈ ಮೊತ್ತದ ಗೌರವಧನವನ್ನು ಅವರಿಗೆ ನೀಡಿದರೆ ಸುಮಾರು 1,000 ಕುಟುಂಬದ ಬದುಕಿನ ಬವಣಿಯನ್ನು ಪರಿಹಾರ ಮಾಡಬಹುದು. ಬೇರೆ ಮಾನ್ಯ ಸದಸ್ಯರುಗಳು ಅಂಕಿಅಂಶಗಳ ಬಗ್ಗೆ ಈಗಾಗಲೇ ಉಲ್ಲೇಖ ಮಾಡಿರುವುದರಿಂದ ನಾನು ಅದರ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. ಆದರೆ, ನಾವು ಪ್ರಜಾಪ್ರಭುತ್ವದಲ್ಲ ನಂಬಿಕೆಯನ್ನು ಇಟ್ಟುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕೆಂದರೆ, ಗ್ರಾಮ ಪಂಚಾಯತಿಯ ಸದಸ್ಯರಿಗೆ ನೀಡುತ್ತಿರುವ ಗೌರವಧನವನ್ನು ಹೆಚ್ಚು ಮಾಡಲೇಬೇಕಾಗಿದೆ. ಶಾಸಕರು ತಮ್ಮ ಸಂಬಳ ಮತ್ತು ಇತರೆ ಭತ್ಯೆಗಳನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಎಲ್ಲರೂ ಒಕ್ಕೊರಲಿನಿಂದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೂ ಕೂಡ ಪಕ್ಷಬೇಧ ಮರೆತು ಎಲ್ಲರೂ ಬೆಂಬಲ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ನಾನು ಮಾನ್ಯ ಸಚಿವರಲ್ಲಿ ಪಂಚಾಯತ್ ಸದಸ್ಯರ ಗೌರವಧನವನ್ನು ಹೆಚ್ಚು ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಮಾನ್ಯ ಸಭಾನಾಯಕರು ಮತ್ತು ನಾನು ಒಂದೇ ಊರಿನಿಂದ ಶಾಸಕರಾಗಿ ಆಯ್ಕೆಗೊಂಡು ಬಂದಿದ್ದೇವೆ. ಅವರೂ ಇದಕ್ಕೆ ಸಂಪೂರ್ಣವಾಗಿ ಬೆಂಬಲವನ್ನು ನೀಡಬೇಕೆಂದು ಕೇಳಿಕೊಳ್ಳುತ್ತಾ, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಶ್ರೀ ಸುನೀಲ್‌ಗೌಡ ಪಾಟೀಲ್(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ಗ್ರಾಮಪಂಚಾಯತಿ ಸದಸ್ಯರ ಸಮಸ್ಯೆಗಳು ಮತ್ತು ಅವರ ಬೇಡಿಕೆಗಳ ಬಗ್ಗೆ ಈ ಸದನದಲ್ಲಿ ಪ್ರಸ್ತಾಪ ಮಾಡಲು ಅವಕಾಶವನ್ನು ನೀಡಿದ ತಮಗೆ ಮೊದಲಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಆಗ ಮಾನ್ಯ ಸಭಾನಾಯಕರಾಗಿರುವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸುತ್ತೇವೆ ಎನ್ನುವ ಆಶ್ವಾಸನೆಯನ್ನು ನೀಡಿದ್ದರು. ನಾವು ಆಗ ಅವರಿಗೆ ಅಭಿನಂದನೆಗಳನ್ನು ಸಹ ಅರ್ಪಿಸಿದ್ದೆವು. ಸ್ಥಳೀಯ ಸಂಸ್ಥೆಗಳಿಂದ ನಾವು 25 ಜನರು ಆಯ್ಕೆಗೊಂಡು ಈ ಸದನಕ್ಕೆ ಬಂದಿದ್ದೇವೆ. ಈ ವಿಚಾರದ ಬಗ್ಗೆ 5ನೇ ಬಾರಿ ನಾನು ಪ್ರಶ್ನೆ ಕೇಳುತ್ತಿದ್ದೇನೆ. ದಿನಾಂಕ:11.12.2018, 12.03.2021, 15.09.2021ರಲ್ಲಿ ಇದೇ ಪ್ರಶ್ನೆಯನ್ನು ಕೇಳಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಿನಾಂಕ:17.12.2021ರಲ್ಲಿ ನಡೆದಂತಹ ಬೆಳಗಾವಿ ಅಧಿವೇಶನದಲ್ಲೆಯೂ ಈ ಪ್ರಶ್ನೆಯನ್ನು ಕೇಳಿದೆ. ಪುನಃ ಈಗ ಅದೇ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೆ, 2017ರಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಿಗೆ 500 ರೂಪಾಯಿಗಳ ಗೌರವಧನವನ್ನು ನೀಡಲಾಗುತ್ತಿತ್ತು. ಅದರ ನಂತರ 2018ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಿ ಇದಂತಹ ಸಂದರ್ಭದಲ್ಲಿ ಮಾನ್ಯ ಕೃಷ್ಣಬೈರೇಗೌಡರಲ್ಲಿ ನಾನು ಮನವಿ ಮಾಡಿದ್ದೆ. ಆಗ 1,000 ರೂಪಾಯಿಗೆ ಏರಿಸಲಾಯಿತು. ಇವತ್ತಿಗೂ 1,000 ರೂಪಾಯಿಗಳ ಗೌರವಧನವನ್ನೇ ನೀಡಲಾಗುತ್ತಿದೆ. ಈಗಾಗಲೇ ಮಾತನಾಡಿರುವಂತಹ ಅನೇಕ ಜನ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರ ಹಿನ್ನೆಲೆ ಮತ್ತು ಬಡತನದ ಬದುಕು ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ದಿನಮಾನಗಳಲ್ಲಿ ಗೌರವಧನವೆಂದು ನೀಡಲಾಗುತ್ತಿರುವ 1,000 ರೂಪಾಯಿಗಳು ಮೊಬೈಲ್ ಕರೆನ್ಸಿ ಹಾಕಿಸಿಕೊಳ್ಳುವುದಕ್ಕೂ ಸಾಕಾಗುವುದಿಲ್ಲ. ಪಂಚಾಯತಿ ಅಧ್ಯಕ್ಷರು ಸರ್ಕಾರಿ ಕೆಲಸ ಅಥವಾ ಗ್ರಾಮದ ಕೆಲಸದ ನಿಮಿತ್ತ ಯಾವುದೋ ಒಂದು ಗ್ರಾಮದಿಂದ ಜಿಲ್ಲೆಯಲ್ಲಿರುವ ಜಿಲ್ಲಾ ಪಂಚಾಯತಿಗೆ ಬರಬೇಕಾದರೆ, ಕನಿಷ್ಠ 500 ರೂಪಾಯಿಗಳಷ್ಟು ವೆಚ್ಚವಾಗುತ್ತದೆ. ಇವತ್ತು ಒಂದು ಅಟರ್ ಪೆಟ್ರೋಲ್‌ಗೆ 100 ರೂಪಾಯಿ ಕೊಡಬೇಕಾಗಿದೆ. ಅವರು ಬಂದು ಹೋಗುವುದಕ್ಕೆ ಕನಿಷ್ಠ ಎರಡು ಅಟರ್ ಪೆಟ್ರೋಲ್ ಬೇಕಾಗುತ್ತದೆ. ಮಧ್ಯಾಹ್ನ ಖಾನಾವಳಿಯಲ್ಲಿ ಊಟ ಮಾಡಿದರೆ 250 ರೂಪಾಯಿಗಳು ಬೇಕಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರು ಮತ್ತು ಇತರೆ ಸಿಬ್ಬಂದಿಗಳ ಗೌರವಧನವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಹೆಚ್ಚಳ ಮಾಡಬೇಕೆನ್ನುವುದು ನಮ್ಮ ಒತ್ತಾಯವಾಗಿದೆ. ಮೊನ್ನೆ ನಡೆದಂತಹ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾಗಿರುವ ಮಾನ್ಯ ನಳಿನ್‌ಕುಮಾರ್ ಕಟೀಲ್‌ರವರು ಕೊಪ್ಪಳದಲ್ಲಿ ಭಾಷಣ ಮಾಡಿದಂತಹ ಸಂದರ್ಭದಲ್ಲಿ, “ಗ್ರಾಮ ಪಂಚಾಯತಿಯ ಸದಸ್ಯರಿಗೆ 10000 ರೂಪಾಯಿ ಗೌರವಧನವನ್ನು ನೀಡುತ್ತೇವೆ. ಕೇರಳ ಮಾದರಿಯಲ್ಲಿ ನಾವು ಅವರಿಗೆ ಸೌಲಭ್ಯಗಳನ್ನು ನೀಡುತ್ತೇವೆ”

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎನ್ನುವ ಮಾತನ್ನು ಹೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟ ಪೇಪರ್ ಕಟಿಂಗ್ ನನ್ನ ಬಳಿ ಲಭ್ಯವಿದೆ. ಅದನ್ನು ತಮಗೆ, ಮಾನ್ಯ ಸಭಾಪತಿಯವರಿಗೆ ಮತ್ತು ಮಾನ್ಯ ಸಚಿವರಿಗೆ ಕಳುಹಿಸಿಕೊಡುತ್ತಿದ್ದೇನೆ.

(ಈ ಸಂದರ್ಭದಲ್ಲಿ ಸಂಬಂಧಪಟ್ಟ ಪೇಪರ್ ಕಟಿಂಗ್‌ಗಳನ್ನು ಮಾನ್ಯ ವೈಸ್ ಛೇರ್ಮನ್‌ರವರಿಗೆ, ಮಾನ್ಯ ಸಭಾನಾಯಕರಿಗೆ ಮತ್ತು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಿಗೆ ಕಳುಹಿಸಿಕೊಡಲಾಯಿತು)

ಸನ್ಮಾನ್ಯ ಸಭಾಪತಿಯವರೇ, “ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರಿಗೆ ಯಾವ ರೀತಿಯಲ್ಲಿ ಕಾರನ್ನು ನೀಡಲಾಗಿದೆಯೋ ಅದೇ ರೀತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೂ ಕಾರನ್ನು ಕೊಡುತ್ತೇವೆ” ಎನ್ನುವ ಮಾತನ್ನು ಸಹ ಅವರು ಹೇಳಿದ್ದಾರೆ. ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಕಾರನ್ನು ಸಹ ಕೊಡುತ್ತಿದ್ದಾರೆ. ಅಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ 13,200 ಉಪಾಧ್ಯಕ್ಷರಿಗೆ 10,600 ಮತ್ತು ಸದಸ್ಯರಿಗೆ 7000 ರೂಪಾಯಿಗಳ ಗೌರವಧನವನ್ನು ನಿಗದಿಗೊಳಿಸಿ ದಿನಾಂಕ: 10.08.2016ರಲ್ಲಿ ಒಂದು ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ಕೇರಳ ಸರ್ಕಾರ ಹೊರಡಿಸಿರುವಂತಹ ಆದೇಶದ ಪ್ರತಿ ನನ್ನ ಬಳಿ ಇದೆ. ಗ್ರಾಮ ಪಂಚಾಯತಿ ಅಷ್ಟೇ ಅಲ್ಲ. ಕಾರ್ಪೊರೇಶನ್ ಮೇಯರ್‌ಗೆ 15,800 ರೂಪಾಯಿಗಳು, ಉಪ ಮೇಯರ್‌ಗೆ 13,200 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಅದೇ ರೀತಿಯಲ್ಲಿ ಮುನ್ಸಿಪಾಲ್ಟಿ ಅಧ್ಯಕ್ಷರಿಗೆ 14,600 ಮತ್ತು ಉಪಾಧ್ಯಕ್ಷರಿಗೆ 12,000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಸ್ಟ್ಯಾಡಿಂಗ್ ಕಮಿಟಿ ಛೇರ್ಮನ್‌ಗಳಿಗೆ 9,400 ಮತ್ತು ಸದಸ್ಯರಿಗೆ 7,600 ರೂಪಾಯಿಗಳೆಂದು ನಿಗದಿಪಡಿಸಿದ್ದಾರೆ. ಕೇರಳ ರಾಜ್ಯದಲ್ಲಿ 2016ನೇ ಇಸವಿಯಿಂದಲೇ ಈ ಪ್ರಮಾಣದಲ್ಲಿ ಗೌರವಧನವನ್ನು ನೀಡಲಾಗುತ್ತಿದೆ. ಇವತ್ತಿನ ದಿನಮಾನದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ 1,000 ರೂಪಾಯಿಗಳ ಗೌರವಧನ ನೀಡುವುದು ಸೂಕ್ತವಲ್ಲವೆಂದು ನಾನು ಭಾವಿಸುತ್ತೇನೆ. ಬೆಂಗಳೂರಿನಂತಹ ನಗರದಲ್ಲಿ ಯಾವುದಾದರೊಂದು ಹೋಟೆಲ್‌ಗೆ ಊಟಕ್ಕೆ ಹೋದರೆ, ಸುಮಾರು 5 ಸಾವಿರ ರೂಪಾಯಿಗಳಷ್ಟು ಖರ್ಚಾಗುತ್ತದೆ.

(ಮುಂದುವರಿದಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(161) 8.3.2022 1.50 ಪಿಕೆ:ಜಿಆರ್

ಶ್ರೀ ಸುನೀಲಗೌಡ ಪಾಟೀಲ್(ಮುಂದು)

ಅದು ಒಂದು ರೀತಿಯಲ್ಲಿ ಅಗೌರವ ತೋರಿಸಿದ ಹಾಗಾಗುತ್ತದೆ, ಭಿಕ್ಷೆ ಕೊಟ್ಟ ಹಾಗಾಗುತ್ತದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ, ಪ್ರತಿ ತಿಂಗಳು ಅವರಿಗೆ ಒಂದು ಸಾವಿರ ರೂಪಾಯಿಗಳೂ ಸಹ ಬರುತ್ತಿಲ್ಲ. 6 ತಿಂಗಳಿಗೊಮ್ಮೆ ಬರುತ್ತಿದೆ. ನಮ್ಮ ಮಂತ್ರಿಗಳ ಹತ್ತಿರ ವಿನಂತಿ ಮಾಡಿಕೊಳ್ಳುತ್ತೇನೆ. ಗ್ರಾಮ ಪಂಚಾಯತಿ ಸದಸ್ಯರಿಗೆ ತಿಂಗಳಿಗೆ ರೂ. 10,000 ಗೌರವ ಧನವನ್ನು ಕೊಡಲಿ, ಅಧ್ಯಕ್ಷರಿಗೆ ರೂ. 13000 ಕೊಡಬೇಕು. ಅಧ್ಯಕ್ಷರಿಗೆ ಒಂದು ಕಾರು ಕೊಡಿ ಎಂದು ಕೇಳುತ್ತಿಲ್ಲ. ಆದರೆ ಎಲ್ಲಾ ಸದಸ್ಯರಿಗೆ ಉಚಿತ ಬಸ್ ಪಾಸ್ ಕೊಟ್ಟರೆ ಅವರ ಜಿಲ್ಲೆಗಳಲ್ಲಿ ಕೆಲಸ ಮಾಡುವುದಕ್ಕೆ ಅನುಕೂಲವಾಗುತ್ತದೆ. ಅವರು ತಮ್ಮ ತಾಲ್ಲೂಕಿನಿಂದ ಕೇಂದ್ರ ಸ್ಥಾನಕ್ಕೆ ಬರುವುದಕ್ಕೆ ಎಲ್ಲಾ ಸದಸ್ಯರಿಗೆ ಉಚಿತ ಬಸ್ ಪಾಸ್ ಕೊಡಬೇಕು. ಆನ್‌ಲೈನ್ ಮೂಲಕ ಅವರ ಅಕೌಂಟ್‌ಗೆ ನೇರವಾಗಿ ಪ್ರತಿ ತಿಂಗಳು ರೂ. 1000 ಗೌರವ ಧನ ಸಿಗುವ ವ್ಯವಸ್ಥೆ ಮಾಡಿದರೆ ಬಹಳ ಅನುಕೂಲವಾಗುತ್ತದೆ. ನಮ್ಮ ಸಭಾನಾಯಕರು ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದವರು. ನಾನು ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಮಾಡಿದಾಗ ಗೌರವ ಧನವನ್ನು ರೂ. 2000 ಮಾಡುತ್ತೇವೆ, ಅದು ಪ್ರಸ್ತಾವನೆಯಲ್ಲದೆ ಎನ್ನುವ ಭರವಸೆಯನ್ನು ನನಗೆ ಕೊಟ್ಟಿದ್ದರು. ಇದು ಬಹಳ ಮುಖ್ಯವಾದುದು. ಸುಮಾರು 25 ಜನ ಸ್ಥಳೀಯ ಸಂಸ್ಥೆಗಳಿಂದ ಆರಿಸಿ ಬಂದ ಸದಸ್ಯರಿದ್ದೇವೆ. ಇದು ನಮ್ಮ ಪಕ್ಷಾತೀತ ಹೋರಾಟವಾಗಿದೆ. ಮೊನ್ನೆ ನಡೆದಂತಹ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ ಮತ್ತು ಶಾಸಕರುಗಳಿಗೆ ಸಂಬಂಧಪಟ್ಟಂತೆ ಸಂಬಳಗಳನ್ನು ಹೆಚ್ಚು ಮಾಡಲಾಯಿತು. ಮೊನ್ನೆ ನಡೆದಂತಹ ಚುನಾವಣೆಯಲ್ಲಿ, ನಾವು ಹೆಚ್ಚು ಗೌರವ ಧನ ಕೊಡಿಸುವ ಹೋರಾಟ ಮಾಡುತ್ತೇವೆ ಎನ್ನುವ ಮಾತುಗಳನ್ನು ಹೇಳಿದ್ದೆವು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಮಾನ್ಯ ಕಟೀಲ್ ಸಾಹೇಬರು ಕೂಡ ಆ ಮಾತನ್ನು ಹೇಳಿದ್ದಾರೆ. ಮೊನ್ನೆ ನಮ್ಮ ಕಡೆ ನಡೆದ ಒಂದು ಕಾರ್ಯಕ್ರಮಕ್ಕೆ ಹೋದಾಗ, ಏನಿ ನಮ್ಮ ಪಗಾರ ಹೆಚ್ಚು ಮಾಡಿಸುವುದಿರಲಿ, ನಿಮ್ಮ ಪಗಾರಗಳನ್ನೇ ಹೆಚ್ಚು ಮಾಡಿಕೊಂಡಿರಿ ಎನ್ನುವ ಮಾತನ್ನು ಹೇಳಿದರು. ನಾನು ಮಾರನೆಯ ದಿನ ಪತ್ರಿಕಾ ಗೋಷ್ಠಿ ಮಾಡಿ, ಎಲ್ಲಯವರಿಗೆ ನಮ್ಮ ಸದಸ್ಯರಿಗೆ ಗೌರವ ಧನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್ಚಾಗುವುದಿಲ್ಲವೋ ಅಲ್ಲಯ ತನಕ ನಮಗೆ ಹೆಚ್ಚು ಮಾಡಿದಂತಹ ಸಂಬಳವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿದೆ. ಮಾನ್ಯ ಸಭಾಪತಿಗಳಿಗೆ ಅದಕ್ಕೆ ಸಂಬಂಧಪಟ್ಟ ಒಂದು ಪತ್ರವನ್ನು ಕೂಡ ಕೊಡುತ್ತೇನೆ.

ಮಾನ್ಯ ಸಭಾಪತಿಗಳೆ, ನಮ್ಮ ಎಂಎಲ್‌ಎ, ಎಂಎಲ್‌ಸಿ ಅಥವಾ ಎಂಪಿಗಳಿಗೆ ತಮ್ಮ ಅವಧಿ ಮುಗಿದ ಮೇಲೆ ಪಿಂಚಣಿ ಕೊಡಲಾಗುತ್ತದೆ. ಗ್ರಾಮ ಪಂಚಾಯತಿ ಸದಸ್ಯರೂ ಕೂಡ ಜನಪ್ರತಿನಿಧಿಗಳು, ಜನರಿಂದ ಆಯ್ಕೆಯಾಗಿರುತ್ತಾರೆ. ಅವರಿಗೂ ಕೂಡ ಮಾಸಿಕ ಪಿಂಚಣಿ ಕೊಡುವ ವ್ಯವಸ್ಥೆ ಮಾಡಬೇಕೆಂದು ಮಾನ್ಯ ಮಂತ್ರಿಗಳಲ್ಲ ವಿನಂತಿ ಮಾಡಿಕೊಳ್ಳುತ್ತೇನೆ. ಈಗಾಗಲೇ ನಾನು 5 ಸಲ ಪ್ರಶ್ನೆ ಕೇಳಿದರು ಸಮರ್ಪಕವಾಗಿ ಉತ್ತರ ಕೊಟ್ಟಲ್ಲ. ಉತ್ತರ ಕೂಡ ಸರಿಯಾಗಿ ಸಿಗುತ್ತಿಲ್ಲ. ಮಾನ್ಯ ಸಚಿವರು ಈ ಕೆಲಸವನ್ನು ಮಾಡಿದರೆ ಅವರ ಹೆಸರು ಅಜರಾಮರವಾಗಿ ಉಳಿಯುತ್ತದೆ. 2016ನೇ ಇಸವಿಯಲ್ಲಿ ಕೇರಳ ರಾಜ್ಯದಲ್ಲಿ ಮಾಡಿದ ಜಿಟಿ ನನ್ನ ಹತ್ತಿರ ಇದೆ. ಇದನ್ನು ತಾವು ನೋಡಿ, ಬರುವ ದಿನಮಾನಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಉಚಿತ ಬಸ್ ಪಾಸ್ ಮತ್ತು ಗೌರವ ಧನವನ್ನು ಹೆಚ್ಚು ಮಾಡುವ ಕೆಲಸ ಮಾಡಬೇಕು. ಇಲ್ಲದೇ ಇದ್ದರೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಸದಸ್ಯರುಗಳು ಪ್ರತಿಯೊಂದು ಅಧಿವೇಶನಗಳಲ್ಲೂ ಪ್ರಶ್ನೆ ಮಾಡುತ್ತೇವೆ. ಬರುವ ದಿನಮಾನಗಳಲ್ಲಿ ರಾಜ್ಯದ ಎಲ್ಲಾ ಸದಸ್ಯರ ಬೆಂಬಲವನ್ನು ತೆಗೆದುಕೊಂಡು ಹೋರಾಟ ಮಾಡುವುದಕ್ಕೆ ನಿರ್ಧಾರ ಮಾಡುತ್ತೇವೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಈಗ ನಾನು ಹೆಚ್ಚು ಮಾತನಾಡುವುದಿಲ್ಲ. ಇನ್ನೂ ಕೂಡ ಸ್ಥಳೀಯ ಸಂಸ್ಥೆಯ ಸದಸ್ಯರು ಮಾತನಾಡುವವರಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯ ಇದೆ. “ಜಲಜೀವನ್ ಮಿಷನ್” ಯೋಜನೆ ರಾಜ್ಯಾದ್ಯಂತ ನಡೆಯುತ್ತಿದೆ. ಈ ಯೋಜನೆ ಪ್ರಗತಿಯುತವಾದುದಾಗಿದೆ. ಈ “ಜಲಜೀವನ್ ಮಿಷನ್”ಗೆಂದು ಸರ್ಕಾರ ಗ್ರಾಮ ಪಂಚಾಯತಿಯಿಂದ ಸುಮಾರು ಶೇಕಡ 10ರಷ್ಟು ವಂತಿಕೆಯನ್ನು ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಗ್ರಾಮ ಪಂಚಾಯತಿ ಸದಸ್ಯರಿಗೆ ಗ್ರಾಮದಲ್ಲಿ ಕೆಲಸ ಮಾಡುವುದಕ್ಕೆ, ಗಟರ್‌ಗಳನ್ನು ಮಾಡುವುದಕ್ಕೆ ಅಥವಾ ರಸ್ತೆಗಳನ್ನು ಮಾಡುವುದಕ್ಕೆ 15ನೇ ಹಣಕಾಸಿನ ಆಯೋಗದಲ್ಲಿನ ಹಣ ಉಳಿಯುತ್ತಿಲ್ಲ. ಕೆಲವೊಂದು ಗ್ರಾಮ ಪಂಚಾಯತಿಯಲ್ಲಿ ಆ 15ನೇ

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಣಕಾಸಿನ ಆಯೋಗದ ಹಣವನ್ನು “ಜಲಜೀವನ್ ಮಿಷನ್”ಗೆ ಬಳಸಿಕೊಳ್ಳುತ್ತಿರುವುದರಿಂದ ಕರೆಂಟ್ ಬಲ್ ತುಂಬುವುದಕ್ಕೂ ಕೂಡ ದುಡ್ಡಿಲ್ಲದ ಹಾಗಾಗಿದೆ. ಸಿಂದಗಿ ತಾಲ್ಲೂಕಿನ ರಾಮಪುರ ಎನ್ನುವ ಗ್ರಾಮ ಪಂಚಾಯತಿಯಲ್ಲಿ ಕರೆಂಟ್ ಕಟ್ ಮಾಡಿಕೊಂಡು ಹೋಗಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ನಿಮ್ಮ ಪಕ್ಷದ ಸರ್ಕಾರವೇ ಇದೆ. ಅಲ್ಲ, ಜನರು ಏನು 10 ಪರ್ಸೆಂಟ್ ಹಣವನ್ನು ತುಂಬಬೇಕೋ ಅದನ್ನು ಸರ್ಕಾರವೇ ತುಂಬುವ ಕೆಲಸ ಮಾಡಿದೆ. ಇಲ್ಲೂ ಕೂಡ ಬಿಜೆಪಿ ಸರ್ಕಾರ ಇದೆ. ಆದ್ದರಿಂದ “ಜಲಜೀವನ್ ಮಿಷನ್”ಗೆ ಸರ್ಕಾರದಿಂದ ನೀವು ಹಣವನ್ನು ಎತ್ತಿಟ್ಟು, ಆ 15ನೇ ಹಣಕಾಸಿನ ಆಯೋಗದ ದುಡ್ಡನ್ನು ಗ್ರಾಮ ಪಂಚಾಯತಿಯವರಿಗೆ ಕೊಟ್ಟರೆ ಅವರು ಕೆಲಸ ಮಾಡುವುದಕ್ಕೆ ಅನುಕೂಲವಾಗುತ್ತದೆ. ಏಕೆಂದರೆ ಅವರಿಗೆ 5 ವರ್ಷದ ಅವಧಿ ಇರುತ್ತದೆ. ಮುಂದಿನ ವರ್ಷ ಕ್ಯಾಟಗರಿ ಚೀಂಜ್ ಆಗುವುದರಿಂದ ಅವರು ಮತ್ತೆ ಬರುವುದಿಲ್ಲ. ಕೆಲವರು, ನಮ್ಮಲ್ಲಿ ದುಡ್ಡೇ ಇಲ್ಲದ್ದರಿಂದ ಹಗಲಿನ ಹೊತ್ತು ಓಡಾಡುವುದಕ್ಕೆ ಆಗುತ್ತಿಲ್ಲ, ರಾತ್ರಿ ಹೊತ್ತು ಓಡಾಡುವ ಪರಿಸ್ಥಿತಿ ಬಂದಿದೆ ಎಂಬ ಮಾತನ್ನು ಹೇಳುತ್ತಿದ್ದರು. ಹಗಲಿನ ಹೊತ್ತು ಹೋದರೆ ಮಂದಿ ನಮ್ಮನ್ನು ಬಡಿಯುತ್ತಾರೆ ಎನ್ನುವ ಮಾತನ್ನು ಕೆಲವು ಸದಸ್ಯರು ಹೇಳುತ್ತಾರೆ. ಇದು ನಿಜ. ಆ ಸದಸ್ಯರು ದಿನನಿತ್ಯ ಗ್ರಾಮದ ಜನರ ಮುಖ ನೋಡಬೇಕಾಗುತ್ತದೆ. ಅವರು, ನಮ್ಮ ಓಣಿಯಲ್ಲಿ ಗಟರ್ ಮಾಡಿಕೊಡಿ, ರಸ್ತೆ ಮಾಡಿಕೊಡಿ ಎಂದು ಅಥವಾ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡಿ ಎಂದು ಕೇಳುತ್ತಾರೆ. ಆಗ ಸದಸ್ಯರು, ನಮ್ಮ ಹತ್ತಿರ ಹಣ ಇಲ್ಲ, ಆ ದುಡ್ಡನ್ನು ಸರ್ಕಾರದವರು ಜಲಜೀವನ್ ಮಿಷನ್‌ಗೆಂದು ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಾರೆ. 15ನೇ ಹಣಕಾಸು ಆಯೋಗದ ದುಡ್ಡನ್ನು ಅವರಿಗೆ ಬಿಟ್ಟು ಕೊಡಬೇಕು. ಪಂಚಾಯತಿಯವರು ಶೇಕಡ 10 ರಷ್ಟು ಹಣವನ್ನು “ಜಲಜೀವನ್ ಮಿಷನ್”ಗೆ ಏನು ದುಡ್ಡು ತುಂಬಬೇಕೋ ಅದನ್ನು ಸರ್ಕಾರ ವಹಿಸಿಕೊಳ್ಳಬೇಕು ಮತ್ತು ಜನರು ತುಂಬುವಂತಹ ಶೇಕಡ 10 ಪರ್ಸೆಂಟ್ ಹಣವನ್ನು ಕೊಡಬೇಕು. ಕೋವಿಡ್‌ನಿಂದ ಎದುರಿಸುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಯವರು ಜನರ ಹತ್ತಿರ 10 ಪರ್ಸೆಂಟ್ ಹಣವನ್ನು ಕೇಳುವುದಕ್ಕೆ ಹೋದರೆ ಅವರು ಸಿಟ್ಟಿಗೆಳುತ್ತಾರೆ. ಕೋವಿಡ್-19ನ ಇಂತಹ ಸಂದರ್ಭದಲ್ಲಿ ಹೇಗೆ ಹಣ ಕೊಡುವುದು? ನಿಮ್ಮ ನಳ ಬೇಡವೇ ಬೇಡ, ವಾಪಸ್ಸು ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಸಾಕಷ್ಟು ಗ್ರಾಮಗಳಲ್ಲಿ ಇಂತಹ ಪರಿಸ್ಥಿತಿ ಇರುವುದನ್ನು ನಾವು ಕೇಳುತ್ತಿದ್ದೇವೆ. “ಜಲಜೀವನ್ ಮಿಷನ್”ನ ಶೇಕಡ 10 +10

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಣವನ್ನು ಸರ್ಕಾರವೇ ತುಂಬುವ ಕೆಲಸ ಮಾಡಬೇಕು. ಉತ್ತರ ಪ್ರದೇಶ ರಾಜ್ಯದಲ್ಲಿ ಚುನಾವಣೆಗೆ ಮುಂಚೆ, ಅಲ್ಲಿನ ಸರ್ಕಾರವೇ ದುಡ್ಡನ್ನು ತುಂಬಿದೆ. ಅದೇ ಮಾದರಿಯನ್ನು ತಾವು ಅನುಸರಿಸಿದರೆ ಗ್ರಾಮ ಪಂಚಾಯತಿ ಸದಸ್ಯರಿಗೆ ಬಹಳ ಅನುಕೂಲವಾಗುತ್ತದೆ ಎಂದು ತಮ್ಮಲ್ಲಿ ವಿನಂತಿ ಮಾಡಿಕೊಂಡು, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ವೈಸ್ ಚೇರ್ಮನ್:- ಈಗ ಸದನವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವನ್ನು 1 ಗಂಟೆ 57 ನಿಮಿಷದಿಂದ 3.00 ಗಂಟೆಯವರೆಗೆ ಮುಂದೂಡಲಾಯಿತು)

(162) 08.03.2022 03.20 ಎಸ್‌ವಿ-ಎಂಡಿ

(ಭೋಜನ ವಿರಾಮಕ್ಕಾಗಿ ಮುಂದೂಡಲ್ಪಟ್ಟಿದ್ದ ಸದನವು ಪುನಃ ಮಧ್ಯಾಹ್ನ 03 ಗಂಟೆ 27 ನಿಮಿಷಗಳಿಗೆ ಸಮಾವೇಶಗೊಂಡಿತು. ಮಾನ್ಯ ಸಭಾಪತಿಯವರು ಪೀಠದಲ್ಲ ಉಪಸ್ಥಿತರಾದರು)

ಸಭಾಪತಿಯವರು:- ಈಗ ಯಾರಾದರೂ ಮಾತನಾಡುವವರಿದ್ದೀರಾ? ಕೇವಲ ಐದು ನಿಮಿಷ ಮಾತನಾಡಬೇಕು. ಜಾಸ್ತಿ ಮಾತನಾಡುವಂತಿಲ್ಲ.

(ಈ ಹಂತದಲ್ಲಿ ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಮಾತನಾಡಲು ಅವಕಾಶ ಕೋರಿ ಕೈ ಎತ್ತಿದರು)

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ಹೇಗೆ ನಡೆಸಬೇಕು ಸದನವನ್ನು? ಇದು ನಿಯಮ 330ರ ಅಡಿಯಲ್ಲಿ ತೆಗೆದುಕೊಂಡಿರುವ ವಿಷಯವಾಗಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಕೇವಲ ಶಿಕ್ಷಕರ ಬಗ್ಗೆ ಅಷ್ಟೇ ಮಾತನಾಡುತ್ತೇವೆ ಎಂದು ಬೇರೆ ಸದಸ್ಯರು ಯಾವಾಗಲೂ ಹೇಳುತ್ತಾರೆ. ನಾವು ಸ್ಥಳೀಯ ಸಂಸ್ಥೆಗಳ ಬಗ್ಗೆಯೂ ಮಾತನಾಡಬೇಕಲ್ಲವೆ?

ಸಭಾಪತಿಯವರು:- ನಿಯಮ 330ರ ಅಡಿಯಲ್ಲಿ ನೀವು ಹೇಗೆ ಮಾತನಾಡುತ್ತೀರಿ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಐ.ಶ್ರೀಕಂಠೇಗೌಡ:- ಕೊನೆಯಲ್ಲಿ ಕೇವಲ ಎರಡೇ ಸಾಲು ಮಾತನಾಡುತ್ತೇನೆ.

06. ನಿಯಮ 330ರ ಮೇರೆಗೆ ಮುಂದುವರೆದ ಚರ್ಚೆ

ವಿಷಯ:- ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡುವ ಹಾಗೂ ಕೇರಳ ರಾಜ್ಯದ ಮಾದರಿಯ ಸೌಲಭ್ಯಗಳನ್ನು ಒದಗಿಸುವ ಕುರಿತು.

ಶ್ರೀ ಕೆ.ಎಸ್.ನವೀನ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿಗಳ ಸದಸ್ಯರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಾದ ನಾವು ಒಕ್ಕೂಟದಿಂದ ಸರ್ಕಾರಕ್ಕೆ ಮನವಿಯನ್ನು ಮಾಡುತ್ತಿದ್ದೇವೆ. ನಮ್ಮದು ಗ್ರಾಮಭಾರತ, ನಮ್ಮದು ಗ್ರಾಮಗಳ ದೇಶ; ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗುತ್ತದೆ ಎನ್ನುವುದು ಮಹತ್ವಾ ಗಾಂಧೀಜಿಯವರ ಪರಿಕಲ್ಪನೆಯಾಗಿದ್ದು, ಇಂದು ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ ಕಾರ್ಯಗಳ ಮೂಲಕ ಅದೆಲ್ಲವೂ ಸಾಕಾರವಾಗುತ್ತಿದೆ. ನಮ್ಮ ದೇಶದ ಒಟ್ಟು ಪ್ರಗತಿ ಗ್ರಾಮಗಳ ಅಭಿವೃದ್ಧಿ ಮೂಲಕ ಆಗುತ್ತದೆ ಎನ್ನುವಂತಹ ಅಂಶವನ್ನು ಸೂಚ್ಯಂಕದಲ್ಲ ನಾವು ಗಮನಿಸುತ್ತಿದ್ದೇವೆ. ಗ್ರಾಮ ಪಂಚಾಯತಿಗಳಲ್ಲಿ ಆಡಳಿತವನ್ನು ಮಾಡುವುದು ಅಲ್ಲಯ ಚುನಾಯಿತ ಸದಸ್ಯರು. ಅಲ್ಲ ಮತದಾರರ ಸಂಖ್ಯೆ ಕಡಿಮೆ ಇದ್ದರೂ ಕೂಡ ಅತಿ ಹೆಚ್ಚು ಬೇಡಿಕೆಗಳು ಮತ್ತು ಅಲ್ಲರುವಂತಹ ಸಮಸ್ಯೆಗಳಿಗೆ ಮೊದಲು ಸಿಗುವುದು ಗ್ರಾಮ ಪಂಚಾಯತಿಯ ಸದಸ್ಯರು.

(...ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(163) 08-03-2022 (3.30) ಎಂ.ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಎಸ್.ನವೀನ್ (ಮುಂದು...):-

ಅಲ್ಲ ಚರಂಡಿ ಸ್ವಚ್ಛತೆ ಆಗಿಲ್ಲ ಎನ್ನುವುದರಿಂದ ಹಿಡಿದು, ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲ ಒಂದು ಅರ್ಜಿ ಕೊಟ್ಟಿರುವುದಕ್ಕೆ ವಿಲೇವಾರಿ ಮಾಡಿಲ್ಲ ಎನ್ನುವುದರಿಂದ ಹಿಡಿದು, ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಏನೇ ಸಮಸ್ಯೆ ಬಂದರೂ ಕೂಡ ಮೊದಲನೆಯದಾಗಿ ಅಲ್ಲಿಯ ಗ್ರಾಮಪಂಚಾಯತಿ ಸದಸ್ಯರ ಮೂಲಕವೇ ತಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸವನ್ನು ಮಾಡುತ್ತಾರೆ. ಬಹಳ ಪ್ರಮುಖವಾಗಿ ಯಾವುದೇ ಒಬ್ಬ ಸರ್ಕಾರಿ ಅಧಿಕಾರಿ ಮತ್ತು ಚುನಾಯಿತ ಪ್ರತಿನಿಧಿ ಆ ಗ್ರಾಮಗಳಿಗೆ ಬಂದರೆ, ಮೊದಲು ಅವರನ್ನು ಸ್ವಾಗತ ಮಾಡುವುದರಿಂದ ಹಿಡಿದು ಅವರನ್ನು ಬಿಟ್ಟುಕೊಡುವುದಕ್ಕೆ ಮಾಡುವವರೆಗೆ ಗ್ರಾಮ ಪಂಚಾಯತಿ ಸದಸ್ಯರು ಅದರ ನೇತೃತ್ವವನ್ನು ವಹಿಸಬೇಕಾಗುತ್ತದೆ. ಗ್ರಾಮಗಳಿಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮತ್ತಿತರ ಯಾವುದೇ ಅಧಿಕಾರಿಗಳು ಬಂದರೂ ಸಹ ಅಲ್ಲ ಟೀಬಲ್, ಕುರ್ಚಿ ಮತ್ತು ಶಾಮಿಯಾನ ಹಾಕುವುದರಿಂದ ಎಲ್ಲವನ್ನು ಸಹ ಆಯೋಜನೆ ಮಾಡುತ್ತಾರೆ. ಆದರೆ, ಇವತ್ತು ನಾವು ಅವರಿಗೆ ಕೊಡುತ್ತಿರುವಂತಹ ಗೌರವಧನ ಮತ್ತು ನಾವು ಅವರ ಅಷ್ಟು ಚಟುವಟಿಕೆಗಳನ್ನು ಗಮನಿಸಿದರೆ, ಅವರು ಐದು ವರ್ಷದಲ್ಲ ಮಾಡುವಂತಹ ಕೆಲಸಗಳಿಗೆ ಅದು ಯಾವುದೂ ಸಹ ಅರೆಕಾಸಿಗೆ ಸಾಕಾಗದಷ್ಟು ಗೌರವಧನವನ್ನು ನೀಡುತ್ತಿದ್ದೇವೆ. ಅದರ ಜೊತೆಗೆ ಅವರ ಮೇಲೆ ನಿರಂತರವಾದ ಒತ್ತಡಗಳು ಇವೆ. ಅಂದರೆ, ಕಾಮಗಾರಿಯ ಕೆಲಸಗಳು ಆಗಿಲ್ಲವೆಂದು ಹೇಳುವಂಥದ್ದು. ವಿಶೇಷವಾಗಿ ಇವತ್ತು “ವಿಶ್ವ ಮಹಿಳಾ ದಿನಾಚರಣೆ” ಗ್ರಾಮ ಪಂಚಾಯತಿಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಪ್ರತಿಶತ ಮಹಿಳೆಯರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಾವು ಎಷ್ಟೋ ಕಡೆಗಳಲ್ಲಿ ಪ್ರವಾಸವನ್ನು ಮಾಡುವಂತಹ ಸಂದರ್ಭದಲ್ಲಿ ಗಮನಿಸುವುದು ಏನೆಂದರೆ, ಗ್ರಾಮ ಪಂಚಾಯತಿಯ ಅಧ್ಯಕ್ಷರು ಮಹಿಳೆ ವಿಶೇಷವಾಗಿ ಎಸ್.ಸಿ., ಮತ್ತು ಎಸ್.ಟಿ., ಮೀಸಲಾತಿಯಿಂದ ಗೆದ್ದು ಬಂದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಆಡಳಿತವನ್ನು ನಡೆಸಬೇಕಾದಂತಹ ಸಂದರ್ಭದಲ್ಲಿ, ಗ್ರಾಮಗಳಿಗೆ ಹೋಗುವಂತಹ ಅಧಿಕಾರಿಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಂದು ಒಳ್ಳೆಯ ಕಾರುಗಳಲ್ಲ ಹೋಗುತ್ತಾರೆ. ಆದರೆ, ನಮ್ಮ ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳು ನಡೆದುಕೊಂಡು ಬರಬೇಕು. ಇಲ್ಲವೇ ಸಭೆಗೆ ಯಾರಾದರೂ ಅವರನ್ನು ಮೋಟರ್ ಸೈಕಲ್‌ನಲ್ಲಿ ಕರೆದುಕೊಂಡು ಬರಬೇಕು. ಸಭೆ ಇದೆ ಎಂದು ಅವರು ಕೂಲಿ ಮಾಡುತ್ತಿರುವಂತಹ ಹೊಲದಿಂದ ಕರೆದುಕೊಂಡು ಬರುವಂತಹ ಅನಿವಾರ್ಯತೆಯನ್ನು ನಾವು ಹಳ್ಳಿಗಳಲ್ಲಿ ನೋಡುತ್ತಿದ್ದೇವೆ. ಇವತ್ತು ಮಹಿಳಾ ಸಬಲೀಕರಣ ಎಲ್ಲ ಆಗಬೇಕು ಎಂದರೆ, ಈ ರೀತಿ ದಿಟ್ಟತನದಿಂದ ಚುನಾವಣೆಯಲ್ಲಿ ನಿಂತು ಗೆದ್ದು ಬಂದಂತಹ ಮಹಿಳೆಯರು ಪಂಚಾಯತಿಗಳನ್ನು ನಡೆಸುತ್ತಾರೆ, ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ, ಗ್ರಾಮದ ಪಂಚಾಯತಿ ಸಭೆಗಳಲ್ಲಿ ಗ್ರಾಮದ ಸಮಸ್ಯೆಗಳನ್ನು ಆಲಿಸುವಂತಹ ಕೆಲಸಗಳನ್ನು ಮಾಡುತ್ತಾರೆ. ನಾವು ಅವರುಗಳನ್ನು ಸಬಲೀಕರಣ ಮಾಡಬೇಕಾಗಿದೆ. ನಗರ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸವಿರುತ್ತದೆ. ಅವರು ನಗರ ವ್ಯಾಪ್ತಿಯಲ್ಲಿ ಉದ್ಯೋಗ ಮಾಡುವುದಕ್ಕೆ ಅವಕಾಶವಿರುತ್ತದೆ. ಆದರೆ, ಗ್ರಾಮಗಳಲ್ಲಿ ಇರುವಂತಹ ಮಹಿಳೆಯರು ತಮ್ಮ ಮನೆಗಳಲ್ಲಿ ಕೆಲಸಗಳನ್ನು ಮಾಡಬೇಕು. ಇಲ್ಲವೇ ಕೂಲಿಗೋಸ್ಕರ ಕೆಲಸವನ್ನು ಸಹ ಮಾಡಬೇಕು. ಇವತ್ತು ವಿಶೇಷವಾಗಿ ಗ್ರಾಮ ಪಂಚಾಯತಿಗಳಲ್ಲಿ ಆಯ್ಕೆಯಾದಂತಹ ಮಹಿಳಾ ಸದಸ್ಯರಿಗೆ ಮತ್ತು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಯಾರು ಕೆಲಸವನ್ನು ಮಾಡುತ್ತಿರುತ್ತಾರೆ. ಅವರಿಗೆ ಗೌರವಧನವನ್ನು ಹೆಚ್ಚಿಗೆ ಮಾಡುವುದರ ಜೊತೆಗೆ, ಅವರು ಅಧಿಕಾರವನ್ನು ನಡೆಸುವಂತಹ ಸೂಕ್ತ ತರಬೇತಿ ಕಾರ್ಯಾಗಾರಗಳನ್ನು ನಿರಂತರವಾಗಿ ಮಾಡುವಂತಹ ಕೆಲಸವನ್ನು ಮಾಡಬೇಕು. ಏಕೆಂದರೆ, ಸರ್ಕಾರ ಪ್ರತಿ ವರ್ಷ ಹೊಸ ಹೊಸ ಯೋಜನೆಗಳನ್ನು ತರುವಂತಹ ಕೆಲಸವನ್ನು ಮಾಡುತ್ತದೆ. ಆದರೆ, ಅವರಿಗೆ ಅದರ ಬಗ್ಗೆ ಮಾರ್ಗಸೂಚಿ ಇರುವುದಿಲ್ಲ. ಅವರೆಲ್ಲರೂ ಕೂಡ ಅಧಿಕಾರಿಗಳು, ಪಿ.ಡಿ.ಓ., ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಆಪರೇಟರ್ ಮೇಲೆ ಅವಲಂಬಿತರಾಗುತ್ತಾರೆ. ಅವರಿಗೆ ಒಂದು ಸೂಕ್ತವಾದಂತಹ ಒಂದು ತರಬೇತಿ ಮತ್ತು ಅವರು ಯಾವರೀತಿ ಸಮಗ್ರವಾಗಿ ಅಧಿಕಾರ ನಡೆಸಬೇಕು ಮತ್ತು ಹಳ್ಳಿಗಳಿಗೆ ಬಂದಂತಹ ಅನುದಾನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎನ್ನುವಂತಹ ಮಾಹಿತಿಯನ್ನು ಕೊಡುವಂತಹ ಕೆಲಸವನ್ನು ಸಹ ಮಾಡಬೇಕಾಗಿದೆ. ವಿಶೇಷವಾಗಿ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಅಧಿಕಾರಿಗಳು ಆಡಳಿತಾತ್ಮಕ ವೆಚ್ಚಕ್ಕೆಂದು ಹಣವನ್ನು ತೆಗೆದು ಇಡುವಂತಹ ಕೆಲಸವನ್ನು ಮಾಡುತ್ತಾರೆ. ನಾವು ಅದೇ ರೀತಿ ಏಕೆ ಉದ್ಯೋಗಖಾತ್ರಿ ಯೋಜನೆಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗ್ರಾಮ ಪಂಚಾಯತಿ ಸದಸ್ಯರಿಗೆ ಎಂದು ಅಲ್ಲ ನಡೆಯುವಂತಹ ಒಟ್ಟು ಕಾಮಗಾರಿಗೆ ಗ್ರಾಮ ಪಂಚಾಯತಿ ಸದಸ್ಯರ ಆಡಳಿತಾತ್ಮಕ ವೆಚ್ಚವೆಂದು ಅಧಿಕೃತವಾಗಿ ಹಣವನ್ನು ಮೀಸಲಿಡಬಹುದು. ಈಗ ಒಂದೊಂದು ಗ್ರಾಮ ಪಂಚಾಯತಿಗಳಿಗೆ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಒಂದು ಕೋಟಿ, ಒಂದೊಂದು ಕೋಟಿಯಷ್ಟು ಹಣವನ್ನು ಖರ್ಚು ಮಾಡುತ್ತೇವೆ. ಆದರೆ, ಸಂಬಳವನ್ನು ಕೊಡಬೇಕಾದರೆ, ಇಡೀ ಪಂಚಾಯತಿಗೆ ಒಂದು ಲಕ್ಷದಿಂದ ಒಂದೊಂದು ಲಕ್ಷದವರೆಗೆ ಸಂಬಳ ಕೊಡುತ್ತೇವೆ. ಆದರೆ, ಆ ಹಣ ಪಂಚಾಯತಿಯಲ್ಲೇ ಖರ್ಚಾಗಬೇಕು. ಇವತ್ತು ನಾವು ಶೇಕಡಾ ಏಳೂವರೆಯಷ್ಟು ಆಡಳಿತಾತ್ಮಕ ವೆಚ್ಚವನ್ನು ತೆಗೆಯುತ್ತೇವೆ. ಹಾಗಾಗಿ, ಇವತ್ತು ಸರ್ಕಾರಕ್ಕೆ ಎಲ್ಲಾ ಶಾಸಕರು ಮನವಿ ಮಾಡುವುದೇನೆಂದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮ ಪಂಚಾಯತಿಗಳಲ್ಲಿ ಈ ರೀತಿ ಆಗುತ್ತಿರುವಂತಹ ಕೆಲಸಗಳಿಗೆ ಸರ್ಕಾರ ಅವರಿಗೆ ಎಲ್ಲಾ ರೀತಿಯಾದಂತಹ ಸೌಲಭ್ಯಗಳನ್ನು ಕೊಡಬೇಕು. ಇವತ್ತು ಬಹಳಷ್ಟು ಜನ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರು ಅವಿದ್ಯಾವಂತರು ಎನ್ನುವ ಒಂದೇ ಒಂದು ಕಾರಣಕ್ಕೆ ಸದಸ್ಯರಿಗೆ ಗೌರವವನ್ನು ಕೊಡುವುದಿಲ್ಲ. ಅಧಿಕಾರಿಗಳು ಏನನ್ನು ಹೇಳಿದರೂ ಸಹ ಒಪ್ಪಿಕೊಳ್ಳುತ್ತಾರೆ. ಅವರನ್ನು ನಾವು ಒಪ್ಪಿಸಬಹುದು ಎಂದು ಅಧಿಕಾರಿಗಳಲ್ಲಿ ಇರುವಂತಹ ಒಂದು ಮನೋಭಾವವಿದೆ. ಈಗ ನಾನು ಸಾಕಷ್ಟು ಕಡೆಗಳಲ್ಲಿ ಕೇಳಿರುವಂತೆ, ಪಿ.ಡಿ.ಓ.ಗಳು ಗ್ರಾಮ ಪಂಚಾಯತಿಯಲ್ಲಿ ಇರುವುದಿಲ್ಲ. ಪಿ.ಡಿ.ಓ.ಗಳು ಇ.ಓ. ಕಚೇರಿಯಲ್ಲಿ ಇರುತ್ತಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಪಿ.ಡಿ.ಓ.ಗಳನ್ನು ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಈ ವಿಷಯವನ್ನು ಮಾನ್ಯ ಸಚಿವರ ಗಮನಕ್ಕೂ ಸಹ ತರುವಂತಹ ಪ್ರಯತ್ನವನ್ನು ಮಾಡಿದ್ದೇನೆ. ಹಾಗಾಗಿ ಇವತ್ತು ಅವರು ಆಡಳಿತವನ್ನು ಸುಲಲಿತವಾಗಿ ನಡೆಸಬೇಕು ಮತ್ತು ಆಡಳಿತಕ್ಕೆ ಚುರುಕು ತರಬೇಕು ಮತ್ತು ಗ್ರಾಮ ಪಂಚಾಯತಿಯಲ್ಲಿ ಖರ್ಚಾಗುವಂತಹ ಹಣಕ್ಕೆ ಸರಿಯಾದಂತಹ accountability ಇಡಬೇಕು ಎನ್ನುವುದಾದರೆ, ಅವರಿಗೆ ಸರಿಯಾದ ರೀತಿಯ ಸವಲತ್ತುಗಳನ್ನು ಕೊಡಬೇಕು. ಅವರುಗಳ ಮೇಲೆ ಕೇಸ್ ದಾಖಲಿಸುವಂಥದ್ದು, ಅಲ್ಲ ಅಪ್ಯವಹಾರ ಆಗಿರುವಂಥದ್ದನ್ನು ಚೆನ್ನಾಗಿ ತನಿಖೆ ಮಾಡುತ್ತೇವೆ. ಆದರೆ, ಅವರಿಗೆ ಕೊಡುವಂತಹ ಹಣದಲ್ಲಿ ಏನು ಮಾಡುತ್ತಿದ್ದೇವೆಂದು ಎಂಬುದನ್ನು ನಾವು ಸರಿಯಾಗಿ ಗಮನಿಸುತ್ತಿಲ್ಲ. ಇವತ್ತು ನಾನು “ವಿಶ್ವ ಮಹಿಳಾ ದಿನಾಚರಣೆ” ದಿವಸದಲ್ಲಿ ಮಾನ್ಯ ಮಂತ್ರಿಗಳು ವಿಶೇಷವಾಗಿ ಮಹಿಳಾ ಪ್ರತಿನಿಧಿಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇವಲ ಮೀಸಲಾತಿಯನ್ನು ಕೊಟ್ಟು ಕೂರಿಸುವುದು ಅಷ್ಟೆ ಅಲ್ಲ. ಅವರ ಬಗ್ಗೆ ಸರ್ಕಾರಕ್ಕೆ ಒಂದು ಜವಾಬ್ದಾರಿ ಇದೆ. ಜನಪ್ರತಿನಿಧಿಗಳಿಗೆ ಶಾಸನ ಸಭೆಯ ಜವಾಬ್ದಾರಿ ಇದೆ. ಅವರು ಸೂಕ್ತವಾದ ರೀತಿಯಲ್ಲಿ ಆಡಳಿತವನ್ನು ಮಾಡುವಂತಹ ಕೆಲಸವನ್ನು ಮಾಡಬೇಕು. ಜೊತೆಗೆ ಕೋವಿಡ್-19 ಕಾರಣಕ್ಕೋಸ್ಕರ ಬಹಳಷ್ಟು ಜನ ವಿದ್ಯಾವಂತರು ಹಳ್ಳಿಗಳಿಗೆ ವಾಪಸ್ಸು ಹೋಗಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ. ನಾವು ಅವರಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡಿದರೆ, ಖಂಡಿವಾಗಿ ಮುಂದೆ ಬರುವಂತಹ ದಿನಗಳಲ್ಲಿ ಏನು ಮಹತ್ವ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆ ಮತ್ತು ನಮ್ಮ ಮಾನ್ಯ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಅಂತೋದಯದ ಕಲ್ಪನೆ ಇತ್ತು ಈ ಕಲ್ಪನೆಗಳ ಅಡಿಯಲ್ಲಿ ನಾವು ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸಿದರೆ ನಾವು ಯಶಸ್ವಿಯಾಗುತ್ತೇವೆ. ಹಾಗಾಗಿ, ನಾನು ಮಾನ್ಯ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಲ್ಲಿ ಸರ್ಕಾರದ ವತಿಯಿಂದ ಸಿಗುವಂತಹ ಗೌರವಧನವನ್ನು ಹೆಚ್ಚಿಸುವುದರ ಜೊತೆಗೆ ಅವರಿಗೆ ಸರ್ಕಾರದ ಕಡೆಯಿಂದ ತರಬೇತಿಗಳನ್ನು ನೀಡಬೇಕು. ಅಧಿಕಾರಿಗಳು ಅವರಿಗೆ ಸೂಕ್ತ ರೀತಿಯಲ್ಲಿ ಗೌರವ ಕೊಡುವಂತಹ ಒಂದು ಸುವ್ಯವಸ್ಥೆಯನ್ನು ಮಾಡಬೇಕು ಎನ್ನುವಂತಹ ಮನವಿಯನ್ನು ಈ ಸಂದರ್ಭದಲ್ಲಿ ಮಾಡುತ್ತಾ, ವಿಶೇಷವಾಗಿ ಗ್ರಾಮಪಂಚಾಯತಿಗೆ ಸಂಬಂಧಪಟ್ಟಂತಹ ಅಧಿಕಾರಿಗಳೆಲ್ಲರಿಗೂ ಸರ್ಕಾರದ ಕಡೆಯಿಂದ ಸೂಚನೆ ನೀಡಬೇಕು. ಅಂದರೆ, ಮಾನ್ಯ ಸದಸ್ಯರಿಗೆ ಗೌರವವನ್ನು ಕೊಡುವಂತಹ ಕೆಲಸವನ್ನು ಮಾಡಬೇಕು ಮತ್ತು ಅವರು ಕಡ್ಡಾಯವಾಗಿ ಪಂಚಾಯತಿಯ ಕಚೇರಿಯಲ್ಲೇ ಇರಬೇಕು ಎನ್ನುವಂತಹ ಸೂಚನೆ ಸರ್ಕಾರದ ವತಿಯಿಂದ ರವಾನೆಯಾಗುವಂತಹ ಕೆಲಸ ಆಗಬೇಕು ಎಂದು ಹೇಳಿ. ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ತಮಗೆ ವಂದನೆಗಳನ್ನು ಸಲ್ಲಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಸಿ.ಎನ್.ಮಂಜೇಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದನೆಗಳನ್ನು ತಿಳಿಸುತ್ತೇನೆ. ನಾನು ಸುಮಾರು 23 ವರ್ಷಗಳ ಹಿಂದೆ ಶ್ರೀರಾಮಪುರ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದೆ. ನಾನು ಮಾಜಿ ಸೈನಿಕ ಕೂಡ. ನಾನು ಗ್ರಾಮ ಪಂಚಾಯತಿಯ ಸದಸ್ಯನಾಗಿ ನಂತರ ಅಧ್ಯಕ್ಷನಾಗಿ ಕಂಡಂತಹ ಕಷ್ಟಗಳು ಏನಿದೆ ಎಂಬುದಕ್ಕೆ, ನಾನು ಈ ಹಿಂದೆ ಸದನ ನಡೆಯುವುದನ್ನು ಟಿ.ವಿ.ಯಲ್ಲಿ ನೋಡುತ್ತಿದ್ದೆ. ಆಗ ನಾನು ಅಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದ್ದರೆ ಮೇಜುಕುಟ್ಟ ಮಾತನಾಡುತ್ತಿದ್ದೆ ಎಂದು ಅವತ್ತಿನ ದಿವಸ ಅಂದುಕೊಳ್ಳುತ್ತಿದೆ. ಅದರಲ್ಲೂ ಇವತ್ತು “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ದಿವಸದಂದು ಮಾತನಾಡಲು ಇಂತಹ ಒಂದು ವಿಷಯ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ. ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ತಂದುಕೊಟ್ಟಂತಹ ಮಾನ್ಯ ಹೆಚ್.ಡಿ.ದೇವೇಗೌಡರು ಹಾಗೆಯೇ ಶ್ರೀ ರಾಜೀವ್ ಗಾಂಧಿಯವರು...

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಶೇಕಡಾ 50ರಷ್ಟು ಮೀಸಲಾತಿ....

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಅವರ ಬಗ್ಗೆಯೂ ಮಾತನಾಡಿ ಹೇಳಬೇಕೆಂದು ಇದ್ದೆ. ಆದರೆ, ಮಾನ್ಯ ಸದಸ್ಯರು ಅಷ್ಟರ ಒಳಗೆ ದುಡುಕಿಬಿಟ್ಟರು. ಆಗ ಸ್ವಾಮಿ ವಿವೇಕಾನಂದರಿಗೆ ಈ ರೀತಿಯೇ ಮಾಡಿದರಂತೆ. ಅಂದರೆ, ಅವರು ಮಾತನಾಡುವಾಗ ಅಲ್ಲ ಇದ್ದಂತಹ ಎಲ್ಲಾ ಹೆಂಗಸರು ಸಹ ಎದ್ದುಬಿಟ್ಟರಂತೆ. ಆಗ ಅವರು “Sisters and Brothers...” ಎಂದಾಗ ಅವರೆಲ್ಲರೂ ಸಹ ಕುಳಿತುಕೊಂಡುಬಿಟ್ಟರಂತೆ. ನಾನು ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಮಾತನಾಡುವುದಕ್ಕೆ ಹೊರಟಿದ್ದೆ. ಅಷ್ಟರ ಒಳಗೆ ಮಾನ್ಯ ಸದಸ್ಯರು ಶೇಕಡಾ 50ರಷ್ಟು ಎಂದು ಹೇಳಿದರು.

ಮುಂದು...

(164) 08.03.2022 03.40 LL-AK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸಿ.ಎನ್. ಮಂಜೇಗೌಡ(ಮುಂದು...)

ಈ ಸಮಯದಲ್ಲಿ ಅವರನ್ನು ಕೂಡ ನಾನು ಸ್ಮರಿಸುತ್ತೇನೆ. ಹಾಗೆಯೇ, ಶ್ರೀ ರಾಜೀವ್ ಗಾಂಧಿಯವರು ಪಂಚಾಯತಿ ಬಗ್ಗೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಕಾಯ್ದೆ ತಂದರು. ಆದರೆ, ಇವೊತ್ತಿನವರೆಗೆ ಅದು ಅನುಷ್ಠಾನ ಆಗಿರುವುದಿಲ್ಲ. ಇದು ಅನುಷ್ಠಾನ ಆದರೆ, ಎಂ.ಎಲ್.ಎ.ಗಳಿಗೆ ಸಮಸ್ಯೆಯಾಗುತ್ತದೆಯೋ ಅಥವಾ ಎಂ.ಎಲ್.ಸಿ.ಗಳಿಗೆ ಸಮಸ್ಯೆ ಆಗುತ್ತದೆಯೋ ಅಥವಾ ಸರ್ಕಾರಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಮಸ್ಯೆ ಆಗುತ್ತದೆಯೋ ಎಂತಲೋ ಇದುವರೆವಿಗೂ ಸದರಿ ಆಕ್ಟ್‌ನ್ನು ಜಾರಿಗೆ ತಂದಿರುವುದಿಲ್ಲ. ಮಾನ್ಯ ಸದಸ್ಯರಾದ ಶ್ರೀ ಸಅಲಂ ಅಹಮದ್‌ವರು, ಶ್ರೀ ಡಿ.ಎಸ್. ಅರುಣ್‌ವರು ಹಾಗೂ ಶ್ರೀ ಎಂ.ಕೆ. ಪ್ರಾಣೇಶ್‌ವರವರು ಆಗಲೇ ಮಾತನಾಡುತ್ತಾ, ಈ ಪಂಚಾಯತಿ ಅಧ್ಯಕ್ಷರ/ಸದಸ್ಯರ ಕುಂದುಕೊರತೆಗಳ ಬಗ್ಗೆ ಮಾತನಾಡುವುದಕ್ಕೆ ಎರಡು ದಿನ ಆದರೂ ಸಾಲದು. ದಯವಿಟ್ಟು ನನಗೆ ಇಷ್ಟತ್ತು ನಿಮಿಷಗಳ ಕಾಲಾವಕಾಶ ಆದರೂ ಕೊಡಬೇಕೆಂದು ಅಥವಾ ಕನಿಷ್ಠ ಐದು ನಿಮಿಷವಾದರೂ ಕಾಲಾವಕಾಶ ನೀಡಬೇಕೆಂದು ತಮ್ಮನ್ನು ಕೋರುತ್ತೇನೆ.

ಸಭಾಪತಿಯವರು:- ಐದು ನಿಮಿಷ ಕಾಲಾವಕಾಶ ಸಾಕು.

ಶ್ರೀ ಸಿ.ಎನ್. ಮಂಜೇಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇವೊತ್ತಿನ ದಿವಸ ಗ್ರಾಮ ಪಂಚಾಯತಿ ಸದಸ್ಯರು ಒಂದು ರೀತಿಯಲ್ಲಿ ಅನುದಾನಕ್ಕಾಗಿ ಬೇಡಿಕೆ ಇಟ್ಟರೆ, ಇನ್ನೊಂದು ರೀತಿಯಲ್ಲಿ ಅವರ ಸ್ವಾತಂತ್ರ್ಯಕ್ಕೂ ಕೂಡ ಬೇಡಿಕೆ ಇಡಬೇಕಾದಂತಹ ಪರಿಸ್ಥಿತಿ ಬಂದಿರುತ್ತದೆ. ಇತ್ತೀಚೆಗೆ ಹೆಚ್.ಡಿ. ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮ ಪಂಚಾಯತಿಯ ಘಟನೆಯನ್ನು ತಾವು ನೋಡಿರಬಹುದು. ಸದರಿ ಆಲನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಬ್ಬರು ಸದಸ್ಯರಿಗೆ ಪಿ.ಡಿ.ಓ. ಹೊಡೆಯುತ್ತಿರುವಂತಹ ದೃಶ್ಯ ತುಣುಕುಗಳು ಟಿ.ವಿ. ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಅದನ್ನು ತಮ್ಮ ಮೂಲಕ ಮಾನ್ಯ ಸಚಿವರ ಗಮನಕ್ಕೆ ತರುವುದಕ್ಕೆ ಬಯಸುತ್ತೇನೆ. ಅದನ್ನು ತಾವೆಲ್ಲರೂ ನೋಡಿರಬಹುದು. ಅದು ಸಾಕಷ್ಟು ವೈರಲ್ ಆಗಿರುತ್ತದೆ. ಆದರೂ ಕೂಡ ಪೊಲೀಸ್‌ನವರು ಆ ಪಂಚಾಯತಿಯ ಸದಸ್ಯರನ್ನೇ ಅರೆಸ್ಟ್ ಮಾಡುತ್ತಾರೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಗಂಭೀರವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಅದನ್ನು ಮಾನ್ಯ ಸಚಿವರು ಗಮನಿಸಬೇಕೆಂದು ತಮ್ಮ ಮೂಲಕ ಕೋರುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ನಾನು ನನ್ನ ಸ್ಥಾನಕ್ಕೆ ಬರುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಅಲಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೊಡಿ, ಬಡಿ ವಿಚಾರವನ್ನು ಹೇಳುತ್ತಿದ್ದಾರೆ.

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಇಲ್ಲ. ನಾನು ಹೊಡಿಯುವುದು, ಬಡಿಯುವುದು ನಾನು ಮಾತನಾಡುತ್ತಿರುವುದಿಲ್ಲ.

ಶ್ರೀ ಕೆ.ಐ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಹಲ್ಲೆ ಆಗಿರುವ ವಿಚಾರವನ್ನು ಅವರು ಹೇಳುತ್ತಿದ್ದಾರೆ.

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಹೆಚ್.ಡಿ. ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮ ಪಂಚಾಯತಿಯಲ್ಲಿ...

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಆ ಗಲಾಟೆಯನ್ನು ನಿಯಂತ್ರಣ ಮಾಡುವುದಕ್ಕೆ ಮಾನ್ಯ ಸದಸ್ಯರು ಸಹ ಅಲ್ಲಿಯೇ ಇದ್ದಾರಲ್ಲವೇ?

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಸದರಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯರನ್ನು ಪೊಲೀಸನವರು ಅರೆಸ್ಟ್ ಮಾಡುತ್ತಾರೆ. ಆ ನಂತರ ಅವರನ್ನು ಚಡುಗಡೆಗೊಳಿಸುವುದಕ್ಕೆ ನಾವು ಹೋಗಬೇಕಾಗುತ್ತದೆ. ಅಲ್ಲಿ ಏನಾಗುತ್ತದೆಯೆಂದರೆ, ಎಂ.ಎಲ್.ಎ. ಗಳು ಮಾಡತಕ್ಕಂತಹ ಕಾಮಗಾರಿಗಳಿಗೆ ಎಂ.ಎಲ್.ಸಿ.ಗಳು ಹೋದರೆ, “ನಿಮ್ಮನ್ನು ಯಾರು ಇಲ್ಲಿಗೆ ಕರೆದಿದ್ದಾರೆಂದು” ಪ್ರಶ್ನೆ ಮಾಡುತ್ತಾರೆ. ಈ ಎಂ.ಎಲ್.ಎ.ಗಳು ಹೇಗೆ ಎಂದರೆ, ಆಯಾ ಕ್ಷೇತ್ರವನ್ನು ಅವರು ಬರೆದುಕೊಂಡಿದ್ದಾರೆಂಬ ರೀತಿ ಎಂ.ಎಲ್.ಸಿ.ಗಳ ಜೊತೆ ವರ್ತಿಸುತ್ತಾರೆ. ಅದರಿಂದಾಗಿ, ಗ್ರಾಮ ಪಂಚಾಯತಿಗಳಿಗೆ ಸರ್ಕಾರ ಯಾವ ಹಕ್ಕುಗಳನ್ನು ಕೊಟ್ಟಿದೆ ಮತ್ತು ಯಾವ ಗೌರವಧನವನ್ನು ಕೊಟ್ಟಿದೆ... ಕೇರಳ ಮತ್ತು ಪಶ್ಚಿಮ ಬಂಗಾಳ ಈ ಎರಡು ರಾಜ್ಯಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಬಹಳ ಚೆನ್ನಾಗಿ ಸವಲತ್ತುಗಳನ್ನು ಮತ್ತು ಗೌರವಧನವನ್ನು ಕೊಡತಕ್ಕಂತಹ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಅದನ್ನು ನಾನು ಸದನದ ಗಮನಕ್ಕೆ ತರುವುದಕ್ಕೆ ಕೂಡ ಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದುವರೆವಿಗೂ ಅನೇಕ ಸದಸ್ಯರು ಮಾತನಾಡುವಾಗ ಕೇರಳ ರಾಜ್ಯದ ಮಾದರಿಯನ್ನು ಇಟ್ಟುಕೊಂಡು ಮಾತನಾಡಿರುತ್ತಾರೆ. ಆದರೆ, ಆಡಳಿತ ಪಕ್ಷದ ಸದಸ್ಯರಾದ ಶ್ರೀ ಎಂ.ಕೆ. ಪ್ರಾಣೇಶ್‌ವರವರು ಮಾತನಾಡುತ್ತಾ, “ನಾವು ಏತಕ್ಕಾಗಿ ಕೇರಳ ರಾಜ್ಯವನ್ನು ಮಾದರಿ ಮಾಡಬೇಕು. ನಾವೇ ಏತಕ್ಕೆ ಮಾದರಿ ಆಗಬಾರದು” ಎಂಬ ವಿಷಯವನ್ನು ಪ್ರಸ್ತಾಪ ಮಾಡಿದಾಗ, ನನಗೆ ಆದಂತಹ ಬೇಜಾರಿನ ವಿಷಯವೇನೆಂದರೆ, ಆಡಳಿತ ಪಕ್ಷದ ಸದಸ್ಯರು ಆಡಳಿತ ಪಕ್ಷವನ್ನು ಈ ರೀತಿ ಕೇಳುತ್ತಿದ್ದಾರೆಂದು ಇದು ಎಂತಹ ವಿಚಾರ. ಈ ವಿಚಾರವನ್ನು ಕಾಂಗ್ರೆಸ್ ಪಕ್ಷ ಅಥವಾ ಜೆ.ಡಿ.(ಎಸ್) ಪಕ್ಷದವರಾದ ನಾವುಗಳು ಅಂದರೆ, ವಿರೋಧ ಪಕ್ಷದ ಸ್ಥಾನದಲ್ಲರುವ ಕೇಳಬಹುದು. ಆಡಳಿತ ಪಕ್ಷದಲ್ಲರುವಂತಹ ಮಂತ್ರಿಗಳು/ಶಾಸಕರು ಮೊನ್ನೆಯ ದಿವಸ ಭಾಷಣ ಮಾಡುತ್ತಾ, “ನಾವು ನಿಮಗೆ ಸಂಬಳ ಕೊಡಿಸುತ್ತೇವೆ, ನಾವು ನಿಮಗೆ ಪಿಂಚಣಿ ಕೊಡಿಸುತ್ತೇವೆಂದು” ಹೇಳುತ್ತಾರೆ. ಇದು ನಿಜವಲ್ಲವೇ? ಅದರಲ್ಲಿಯೂ 10 ಸಾವಿರ ಗೌರವಧನ ಕೊಡಿಸುತ್ತೇವೆಂದು ಹೇಳುತ್ತಾರೆ. ನನ್ನ ಒಂದು ಪ್ರಶ್ನೆ ಏನೆಂದರೆ, ಈ ಸದನಕ್ಕೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆರಿಸಿ ಬಂದವರಾದ ನಾವು 25 ಜನ ಸದಸ್ಯರುಗಳಾದಂತಹ ನಮಗೆ ಆತ್ಮಸಾಕ್ಷಿ ಎನ್ನುವುದು ಇದ್ದರೆ, ನಾವೆಲ್ಲರೂ ರಾಜೀನಾಮೆಯನ್ನು ಕೊಡಬೇಕು. ಆ ರಾಜೀನಾಮೆಯನ್ನು ಕೊಡುವುದಕ್ಕೆ ಅವರೆಲ್ಲರೂ ರೆಡಿ ಇದ್ದಾರೆಯೇ?

ಇವೊತ್ತಿನ ದಿವಸ ಈ ಸರ್ಕಾರ ಎಂತಹ 'ಭಂಡ ಸರ್ಕಾರ' ಎಂದು ನಾನು ಕೇಳುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ, ಯಾವುದೇ ಸೌಲಭ್ಯ ಕೇಳುವುದಕ್ಕೂ ಸಹ ಮುಷ್ಟರ ಅಥವಾ ಹೋರಾಟ ಮಾಡಬೇಕು. ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಕನಿಷ್ಠ ಪಕ್ಷ 2 ರಿಂದ 3 ಸಾವಿರ ಹೆಚ್ಚು ಗೌರವಧನ ಕೊಡಬೇಕೆಂದು ಸುಮಾರು 5-6 ವರ್ಷಗಳಿಂದ ಕೇಳುತ್ತಿದ್ದಾರೆ. ನಾನು ಅವರಿಗೆ ಕಾರು ಕೊಡಿ ಎಂದು ಕೇಳುವುದಿಲ್ಲ. ಅವರಿಗೆ ಬಂಗಲೆ ಕೊಡಿ ಎಂದು ಕೇಳುವುದಿಲ್ಲ. ಅವರು ಕೇಳುತ್ತಿರುವುದು ಏನೆಂದರೆ, ಕೇವಲ 1 ಸಾವಿರ ಹೆಚ್ಚು ಗೌರವಧನ ಕೊಡಬೇಕೆಂದು ಕೇಳುತ್ತಿದ್ದಾರೆ. ಇವೊತ್ತಿನ ದಿವಸ ಗ್ರಾಮ ಪಂಚಾಯತಿ ಸದಸ್ಯ ಬೆಂಗಳೂರು ನಗರಕ್ಕೆ ಬಂದು ಒಂದು ಹೋಟೆಲ್‌ನಲ್ಲಿ ಒಂದು ದೋಸೆ ತಿನ್ನಬೇಕಾದರೂ ಸಹ, ಇಬ್ಬರು ಸದಸ್ಯರು partnership ಮಾಡಿಕೊಂಡು ದೋಸೆ ತಿನ್ನತಕ್ಕಂತಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗೌರವಧನವನ್ನು ಅವರಿಗೆ ಕೊಡುತ್ತಿದ್ದಾರೆ. ಇದು ಏತಕ್ಕೆ? ಹಾಗಾಗಿ, ಅವರಿಗೆ ಗೌರವಧನವನ್ನು ಹೆಚ್ಚಿಗೆ ಕೊಡಿ.

ಇವೊತ್ತಿನ ದಿವಸ ಬೆಳಗ್ಗೆ ಈ ಸದನದಲ್ಲಿ ಕುಳಿತು ಸಹಕಾರ ಇಲಾಖೆಯಲ್ಲಿ ನಡೆದಿರುವ ಸಾಕಷ್ಟು ಹಗರಣಗಳ ಬಗ್ಗೆ ಮಾನ್ಯ ಯು.ಬಿ. ವೆಂಕಟೇಶ್‌ವರವರು ಪ್ರಶ್ನೆ ಕೇಳಿದಾಗ ನಡೆದಂತಹ ಚರ್ಚೆಯನ್ನು ನಾನು ಗಮನಿಸಿರುತ್ತೇನೆ. ಅದರಂತೆ, ಸಹಕಾರ ಇಲಾಖೆಯಲ್ಲಿ ಸುಮಾರು 19 ರಿಂದ 21 ಸಾವಿರ ಕೋಟಿ ರೂಪಾಯಿಗಳ ಹಗರಣ ಆಗುತ್ತಿದೆ. ಆರ್.ಐ.ಓ. ಕಛೇರಿಯಲ್ಲಿ ಸುಮಾರು 110 ಕೋಟಿ ರೂಪಾಯಿಗಳ ಹಗರಣ ಆಗಿರುತ್ತದೆ. ಅಷ್ಟೊಂದು ಹಗರಣಗಳನ್ನು ಮಾಡಿ ಅವುಗಳನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡುವಾಗ ಈ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಗೌರವಧನ ಹೆಚ್ಚು ಮಾಡುವುದಕ್ಕೆ ಏನು ತೊಂದರೆ ಇರುತ್ತದೆ? ನಿನ್ನೆಯ ದಿವಸ ನಂದಿ ಯೋಜನೆ ಬಗ್ಗೆ ಮಾತನಾಡುವಾಗ 7 ಸಾವಿರ ಕೋಟಿ ಹಣ ಬಾಕಿ ಇದೆ. ಆದರೆ, ಅದರಲ್ಲಿ 3 ಸಾವಿರ ಕೋಟಿ ರೂಪಾಯಿಗಳ ಹಣವನ್ನು ಮೀಸಲಿಟ್ಟಿದ್ದೇವೆಂದು ಹೇಳುತ್ತಾರೆ. ಆಗ ಮತ್ತೊಬ್ಬ ಸದಸ್ಯರು, ಇದು ಯಾವ ಕಾಮಧೇನು” ಎಂದು ಕೇಳುತ್ತಾರೆ. ಅದಕ್ಕೆ ಸರ್ಕಾರದ ಬಳಿ ಉತ್ತರ ಇರುವುದಿಲ್ಲ. ಇಷ್ಟೊಂದು ಹಗರಣಗಳು ನಡೆಯುತ್ತಿರುವಂತಹ ಸಂದರ್ಭದಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನಿಗೆ ಕನಿಷ್ಠ ಪಕ್ಷ 5 ಸಾವಿರ ಗೌರವಧನ ಕೊಡಬೇಕು. ಇವೊತ್ತಿನ ದಿವಸ ಶಿಕ್ಷಕರ ಪರವಾಗಿ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಬಂದವರು ಹೋರಾಡಬೇಕು. ಗ್ರಾಮ ಪಂಚಾಯಿತಿಗಳ ಪರವಾಗಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆರಿಸಿ ಬಂದವರು ಹೋರಾಟ ಮಾಡಬೇಕು. ನಮಗೆ ಏನಾದರೂ ಸ್ವಾಭಿಮಾನ ಎನ್ನುವುದು ಇದ್ದರೆ, ಅವರಿಗೋಸ್ಕರ ನಾವು ಇದ್ದೇವೆ ಎಂದು ಇದ್ದರೆ, come on, ಬನ್ನಿ ಎಲ್ಲರೂ ರಾಜೀನಾಮೆ ಕೊಟ್ಟು, ಹೋರಾಟ ಮಾಡೋಣ. ಕೇವಲ ನಾವು ಈ ಸದನದಲ್ಲಿ ಒಬ್ಬೊಬ್ಬರಾಗಿ ಎದ್ದು ನಿಂತು ಮಾತನಾಡಿದ್ದು ಟಿ.ವಿ. ಮಾಧ್ಯಮದಲ್ಲಿ ಬಂದು, ಅದನ್ನು ಗ್ರಾಮಗಳಲ್ಲಿ ಇರುವಂತಹವರು ನಮ್ಮನ್ನು ಟಿ.ವಿ.ಯಲ್ಲಿ ನೋಡಲಿ ಎಂದು ನಾವು ಮಾತನಾಡುವುದಿಲ್ಲ. Come on, ರಾಜೀನಾಮೆ ಕೊಡುವುದಕ್ಕೆ ಎಲ್ಲರೂ ಸಿದ್ಧರಾಗಿ, ಆ ಬಗ್ಗೆ ಸಭಾಪತಿಯವರಿಗೆ ತಿಳಿಸಬೇಕು. ಅದರಿಂದಾಗಿ, ದಯಮಾಡಿ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕೆಂದು ತಮ್ಮ ಮೂಲಕ ನಾನು ಮುಖ್ಯಮಂತ್ರಿಗಳಿಗೆ ಹೇಳಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಕೆ.ಎಸ್. ಈಶ್ವರಪ್ಪನವರು ಕೆಳಹಂತದಿಂದ ಬಂದಂತಹವರು ಹಾಗೂ ಅವರು ಬಹಳ ಬುದ್ಧಿವಂತರು. ಅವರ ಜೊತೆ ನಾನು ಸುಮಾರು 4-5 ಸಭೆಗಳನ್ನು ಮಾಡಿರುತ್ತೇನೆ. ಅವರು ದೀನರ ಬಗ್ಗೆ, ದಅತರ ಬಗ್ಗೆ, ಹಾಡಿಗಳ ಬಗ್ಗೆ ಕಾರ್ಯಕ್ರಮಗಳನ್ನು ಹಾಕಿಕೊಂಡು ಸ್ಥಳದಲ್ಲಯೇ ತೀರ್ಮಾನ ಮಾಡಿರುತ್ತಾರೆ. ಆದರೆ, ಈ ಗ್ರಾಮ ಪಂಚಾಯತಿಗಳ ವಿಷಯವನ್ನು ಏತಕ್ಕೆ ತೀರ್ಮಾನ ಮಾಡುತ್ತಿಲ್ಲವೆಂಬುದು ನನಗೆ ಗೊತ್ತಾಗುತ್ತಿಲ್ಲ. ಅದನ್ನು ತೀರ್ಮಾನ ಮಾಡಬೇಕೆಂದು ನಾನು ಮಾನ್ಯ ಸಚಿವರನ್ನು ಒತ್ತಾಯಿಸುತ್ತೇನೆ. ದಯಮಾಡಿ, ಮಾನ್ಯ ಸಚಿವರು ಈ ಕ್ಷಣದಲ್ಲ, ಈ ಸದನದಲ್ಲಯೇ ಈ ಬಗ್ಗೆ ಭರವಸೆ ನೀಡಬೇಕೆಂದು ಮನವಿ ಮಾಡುತ್ತಾ ತಮಗೆ ವಂದಿಸಿ ನನ್ನ ಮಾತನ್ನು ಮುಗಿಸುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಈಗ ಉತ್ತರ ನೀಡುತ್ತೀರಾ?

ಶ್ರೀಮತಿ ಭಾರತಿಶೆಟ್ಟಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಶ್ರೀ ಕೆ.ಉ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ,...

ಸಭಾಪತಿಯವರು:- ದಯಮಾಡಿ ಎಲ್ಲಾ ಸದಸ್ಯರು ಕುಳಿತುಕೊಳ್ಳಿ.

ಶ್ರೀಮತಿ ಭಾರತಿಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಭಾಷಣ ಮಾಡುವುದಿಲ್ಲ. ಒಂದೇ ಲೈನ್‌ನಲ್ಲಿ ನನ್ನ ಮಾತನ್ನು ಹೇಳುತ್ತೇನೆ.

ಶ್ರೀ ದಿನೇಶ್ ಗೊಳಗೌಡ:- ಮಾನ್ಯ ಸಭಾಪತಿಯವರೇ,...

ಶ್ರೀ ಕೆ.ಉ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅಧಿವೇಶನ 30 ನೇ ತಾರೀಖಿನವರೆಗೆ ಇದೆ. ಹಾಗಾಗಿ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪರವಾಗಿ ಮೊದಲನೆ ವಿಚಾರ ಈಗ ಚರ್ಚೆಗೆ ಬಂದಿದೆ. ಹಾಗಾಗಿ, ಈ ಬಗ್ಗೆ ಮಾತನಾಡಲು ಕನಿಷ್ಠ ಪಕ್ಷ 5-10 ನಿಮಿಷಗಳ ಕಾಲಾವಕಾಶ ನೀಡಬೇಕೆಂದು ಕೈಮುಗಿದು ತಮ್ಮೆಲ್ಲ ಪ್ರಾರ್ಥನೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ತಾವೆಲ್ಲರೂ ಒಂದು ನಿಮಿಷ ದಯಮಾಡಿ ನನ್ನ ಮಾತನ್ನು ಕೇಳಿ. ಈ ವಿಷಯದಲ್ಲ ನಾನು ಹೇಳುವುದೇನೆಂದರೆ, ಪ್ರಸ್ತುತ ವಿಷಯದ ಬಗ್ಗೆ ಸುಮಾರು 10 ಜನ ಮಾನ್ಯ ಸದಸ್ಯರು ಮಾತನಾಡಿರುತ್ತಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆರಿಸಿ ಬಂದಂತಹವರಿಗಾಗಿ ನಾನು ಒಂದು ದಿವಸ ಮೀಸಲಿಡುತ್ತೇನೆ. ಆ ದಿನ ಬೆಳಿಗ್ಗೆ ಪ್ರಶೋತ್ತರ ಅವಧಿ ಮುಗಿದ ನಂತರ, ಬೇರೆ ಯಾವುದೇ ವಿಷಯ ಚರ್ಚೆಗೆ ತೆಗೆದುಕೊಳ್ಳದೇ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಬಗ್ಗೆ ಚರ್ಚೆಯಾಗಲಿ. ಏಕೆಂದರೆ, ಅವರೆಲ್ಲರೂ ಆ ಕ್ಷೇತ್ರದಿಂದ ಆರಿಸಿ ಬಂದಿದ್ದು, ಅವರ ನೋವುಗಳನ್ನು ವ್ಯಕ್ತಪಡಿಸುವುದಕ್ಕೆ ಒಂದು ದಿನಾಂಕವನ್ನು ನಿಗದಿಪಡಿಸುತ್ತೇನೆ. ಆ ದಿನ ಅವರು ತಮ್ಮ ವಿಷಯದ ಬಗ್ಗೆ ಚರ್ಚೆ ಮಾಡಲಿ. ಈಗ ಮಾನ್ಯ ಮಂತ್ರಿಗಳು ಪ್ರಸ್ತುತ ವಿಷಯದ ಬಗ್ಗೆ ಉತ್ತರ ಹೇಳಲಿ.

ಶ್ರೀಮತಿ ಭಾರತಿಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಒಂದೇ ಲೈನ್‌ನಲ್ಲಿ ನನ್ನ ಮಾತನ್ನು ಹೇಳುತ್ತೇನೆ.

ಶ್ರೀ ಕೆ.ಐ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಭಾರತಿಶೆಟ್ಟಿಯವರು ಒಂದು ಲೈನ್, ನಾನು ಒಂದು ಲೈನ್ ಮತ್ತು ಮಾನ್ಯ ದಿನೇಶ್ ಗೌಡರವರು ಸೇರಿದಂತೆ ಮೂರು ಜನರು ಒಂದೊಂದು ಲೈನ್ ಈ ವಿಷಯದ ಬಗ್ಗೆ ಮಾತನಾಡುತ್ತೇವೆ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ ತಾವು ದಯಮಾಡಿ ಕುಳಿತುಕೊಳ್ಳಿ.

ಶ್ರೀಮತಿ ಭಾರತಿಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿ ಸದಸ್ಯರು ಸುಮಾರು 91 ಸಾವಿರಕ್ಕಿಂತಲೂ ಹೆಚ್ಚು ಇದ್ದಾರೆ. ಅವರಿಗೆ ಗೌರವಧನವನ್ನು ಮೊದಲನೆ ಬಾರಿಗೆ ಶ್ರೀ ಬಿ.ಎಸ್. ಯಡಿಯೂರಪ್ಪನವರು 250 ರೂಪಾಯಿಗಳನ್ನು ಕೊಟ್ಟಿರುತ್ತಾರೆ. ಅದು ನಂತರ 500 ರೂಪಾಯಿ ಆಯಿತು. ಆ 500 ರೂಪಾಯಿ ಗೌರವಧನವನ್ನು ಮಾನ್ಯ ಸಿದ್ದರಾಮಯ್ಯನವರು 1000 ರೂಪಾಯಿಗೆ ಏರಿಕೆ ಮಾಡಿದರು. ಈ ಗೌರವಧನವನ್ನು ಪ್ರತಿ ಬಾರಿ ದುಪ್ಪಟ್ಟು ಮಾಡಲಾಗುತ್ತದೆ. ಅಂದರೆ, 250 ಇದ್ದದ್ದು, 500 ರೂಪಾಯಿ. 500 ರೂಪಾಯಿ ಇದ್ದದ್ದು 1000 ರೂಪಾಯಿ ಹಾಗೂ 1000 ರೂಪಾಯಿ ಇದ್ದದ್ದು ನನ್ನ ಗಮನಕ್ಕೆ ಬಂದ ಹಾಗೆ. 2 ಸಾವಿರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗಬಹುದು. ಆದರೆ, ನಾನು ತಮ್ಮ ಮೂಲಕ ವಿನಂತಿ ಮಾಡುವುದೇನೆಂದರೆ, ನಮ್ಮ ರಾಜ್ಯದಲ್ಲಿ ಚುನಾಯಿತ ಪ್ರತಿನಿಧಿಗಳಲ್ಲಿ ಮಹಿಳೆಯರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವಂಥದ್ದು ಈ ಸ್ಥಳೀಯ ಸಂಸ್ಥೆಗಳಲ್ಲಿ. ಅಲ್ಲಿ ಶೇಕಡ 50 ರಷ್ಟು ಅಂದರೆ, ಸುಮಾರು 45 ಸಾವಿರಕ್ಕಿಂತಲೂ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಮಹಿಳೆಯರಾಗಿರುತ್ತಾರೆ. ಇವೊತ್ತಿನ ದಿವಸ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಹಾಗಾಗಿ, ಈ ಸದನದಲ್ಲಿ ಒಂದು ಇತಿಹಾಸ ಆಗಬೇಕು. ಅದಕ್ಕಾಗಿ, ನಾನು ಮಾನ್ಯ ಮಂತ್ರಿಯವರಲ್ಲಿ ವಿನಂತಿ ಮಾಡುವುದೇನೆಂದರೆ, ಅವರ ಚಿಂತನೆ ತುಂಬಾ ದೂರಕ್ಕೆ ಹೋದರೆ ದುಪ್ಪಟ್ಟು ಹೋಗುತ್ತದೆ ಎನ್ನುವ ಚಿಂತನೆ ಇದೆ. ಆ ಚಿಂತನೆ ಆಗಬಾರದು. ಇವೊತ್ತಿನ ದಿವಸ, ಮಾನ್ಯ ಸಚಿವರು ಮಹಿಳೆಯರಿಗೆ ಖಂಡಿತವಾಗಿ ಒಂದು ಉಡುಗೊರೆಯನ್ನು ಕೊಡಲೇಬೇಕು. ಅದು ಎಲ್ಲರಿಗೂ ಸಿಗುವಂತಾಗಬೇಕು.

ಶ್ರೀ ಯು.ಜಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ನಾವೆಲ್ಲರೂ ಸಹ ಮಾನ್ಯ ಭಾರತಿಶೆಟ್ಟಿಯವರ ಪರವಾಗಿ ಇದ್ದೇವೆ.

ಶ್ರೀಮತಿ ಭಾರತಿಶೆಟ್ಟಿ:- ಮಾನ್ಯ ಸಭಾಪತಿಯವರೇ, ಅಂದರೆ ಆ ಗೌರವಧನವನ್ನು ಒಂದು ಮಹಿಳೆಗೆ ಕೊಟ್ಟರೆ ಅದು ಎಲ್ಲರಿಗೂ ಕೊಟ್ಟ ರೀತಿ ಆಗುತ್ತದೆ. ಹಾಗಾಗಿ, ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವಧನ ಕೊಡುವಂತಹ ವಿಚಾರದಲ್ಲಿ ಮಾನ್ಯ ಸಚಿವರ ಮನಸ್ಸಿನಲ್ಲಿ ಒಂದು ರೇಂಜ್ ಇದ್ದರೆ, ಅದಕ್ಕಿಂತಲೂ ಹೆಚ್ಚಿನ ರೇಂಜ್‌ಗೆ ಹೋಗುವ ರೀತಿಯಲ್ಲಿ ಅವರು ಚಿಂತನೆ ಮಾಡಬೇಕೆಂದು ಕೋರುತ್ತೇನೆ. ಅದರಂತೆ, ಕನಿಷ್ಠ 5 ರಿಂದ 10 ಸಾವಿರ ರೂಪಾಯಿಯೊಳಗೆ ಗೌರವಧನವನ್ನು ಕೊಡಬೇಕೆಂದು ವಿನಂತಿ ಮಾಡುತ್ತೇನೆ. ಅದನ್ನು ಅವರು ಇವೊತ್ತಿನ ದಿವಸ ಮಾಡಲೇಬೇಕು.

(ಈ ಹಂತದಲ್ಲಿ ವಿರೋಧ ಪಕ್ಷದ ಎಲ್ಲಾ ಮಾನ್ಯ ಸದಸ್ಯರುಗಳು ಶ್ರೀಮತಿ ಭಾರತಿಶೆಟ್ಟಿಯವರ

ಮಾತಿಗೆ ಮೇಜು ತಟ್ಟುವ ಮೂಲಕ ಬೆಂಬಲ ಸೂಚಿಸಿದರು)

ಶ್ರೀ ದಿನೇಶ್ ಗೊಳಗೌಡ:- ಮಾನ್ಯ ಸಭಾಪತಿಯವರೇ, ಒಂದೇ ನಿಮಿಷದಲ್ಲಿ ನಾನು ನನ್ನ ಮಾತನ್ನು ಹೇಳಿ ಮುಗಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಇದುವರೆವಿಗೂ ಸಾಕಷ್ಟು ಜನ ಸದಸ್ಯರು ಇದೇ ವಿಷಯದ ಬಗ್ಗೆ ಮಾತನಾಡಿರುತ್ತಾರೆ. ನಾಳೆಯ ದಿವಸ ತಮಗೆ ಒಂದು ದಿನಾಂಕ ನಿಗದಿಪಡಿಸಿರುವ ಬಗ್ಗೆ ತಿಳಿಸುತ್ತೇನೆ. ಆ ದಿನ ಬೆಳಗ್ಗೆ ಪ್ರಶೋತ್ತರ ಅವಧಿ ಮುಗಿದ ನಂತರ, ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಬಗ್ಗೆ ಮಾತನಾಡುವುದಕ್ಕೆ ಅವಕಾಶ ನೀಡುತ್ತೇನೆ.

ಶ್ರೀ ದಿನೇಶ್ ಗೂಳಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನಾನು ನನ್ನ ಮಾತನ್ನು ಮುಗಿಸುತ್ತೇನೆ. ಮೊದಲನೆಯದಾಗಿ, ಅವಕಾಶ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ಗ್ರಾಮ ಪಂಚಾಯತಿಗಳಿಗೆ ಆಯ್ಕೆಯಾಗಿ ಬಂದವರಲ್ಲಿ ರೈತ ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

(ಮುಂದು...)

(165) 08.03.2022 3.50 ವೈಎಲ್-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ದಿನೇಶ್ ಗೂಳಗೌಡ (ಮುಂದು):-

ಅದರಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಇಂಜಿನಿಯರ್‌ಗಳು, ಎನ್‌ಎಸ್‌ಡಬ್ಲ್ಯೂ ಮಾಡಿರುವಂಥವರಿದ್ದು, ಅಂಥವರಿಗೆ ಅತ್ಯಂತ ಕನಿಷ್ಠ ಗೌರವಧನ ನೀಡಲಾಗುತ್ತಿದೆ. ಆ ಗೌರವಧನವು ಕೇವಲ ರೂ.1000 ಆಗಿದ್ದು, ಅದನ್ನು ಸಮಾಜದಲ್ಲಿ ಹೇಳಿಕೊಳ್ಳುವುದಕ್ಕೆ ಅವರಿಗೂ ಸಹ ಸಂಕೋಚವಾಗುತ್ತದೆ. ಶಾಸಕರಿಗೆ, ಸಚಿವರಿಗೆ, ಸಂಸತ್ ಸದಸ್ಯರ ಅವಧಿ ಮುಗಿದ ನಂತರ ಪಿಂಚಣಿ ಸೌಲಭ್ಯ ಇದೆ. ಆದರೆ, ಗ್ರಾಮ ಪಂಚಾಯತಿ ಸದಸ್ಯರಿಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ. ಹಾಗಾಗಿ ಗೌರವಧನವನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಆ ಪಕ್ಷದ ರಾಜ್ಯಾದ್ಯಕ್ಷರು ಗೌರವಧನವನ್ನು ಹೆಚ್ಚಿಸುತ್ತೇನೆ ಎಂದು ಹೇಳಿ ಭರವಸೆಯನ್ನು ನೀಡಿದ್ದು, ನುಡಿದಂತೆ ನಡೆಯಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 25 ಜನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸದಸ್ಯರುಗಳು ಕೂಡಾ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರ ಬಳಿ ಹೋಗಲು ಶಕ್ತಿ ತುಂಬುವುದಕ್ಕಾಗಿ ನಾವೆಲ್ಲರೂ ಸಹ ಬೆಂಬಲವಾಗಿ ಮಾನ್ಯ ಸಚಿವರ ಜೊತೆಯಲ್ಲಿ ಹೋಗುತ್ತೇವೆ. ದಯವಿಟ್ಟು ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚಿಸಬೇಕು. ನಮ್ಮ ಪಂಚಾಯತಿ ಸದಸ್ಯರಿಂದಲೇ ಆಯ್ಕೆಯಾಗಿರುವಂಥ ಮಾನ್ಯ ಸಭಾನಾಯಕರು ಸಹ ಇಲ್ಲಿಯೇ ಇದ್ದು, ಬಹಳ ಪ್ರಭಾವಿ ಸಚಿವರಿದ್ದಾರೆ. ಮಾನ್ಯ ರವಿಕುಮಾರ್‌ರವರು ಸಹ ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಬೇಕು. ಸರ್ಕಾರದಲ್ಲ ಬಹಳ ಪ್ರಭಾವಿಗಳಿದ್ದು, ಅವರುಗಳ ಗೌರವಧನವನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ತಮ್ಮ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ,...

ಸಭಾಪತಿಯವರು:- ನೋಡಿ ಎಲ್ಲರಿಗೂ ಒಂದು ಮಾತನ್ನು ಹೇಳುತ್ತೇನೆ. ಅದೇನೆಂದರೆ, ಇವತ್ತೇ ಎಲ್ಲರಿಗೂ ಮಾತನಾಡಲು ಅವಕಾಶ ಕಲ್ಪಿಸುತ್ತೇನೆ. ಮತ್ತೆ ಈ ವಿಷಯದ ಮೇಲೆ ಪ್ರಸ್ತಾಪ ಮಾಡಲು ದಿನಾಂಕವನ್ನು ನಿಗದಿಪಡಿಸುವುದಿಲ್ಲ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಕಡೆಯದಾಗಿ ಒಂದೆರಡೂ ಮಾತನ್ನು ಹೇಳಬಯಸುತ್ತೇನೆ.

ಸಭಾಪತಿಯವರು:- ಮಾನ್ಯ ಶ್ರೀ ಕಂಠೇಗೌಡರೇ ಒಂದು ಪ್ರಕಟಣೆ ಇದೆ. ಒಂದು ನಿಮಿಷ ಕುಳಿತುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೭. ಪ್ರಕಟಣೆ

ಸಭಾಪತಿಯವರು:-

- ವಿಧಾನ ಪರಿಷತ್ತಿನ 146ನೇ ಅಧಿವೇಶನದ ಉಪವೇಶನಗಳನ್ನು ದಿನಾಂಕ: 30.03.2022 ರವರೆಗೆ ಕಾರ್ಯಕಲಾಪಗಳನ್ನು ನಡೆಸಲು ತೀರ್ಮಾನಿಸಲಾಗಿರುತ್ತದೆ.
- ದಿನಾಂಕ: 08.03.2022 ರಿಂದ 14.03.2022 ರವರೆಗೆ ಪ್ರಶೋತ್ತರ, ಶೂನ್ಯವೇಳೆ ಪ್ರಸ್ತಾವನೆಗಳ ನಂತರ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ.
- ದಿನಾಂಕ: 15.03.2022 ರಂದು ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಗೆ ಸರ್ಕಾರದಿಂದ ಉತ್ತರ.
- ಧನವಿನಿಯೋಗ ವಿಧೇಯಕವು ಸೇರಿದಂತೆ ಹಾಗೂ ಹಣಕಾಸು ವಿಧೇಯಕಗಳು ಮತ್ತು ಸರ್ಕಾರದಿಂದ ಸ್ವೀಕೃತವಾಗಲಿರುವ ವಿಧೇಯಕಗಳ ಮಂಡನೆ, ಚರ್ಚೆ ಹಾಗೂ ಅಂಗೀಕಾರ.
- ದಿನಾಂಕ: 16.03.2022 ರಿಂದ 30.03.2022 ರವರೆಗೆ ಪ್ರಶ್ನೆಗಳು, ಶೂನ್ಯ ವೇಳೆ ಪ್ರಸ್ತಾವಗಳು, ಗಮನ ಸೆಳೆಯುವ ಸೂಚನೆಗಳು, ನಿಯಮ 330ರ ಮೇರೆಗೆ ಚರ್ಚೆ, ನಿಯಮ 68ರ ಮೇಲಿನ ಪ್ರಸ್ತಾವನೆ ಹಾಗೂ ಅರ್ಧ ಗಂಟೆ ಕಾಲಾವಧಿ ಚರ್ಚೆಗಳನ್ನು ತೆಗೆದುಕೊಳ್ಳುವುದು. ಪ್ರಶೋತ್ತರದ ನಂತರ ಆರೋಗ್ಯ ಇಲಾಖೆ, ಜಲಸಂಪನ್ಮೂಲ ಇಲಾಖೆ ಮತ್ತು ಗೃಹ ಇಲಾಖೆಗಳ ಮೇಲೆ ಚರ್ಚೆ ಹಾಗೂ ಸರ್ಕಾರದಿಂದ ಉತ್ತರ.

ಕಾರ್ಯಕಲಾಪಗಳ ಸಲಹಾ ಸಮಿತಿಯ ಈ ವರದಿಯನ್ನು ಸದನವು

ಅನುಮೋದಿಸುವುದೆಂದು ಭಾವಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ನಿಯಮ ೩೩೦ರ ಮೇರೆಗೆ ಮುಂದುವರೆದ ಚರ್ಚೆ

ವಿಷಯ: ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡುವ ಹಾಗೂ ಕೇರಳ ರಾಜ್ಯದ ಮಾದರಿಯ ಸೌಲಭ್ಯಗಳನ್ನು ಒದಗಿಸುವ ಕುರಿತು ಮುಂದುವರೆದ ಚರ್ಚೆ

ಸಭಾಪತಿಯವರು:- ಇವತ್ತು ಎಲ್ಲರಿಗೂ “ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಹೆಚ್ಚಿಸುವ ವಿಚಾರದ ಕುರಿತು” ಚರ್ಚೆ ಮಾಡಲು ಅವಕಾಶ ನೀಡಬೇಕೆಂದರೆ ನೀಡುತ್ತೇನೆ. ಏಕೆಂದರೆ, ಬಜೆಟ್ ಭಾಷಣದ ಮೇಲೆ ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕಾಗಿದ್ದು, ಅವರು ಮಾತನಾಡುವಾಗ ನಾವು ಬಹಳಷ್ಟು ಗಮನ ನೀಡಬೇಕಾಗಿದೆ. ಹಾಗಾಗಿ ತಾವುಗಳು ಯಾವ ದಿವಸ ಮಾತನಾಡುತ್ತೀರೋ ಅಂದಿನ ದಿವಸ ಅವಕಾಶ ಕಲ್ಪಿಸುತ್ತೇನೆ.

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಆಯಿತು.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ತಾವು ಆಗಲೇ ನನ್ನ ಹೆಸರನ್ನು ಕರೆದಿದ್ದು, ನಾನು ಮಾನ್ಯ ದಿನೇಶ್ ಗುಳಗೌಡರು ಹೊಸ ಸದಸ್ಯರಾಗಿದ್ದು, ಅವರು ಮೊದಲು ಮಾತನಾಡಲಿ ಎಂದು ಸುಮ್ಮನಾದೆನು.

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀಕಂಠೇಗೌಡರು ಮಾತನಾಡಲಿ, ಅದಕ್ಕೆ ನನ್ನ ಅಭ್ಯಂತರವೇನಿಲ್ಲ. ಜೊತೆಗೆ ತಾವು ಈಗಾಗಲೇ “ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಹೆಚ್ಚಿಸುವ ಕುರಿತು” ಚರ್ಚೆ ಮಾಡಲು ಎಲ್ಲರಿಗೂ ಸಹ ಒಂದು ದಿವಸ ಅವಕಾಶ ನೀಡುತ್ತೇನೆ ಎಂದು ತಿಳಿಸಿದಾಗ ಎಲ್ಲಾ ಸದಸ್ಯರು ಸಂತೋಷದಿಂದ ಒಪ್ಪಿಕೊಂಡರು. ಆದರೂ ಮತ್ತೆ ಅದೇ ವಿಚಾರವನ್ನು ಪ್ರಸ್ತಾಪ ಮಾಡಲು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಲ್ಲಾ ಸದಸ್ಯರು ಶುರು ಮಾಡಿದರು. ಹಾಗಾಗಿ ನಾನು ತಮಗೆ ತಿಳಿಸುವುದೇನೆಂದರೆ, ಅವರುಗಳು ಆ ವಿಚಾರದ ಮೇಲೆ ಮಾತನಾಡುವುದನ್ನು ಬಿಡುವುದಿಲ್ಲ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಆ ರೀತಿ ಏನಿಲ್ಲ. ಒಂದು ನಿಮಿಷದಲ್ಲ ಮಾತನಾಡಿ ಮುಗಿಸುತ್ತೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಶ್ರೀಕಂಠೇಗೌಡರ ಪರವಾಗಿಯೇ ಮಾತನಾಡುತ್ತಿದ್ದೇನೆ. ಅವರು ಒಂದು ನಿಮಿಷದಲ್ಲ ಮಾತನಾಡಿ ಮುಗಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ಒಂದು ನಿಮಿಷದಲ್ಲ ಮಾತನಾಡಿ ಮುಗಿಸಲು ಸಾಧ್ಯವಿಲ್ಲ. ಏಕೆಂದರೆ, ಅವರೆಲ್ಲರೂ ತುಂಬಾ ಅನುಭವಸ್ಥರಾಗಿದ್ದು, ಇನ್ನು ಅನುಭವ ತೆಗೆದುಕೊಳ್ಳಲಿ. ದಯವಿಟ್ಟು ಒಂದು ದಿವಸ ಪೂರ್ತಿ ಅವರುಗಳಿಗೆ “ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಹೆಚ್ಚಿಸುವ ಕುರಿತು” ಚರ್ಚೆಗೆ ಅವಕಾಶ ನೀಡಿ.

ಸಭಾಪತಿಯವರು:- ಈಗಾಗಲೇ ನಾನು ಅವರಿಗೆ ಒಂದು ದಿವಸ ಪೂರ್ತಿ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಹೇಳಿದ್ದೆನು. ಆದರೂ ಮಾನ್ಯ ಸದಸ್ಯರುಗಳು ಕೇಳುತ್ತಿಲ್ಲ. ಹಾಗಾಗಿ ಇವತ್ತಿನ ದಿವಸವೇ ಎಲ್ಲರೂ ಮಾತನಾಡಲಿ. ಎಲ್ಲರಿಗೂ ಮಾತನಾಡಲು ಅವಕಾಶ ನೀಡುತ್ತೇನೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳು. ಅಧಿಕಾರ ವಿಕೇಂದ್ರೀಕರಣವನ್ನು ಮೂಲತಃ ಪ್ರತಿಪಾದನೆ ಮಾಡಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಸ್ಥಳೀಯ ಆಡಳಿತ ಸ್ಥಳೀಯರಿಂದಲೇ ನಡೆಯಬೇಕೆಂದು ಕರೆ ನೀಡಿದರು. ಅದಕ್ಕೆ ಕರ್ನಾಟಕ ರಾಜ್ಯದಲ್ಲ ಶಕ್ತಿ ತುಂಬಿದವರು ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್‌ರವರು. ಅಬ್ದುಲ್ ನಜೀರ್ ಸಾಬ್‌ರವರನ್ನು ನಾವು ಮರೆಯಲು ಸಾಧ್ಯವಿಲ್ಲ. ಏಕೆಂದರೆ, ಹಲವಾರು ವರ್ಷಗಳು ಕಳೆದರೂ ಗ್ರಾಮ ಪಂಚಾಯತಿಗಳಲ್ಲ ಚುನಾವಣೆ ನಡೆದಿರಲಿಲ್ಲ ಮತ್ತು ಅಸ್ತಿತ್ವದಲ್ಲಯೂ ಇರಲಿಲ್ಲ. ಅವರು ಅಧಿಕಾರಕ್ಕೆ ಬಂದ ಮೇಲೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆಯವರ ಕಾಲದಲ್ಲ ಮಂಡಲ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೂಲಕ ಎಲ್ಲಯೂ ಇಲ್ಲದಂಥ ಸ್ಥಾನಮಾನ-ಗೌರವವನ್ನು ಕಲ್ಪಿಸಿದರು. ಅಂದಿನ ದಿವಸ ಮಂಡಲ ಪಂಚಾಯತಿಯ ಸದಸ್ಯರನ್ನು “ಪ್ರಧಾನರು” ಎನ್ನುತ್ತಿದ್ದರು. ಜಿಲ್ಲಾ ಪಂಚಾಯತಿಯ ಅಧ್ಯಕ್ಷರು equivalent to Cabinet rank. ಒಂದು ರೀತಿಯಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಸಂಚಲನವೇ ಸೃಷ್ಟಿಯಾಯಿತು. ಇವತ್ತು ತಲಸ್ವರ್ಣಿ ನೆಲೆಯಲ್ಲಿ ನಿಂತು ಜಲಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂಥವರನ್ನು ಅತ್ಯಂತ ಗೌರವದಿಂದ ನೋಡುವ ಕೆಲಸವನ್ನು ವಿಧಾನಮಂಡಲದಲ್ಲ ಕುಳಿತು ಮಾಡಬೇಕಾಗಿದೆ. ನಿಜವಾದ ಪ್ರಜಾಪ್ರಭುತ್ವದ ಬೆಲೆ ಎಲ್ಲದೆ ಎಂದರೆ, ಗ್ರಾಮ ಪಂಚಾಯತಿಗಳಲ್ಲ ಇದೆ. ಆ ಗ್ರಾಮ ಪಂಚಾಯತಿ ಸದಸ್ಯರು ಎಲ್ಲಾ ವರ್ಗದಿಂದ ಕೂಡಿರುತ್ತಾರೆ. ಓದು-ಬರಹ ಬರುವವರು, ಬಾರದವರು ಸಹ ಇದ್ದಾರೆ. ಸಮಾಜದ ಎಲ್ಲಾ ಜನರು ಅಲ್ಲ ಇದ್ದಾರೆ. ಹಾಗಾಗಿ ನನಗೆ ಒಂದು ನಂಬಿಕೆ ಮತ್ತು ವಿಶ್ವಾಸ ಇದ್ದು, ಖಂಡಿತವಾಗಿ ಮಾನ್ಯ ಸಚಿವರನ್ನು ನಂಬಿಸಿ ಮಾತನಾಡಲು ಹೋಗುವುದಿಲ್ಲ. ಮಾನ್ಯ ಕೆ.ಎಸ್.ಈಶ್ವರಪ್ಪನವರು ಈ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಕರ್ತವ್ಯವನ್ನು ನಿರ್ವಹಿಸಿದವರಾಗಿದ್ದು, ಇವತ್ತು ಈ ರಾಜ್ಯದ ಪ್ರಭಾವಿ ಸಚಿವರಾಗಿದ್ದಾರೆ ಹಾಗೂ ಬಹಳ ಗಟ್ಟಿಗರು ಆಗಿದ್ದಾರೆ. ಈಗಾಗಲೇ ನನ್ನ ಸಹೋದರಿಯಾದ ಮಾನ್ಯ ಭಾರತಿ ಶೆಟ್ಟಿಯವರು “ಶೇಕಡ 55 ರಿಂದ 60 ರಷ್ಟು ಮಹಿಳೆಯರೇ ಇದ್ದು, ಮಹಿಳಾ ದಿನಾಚರಣೆ ಅಂಗವಾಗಿ ಇವತ್ತಿನ ದಿವಸವೇ ಒಳ್ಳೆಯ ಘೋಷಣೆ ನೀಡಲಿ” ಎಂದು ಹೇಳಿದರು. ಅವರ ಮಾತನ್ನು ನೋಡಿದಾಗ ಅವರು ಆ ಕೆಲಸವನ್ನು ಮಾಡೇ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ. ಅಚಲವಾದ ವಿಶ್ವಾಸ ನನಗೆ ಮೂಡುತ್ತಿದ್ದು, ನಮ್ಮ ಇಡೀ ಸದನ ಅಷ್ಟೇ ಅಲ್ಲ ಎರಡು ಸದನಗಳು ಅಂದರೆ, ಇಡೀ ವಿಧಾನಮಂಡಲವೇ ಮಾನ್ಯ ಭಾರತಿ ಶೆಟ್ಟಿಯವರ ಪರ ನಿಲ್ಲುತ್ತದೆ. ಏಕೆಂದರೆ, ಮಾನ್ಯ ಭಾರತಿ ಶೆಟ್ಟಿಯವರು ಚುನಾವಣೆ ಮುನ್ನವೇ ಸ್ಥಳೀಯ ಸಂಸ್ಥೆಗಳಿಗೆ ಮಾತು ನೀಡಿದ್ದು, ಜನರು ಅವರ ಕೈಯನ್ನು ಹಿಡಿದಿದ್ದಾರೆ. ಇತಿಹಾಸದಲ್ಲ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಲ್ಲವೇ? ಕೊಟ್ಟ ಮಾತನ್ನು ನಡೆಸಿಕೊಡಬೇಕಲ್ಲವೇ? ಎಲ್ಲಯೋ ಒಂದು ಕಡೆ ನಾವು ಬಿಜೆಪಿ ಯವರು ನೀಡಿದ ಮಾತಿಗೆ ತಪ್ಪುವುದಿಲ್ಲ ಎಂದು ಅಂದುಕೊಂಡಿದ್ದೇವೆ. ಈಗ ಆ ಮಾತು ನಿಜವಾಗಬೇಕಲ್ಲವೇ? ಏಕೆಂದರೆ, ಈ ವಿಚಾರದ ಮೇಲೆ ಮಾನ್ಯ ರವಿಕುಮಾರ್, ಮಾನ್ಯ ರುದ್ರೇಗೌಡ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಎಂ.ಕೆ.ಪ್ರಾಣೇಶ್, ಮಾನ್ಯ ಬಿ.ಕೆ.ಹರಿಪ್ರಸಾದ್ ಅಥವಾ ನನ್ನ ತಕರಾರು ಇದೆಯೇ? ಯಾರ ತಕರಾರು ಇದೆ? ಯಾರ ತಕರಾರು ಸಹ ಇಲ್ಲ. ಎರಡು ಲಕ್ಷದ ಅರವತ್ತೆಂಟು ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿರುವ ಹೊತ್ತಿನಲ್ಲಿ ಮಾನ್ಯ ಸಭಾನಾಯಕರು ಹಾಗೂ ಮಾನ್ಯ ಸಚಿವರು ನ್ಯಾಯ ನೀಡಬೇಕಲ್ಲವೇ? ಮಾನ್ಯ ಸಭಾನಾಯಕರಿಗೆ ಪಂಚಾಯತಿ ಸದಸ್ಯರು ಎಂದರೆ, ಪ್ರಾಣ. ಅವರಿಗೆ ಇವತ್ತು ಆಗಿರುವಂಥ ಖುಷಿ, ಬೇರೆ ಯಾರಿಗೂ ಆಗಿರುವುದಿಲ್ಲ. ಬೇಕಾದರೆ ಮಾನ್ಯ ಸಭಾನಾಯಕರಿಗೆ ಈ ವಿಚಾರವಾಗಿ ಮಾತನಾಡಲು ಅವಕಾಶ ನೀಡಿದರೆ, ನಮ್ಮ ಕಡೆ ಬಂದು ನಮ್ಮ ಪರವಾಗಿಯೇ ಮಾತನಾಡುತ್ತಾರೆ. ಹಾಗಾಗಿ ನಾನು ನಮಸ್ಕರಿಸುತ್ತಾ, ಈ ನಾಡಿನ ಎಲ್ಲಾ ಸ್ಥಳೀಯ ಸಂಸ್ಥೆಗಳ ಪರವಾಗಿ ಕೇಳುವುದೇನೆಂದರೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನಂತರ, ಸ್ವಾತಂತ್ರ್ಯ ನಂತರ ಈ ದೇಶಕ್ಕೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಿದಂಥವರು ಶ್ರೀಯುತ S.K.Dey ರವರು. ಆದುದರಿಂದ ಶ್ರೀ S.K.Dey ಅವರಿಗೆ ಸದ್ಗತಿ ಸಿಗಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ನೀಡಿದಂತಹ ಗೌರವ ಶ್ರೀ S.K.Dey ಅವರಿಗೂ ಸಿಗಬೇಕು. ಮುಖ್ಯವಾಗಿ ಗ್ರಾಮ ಪಂಚಾಯತಿ ಸದಸ್ಯರ ಘನತೆ ಮತ್ತು ಗೌರವ ಹೆಚ್ಚಾಗಬೇಕು. ಇವತ್ತು ಅದಕ್ಕೆ ಇತಿಶ್ರೀ ಎನ್ನುವಂಥ ಬಾಷ್ಪ ಬರೆಯಬೇಕು. ಅಂತಹ ಒಳ್ಳೆಯ ಕೆಲಸವನ್ನು ಮಾಡಲಿ, ಅವರ ಹೆಸರು ಸಹ ಇತಿಹಾಸಕ್ಕೆ ಸೇರುವಂತಾಗಬೇಕು.

ಶ್ರೀ ಎಂ.ಎಲ್.ಅನಿಲ್ ಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಿಯಮ 330 ರ ಮೇಲೆ ಈಗಾಗಲೇ ಸಾಕಷ್ಟು ಸದಸ್ಯರು ಸಲಹೆಯನ್ನು ನೀಡಿದ್ದಾರೆ. ನಾನು ಸಹ ಹೇಳುವುದೇನೆಂದರೆ, ಗ್ರಾಮ ಪಂಚಾಯತಿ ಸದಸ್ಯರ ಮೂಲಕ ಸುಮಾರು 25 ಮಂದಿ ಆಯ್ಕೆಯಾಗಿ ಈ ಸದನಕ್ಕೆ ಬಂದಿದ್ದಾರೆ. ಹಾಗಾಗಿ ಕೊನೆ ಪಕ್ಷ ಅವರ ಋಣವನ್ನು ತೀರಿಸಲು ನಮಗೆ ಅವಕಾಶ ಸಿಕ್ಕಿದ್ದು, ಅವರ ಋಣವನ್ನು ತೀರಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚಿಸಬೇಕೆಂದು ನಾವೆಲ್ಲರೂ ಒತ್ತಾಯ ಮಾಡುತ್ತಿದ್ದು, ಗೌರವಧನ ಹೆಚ್ಚಿಸುವುದರಿಂದ ಅವರು ಸಹ ಹೆಚ್ಚು ಆಕರ್ಷಿತರಾಗುತ್ತಾರೆ. ಜೊತೆಗೆ ಉತ್ತಮರು ಆಯ್ಕೆಯಾಗಿ ಬರಲು ಸಾಧ್ಯವಾಗುತ್ತದೆ. ಈಗಾಗಲೇ ಮಾನ್ಯ ದಿನೇಶ್ ಗೂಳಗೌಡರು ಹೇಳಿದ ಹಾಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಹಳಷ್ಟು ವಿದ್ಯಾವಂತರು ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಆದರೆ, ಅವರೆಲ್ಲರಿಗೂ ಸಹ ಪ್ರೋತ್ಸಾಹ ನೀಡಿ, ಗ್ರಾಮ ಪಂಚಾಯತಿ ಕಾರ್ಯಕಲಾಪಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹಾಗೂ ಆ ಮೂಲಕ ಅವರು ಗ್ರಾಮ ಪಂಚಾಯತಿ ವ್ಯವಸ್ಥೆಗೆ ಶಕ್ತಿ ತುಂಬಬೇಕಾದರೆ ಅವರ ಗೌರವಧನ ಹೆಚ್ಚಿಸುವುದು ತುಂಬಾ ಅನಿವಾರ್ಯವಾಗಿದೆ. ಏಕೆಂದರೆ, ಪಕ್ಕದ ರಾಜ್ಯಗಳಲ್ಲಿ ನೆಲೆಸಿರುವವರು ಸಹ ಬಹಳಷ್ಟು ವಿದ್ಯಾವಂಥರಾಗಿದ್ದು, ಎಲ್ಲಾ ವಿಚಾರವನ್ನು ತಿಳಿದುಕೊಳ್ಳುತ್ತಿರುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಎಷ್ಟು ಗೌರವಧನ ನೀಡುತ್ತಿದ್ದಾರೆ ಎಂಬುದೆಲ್ಲವನ್ನೂ ಸಹ ತಿಳಿದುಕೊಳ್ಳುತ್ತಿದ್ದು, ನಮ್ಮ ರಾಜ್ಯದಲ್ಲಿ ಕೇವಲ ರೂ.1000 ನೀಡುತ್ತಿದ್ದು, ಅದನ್ನು ಗೌರವಧನ ಎಂದು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅದು ಒಂದು ರೀತಿ ಅಗೌರವಧನ ಆಗಿಬಿಡುತ್ತದೆ. ಏಕೆಂದರೆ, ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುವಂಥ ವಾಟರ್ ಮ್ಯಾನ್‌ಗೆ ನೀಡುವ ಸಂಬಳಕ್ಕಿಂತ ಕಡಿಮೆ ಗೌರವಧನವನ್ನು ಗ್ರಾಮ ಪಂಚಾಯತಿ ಸದಸ್ಯರಿಗೆ ನೀಡಿದರೆ, ಅದು ಹೇಗೆ ಗೌರವಧನವಾಗುತ್ತದೆ? ಇದರ ಬಗ್ಗೆ ಬಹಳ ವಿಸ್ತೃತವಾಗಿ ಚರ್ಚೆಯಾಗಬೇಕಾಗಿದೆ. ಮಾನ್ಯ ಸಚಿವರು ಇಡೀ ದೇಶದಲ್ಲೂ ಯಾವ್ಯಾವ ಗ್ರಾಮಪಂಚಾಯತಿ ಸದಸ್ಯರಿದ್ದಾರೆ, ಅಂಥವರಿಗೆ ಏನೆಲ್ಲಾ ಗೌರವಧನ ನೀಡುತ್ತಿದ್ದಾರೆ ಎಂಬುದರ ಮಾಹಿತಿಯನ್ನು ತರಿಸಿಕೊಂಡು ಕೂಲಂಕಷವಾಗಿ ಚರ್ಚೆ ಮಾಡಲಿ. ಹಾಗಾಗಿ ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವಧನ ಹೆಚ್ಚಿಸಬೇಕು. ಮಾನ್ಯ ಸದಸ್ಯರಾದ ಶ್ರೀ ಸಅೀಂ ಅಹಮದ್‌ರವರು ಇದನ್ನು ಕೇರಳ ಮಾದರಿಯಲ್ಲಿ ಮಾಡಬೇಕೆಂದು ಹೇಳಿದರು. ಕೇರಳ ಮಾದರಿ ಮಾತ್ರವೇವಲ್ಲದೆ, ಇತರೆ ರಾಜ್ಯಗಳಿಂದ ಸಹ ಮಾಹಿತಿಯನ್ನು ತರಿಸಿಕೊಳ್ಳಬೇಕು. ಈಗಾಗಲೇ ಎಲ್ಲರೂ ಒತ್ತಾಯ ಮಾಡಿದಂತೆ ಗ್ರಾಮ ಪಂಚಾಯತಿ ಸದಸ್ಯರಿಗೆ ಕನಿಷ್ಠ ರೂ.10,000 ಆದರೂ ನೀಡಬೇಕೆಂದು ಒತ್ತಾಯ ಮಾಡುತ್ತಿರುವುದರಿಂದ ಮಾನ್ಯ ಸಚಿವರು ಇದನ್ನು ಪರಿಗಣಿಸಬೇಕಾಗುತ್ತದೆ. ಮಾನ್ಯ ಸದಸ್ಯರೊಬ್ಬರು ಆಗಲೇ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಹಾಗೂ ಶ್ರೀ ಸಿದ್ದರಾಮಯ್ಯನವರು ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚು ಮಾಡಿದ್ದರ ಬಗ್ಗೆ ಸ್ಮರಿಸಿದರು. ಹಾಗಾಗಿ ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚು ಮಾಡಿದರೆ, ಮುಂದಿನ ದಿವಸಗಳಲ್ಲಿ ಮಾನ್ಯ ಸಚಿವರನ್ನು ಸಹ ಸ್ಮರಿಸುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(166) 08.03.2022/4.00/ಎಸ್‌ಕೆ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಂ. ಎಲ್. ಅನಿಲ್ ಕುಮಾರ್ (ಮುಂದು):-

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಸ್ಮರಿಸುತ್ತಾರೆ. ನಾವು ಕೂಡ ಸ್ಮರಿಸುತ್ತೇವೆ. ಈ ಕಾಲದಲ್ಲಿ ಇರುವಂತಹ ಈ ಒಂದು ವ್ಯವಸ್ಥೆ ಶಾಶ್ವತವಾಗಿ ಆಗಬೇಕು. ಐದು ವರ್ಷಗಳಿಗೊಮ್ಮೆಯಾದರೂ ಕೂಡ ಗೌರವ ಧನ ಪರಿಷ್ಕರಣೆ ಮಾಡುವ ಬಗ್ಗೆ ಒಂದು ಅವಕಾಶ ಮಾಡಿಕೊಡಬೇಕು. ಇವತ್ತು ಗ್ರಾಮ ಪಂಚಾಯತಿ ಸದಸ್ಯರು ಏನಾಗಿದ್ದಾರೆ ಎಂದರೆ, ಸ್ಥಳೀಯ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿ ಇವತ್ತು ಒಂದು ಚರಂಡಿ ಕ್ಲೀನ್ ಮಾಡಬೇಕಾದಲ್ಲಿ, ಗ್ರಾಮ ಪಂಚಾಯತಿ ಸದಸ್ಯರನ್ನು ಕೇಳುತ್ತಾರೆ. ಒಂದು ಬೀದಿ ದೀಪ ಇಲ್ಲವೆಂದರೆ, ಗ್ರಾಮ ಪಂಚಾಯತಿ ಸದಸ್ಯರಿಗೆ ಹೇಳುತ್ತಾರೆ. ಅವರ ಪರಿಸ್ಥಿತಿ ಏನಾಗಿದೆ ಎಂದರೆ, ಅವನು ಗ್ರಾಮ ಪಂಚಾಯತಿ ಸದಸ್ಯನಲ್ಲ. ಆ ಹಳ್ಳಿಯಲ್ಲಿ ಸೇವಕನಾಗಿ ಕೆಲಸ ಮಾಡುತ್ತಿರುತ್ತಾನೆ. ಹಾಗಾಗಿ, ಗ್ರಾಮ ಪಂಚಾಯತಿ ಸದಸ್ಯನಿಗೆ ಗೌರವ ಧನವನ್ನು ಕೊಡುವಂತಹ ಕೆಲಸವನ್ನು ನಾವು ಇಲ್ಲ ಕುಳಿತು ಒಂದು ತೀರ್ಮಾನ ಮಾಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ 25 ಜನ ಸದಸ್ಯರು ಏನೊಂದು ಗೆದ್ದು ಬಂದಿದ್ದೇವೆ. ನಾವು ಮಾತ್ರ ಅಲ್ಲ. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ ಹಾಗೇ, ಎಲ್ಲಾ 75 ಜನ ಸದಸ್ಯರು ಒಕ್ಕೂಟದಿಂದ ಈ ಒಂದು ತೀರ್ಮಾನವನ್ನು ತೆಗೆದುಕೊಂಡು, ಈ ಒಂದು ಸಂದೇಶವನ್ನು ವಿಧಾನಸಭೆಯಲ್ಲಿ ಗೆದ್ದಿರುವಂತಹ ನಮ್ಮ ಸ್ನೇಹಿತರಾದ ಎಂ.ಎಲ್.ಎ. ಅವರಿಗೂ ಕಳುಹಿಸಿಕೊಡಬೇಕಾಗುತ್ತದೆ. ಈ ಒಂದು ಒಳ್ಳೆಯ ತೀರ್ಮಾನ ನಮ್ಮ ವಿಧಾನ ಪರಿಷತ್ತಿನಲ್ಲಿ ಆಗಿದೆ. ಈ 75 ಜನ ಸದಸ್ಯರು ಕೂಡ ಗ್ರಾಮ ಪಂಚಾಯತಿ ಸದಸ್ಯರ ಪರವಾಗಿ ಧ್ವನಿಯಾಗಿ ಎತ್ತಿ, ಇವತ್ತು ಒಕ್ಕೂಟದ ತೀರ್ಮಾನ ಪಕ್ಷಾತೀತವಾದ ತೀರ್ಮಾನವನ್ನು ಮಾಡಿದ್ದಾರೆ ಎನ್ನುವಂತಹ ಸಂದೇಶವನ್ನು ಕೊಡಬೇಕಾಗುತ್ತದೆ. ಏಕೆಂದರೆ, ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಿಸುವುದಕ್ಕೆ ವಿಧಾನಸಭೆಯ ಶಾಸಕರ ಸಹಮತ ಕೂಡ ಬೇಕಾಗುತ್ತದೆ. ಈ ಗೌರವಧನದ ಜೊತೆಗೆ, ಗ್ರಾಮ ಪಂಚಾಯತಿ ಸದಸ್ಯರು ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದರೆ, ಸಭೆ ಮಾಡುತ್ತಾರಲ್ಲ, ಆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭೆಗೆ ಕೂಡ ಭತ್ಯೆ ಕೊಡುವಂತಹದ್ದಾದರೆ, ಸಭೆಗಳನ್ನು ಪರಿಣಾಮಕಾರಿಯಾಗಿ ಮಾಡುತ್ತಾರೆ. ಬಹಳಷ್ಟು ಗ್ರಾಮ ಪಂಚಾಯತಿಗಳಲ್ಲಿ ಸಭೆಗಳನ್ನು ನಡೆಸುವುದಿಲ್ಲ. ಮೂರ್ನಾಲ್ಕು ತಿಂಗಳಿಗೊಮ್ಮೆ ಯಾವುದಾದರೊಂದು ಅನುದಾನ ಬಂದಾಗ, ಹಂಚಿಕೆ ಮಾಡಿಕೊಳ್ಳುವುದಕ್ಕೆ ಈ ರೀತಿ ಸಭೆ ಆಗುತ್ತದೆ. ಈ ರೀತಿ ಆಗಬಾರದು. ಒಂದು ಸಭೆ ನಡೆಸುವುದಕ್ಕೂ ಕೂಡ ಒಂದು ಭತ್ಯೆಯನ್ನು ಕೊಡಬೇಕಾಗುತ್ತದೆ. ಕೇರಳ ರಾಜ್ಯದಲ್ಲಿ ಕಾರು ಕೊಟ್ಟಿದ್ದಾರೆ, ಇನ್ನೊಂದು ರಾಜ್ಯದಲ್ಲಿ ಏನೋ ಕೊಟ್ಟಿದ್ದಾರೆ ಎನ್ನುವುದಕ್ಕಿಂತ ಅವರು ಓಡಾಡುವಂತಹ ಸ್ವಂತ ಮೋಟಾರ್ ವಾಹನಕ್ಕೆ ಕನಿಷ್ಠ ಪಕ್ಷ ತಿಂಗಳಿಗಾದರೂ ಪೆಟ್ರೋಲ್, ಡೀಸೆಲ್ ಕೊಟ್ಟರೆ, ಅವರಿಗೆ ಓಡಾಡುವುದಕ್ಕೆ ಸಹಾಯವಾಗುತ್ತದೆ. ತಾಲ್ಲೂಕು ಹೆಡ್‌ಕ್ವಾರ್ಟರ್‌ಗೆ ಹೋಗುವುದಕ್ಕೆ ಬಸ್ ಪಾಸ್ ಕೊಡಬೇಕು. ಗ್ರಾಮ ಪಂಚಾಯತಿಯ ಅಧ್ಯಕ್ಷ ಪಂಚಾಯತಿ ವ್ಯಾಪ್ತಿಯಲ್ಲಿ ಓಡಾಡುವುದಕ್ಕೆ ಬಸ್ ಪಾಸ್ ಬೇಕಾಗಿಲ್ಲ. ಅವರದು ದ್ವಿಚಕ್ರ ವಾಹನ ಇರುತ್ತದೆ. ಆ ದ್ವಿಚಕ್ರ ವಾಹನಕ್ಕೆ ಡೀಸೆಲ್, ಪೆಟ್ರೋಲ್ ಕೂಡ ಒಂದು ತಿಂಗಳಿಗೆ ಇಂತಿಷ್ಟು ಅಲಟರ್ ಎಂದು ಕೊಟ್ಟರೆ, ಅವನು ಓಡಾಡುವುದಕ್ಕೆ ಸಹಕಾರಿಯಾಗುತ್ತದೆ. ಈ ರೀತಿ ಪ್ರೋತ್ಸಾಹ ಕೊಡುತ್ತಿದ್ದರೆ ಗ್ರಾಮ ಪಂಚಾಯತಿ ಸದಸ್ಯರುಗಳು ಇದರಿಂದ ಹೆಚ್ಚು ಆಕರ್ಷಿತರಾಗಿ ಒಳ್ಳೆಯವರು ಆಯ್ಕೆಯಾಗಿ ಬರುತ್ತಾರೆ. ಏಕೆಂದರೆ, ಗ್ರಾಮ ಪಂಚಾಯತಿ ವ್ಯವಸ್ಥೆಯಲ್ಲಿ ಶೇಕಡ 50 ರಷ್ಟು ಮಹಿಳಾ ಮೀಸಲಾತಿ ಇದೆ. ಆದರೆ ಗ್ರಾಮ ಪಂಚಾಯತಿಯಲ್ಲಿ ನಾವು ಹಾಸು ಹೊಕ್ಕಾಗಿ ನೋಡಿದಾಗ, ಶೇಕಡ 50 ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಇವತ್ತು ಆಯ್ಕೆಯಾಗಿ ಬಂದಿದ್ದಾರೆ. ಅವರು ಸಾಮಾನ್ಯ ಆಭ್ಯರ್ಥಿಯಾಗಿ ಗೆದ್ದು ಬಂದಿರುತ್ತಾರೆ. ವಿಶೇಷವಾಗಿ ಹಿಂದುಳಿದವರು, ಬೇರೆ ಬೇರೆ ಸಮುದಾಯದ ಮೀಸಲಾತಿಯಲ್ಲಿ ಗೆದ್ದು ಬಂದಿರುತ್ತಾರೆ. ಇವತ್ತು ಏನಾಗಿದೆ ಎಂದರೆ, ಮೀಸಲಾತಿ ಇರುವುದರಿಂದ ಯಾರೂ ಕೂಡ ವಿದ್ಯಾವಂತರು, ತಿಳುವಳಿಕೆ ಇರುವಂತಹವರು ಈ ಗ್ರಾಮ ಪಂಚಾಯತಿಗೆ ನಿಲ್ಲುವುದಕ್ಕೆ ಮುಂದೆ ಬರುವುದಿಲ್ಲ. ಆಗ ನಾವು ಏನು ಮಾಡುತ್ತೇವೆಂದರೆ, ಬಲವಂತವಾಗಿ ಯಾರನ್ನೋ ಕರೆದುಕೊಂಡು ಬಂದು ನಿಲ್ಲಿಸುತ್ತೇವೆ. ಆ ರೀತಿ ಆಗಬಾರದು. ಈ ವ್ಯವಸ್ಥೆಯ ಮೇಲೆ ನಂಬಿಕೆ, ವಿಶ್ವಾಸ ಬರಬೇಕಾದರೆ, ನಾವು ಹೆಚ್ಚು ಪಂಚಾಯತಿ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ, ಈ ಒಂದು ಗೌರವ ಧನ ಹೆಚ್ಚಳ ಮತ್ತು ಸಭೆ ನಡೆಸುವುದಕ್ಕೆ ಭತ್ಯೆ ಕೊಡುವಂತಹದ್ದು ಮತ್ತು ಅವರು ಓಡಾಡುವಂತಹದ್ದಕ್ಕೆ ಡೀಸೆಲ್, ಪೆಟ್ರೋಲ್ ಭತ್ಯೆ ಕೊಡುವಂತಹದ್ದು. ಈ ತರಹದ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾರ್ಯಕ್ರಮವನ್ನು ಈ ಸರ್ಕಾರ ಮಾಡಿದರೆ, ನಿಜವಾಗಲೂ ಕೂಡ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಮಾನ್ಯ ಸಚಿವರಾದ ಶ್ರೀ ಈಶ್ವರಪ್ಪನವರನ್ನು ನಾವೆಲ್ಲರೂ ಕೂಡ ಪಕ್ಷಾತೀತವಾಗಿ ಸಭಾಪತಿಯವರ ಮೂಲಕ ಅವರನ್ನು ಅಭಿನಂದಿಸುತ್ತೇವೆ. ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ.

ಸಭಾಪತಿಯವರು:- ಮಾನ್ಯ ತಿಮ್ಮಯ್ಯನವರೇ, ತಾವು ಮಾತನಾಡಿ.

ಡಾ. ಡಿ. ತಿಮ್ಮಯ್ಯ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮೊದಲು ತಮಗೆ ವಂದಿಸಿ ನನ್ನ ಮೊದಲ ಭಾಷಣವನ್ನು ಪ್ರಾರಂಭ ಮಾಡುತ್ತೇನೆ. ಹಿರಿಯ ಸದಸ್ಯರಾದ ಶ್ರೀ ಕೆ.ಐ. ಶ್ರೀಕಂಠೇಗೌಡರು ಮಹಾತ್ಮ ಗಾಂಧೀಜಿಯವರನ್ನು ನೆನಪಿಸಿಕೊಂಡರು. ಈ ದೇಶದಲ್ಲ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆ ಗ್ರಾಮ ಈ ಸ್ವರಾಜ್ಯ ದೊಡ್ಡ ಕನಸು. ಆ ಕನಸನ್ನು ನೆನಸು ಮಾಡಿಕೊಂಡು ಬಂದು ಅದೇ ರೀತಿ ಕರ್ನಾಟಕದಲ್ಲ ಶ್ರೀ ಅಬ್ದುಲ್ ನಜೀರ್ ಸಾಬ್‌ರವರನ್ನು ಕೂಡ ಇವತ್ತು ಅವರು ಸ್ಮರಿಸಿಕೊಂಡರು. ಶ್ರೀ ಅಬ್ದುಲ್ ನಸೀರ್ ಸಾಬ್ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳನ್ನು ಕಾರ್ಯಗತ ತಂದವರು ಮಾನ್ಯ ಶ್ರೀ ಅಬ್ದುಲ್ ನಸೀರ್ ಸಾಬ್ ಅವರು. ಇವುಗಳನ್ನೆಲ್ಲಾ ನೋಡಿಕೊಂಡು ಬಂದಾಗ, ಇಡೀ ರಾಷ್ಟ್ರದಲ್ಲ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ವ್ಯವಸ್ಥೆ ಬಹಳ ಉತ್ತಮವಾಗಿ ನಡೆಯುತ್ತಿರುವ ರಾಜ್ಯ ಎಂದರೆ ಕರ್ನಾಟಕ ರಾಜ್ಯ ಎಂದು ನಾನು ತಿಳಿದುಕೊಂಡಿದ್ದೇನೆ. ಈ ವಿಷಯದಲ್ಲ ಶೇಕಡ 70 ರಷ್ಟು ಭಾಗ ಗ್ರಾಮಾಂತರ ಪ್ರದೇಶದಲ್ಲ ಜನರಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲ ಜನ ಇರುವುದರಲ್ಲ ನಾವು ಅವರಿಂದ ಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದಿದ್ದೇವೆ. ಇದರ ಜೊತೆಗೆ ಬೇರೆ ಸಂಪನ್ಮೂಲಗಳನ್ನು ನೋಡಿದಾಗ, ಬೇರೆ Local Bodies ಆದ ಮುನಿಸಿಪಾಲಿಟಿ, ಕಾರ್ಪೊರೇಷನ್, ನಗರಪಾಲಿಕೆಗಳು ಇರಬಹುದು. ಅವುಗಳಿಗೆ ಸಂಪನ್ಮೂಲಗಳು ಇವೆ. ಆ ಸಂಪನ್ಮೂಲಗಳ ಮುಖಾಂತರ ಅವರು ತೆರಿಗೆಯನ್ನು ಸಂಗ್ರಹಿಸಿ ತೆಗೆದುಕೊಂಡು, Local Bodies ನಡೆಸುವುದಕ್ಕೆ ಅವಕಾಶ ಇದೆ. ಅದರೆ ಗ್ರಾಮ ಪಂಚಾಯತಿಯಲ್ಲ ಸಂಪನ್ಮೂಲದ ಕೊರತೆ ಇರುವ ಬಗ್ಗೆ ತಮಗೂ ಮತ್ತು ನಮಗೂ ಗೊತ್ತಿದೆ. ಸರ್ಕಾರದ ವತಿಯಿಂದಲೇ ಇವುಗಳನ್ನು ಭರಿಸಬೇಕಾಗುತ್ತದೆ. ಆದ್ದರಿಂದ ನಾನು ಹೇಳುವುದೇನೆಂದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಭಾರತದಲ್ಲ Five Tier System ಇರಬೇಕಾದರೆ, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನಸಭಾ ಹಾಗೂ ಪಾರ್ಲಿಮೆಂಟ್ Fiver Tier System ನಲ್ಲ lowest ಗ್ರಾಮ ಪಂಚಾಯತ್ ಅದು ಬೇರು ಇದ್ದಂತೆ ಮತ್ತು ತೇರಿನ ಗಾಲಗಳು ಇದ್ದಂತೆ. ಆದ್ದರಿಂದ ಗ್ರಾಮ ಪಂಚಾಯತ್‌ನ್ನು ಹೆಚ್ಚು ಸಬಲೀಕರಣ ಮಾಡಬೇಕಾಗುತ್ತದೆ. ಅವರಿಗೆ ಪ್ರೋತ್ಸಾಹ ಕೊಡಬೇಕಾಗುತ್ತದೆ. ಇದರ ಜೊತೆಗೆ ಅವರ ಮುಖಾಂತರವೇ ಈ ಪ್ರಜಾಪ್ರಭುತ್ವ ನಿಂತಿರುವಂತಹದ್ದು. ಇಡೀ ವ್ಯವಸ್ಥೆಗಳಾದ. ವಿಧಾನಸಭೆ, ಪಾರ್ಲಿಮೆಂಟ್, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಇರಬಹುದು ಹಾಗೂ ಯಾವುದೇ ವ್ಯವಸ್ಥೆ ಇರಬಹುದು. ನಮ್ಮ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವಂತಹ ಮತ್ತು ಗ್ರಾಮ ಪಂಚಾಯತಿಯಿಂದ ಆಯ್ಕೆಯಾದ ಪ್ರತಿನಿಧಿಗಳ ಕೋರಿಕೆಯನ್ನು ಈಡೇರಿಸುವಂತಹದ್ದು. ಸರ್ಕಾರದ ಕರ್ತವ್ಯ. ತಾವು ದಯಮಾಡಿ, ಅವರಿಗೆ ಗೌರವ ಧನವನ್ನು ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಸೂಚಿಸಬೇಕೆಂದರು ನಾನು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ಕುಶಾಲಪ್ಪ ಎಂ.ಪಿ. (ಸುಜಾ) ರವರೇ, ತಾವು ಮಾತನಾಡಿ.

ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಬಯಸುತ್ತೇನೆ. ಇವತ್ತು ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಿಸುವ ಬಗ್ಗೆ ಮಾತನಾಡಿದ್ದಾರೆ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಏನೊಂದು ಚಿಂತನೆ ಇತ್ತೋ, ಆ ಚಿಂತನೆಯನ್ನು ಇಟ್ಟುಕೊಂಡು, ಇವತ್ತು ಗ್ರಾಮ ಪಂಚಾಯತಿ ನಡೆಯುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಏಕೆ ಗೌರವ ಧನ ಕೊಡುತ್ತಾರೆಂದರೆ, ಗ್ರಾಮ ಪಂಚಾಯತಿಯಲ್ಲಿರುವ ಪ್ರತಿಯೊಬ್ಬರು ಕಡು ಬಡವರು ಹಾಗೂ ಕೂಲಿ ಕಾರ್ಮಿಕರು. ಆದರೆ ಈ ಮಲೆನಾಡು ಪ್ರದೇಶದಲ್ಲ ಹೆಚ್ಚಿನ ಅಂಶ ಕಡು ಬಡವರು ಹಾಗೂ ಇರುತ್ತಾರೆ. ಅವರಿಗೆ ಕೊಡುವಂತಹ ಈ ಗೌರವ ಧನ ಏಕೆ ಎಂದು ಹೇಳಿದರೆ, ಅವರು ಒಂದು ವಾರಕ್ಕೆ ಎರಡು ಎರಡು ದಿವಸ ಕೂಲಿಗೆ ಹೋದರೆ, ಒಬ್ಬರಿಗೆ ಮೂನ್ನೂರ ಐವತ್ತರಿಂದ ಐದು ನೂರು ರೂಪಾಯಿಯವರೆಗೆ ಕೂಲಿ ಇರುತ್ತದೆ. ಗ್ರಾಮ ಪಂಚಾಯತಿಯ ಸದಸ್ಯ ಎರಡು ಬಾರಿ ಗ್ರಾಮಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಭೇಟಿ ಮಾಡಬೇಕಾದರೆ, ಆ ಸದಸ್ಯನಿಗೆ ಸಾವಿರ ರೂಪಾಯಿ ಸಿಗುವುದಿಲ್ಲ. ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ನಷ್ಟವಾಗುತ್ತದೆ. ಅದೇ ರೀತಿ ಗ್ರಾಮ ಪಂಚಾಯತಿ ಸದಸ್ಯನಿಗೆ ಪ್ರತಿಯೊಬ್ಬ ಮತದಾರನ ಸಂಪರ್ಕ ಇರುತ್ತದೆ. ಆದರೆ ಎಂ.ಎಲ್.ಎ., ಮತ್ತು ಎಂ.ಪಿ. ಗಳಿಗೆ ಇರುವುದಿಲ್ಲ. ಆದುದರಿಂದ ಆ ಸರ್ಕಾರದ ಸವಲತ್ತುಗಳು ಗ್ರಾಮ ಪಂಚಾಯತಿ ಸದಸ್ಯನೇ ಗುರುತು ಮಾಡುವಂತಾಗಬೇಕು. ಗುರುತು ಮಾಡಿ, ಪ್ರತಿಯೊಬ್ಬ ಮತದಾರರಿಗೆ ಕೊಡುವಂತಹ ವ್ಯವಸ್ಥೆಯ ಸವಲತ್ತುಗಳು ಪ್ರಮಾಣಿಕವಾಗಿ ತಲುಪಿಸಬೇಕಾದರೆ, ಗ್ರಾಮ ಪಂಚಾಯತಿಯ ಸದಸ್ಯನಿಗೆ ಗೌರವಧನ ಹೆಚ್ಚು ಮಾಡಬೇಕಾದ ಅವಶ್ಯಕತೆ ಇದೆ. ಅದೇ ರೀತಿಯಲ್ಲಿ ಚರಂಡಿ ಕ್ಲೀನಿಂಗ್, ಬೀದಿ ದೀಪ ಹೋದರೆ, ಅದನ್ನು ದುರಸ್ತಿಗೊಳಿಸಿಕೊಡುವಂತಹ ಪ್ರತಿಯೊಂದು ಜವಾಬ್ದಾರಿ ಆ ಗ್ರಾಮ ಪಂಚಾಯತಿ ಸದಸ್ಯನಿಗೆ ಇರುವಂತಹದ್ದು. ಆದ್ದರಿಂದ ಗ್ರಾಮ ಪಂಚಾಯತಿ ಸದಸ್ಯರಿಗೆ ಕೊಡುವಂತಹ ಗೌರವ ಧನ ಸಾಲದು. ಏಕೆ ಎಂದು ಹೇಳಿದರೆ, ಇವತ್ತು ಮಾನ್ಯ ಮೋದಿಜಿಯವರ ನೇತೃತ್ವದ ಸರ್ಕಾರದ ಕೇಂದ್ರೀಯ 14 ನೇ ಹಣಕಾಸಿನ ಯೋಜನೆಯಲ್ಲಿ ನೇರವಾಗಿ ಗ್ರಾಮ ಪಂಚಾಯತಿಗೆ ಹಣ ಬರುವಂತಹ ವ್ಯವಸ್ಥೆಯಾಗಿದೆ. ಆ ಹಣವನ್ನು ನೇರವಾಗಿ ಕುಟುಂಬ ವರ್ಗದ ಮತದಾರರಿಗೆ ತಲುಪಿಸಿದಲ್ಲಿ ಇಡೀ ಗ್ರಾಮ ಅಭಿವೃದ್ಧಿ ಅಗುತ್ತದೆ. ಗ್ರಾಮ ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾಗುತ್ತದೆ. ಆ ಒಂದು ಚಿಂತನೆಯನ್ನು ಇಟ್ಟುಕೊಂಡು ಇವತ್ತು ಮಾನ್ಯ ಸಚಿವರು, ಮಾನ್ಯ ಸಭಾ ನಾಯಕರು ಈ ಸದನದಲ್ಲಯೇ ಇದ್ದಾರೆ. ಆದ್ದರಿಂದ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹತ್ತು ಸಾವಿರ ರೂಪಾಯಿಗಳವರೆಗೆ ಹೆಚ್ಚಿಸಬೇಕು ಎನ್ನುವುದರ ಬಗ್ಗೆ ಮಾನ್ಯ ಸಭಾಪತಿಯವರು ಅವರಿಗೆ ಸಲಹೆಯನ್ನು ಕೊಡಬೇಕೆಂದು ನಾನು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ತಾವು ಮಾತನಾಡಿ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಮ್ಮ ಗ್ರಾಮಗಳನ್ನು ಗ್ರಾಮ ಪಂಚಾಯತಿಗಳ ಮೂಲಕ ಅಭಿವೃದ್ಧಿ ಪಡಿಸುವುದಕ್ಕೆ ನಾವು ಒಂದು ವ್ಯವಸ್ಥೆಯನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಇಟ್ಟುಕೊಂಡು ಬಂದಿದ್ದೇವೆ. ಇವತ್ತು ಕಾಲ ಕಾಲಕ್ಕೆ ಕಾಯಿದೆಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಿದ್ದುಪಡಿಗಳನ್ನು ತೆಗೆದುಕೊಂಡು ಬಂದು ಹೆಚ್ಚಿನ ಅಧಿಕಾರವನ್ನು ಆ ಸ್ಥಳೀಯ ಸಂಸ್ಥೆಗಳಿಗೆ ಕೊಡುವಂತಹ ಕೆಲಸವನ್ನು ಕರ್ನಾಟಕ ರಾಜ್ಯದಲ್ಲ ಸರ್ಕಾರಗಳು ಕೂಡ ಮಾಡಿಕೊಂಡು ಬಂದಿವೆ.

(ಮುಂದು)

(167) 08-03-2022 4.10 ಟಿಸಿಹೆಚ್-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಗ್ರಾಮ ಪಂಚಾಯತಿ ಚುನಾವಣೆ ಎಂದರೆ ಬಹಳ ಕಷ್ಟದ ಚುನಾವಣೆ ಎಂದು ಹೇಳಬಹುದು. ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಬಹುದು. ಆದರೆ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗುವುದು ಕಷ್ಟ. ವಿಧಾನ ಪರಿಷತ್ ಸದಸ್ಯರಾಗಬಹುದು, ಆದರೆ ಗ್ರಾಮ ಪಂಚಾಯತಿಯ ಸದಸ್ಯರಾಗಿ ಗೆಲ್ಲುವುದಕ್ಕೆ ಆಗುವುದಿಲ್ಲ. ಒಬ್ಬರು ಎಂಎಲ್‌ಎ ರವರು ವಿಧಾನಸಭೆಗೆ 10 ಬಾರಿ ಗೆದ್ದು ಬರಬಹುದು. ಆದರೆ ಒಂದು ಬಾರಿ ಗ್ರಾಮ ಪಂಚಾಯತಿ ಮತ್ತು ಪುರಸಭೆಯಲ್ಲಿ ಗೆಲ್ಲುವುದಕ್ಕಾಗುವುದಿಲ್ಲ. ಗ್ರಾಮ ಪಂಚಾಯತಿ ಚುನಾವಣೆ ಅಂತಹ ಕಠಿಣವಾಗಿರುತ್ತದೆ. ಅದರಲ್ಲೂ ಕೂಡ ಇವತ್ತಿನ ದಿವಸ reservation ಇರುವುದರಿಂದ ಅತಿ ಹೆಚ್ಚು ಹೆಣ್ಣು ಮಕ್ಕಳು, ಯುವಕರು ನಾವು ನಮ್ಮ ಗ್ರಾಮದಲ್ಲಿ ಸ್ವಲ್ಪ ಸೇವೆ ಮಾಡಬೇಕು ಎನ್ನತಕ್ಕಂಥ ಆಸಕ್ತಿಯಿಂದ ಗ್ರಾಮ ಪಂಚಾಯತಿಗಳಿಗೆ ಬಹಳ ಶ್ರಮಪಟ್ಟು ಸದಸ್ಯರಾಗಿ ಆಯ್ಕೆಯಾಗಿ ಬರುತ್ತಿದ್ದಾರೆ. ಇವತ್ತಿನ ದಿವಸ ಗ್ರಾಮ ಪಂಚಾಯತಿಗಳಲ್ಲೂ ಕೂಡ ಎಲ್ಲಾ ಕಡೆ ಇರುವ ಹಾಗೆ ಮಾನ್ಯ ಸದಸ್ಯರಲ್ಲಿ ಗೆದ್ದು ಬಂದವರಲ್ಲಿ ಕೆಲವು ಲೋಪದೋಷಗಳು, ಪ್ರಾಮಾಣಿಕತೆ ಕೊರತೆ, ಮತ್ತೊಂದು ಇರಬಹುದು. ಆದರೂ ಕೂಡ ಕೆಲವರು ಬಹಳ ಆಸಕ್ತಿಯಿಂದ ಗೆದ್ದು ಬರುತ್ತಿದ್ದಾರೆ. ಉದಾಹರಣೆಗೆ ಹೇಳುವುದಾದರೆ ನಮ್ಮ ಮಳವಳ್ಳಿ ಪುರಸಭೆಯಲ್ಲಿ ನನ್ನ ಸ್ನೇಹಿತರಾದ ಶ್ರೀ ಜಮೀಲ್ ಪಾಷ ಎಂಬುವವರು ಸತತವಾಗಿ ಐದು ಬಾರಿ ಪುರಸಭಾ ಸದಸ್ಯರಾಗಿದ್ದರು. ಅವರು ಯಾವುದೇ ವಾರ್ಡ್‌ನ್ನು ಬದಲಾಯಿಸಿದರೂ ಕೂಡ ಆ ಎಲ್ಲಾ ಕಡೆ ಗೆಲ್ಲುತ್ತಿದ್ದರು. ಆತ ಏನು ಮಾಡುತ್ತಿದ್ದರೆಂದರೆ, ಒಬ್ಬ ಗ್ರಾಮ ಸಹಾಯಕರಿಗಿಂತ ಹೆಚ್ಚಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರತಿಯೊಂದು ಮನೆ-ಮನೆಗೂ ಹೋಗುತ್ತಿದ್ದರು. ಅವರ ಮನೆಗೆ ದವಸ-ಧಾನ್ಯಗಳನ್ನು ತರಿಸಿಕೊಡತಕ್ಕಂಥದ್ದು ಇರಬಹುದು, ಎಲೆಕ್ಟ್ರಿಸಿಟಿ ಬಿಲ್ ಕಟ್ಟುವುದು ಇಂತಹ ಎಲ್ಲಾ ಕೆಲಸಗಳನ್ನು ಆತ ಮಾಡುತ್ತಿದ್ದರು. ಅವರು ದೊಡ್ಡ ಸೇವಕನಂತೆ ಕೆಲಸ ಮಾಡುತ್ತಿದ್ದರು. ಅವರು ಯಾವ ವಾರ್ಡ್‌ನಿಂದ ನಿಂತರೂ ಕೂಡ ಸೋಲು ಎಂಬುದೇ ಇಲ್ಲ. ಪಾಪ, ಅವರು ಕೌನ್ಸಿಲರ್ ಆಗಿಯೇ ತೀರಿಕೊಂಡರು. ಇದೇ ರೀತಿ ಕೆ.ಆರ್.ನಗರದಲ್ಲಿ ಒಬ್ಬರು ಶ್ರೀ ಜಗದೀಶ್ ಎಂಬವರು ಇದ್ದಾರೆ, ಅವರು ಕೂಡ ನಾಲ್ಕು ಬಾರಿಯೂ ಪುರಸಭೆ ಸದಸ್ಯರಾಗಿದ್ದಾರೆ. ಅವರು ಆ ಪುರಸಭೆ ವ್ಯಾಪ್ತಿಯ ಯಾವ ವಾರ್ಡ್‌ನಲ್ಲಿ ನಿಂತರೂ ಕೂಡ ಅವರನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರ ಮನೆಗೂ ಅವರ ಸೇವೆ ಇದ್ದೇ ಇದೆ. ಆ ರೀತಿ ಇರತಕ್ಕಂಥವರು ಬಹಳ ಜನ ಇದ್ದಾರೆ. ನಮ್ಮ ಮಳವಳ್ಳಿಯಲ್ಲಿ ಶ್ರೀ ನಾಗೇಶ್ ಎಂಬವರು 3 ಬಾರಿ ಕೌನ್ಸಿಲರ್ ಆಗಿದ್ದಾರೆ. ಆತನೂ ಕೂಡ ಹೀಗೆಯೇ ಅವರ ವಾರ್ಡ್‌ನಲ್ಲಿ ಮನೆ ಮನೆಗೂ ಹೋಗಿ ಕೆಲಸ ಮಾಡತಕ್ಕಂಥದ್ದನ್ನು ನಾವು ನೋಡಿದ್ದೇವೆ. ಹೀಗೆಯೇ ಬಹಳ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು ಎನ್ನುತಕ್ಕಂಥವರು ಬಂದಿದ್ದಾರೆ. ಇವತ್ತಿನ ದಿವಸ ಮೀಸಲಾತಿ ವ್ಯವಸ್ಥೆ ಇರುವುದರಿಂದ ತಳಹಂತದವರು ಕೂಡ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಾಗತಕ್ಕಂಥ ಅವಕಾಶಗಳನ್ನು ಸರ್ಕಾರಗಳು ಕಲ್ಪಿಸಿಕೊಟ್ಟಿವೆ. ಅವರಿಗೆ ಇವತ್ತು ಬಹಳ ತ್ರಾಸ ಆಗುತ್ತಿದೆ. ಇವತ್ತಿನ ದಿವಸ ದುಡಿಮೆ ಇಲ್ಲ. ಸಾರ್ವಜನಿಕ ಕೆಲಸದಲ್ಲಿ ಇಡೀ ದಿನ ತೊಡಗಿಸಿಕೊಂಡು ಮಾಡಬೇಕಾದರೆ ಬಹಳಷ್ಟು ಸಮಸ್ಯೆಗಳಿವೆ. ಇವತ್ತಿನ ದಿವಸ ಬಹಳಷ್ಟು ಆರ್ಥಿಕ ತೊಂದರೆಗಳಿವೆ. ಆದ್ದರಿಂದ ಅವರಿಗೆ ಬಹಳ ಕಾಲದ ನಂತರ ಈಗ ಗೌರವಧನ ಪರಿಷ್ಕರಣೆ ಮಾಡಿರಬಹುದು. ಆದರೆ ಇದನ್ನು ಬೇರೆ ರಾಜ್ಯಗಳಿಗೆ ಹೋಲಿಸಿ ಮಾಡಿ ಮಾನ್ಯ ಸದಸ್ಯರುಗಳೆಲ್ಲಾ ಬಹಳ ವಿಷದವಾಗಿ ಮಾತನಾಡಿದ್ದಾರೆ. ಅವರ ಎಲ್ಲಾ ವಿಚಾರಗಳಿಗೂ ಕೂಡ ನನ್ನ ಸಹಮತವಿದೆ. ದಯವಿಟ್ಟು ಇದನ್ನು ಪರಿಷ್ಕರಣೆ ಮಾಡಬೇಕು. ಮತ್ತೊಂದು ವಿಚಾರ ಏನೆಂದರೆ, ಈಗ ಅಲ್ಲಿ ಕೆಲಸ ಮಾಡುತ್ತಿರುವ ನೌಕರರು, ನೀರು ಬಿಡತಕ್ಕಂಥವರು ಮತ್ತೊಬ್ಬರು ನೌಕರರು ಇರಬಹುದು ಅವರ ಬದುಕು ಬಹಳ ತ್ರಾಸ. ನಮ್ಮ ಊರಿನಲ್ಲೇ ಸುಮಾರು 18 ವರ್ಷಗಳು ವಾಟರ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಪಾಪ, ಅವರು ಯಾವ ರೀತಿ ತೀರಿಕೊಂಡರು ಎಂದರೆ ಅದನ್ನು ನಾವು ಹೇಳುವುದಕ್ಕೆ ಅಸಾಧ್ಯ. ಪಾಪ, ಆತ ಜೀವನದಲ್ಲಿ ಸುಧಾರಣೆ ಕಾಣುವುದಕ್ಕೆ ಆಗಲಿಲ್ಲ. ಆದರೆ ಒಂದು ದಿನ ಮನೆ ಮನೆಗಳಿಗೆ ನೀರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಡದಿದ್ದರೆ ಆ ಊರಿಗೆ ಎಷ್ಟು ಕಷ್ಟವಾಗುತ್ತದೆ, ತೊಂದರೆಯಾಗುತ್ತದೆ ಎನ್ನುವುದು ನಮಗೆ ಗೊತ್ತು. ಆದ್ದರಿಂದ ಗ್ರಾಮ ಪಂಚಾಯತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡತಕ್ಕಂಥ ನೌಕರರು ಬಹಳ ಮಂದಿ ಇದ್ದಾರೆ. ಇವತ್ತಿನ ದಿವಸ ಕೆಲವು ಪಂಚಾಯತಿಗಳಲ್ಲಿ revenue generate ಆಗುತ್ತಿದೆ, ಕೆಲವು ಪಂಚಾಯತಿಗಳಲ್ಲಿ revenue generate ಆಗುತ್ತಿಲ್ಲ. ಕಾಲಕಾಲಕ್ಕೆ ರೈತರ ಸಮಸ್ಯೆ, ಕೋವಿಡ್-19, ಅತಿವೃಷ್ಟಿ ಮತ್ತೊಂದು ಬಂದು ಆ ಗ್ರಾಮ ಪಂಚಾಯತಿಗಳಿಗೆ ಏನು ತೆರಿಗೆಗಳು ಬರಬೇಕಿತ್ತೋ ಅವು ಬರುತ್ತಿಲ್ಲ. ಅಂತಹ ಪಂಚಾಯತಿಗಳೇ ಬಹಳಷ್ಟಿವೆ. ಇವತ್ತಿನ ದಿವಸ revenue ಬರತಕ್ಕಂಥ ಪಂಚಾಯತಿಗಳು ಬಹಳ ಕಡಿಮೆ ಇವೆ. ಆ ದೆಸೆಯಿಂದ ಅಲ್ಲಿ ಗುತ್ತಿಗೆ ಮೇಲೆ ಕೆಲಸ ಮಾಡತಕ್ಕಂಥವರಿಗೆ ಕೊಡತಕ್ಕಂಥ ಗೌರವಧನವನ್ನೂ ಕೂಡ ಬಹಳ ಸೂಕ್ತವಾಗಿ ಪರಿಷ್ಕರಣೆ ಮಾಡಬೇಕು. ಅವರಿಗೂ ಕೂಡ ಈ ಒಂದು ಗೌರವಧನವನ್ನು ಹೆಚ್ಚಿಗೆ ಮಾಡಬೇಕೆಂದು ನಾನು ವಿನಂತಿ ಮಾಡುತ್ತೇನೆ. ಇವತ್ತಿನ ದಿವಸ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಬಹಳ ದೊಡ್ಡ ಇಲಾಖೆ. ನಮ್ಮ ಕರ್ನಾಟಕದಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳು ಬಹಳಷ್ಟಿವೆ. ಎಲ್ಲಾ ಸರ್ಕಾರಗಳ ಗುರಿ ಮತ್ತು ಉದ್ದೇಶ “ ಗ್ರಾಮಗಳ ಸ್ವರಾಜ್ಯ ಆಗಬೇಕು, ಮಹಾತ್ಮ ಗಾಂಧೀಜಿಯವರ ಕನಸು ನನಸು ಆಗಬೇಕು” ಎಂದು ಇದೆ. ಆದರೆ ಅದು ಇನ್ನೂ ಆಗುತ್ತಿಲ್ಲ. ಆದರೆ ಆ ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿವೆ. ಒಂದೊಂದು ಸರ್ಕಾರಗಳು ಬಂದಾಗ ಒಂದೊಂದು ಪ್ರಯತ್ನಗಳಾಗಿದೆ. ಈ ದಿನಮಾನಗಳಲ್ಲಿ ಶ್ರೀ ಕೆ.ಎಸ್.ಈಶ್ವರಪ್ಪನವರು ಬಹಳ ಪ್ರಭಾವಿ ಸಚಿವರು ಇದ್ದಾರೆ, ಅವರು ಬಹಳ ಹಿರಿಯರು, ದಕ್ಷರಿದ್ದಾರೆ. ಆದ್ದರಿಂದ ದಯಮಾಡಿ ಇವರಿಗೆ ರೂ.10000/-ಗಳ ಗೌರವಧನವನ್ನು ಹೆಚ್ಚಿಗೆ ಮಾಡಿ. ಮತ್ತೆ ಅಲ್ಲಿ ಕೆಲಸ ಮಾಡತಕ್ಕಂಥ ಗುತ್ತಿಗೆ ನೌಕರರ ಗೌರವಧನವನ್ನೂ ಕೂಡ ಸೂಕ್ತವಾದ ರೀತಿಯಲ್ಲಿ ಪರಿಷ್ಕರಣೆ ಮಾಡಿ. ನಿಮ್ಮ ಸರ್ಕಾರಕ್ಕೆ ಈ ಕೀರ್ತಿಯನ್ನು ತೆಗೆದುಕೊಳ್ಳಿ. ಅದು ಮಾನ್ಯ ಕೆ.ಎಸ್.ಈಶ್ವರಪ್ಪನವರಿಗೆ, ಮಾನ್ಯ ಸಭಾನಾಯಕರಿಗೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಬೇಕು. ಮಾನ್ಯ ಸಭಾನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ನಿರಂತರವಾಗಿ ಆ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಿದ್ದಾರೆ. ಕರ್ನಾಟಕ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳಿಂದ ಈ ಹಿಂದೆ ನಿಕಟಪೂರ್ವ ಸಭಾಪತಿಯವರಾದ ಶ್ರೀ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರು ಇದ್ದರು. ಈಗ ಮಾನ್ಯ ಶಾಸಕರಾದ ಮಂಜುನಾಥ ಭಂಡಾರಿಯವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದ್ದಾರೆ. ಅವರ ಜೊತೆ ಇದ್ದುದು ನಿಜಕ್ಕೂ ಕೂಡ ಈ ರಾಜ್ಯದ ರಾಜಕಾರಣದಲ್ಲಿ ವಿಧಾನಪರಿಷತ್ತಿನಲ್ಲಿ ದೊಡ್ಡ ಮಾದರಿ ಎನ್ನತಕ್ಕಂಥದ್ದನ್ನು ನಾನು ಬಹಳ ಹೆಮ್ಮೆಯಿಂದ, ಅಭಿಮಾನದಿಂದ ಹೇಳುತ್ತಿದ್ದೇನೆ. ಆ ಭಾಗದ ಗ್ರಾಮಪಂಚಾಯತಿಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳನ್ನು ಅಭಿನಂದಿಸುತ್ತೇನೆ. ತಾವು ಬಹಳ ದೊಡ್ಡ ಗೌರವನ್ನು ತಂದು ಕೊಟ್ಟಿದ್ದೀರಿ. ಇಂಥವರು ಅಪರೂಪ. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗುತ್ತಿಗೆ ನೌಕರರು ಕೂಡ ಜನರು ಏನೇ ತೊಂದರೆಯಲ್ಲಿದ್ದರೂ ಕೂಡ ಸಮಾಜಸೇವೆ ಹಾಗೂ ಜನರ ಸೇವೆ ಮಾಡತಕ್ಕಂಥವರು ಇದ್ದಾರೆ. ಆ ದಿನೆಯಲ್ಲಿ ತಾವು ದಯವಿಟ್ಟು ಗ್ರಾಮ ಪಂಚಾಯತಿಯ ಎಲ್ಲಾ ಚುನಾಯಿತ ಸದಸ್ಯರು ಹಾಗೂ ಗುತ್ತಿಗೆ ನೌಕರರ ಗೌರವಧನವನ್ನು ಬಹಳ ಉತ್ತಮವಾದ ರೀತಿಯಲ್ಲಿ ಪರಿಷ್ಕರಣೆ ಮಾಡಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಅವರು ಇನ್ನೂ ಉತ್ತಮವಾಗಿ ಹೆಚ್ಚಿನ ಕೆಲಸ ಮಾಡುವುದಕ್ಕೆ ಚೈತನ್ಯವನ್ನು ತುಂಬಬೇಕೆಂದು ನಾನು ಮಾನ್ಯ ಸಚಿವರಿಗೆ ತಮ್ಮ ಮೂಲಕ ವಿನಂತಿ ಮಾಡುತ್ತಿದ್ದೇನೆ.

ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಆಡಳಿತ ಪಕ್ಷದ ಸಭಾನಾಯಕರ ಕ್ಷೇತ್ರದಿಂದ ನಾನು ಬಂದಿದ್ದೇನೆ. ಬಹುಶಃ ಇತ್ತೀಚೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಅವರ ಜೊತೆ ಓಡಾಡಿದಾಗ, ಪಂಚಾಯತಿ ಸದಸ್ಯರುಗಳ ಮಧ್ಯೆ ಅವರು ಏನು ಮಾತನಾಡಿದ್ದಾರೆಂದು ಹೇಳುವಂಥದ್ದನ್ನೂ ನಾನು ಕೇಳಿದ್ದೇನೆ. ಬಹುಶಃ ಅವರು ಸರ್ಕಾರದ ಒಂದು ಭಾಗವಾಗಿರುವುದರಿಂದ ಅವರು ಅಲ್ಲ ಕುಳಿತಾಗಲೂ ಕೂಡ ಅವರೊಳಗೆ ಯಾವ ರೀತಿಯ ಭಾವನೆ, ಚಡಪಡಿಕೆ ಬರುತ್ತಿದೆ ಎಂದು ಹೇಳುವಂಥದ್ದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರಿಗೆ ಅದರ ಬಗ್ಗೆ ಮಾತನಾಡುವುದಕ್ಕೆ ಸಾಧ್ಯವಿಲ್ಲವೆಂದು ಹೇಳುವ ಹಿನ್ನೆಲೆಯಲ್ಲಿ, ನಾನು ವಿಧಾನಸಭೆಯ ಸದಸ್ಯರಿಂದ ಚುನಾಯಿತನಾಗಿ ಬಂದವನು. ಅವರ ಬಗ್ಗೆ ನಾನು ಮಾತನಾಡಬೇಕಾದಂಥ ಅವಶ್ಯಕತೆ ಇಲ್ಲ. ನಾನು ಮಾತನಾಡಿದರೂ ಕೂಡ ಅವರು ಕೇಳುವುದೂ ಇಲ್ಲ. ಆದರೆ ಪಂಚಾಯತಿಯ ವ್ಯವಸ್ಥೆಯ ದೃಷ್ಟಿಯಲ್ಲಿ ಬಹಳಷ್ಟು ಸದಸ್ಯರುಗಳು ಕೇರಳ ಮಾದರಿಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕೆಂದು ಮಾತನಾಡಿದರು. ಬರೀ ವೇತನದ ದೃಷ್ಟಿಯಿಂದ ಕೇರಳದ ಮಾದರಿ ಎಂದು ಹೇಳುವಂಥದ್ದೋ ಅಥವಾ ನಮ್ಮ ಇಡೀ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಂಚಾಯತಿ ವ್ಯವಸ್ಥೆಗೆ ಆ ಕೇರಳ ಮಾದರಿ ಎಂದು ಹೇಳುವಂಥದ್ದೋ ಎಂಬುದನ್ನು ತಿಳಿದುಕೊಂಡು ಮಾತನಾಡುವಂಥ ಪ್ರಯತ್ನ ಮಾಡಿದರೆ ಹೆಚ್ಚು ಒಳ್ಳೆಯದು. ಈ ಸದನದಲ್ಲ ಕೇರಳ ಮಾದರಿಯ ಬಗ್ಗೆ ನನಗೆ ಗೊತ್ತಿರುವಂಥ ಒಂದೆರಡು ಸಂಗತಿಗಳನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಕೇರಳದಲ್ಲ ಪಂಚಾಯತಿಗಳು ಏನಿವೆ, ಅವು ಒಂದು ವಾರ್ಡ್‌ಗೆ ಒಬ್ಬರೇ ಸದಸ್ಯರಿದ್ದಾರೆ. ಮೀಸಲಾತಿಯ ದೃಷ್ಟಿಯಲ್ಲಿ ಎಲ್ಲವೂ ಇದೆ. ಶೇ.50 ರಷ್ಟು ಮಹಿಳೆಯರಿಗೆ, ಓಬಿಸಿ, ಎಸ್‌ಸಿ/ಎಸ್‌ಟಿ ಎಲ್ಲರಿಗೂ ಅವಕಾಶವಿದೆ. ಆದರೆ ಒಂದೊಂದು ಪಂಚಾಯತಿ ಬಗ್ಗೆ ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು ಹೇಳಿದರು. ಮಾನ್ಯ ರಾಮಕೃಷ್ಣ ಹೆಗಡೆಯವರ ಸಂದರ್ಭದಲ್ಲ ಅಥವಾ ಮಾನ್ಯ ನಜೀರ್ ಸಾಬ್‌ರವರ ಸಂದರ್ಭದಲ್ಲ ಮಂಡಲ ಪಂಚಾಯತಿ ಎಂದು ಹೇಳುವಂಥ ಒಂದು concept ಏನಿತ್ತು, ನಿಜವಾದ ಅರ್ಥದಲ್ಲ ಗ್ರಾಮ ಮಟ್ಟದಲ್ಲ ‘ಗ್ರಾಮ ಸ್ವರಾಜ್ಯ’ ‘ರಾಮ ರಾಜ್ಯ’ವನ್ನು ಮಹಾತ್ಮ ಗಾಂಧೀಜಿಯವರು ಕಂಡಂತಹ ಕನಸನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಅವರ ಊರಿಗೆ ಬೇಕಾಗುವಂತಹ ಅಗತ್ಯಗಳನ್ನು ಪೂರೈಸುವ ದೃಷ್ಟಿಯಲ್ಲಿ ಎಷ್ಟು ಶಕ್ತಿಶಾಲಿಯಾಗಿ ಆ ಮಂಡಲದ ವ್ಯವಸ್ಥೆಗಳು ಕೆಲಸ ಮಾಡಿದ್ದವು. ಆಗ 3-5 ಗ್ರಾಮಗಳು ಸೇರಿ ಒಂದು ಮಂಡಲ ಪಂಚಾಯತಿ ಇತ್ತು. ಆ ದೃಷ್ಟಿಯಲ್ಲಿ ಸರಿ. ಅಲ್ಲ ಸದಸ್ಯರಿಗೆ ರೂ.8,000/-ಗಳು, ಉಪಾಧ್ಯಕ್ಷರಿಗೆ ರೂ.13,000/-ಗಳು ಹಾಗೂ ಅಧ್ಯಕ್ಷರಿಗೆ ರೂ.15,000/-ಗಳು ಕೊಡುತ್ತಿದ್ದಾರೆ. ಒಂದು ವಾಹನ ಕೂಡ ಇದೆ. ಆ ವಾಹನವು ಕೂಡ ಬರೀ ಅಧ್ಯಕ್ಷರಿಗೆ ಮಾತ್ರ ಇಲ್ಲ. ಅಧಿಕಾರಿಗಳಿಂದ ಒಳಗೊಂಡು ಉಪಾಧ್ಯಕ್ಷರೂ ಕೂಡ ಅದನ್ನು ಉಪಯೋಗಿಸುವಂಥ ಹಕ್ಕು ಇದೆ. ಅದರ ಜೊತೆಗೆ ಒಂದೊಂದು ವಾರ್ಡ್‌ಗೆ ಒಬ್ಬರೇ ಸದಸ್ಯರಿದ್ದಾರೆ. ಕೇರಳದಲ್ಲ ಪಕ್ಷದ ಆಧಾರದಲ್ಲ ಪಂಚಾಯತಿ ಸದಸ್ಯರುಗಳು ನಿಂತಿರುವುದು. ಅದು ಪಶ್ಚಿಮ ಬಂಗಾಳ ಇರಬಹುದು ಅಥವಾ ಕೇರಳ ಮಾದರಿ ಇರಬಹುದು ಅಲ್ಲ party symbol ನಲ್ಲ ಚುನಾವಣೆಗೆ ನಿಲ್ಲುತ್ತಿದ್ದಾರೆ.

(ಮುಂದು...)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(168)8.3.2022/4.20/ಎಂ.ಎಂ-ಬಿ.ಎನ್.ಎಸ್.

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ. (ಮುಂದು):-

ಮೊದಲು ಮಂಡಲ ಪಂಚಾಯತಿ ವ್ಯವಸ್ಥೆ ಇದ್ದಾಗಲೂ ಸಿಂಬಲ್‌ನ ಆಧಾರದ ಮೇಲೆ ನಿಲ್ಲುತ್ತಿತ್ತು.

ಮತ್ತು ಈಗಲೂ ಕೂಡ ನಾವು ಹೇಳುವಂತಹದ್ದು ಮಾತ್ರ;

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಸಿ.ಎನ್. ಮಂಜೇಗೌಡರವರು ಮಾತನಾಡಲನುವಾದರು)

ಸಭಾಪತಿಯವರು:- ಮಾನ್ಯ ಪ್ರತಾಪ್‌ಸಿಂಹ ನಾಯಕರವರೇ, ತಾವು ಮಾತನಾಡಿ.

ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ:- ಮಾನ್ಯ ಸಭಾಪತಿಯವರೇ, ಸರಿ, ನಾನು ಮಾತನಾಡುತ್ತೇನೆ.

ಸಭಾಪತಿಯವರು:- ಮಾನ್ಯ ಮಂಜೇಗೌಡರ ಜೊತೆ ಏನನ್ನು ಮಾತನಾಡುತ್ತೀರಿ? ನನ್ನ ಜೊತೆ ಮಾತನಾಡಿ.

ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ:- ಮಾನ್ಯ ಸಭಾಪತಿಯವರೇ, ನನಗೊಂದು ಹೆದರಿಕೆ ಆಯಿತು. ಏಕೆಂದರೆ, ಅವರು ಮೊನ್ನೆ ತಾನೇ ಬಹಳ ಕಷ್ಟದಲ್ಲಿ ಗೆದ್ದು ಬಂದು ಇನ್ನೂ ಕುರ್ಚಿಯಲ್ಲಿ ಸರಿಯಾಗಿ ಕುಳಿತುಕೊಳ್ಳಲಿಲ್ಲ, ರಾಜೀನಾಮೆ ಕೊಡಿ ಎಂದು ಹೇಳಿದರು. ಹಾಗಾಗಿ ಮಾನ್ಯ ಮಂಜೇಗೌಡರು ಮಾತನಾಡಿದ ಕೂಡಲೇ ನನಗೆ ರಾಜೀನಾಮೆ ಕೊಡಲು ಹೇಳುತ್ತಾರೋ ಎಂದು ನನಗೆ ಗಾಬರಿಯಾಯಿತು. ಆ ದೃಷ್ಟಿಯಲ್ಲಿ ಹೇಳುವಂತಹದ್ದಲ್ಲ; ಆದರೆ, ಕೇರಳ ಮಾದರಿ ಎಂದು ಹೇಳುವಾಗ ಅದರ ಹಿಂದೆ ಇರುವಂತಹ ಶಕ್ತಿ ಅಥವಾ ವ್ಯವಸ್ಥೆಯನ್ನು ನೋಡಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಅಭಿವೃದ್ಧಿಯ ದೃಷ್ಟಿಯಿಂದ ಒಂದೊಂದು ವಾರ್ಡ್‌ಗೆ ಕನಿಷ್ಠ 10 ಲಕ್ಷ ರೂಪಾಯಿಗಳನ್ನು ಒಬ್ಬ ಪಂಚಾಯತ್ ಸದಸ್ಯನಿಗೆ ಫಂಡ್ ಕೊಡುತ್ತಾರೆ. ಈಗ ನಾವು ಯಾವುದೆಲ್ಲಾ ಇಲಾಖೆಗಳನ್ನು ಹೇಳುತ್ತೇವೆ, ತುಂಬಾ ಸಂಗತಿಗಳನ್ನು ನಾವು ಶಾಸಕರ ಮೂಲಕವೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಾಲ್ಲೂಕಿಗೆ ಬಂದು ಅಲ್ಲಿ ಶಾಸಕರುಗಳು ಅದನ್ನು ಕೊಡಬೇಕು. ಆದರೆ ಅಲ್ಲಿ ಸರ್ಕಾರದ ಈ ರೀತಿಯ ಸವಲತ್ತುಗಳನ್ನು ಕೊಡುವುದು ಎಲ್ಲ ಎಂದು ಕೇಳಿದರೆ ನಿಜವಾದ ಅರ್ಥದಲ್ಲಿ ಬೇರು ಮಟ್ಟದಲ್ಲಿ ಮನೆಯ ಬಾಗಿಲಿಗೆ ಆಡಳಿತ ಎಂದು ಹೇಳುತ್ತಾರೆ, ಪಂಚಾಯ್ತಿಗಳಲ್ಲಿ ಈ ಎಲ್ಲಾ ಸವಲತ್ತುಗಳನ್ನು ಕೊಡುವಂತಹ ವ್ಯವಸ್ಥೆ ಅಲ್ಲದೆ. ಶಾಸಕರಿಗೆ ಕೇಂದ್ರಿತವಾಗಿ ಅಲ್ಲಿ ಪಂಚಾಯ್ತಿ ವ್ಯವಸ್ಥೆ ಬದಲಾಗಿ ಪಂಚಾಯಿತಿ ಕೇಂದ್ರಿತವಾಗಿ ವ್ಯವಸ್ಥೆ ಇದೆ. ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದಲ್ಲಿ ಈ ವ್ಯವಸ್ಥೆಗೆ ನಾವು ಹೆಚ್ಚು ಗಟ್ಟಿತನವನ್ನು ಅಥವಾ ಹೆಚ್ಚು ಬಲವನ್ನು ಕೊಡಬೇಕಾದಂತಹ ಅಗತ್ಯ ಇದೆಯೆಂದು ಹೇಳುತ್ತೇನೆ. ಮಾನ್ಯ ಸದಸ್ಯರಾದ ಮರಿತಿಬ್ಬೇಗೌಡರು ಪ್ರಸ್ತಾಪ ಮಾಡಿದರು. ಎಲ್ಲರೂ ಮಾತನಾಡುವಾಗ ಪಂಚಾಯತ್ ಸದಸ್ಯರೆಂದೇ ಕೇಂದ್ರವಾಗಿಟ್ಟುಕೊಂಡು ಮಾತನಾಡಿದರು. ಉಳಿದವರದ್ದೆಲ್ಲಾ ಹಾರಿಕೆಯ ರೀತಿಯಲ್ಲಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿಗಳ ಬಗ್ಗೆ ಈ ಚರ್ಚೆಯಲ್ಲಿ ನಾವು ಹೆಚ್ಚು ಒತ್ತು ಕೊಡುತ್ತಿಲ್ಲ ಎನ್ನುವುದು ನನ್ನ ಭಾವನೆ.

(ಈ ಹಂತದಲ್ಲಿ ಮೈಸ್ ಚೇರ್ಮನ್‌ರವರಾದ ಡಾ: ತೇಜಸ್ವಿನಿಗೌಡರವರು ಪೀಠವನ್ನಲಂಕರಿಸಿದರು)

ಇಲ್ಲಿಯೂ ಕೂಡ 60-40; 15ನೇ ಹಣಕಾಸು ದೃಷ್ಟಿಯಿಂದ ಏನು ಪಂಚಾಯಿತಿಗೆ ಅನುದಾನ ಬರುತ್ತದೆ ಅದರ ಜೊತೆಗೆ ಸರ್ಕಾರವೂ ಕೊಡುತ್ತದೆ. ಅದು ಬಹುಶಃ 60-40. 60 ಅಭಿವೃದ್ಧಿಯ ದೃಷ್ಟಿಯಿಂದ, 40 ನಾವು ಯಾರನ್ನು ಸಿಬ್ಬಂದಿಗಳನ್ನಾಗಿ ನೇಮಕ ಮಾಡುತ್ತೇವೆ ಅವರಿಗೆ ಸಂಬಳ ಕೊಡುವ ದೃಷ್ಟಿಯಲ್ಲಿ ಉಪಯೋಗ ಮಾಡುವಂತಹ ವ್ಯವಸ್ಥೆಯನ್ನು ಇಟ್ಟಿದ್ದಾರೆ. ಆದರೆ ಪಂಚಾಯಿತಿಯ ಪಿ.ಡಿ.ಓ., ಮತ್ತು ಸೆಕ್ರೆಟರಿಯನ್ನು ಹೊರತುಪಡಿಸಿದರೆ ಸರ್ಕಾರದ ಬೇರೆ ಯಾವುದೇ ರೀತಿಯ ಸವಲತ್ತುಗಳು ಅದು ಆರೋಗ್ಯದ ದೃಷ್ಟಿಯಿಂದ ಇರಬಹುದು ಅಥವಾ ಪಿ.ಎಫ್., ಅಥವಾ ಯಾವುದೇ ರೀತಿಯಲ್ಲಿ ಅವನಿಗೆ ತನ್ನ ಕೆಲಸವಾದ ಮೇಲೆ ಕೆಲಸ ಬಿಟ್ಟು ಹೋಗುವಾಗ ಜೀವನ ಭದ್ರತೆಗೆ; ಪಂಚಾಯಿತಿಯ ಸಿಬ್ಬಂದಿ 20-30 ವರ್ಷವಾದರೂ ಕೆಲಸ ಮಾಡಲಿ ಹೋಗುವಾಗ ಜೀವನದ ಭದ್ರತೆಯ ದೃಷ್ಟಿಯಲ್ಲಿ ಅವನ ಇಳಿ ವಯಸ್ಸಿನಲ್ಲಿ ಅವನಿಗೇನಾದರೂ ವಿಶ್ವಾಸ ಕೊಡುವಂತಹ ಏನಾದರೂ ಯೋಚನೆಗಳು ಇವೆ ಎಂದು ಹೇಳಿದರೆ ಅದು ಖಂಡಿತವಾಗಿಯೂ ಇಲ್ಲ. ಪಿ.ಡಿ.ಓ.,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮತ್ತು ಸೆಕ್ರೆಟರಿಯನ್ನು ಹೊರತುಪಡಿಸಿದರೆ ಉಳಿದ ಯಾರಿಗೂ ಕಾರ್ಮಿಕ ಇಲಾಖೆಯಲ್ಲಿ ಕೆಲವು ಪಂಚಾಯತ್‌ನವರು ಅವರ ಸ್ವಂತ ಆಸಕ್ತಿಯಲ್ಲಿ ಅವರ ಸಂಬಳದಿಂದಲೇ ಪಿ.ಎಫ್.,ಗೋಸ್ಕರ ಹಣವನ್ನು ಕಟ್ಟುವುದನ್ನು ಪ್ರಾರಂಭ ಮಾಡಿದ್ದಾರೆ ಹೊರತು ಸರ್ಕಾರದ ಕಡೆಯಿಂದ ಈ ಸಿಬ್ಬಂದಿಗಳಿಗೆ ಯಾವುದೇ ರೀತಿಯಲ್ಲಿ ಒತ್ತು ಕೊಟ್ಟಿಲ್ಲ ಎಂದು ಹೇಳುತ್ತಾ, ಖಂಡಿತವಾಗಿಯೂ ಸಿಬ್ಬಂದಿಗಳ ಬಗ್ಗೆಯೂ ಕೂಡ ಪಂಚಾಯತ್ ವ್ಯವಸ್ಥೆಯಲ್ಲಿ ಒಮ್ಮೆ ಗಂಭೀರವಾಗಿ ಆಲೋಚನೆ ಮಾಡುವ ಅವಶ್ಯಕತೆ ಇದೆ ಎಂದು ಹೇಳಬಯಸುತ್ತೇನೆ. ಗೌರವಧನದ ಬಗ್ಗೆ ಎಲ್ಲರೂ ಹೇಳಿ ಆಗಿದೆ. 75 ಸದಸ್ಯರಲ್ಲಿ ಸಭಾಪತಿಯವರೂ ಬರುತ್ತಾರೆ. ಸಂತೋಷವೇನೆಂದರೆ, ಆಗೊಮ್ಮೆ ಮಾನ್ಯ ಸದಸ್ಯರಾದ ಭಾರತಿ ಅಕ್ಕನವರು ಪೀಠದಲ್ಲಿ ಕುಳಿತರು. ಈಗ ತೇಜಸ್ವಿನಿ ಅಕ್ಕನವರು ಅಲ್ಲಿ ಕುಳಿತಿದ್ದಾರೆ. ಇವತ್ತು ಮಹಿಳಾ ದಿನಾಚರಣೆ. ಬಹುಶಃ ಬಹಳ ದೊಡ್ಡ ಸಂದೇಶ ಆ ಪೀಠದಲ್ಲಿ ಅವರು ಕುಳಿತಂತಹ ಸಂದರ್ಭದಲ್ಲಿಯೇ ಒಂದು ಒಳ್ಳೆಯ ನಿರ್ಣಯ ಆದರೆ;

ಶ್ರೀ ಸಅಂ ಅಹಮದ್:- ಮಾನ್ಯ ಪ್ರತಾಪ್ ಸಿಂಹ ನಾಯಕರೇ, ಇದರ ಬಗ್ಗೆ ಒಂದು resolution ಮಾಡೋಣ. ಎಲ್ಲರೂ ಸೇರಿ ರೂ. 10,000/- ಗಳನ್ನು ಕೊಡಬೇಕೆಂದು ಒಂದು resolution ಮಾಡಿ ಕೊಡೋಣ.

(ಸದನದಲ್ಲಿ ನಗು)

ಶ್ರೀ ಬಿ.ಕೆ. ಹರಿಪ್ರಸಾದ್:- ಒಳ್ಳೆಯ ಐಡಿಯಾ.

(ಗೊಂದಲ)

ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ:- ಮಾನ್ಯ ಸಭಾಪತಿಯವರೇ, ಬಹುಶಃ ಅಲ್ಲಿ ಕುಳಿತಾಗ ಬಹಳ ಸುಲಭವಾಗಿ ಆ ಮಾತುಗಳು ಬರುತ್ತದೆ ಎಂದು ಕಾಣುತ್ತದೆ. ಇಲ್ಲಿ ಕುಳಿತಾಗ ಮಾತುಗಳು ಕಷ್ಟದಲ್ಲಿ ಬರುತ್ತದೆ. ನಾನು ಒಂದು ಮಾತನ್ನು ಹೇಳಿ ನನ್ನ ಮಾತನ್ನು ನಿಲ್ಲಿಸುತ್ತೇನೆ. ಮಾನ್ಯ ಯಡಿಯೂರಪ್ಪನವರ ಹೆಸರು, ಮಾನ್ಯ ರಾಮಕೃಷ್ಣ ಹೆಗಡೆಯವರು, ಮಾನ್ಯ ದೇವೇಗೌಡರ ಹೆಸರು, ಶ್ರೀ ರಾಜೀವ್ ಗಾಂಧಿಯವರು ಹೆಸರು, ಶ್ರೀ ನಸೀರ್ ಸಾಬ್ ರವರ ಹೆಸರು ಬಂತು. ಬಹುಶಃ ನಮ್ಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಾಖಲೆಗಳನ್ನು ತೆಗೆದರೆ 250 ರೂಪಾಯಿ ಆಗುವಂತಹ ಸಂದರ್ಭದಲ್ಲ ಈ ಸದನದಲ್ಲ ಇವತ್ತು ಸಭಾನಾಯಕರಾಗಿ ಕುಳಿತಿರುವವರು ಆ 250 ರೂಪಾಯಿ ಆಗುವುದಕ್ಕೆ ಇವತ್ತು ನಾವು ಮಾತನಾಡಿದ ಸಂಗತಿಗಳನ್ನು ಏನೆಲ್ಲಾ ಅವರು ಮಾತನಾಡಿದ್ದಾರೆ ಎಂಬುದನ್ನು ನೋಡಿದರೆ ಚಿಕ್ಕಬಳ್ಳಾಪುರ, ಕೋಲಾರದ ಕಡೆಯಲ್ಲ ಒಂದು ಪರಿಶಿಷ್ಟ ಜಾತಿಯ ಮಹಿಳೆ ಪಂಚಾಯತ್ ಸದಸ್ಯರಾದಾಗ ಮೀಟಿಂಗ್‌ಗೆ ಆ ಮಹಿಳೆ ಯಾವ ರೀತಿಯಲ್ಲ ಹೋಗುವುದಕ್ಕೆ ಸಾಧ್ಯ; ರೂ. 100/-, ರೂ. 250/- ಅಥವಾ ರೂ. 1,000/- ಎಂದು ಹೇಳುವುದನ್ನು ಪ್ರಬಲವಾಗಿ ವಾದಿಸಿದಂತಹ ನಮ್ಮ ಸಭಾನಾಯಕರು ಆ ಕಾರಣಕ್ಕೆ ಆ ದಿವಸ 250 ರೂಪಾಯಿ ಸಿಗುವುದಕ್ಕೆ ಬಹಳ ದೊಡ್ಡ ಕಾರಣರಾದರು. ಅದರ ನಂತರದ ಎಲ್ಲಾ ಹಂತಗಳಲ್ಲ ಅವರು ಮಲಗಿರುವಾಗ ಅಥವಾ ಎದ್ದಾಗ ಅವರನ್ನು ಎಚ್ಚರಿಸಿದರೆ ಪಂಚಾಯತ್ ಸದಸ್ಯರಿಗೆ ಏನು ಮಾಡಬಹುದು ಎಂಬ ಬಗ್ಗೆ ಸದಾ ಕಳಕಳ ಇರುವಂತಹವರು, ಅವರನ್ನು ಕೂಡ ಈ ಸಂದರ್ಭದಲ್ಲ; ಏಕೆಂದರೆ ಅವರು ನಮ್ಮ ಊರಿನವರು. ಬಹಳ ಹತ್ತಿರದಿಂದ ನನಗವರು ಗೊತ್ತು ಎಂದು ಹೇಳುವ ಕಾರಣಕ್ಕೋಸ್ಕರ ಅವರು ನಿಜವಾಗಿ ಹತ್ತಿರದವರು. ಆ ದೃಷ್ಟಿಯಲ್ಲ ನಾನು ಅವರ ಪರವಾಗಿ ಮಾತನಾಡಿದ್ದೇನೆ ಎಂದು ತಿಳಿದುಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ, ಅವಕಾಶಕ್ಕಾಗಿ ಧನ್ಯವಾದಗಳು.

ವೈಸ್ ಚೇರ್ಮನ್:- ಈಗ ಮಾನ್ಯ ಭೋಜೇಗೌಡರು ಮಾತನಾಡಲಿ. ಏಕೆಂದರೆ ಅವರು ಬಹಳ ಚೆನ್ನಾಗಿ ಮಾತನಾಡುತ್ತಾರೆ; ನೀವು ಕಡಿಮೆ ಸಮಯದಲ್ಲ ಚೆನ್ನಾಗಿ ಮಾತನಾಡಿ.

ಶ್ರೀ ಎಸ್.ಎಲ್. ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಎರಡೇ ನಿಮಿಷ ಮಾತನಾಡುತ್ತೇನೆ. ಜಾಸ್ತಿ ಮಾತನಾಡುವುದಿಲ್ಲ. ಅವಕಾಶಕ್ಕಾಗಿ ಧನ್ಯವಾದಗಳು. ಇಲ್ಲಿ ಬಹಳ ಮುಖ್ಯವಾಗಿ ಸಭಾನಾಯಕರು ಮತ್ತು ಈಶ್ವರಪ್ಪನವರು “ಹೊಗಳ ಹೊಗಳ ಎನ್ನ ಹೊನ್ನ ಶೂಲಕೇರಿಸಿದಿರಿ” ಎಂದು ನಾವ್ಯಾರು ಕೂಡ ಹೇಳುತ್ತಿಲ್ಲ. ಪಂಚಾಯತಿ ಸದಸ್ಯರಾಗಿ ಕೆಲಸ ಮಾಡುವುದಕ್ಕೆ ನಿಜವಾಗಿಯೂ ಯೋಗ ಬೇಕು. ರಾಷ್ಟ್ರಪತಿಯಾದರು ಕೂಡ basic civic amenities ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ basic civic amenities ಕೊಡುವಂತಹ ಶಕ್ತಿ ಇರುವುದು ಪಂಚಾಯತಿ ಸದಸ್ಯರಿಗೆ. ನಾನು ಮುನಿಸಿಪಾಲಟಿ ಅಧ್ಯಕ್ಷನಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೆಲಸ ಮಾಡಿದ್ದೇನೆ. ಕೆಲಸ ಮಾಡಿದಂತಹ ಸಂದರ್ಭದಲ್ಲಿ basic amenities, ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಛತೆ ಮಾಡುವುದರಿಂದ ನಮ್ಮನ್ನು ಕೇಳುತ್ತಾರೆ ಹೊರತು ಯಾವ ಎಂ.ಎಲ್. ಎ., ಗಳನ್ನು ಕೇಳುವುದಿಲ್ಲ. ಹಾಗಾಗಿ ಪಂಚಾಯತಿ ಸದಸ್ಯನಾಗಿ ಕೆಲಸ ಮಾಡುವಾಗ ಪ್ರತಿಯೊಬ್ಬ ಮನೆಯವರಿಗೂ ಅವನು ಪರಿಚಯವಿರುತ್ತಾನೆ. Close contact ಮಾಡುವುದು ಮತ್ತು ಇರುವಂತಹ ಹತ್ತಿರದ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವಂತಹ ಮತ್ತು ಕೆಲಸ ಮಾಡುವಂತಹ ಬಹು ದೊಡ್ಡ ಅವಕಾಶ ಯಾರಿಗಾದರೂ ಇದ್ದರೆ ಅದು ಪಂಚಾಯತಿ ಸದಸ್ಯರಿಗೆ. ಹಾಗಾಗಿ ಗೌರವ ಧನದ ಬಗ್ಗೆ ನಮ್ಮೆಲ್ಲರದು ಕೂಡ ಒಕ್ಕೊರಲ ಅಭಿಪ್ರಾಯವಿದೆ. ಇವತ್ತು ಮೀಸಲಾತಿಯಲ್ಲಿ ಬರುವಂತಹ ಸಂದರ್ಭದಲ್ಲಿ ನಿನ್ನೆ ಮೊನ್ನೆವರೆಗೆ ಕೂಲಿ ಮಾಡುತ್ತಿದ್ದಂತಹವರು ಮೀಸಲಾತಿಯವರಿಗೆ ಸೀಟ್ ಸಿಗದೇ ವಿವಿಧ ಪಕ್ಷದವರು ಹೋಗಿ ಅವರನ್ನು ಹುಡುಕಿಕೊಂಡು ಬಂದು ಜಾತಿ ಆಧಾರದಲ್ಲಿ, ಇನ್ನೊಂದು ವಿಚಾರದಲ್ಲಿ ಮೀಸಲಾತಿ ಇರಲಿ, ಅಭ್ಯರ್ಥಿಗಳು ಸಿಗದಿರುವಂತಹ ಸಂದರ್ಭದಲ್ಲಿ ಅವರನ್ನು ಕರೆದುಕೊಂಡು ಬಂದು ನಿಲ್ಲಿಸಿರುವ ನೂರಾರು, ಸಾವಿರಾರು ಉದಾಹರಣೆಗಳಿವೆ. ಕಟಿಂಗ್ ಮಾಡುವವರು, ಕೂಲಿ ಕಾರ್ಮಿಕರು, ಬಟ್ಟೆಯನ್ನು ಐರನ್ ಮಾಡುವವರು ಮೆಂಬರ್ ಆಗಿದ್ದಾರೆ. ಇದೆಲ್ಲವನ್ನೂ ಏತಕ್ಕೆ ಹೇಳುತ್ತಿದ್ದೇನೆ ಎಂದರೆ, ನಾಳೆ ಪಂಚಾಯತಿ ಸದಸ್ಯನಾದ ಮೇಲೆ ಅವರ ಗೌರವ ಹೆಚ್ಚಾಗುತ್ತದೆ. ಒಂದು ಕಡೆ ಮುಂದೆ ನನ್ನ ಹೊಟ್ಟೆ ಪಾಡು ಏನು? ಜೀವನ ಏನಿತ್ತು ಆ ಜೀವನಕ್ಕೆ ಆಧಾರವಾಗಿದ್ದಂತಹ ಕೂಲಿ ಮಾಡುವುದಕ್ಕೂ ಹೋಗುವುದಕ್ಕಾಗುವುದಿಲ್ಲ. ಪಂಚಾಯತಿ ಸದಸ್ಯನಾಗಿದ್ದರೆ ಕೂಡ ತರಕಾರಿ ವ್ಯಾಪಾರ ಮಾಡುವುದನ್ನು, ಐರನ್ ಕೆಲಸ ಮಾಡುವುದನ್ನು ನೋಡಿದ್ದೇನೆ. ಆದರೆ ಕೆಲವೊಂದು ಸಲ ನಾನು ಒಬ್ಬ ಪಂಚಾಯತಿ ಸದಸ್ಯನಾಗಿದ್ದು, ವಾಪಸ್ ನಾನು ಮತ್ತೆ ಅಲ್ಲಿ ಹೋಗಿ ಕೂಲಿ ಮಾಡಬೇಕೆಲ್ಲ ಎನ್ನುವ ವಿಚಾರಗಳೆಲ್ಲ ಅನೇಕ ಸಾವಿರಾರು ಉದಾಹರಣೆಗಳಿವೆ. ಆಗ ಅವರಿಗೆ ಪಂಚಾಯತಿ ಸದಸ್ಯರಾಗಿ ಒಂದು ಕಡೆ ಕೆಲಸ ಮಾಡುತ್ತಿರುವಲ್ಲಿ ಪ್ರಸ್ತುತ ಅವರಿಗೆ ನೀಡುತ್ತಿರುವ ರೂ. 1,000/- ಹಣವನ್ನು ಗೌರವ ಧನ ಎಂದು ನಾವೇನು ಹೇಳುತ್ತೇವೆ, ಅದನ್ನು 'ಗೌರವ ಧನ' ಎಂದು ಯಾವ ರೂಪದಲ್ಲಿ ಹೇಳುವುದಕ್ಕಾಗುತ್ತದೆ?

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(169) 08-03-2022 KH/KS 4-30

(ವೈಸ್ ಛೀರೋಮನ್ ಉಪಸ್ಥಿತಿ)

ಶ್ರೀ ಎಸ್.ಎಲ್. ಭೋಜೇಗೌಡ (ಮುಂದು):-

ಆಗ ಅವರ ಜೀವನ ಕೂಡ ತೊಂದರೆಯಾಗುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ಅವರ ಮನೆಗೆ ಸಾಮಾನು ಮತ್ತು ರೇಷನ್ ತೆಗೆದುಕೊಂಡು ಕೊಡುವಂತಹ ಪರಿಸ್ಥಿತಿ ಕೂಡ ಇದೆ. ಇವತ್ತಿನ ದಿವಸ ಇಂತಹ ಕಷ್ಟ ಪರಿಸ್ಥಿತಿಯಲ್ಲಿ ಅನೇಕ ಪಂಚಾಯತಿ ಸದಸ್ಯರುಗಳು ಇರುವಂತಹ ವಾಡಿಕೆ ಇದೆ. ಹಾಗಾಗಿ ಅವರ ರಕ್ಷಣೆಗೆ ನಾವು ಬರಬೇಕಲ್ಲವೇ? ದಿನ ಬೆಳಗ್ಗೆ ಎದ್ದು ಅವರು ನಮ್ಮ ಕೆಲಸ ಮಾಡುತ್ತಾರೆ. ಸಾರ್ವಜನಿಕರ ಜೀವನದಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಹಾಗೂ ಈ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾನ್ಯ ನಸೀರ್ ಅಹ್ಮದ್‌ವರು ಮಂಡಲ ಪಂಚಾಯತಿ ಅನ್ನು ತಂದಂತಹ ಸಂದರ್ಭದಲ್ಲಿ ನಾನು ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಸರ್ಕರಪಟ್ಟಣದಲ್ಲಿ ಮಂಡಲ ಪಂಚಾಯತಿ ಸದಸ್ಯನಾಗಿದ್ದೆ. ಆ ಸಂದರ್ಭದಲ್ಲಿ ಇದ್ದಂತಹ ಪವರ್ ಬೇರೆ. ಈಗ ಪಂಚಾಯತಿ ಇರುವಂತಹ ವಿಚಾರಣೆ ಬೇರೆ. ಹಾಗಾಗಿ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗೆ ಇದ್ದ ಪವರ್ ಈಗ ಇಲ್ಲ. ಹಾಗಾಗಿ, ಮಾನ್ಯ ಕೆ.ಎಸ್.ಈಶ್ವರಪ್ಪನವರೇ veteran, ಎಲ್ಲಾ ವಿಚಾರದಲ್ಲಿ ಇದ್ದೀರಿ. ನೋಡಿದ್ದೀರಿ. ಸಮಾಜವನ್ನು ಸಂಪೂರ್ಣವಾಗಿ ಅಂದರೆ ಅದರ ಉದ್ದಳತೆ, ಅಗಲವನ್ನು ಪೂರ್ಣವಾಗಿ ನೋಡಿದ್ದೀರಿ. ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ನೋಡಿದ್ದೀರಿ. ನಮ್ಮೆಲ್ಲಾ ಸದಸ್ಯರ ಒಕ್ಕೂಟನ ಅಭಿಪ್ರಾಯ ಇದೆ. ಹಾಗಾಗಿ ಕನಿಷ್ಠ ಅವರಿಗೆ 10,000 ರೂಪಾಯಿಗಳ ಗೌರವಧನವನ್ನು ಕೊಡುವಂತಹ ವ್ಯವಸ್ಥೆಯನ್ನು ಸರ್ಕಾರದಲ್ಲಿ ಮಾಡುವುದಕ್ಕೆ ತಮಗೆ ಶಕ್ತಿ ಇದೆ. ಖಂಡಿತವಾಗಿಯೂ ತಾವು ಮಾಡೇ ಮಾಡುತ್ತೀರಿ ಎಂದು ಎಲ್ಲರೂ ಆತ್ಮವಿಶ್ವಾಸದಿಂದ ಮತ್ತು ಪೂರ್ಣವಿಶ್ವಾಸದಿಂದ ಹೇಳಿದ್ದಾರೆ. ಆ ವಿಶ್ವಾಸಕ್ಕೆ ಎಲ್ಲರೂ ಧೋತಕ ಬರುವುದಿಲ್ಲ. ಖಂಡಿತವಾಗಿಯೂ ಮಾಡಿಯೇ ಮಾಡುತ್ತೀರಿ ಎಂದು ಮಾನ್ಯ ಸಭಾಪತಿಯವರ ಮುಖಾಂತರ ತಮಗೆ ಮನವಿ ಮಾಡುತ್ತೇನೆ. ಧನ್ಯವಾದಗಳು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ನಾನು ಜಾಸ್ತಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಇಡೀ ಸದನದ ಎಲ್ಲಾ ಸದಸ್ಯರು ಭಾವನೆ ಏನೆಂಬುದನ್ನು ವ್ಯಕ್ತಪಡಿಸಿದ್ದಾರೆ. ಕೇವಲ 25 ಜನ ಮಾನ್ಯ ಸದಸ್ಯರುಗಳು ಮಾತ್ರವಲ್ಲ. 25 ಜನ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವವರಲ್ಲದೆಯೇ 75 ಜನ ಪಕ್ಷಾತೀತವಾಗಿ resolution ಅನ್ನು ಮಾಡಬೇಕೆಂದು ಕೂಡ ಇಡೀ ಸದನದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಆ ಪೀಠದಲ್ಲ ತಾವು ಕುಳಿತಿದ್ದೀರಿ. ಹಿಂದೆ ಕುಳಿತಿದ್ದಂತಹ ಮಾನ್ಯ ಭಾರತಿ ಶೆಟ್ಟಿಯವರು ಇರಬಹುದು. ನಮ್ಮ ಹಿರಿಯರಿರಬಹುದು. ಎಲ್ಲಾ ಮಾನ್ಯ ಸದಸ್ಯರುಗಳಿಗೆ ಮಾತನಾಡುವುದಕ್ಕೆ ಬಹಳ ಉದಾರವಾಗಿ ಅವಕಾಶ ಕೊಟ್ಟಿದ್ದೀರಿ. ಪ್ರಸ್ತಾಪವಾಗಿರುವಂತಹ ವಿಷಯದ ಉದ್ದೇಶ ಎಷ್ಟು ಮಹತ್ವವಾಗಿರುವಂತಹದ್ದು, ಆ ಉದ್ದೇಶ ಈಡೇರಬೇಕೆನ್ನುವಂತಹದ್ದು ಆಗಬೇಕು. ಮಾನ್ಯ ಸಚಿವರು ಹಿರಿಯರಿದ್ದಾರೆ. ಅವರನ್ನು ನೋಡುವುದಕ್ಕೆ ಸ್ವಲ್ಪ ಕಠಿಣವಾಗಿದ್ದರೂ, ಅವರ ಹೃದಯ ಬಹಳ ಗುಲಾಬಿ ಹೂವಿನಂತಹದ್ದಾಗಿದೆ. ಆ ಹೃದಯ ಸ್ಪಂದಿಸುತ್ತದೆ ಎನ್ನುವುದು ನನ್ನ ಭಾವನೆ. ಅವರು ಬೈಯುವಂತಹ ಸಂದರ್ಭದಲ್ಲ ಅವರನ್ನು ಟೀಕೆ ಮಾಡೋಣ. ಈಗ ಸ್ವಲ್ಪ ಈ ವಿಷಯದ ಬಗ್ಗೆ ಹೇಳೋಣ. ಎಲ್ಲಾ ಮಾನ್ಯ ಸದಸ್ಯರುಗಳ ಭಾವನೆ ಈಗ ಅವರಿಗೆ ಅರ್ಥವಾಗಿದೆ ಎಂದು ಭಾವಿಸಿಕೊಂಡು, ಈ ಪ್ರಜಾಪ್ರಭುತ್ವದ ಸೌಂದರ್ಯವನ್ನು ನೋಡಬೇಕೆಂದರೆ ಅದು ಪಂಜಾಯತ್ ರಾಜ್ ವ್ಯವಸ್ಥೆಯಲ್ಲ ಅದು ಗ್ರಾಮೀಣ ಭಾಗಗಳಲ್ಲಯೇ ನೋಡಬಹುದು. ಈ ವರ್ಗಗಳವೆಯಲ್ಲವೇ, ಈ ಜಾತಿ ವ್ಯವಸ್ಥೆ, ನಮ್ಮೆಲ್ಲರುವಂತಹ ಏರು-ಪೇರುಗಳು, ಈ ಅಸಮತೋಲನ ಇವೆಲ್ಲಾ ಸಂಕೀರ್ಣ ವ್ಯವಸ್ಥೆ ಇದು. ಗ್ರಾಮೀಣ ಭಾಗದ ಜನಜೀವನ ಅದೊಂದು ಸಂಕೀರ್ಣ ಮತ್ತು ಬಹಳ ಸೂಕ್ಷ್ಮ ಹಾಗೂ ಬಹಳ ಅಧುತವಾದಂತಹ ವ್ಯವಸ್ಥೆ ಇದು. ನಗರ ಪ್ರದೇಶಗಳಲ್ಲ ಈ ಸೊಗಡು ಬರುವುದಕ್ಕೆ ಸಾಧ್ಯವೇ ಇಲ್ಲ. ನಗರ ಪ್ರದೇಶಗಳಲ್ಲ ಪಕ್ಕದ ಮನೆಯವನು ಯಾರೋ ಏನೋ ಎಂಬುದು ನಮಗೆ ಗೊತ್ತಾಗುವುದಿಲ್ಲ. ಒಂದು ಅಪಾರ್ಟ್‌ಮೆಂಟ್‌ನಲ್ಲಿ ನಾವಿದ್ದರೆ ಮೇಲಗಡೆ ಯಾರಿದ್ದರೆ ಎಂಬುದೇ ಗೊತ್ತಾಗುವುದಿಲ್ಲ. ನಗರ ಪ್ರದೇಶಗಳಲ್ಲ ಭಾವನೆಗಳು ಕಡಿಮೆ. ಗ್ರಾಮೀಣ ಭಾಗದಲ್ಲ ಮತ್ತು ಗ್ರಾಮಾಂತರ ಪ್ರದೇಶದಲ್ಲ ನಾವು ಜೀವನ ಮಾಡಬೇಕೆಂದರೆ, ಆ ಊರಿನಲ್ಲ ಕಮ್ಮಾರ, ಚಮ್ಮಾರ, ಮಡಿವಾಳದಿಂದ ಹಿಡಿದು ಎಲ್ಲರೂ ಕೂಡ ಒಂದು ಚಾಪೆಯಲ್ಲ ದಾರ ಹೊಲದ ಹಾಗಿ ಇರುತ್ತಾರೆ. ನಮಗೆ ಈ ವ್ಯವಸ್ಥೆ ಬೇಕೋ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಡವೋ, ಆದರೆ, ಇರುವಂತಹದ್ದು ನೈಜ. ಎಲ್ಲಾ ಮಾನ್ಯ ಸದಸ್ಯರುಗಳು ಮತ್ತು ಮಾನ್ಯ ಎಸ್.ಎಲ್.ಭೋಜೇಗೌಡರವರು ಮಾತನಾಡುತ್ತಾ ಹೇಳುತ್ತಿದ್ದರು. ಪಂಚಾಯತಿಯಲ್ಲಿ ಒಂದು ಊರು ಇದೆ. ಆ ಊರಿನಲ್ಲಿರುವವರೆಲ್ಲಾ ಒಕ್ಕಲಗರೇ. ಅಲ್ಲಿ ಎಸ್.ಸಿ., reserve ಆಗಿದೆ. ಆ ಊರಿನವರು ನಮಗೆ ಎಸ್.ಸಿ., reserve ಆಗಿದೆ. ನಮ್ಮ ಊರಿನಲ್ಲಿ general category ಗೆ ಮಾಡಬೇಕಾಗಿತ್ತು. ನಮ್ಮ ಊರಿನಲ್ಲಿ ಎಸ್.ಸಿ.,ಯವರು ಇಲ್ಲ. ಆ ಊರಿನಲ್ಲಿರುವವರು ಮೀಸಲಾತಿ ವಿರೋಧಿಗಳು ಮತ್ತು ಪರಿಶಿಷ್ಟ ಜಾತಿ ಜನಾಂಗದ ವಿರೋಧಿಗಳು ಅಲ್ಲ. ನಮ್ಮ ಪ್ರತಿನಿಧಿ ನಮ್ಮ ಊರಿನವರು ಆಗಬೇಕಾಗಿತ್ತು ಎನ್ನುವುದು ಅವರ ಉದ್ದೇಶವಷ್ಟೆ. ಯಾರೋ ಬಂದು ಚುನಾವಣೆಗೆ ಸ್ಪರ್ಧೆ ಮಾಡಬಾರದು. ಯಾವುದೇ ಪಕ್ಷದವರು ಬಂದು ಬೆಂಬಲ ಮಾಡಬಾರದು ಎಂದು ಅವರು ಚುನಾವಣೆಗೆ ಬಹಿಷ್ಕಾರ ಹಾಕಿಬಿಟ್ಟರು. ಹಾಗಾಗಿ ಆ ಗ್ರಾಮದ ವಿರುದ್ಧ ಹೋಗಿ ನಾವೇನು ಮಾಡುವುದಕ್ಕೆ ಆಗುವುದಿಲ್ಲವೆಂದು ಯಾರೂ ಸ್ಪರ್ಧಿಸುತ್ತಿರಲಿಲ್ಲ. ಈ ರೀತಿ ಒಂದು ಬಾರಿ ಆಗಿತ್ತು. ಎರಡನೇ ಬಾರಿಯೂ ಚುನಾವಣೆಯಾಯಿತು. ಅಲ್ಲಿ ಯಾವುದೇ ಅವಕಾಶ ಇಲ್ಲ. ಏನಾದರೂ ಬದಲಾವಣೆ ಮಾಡುವುದಕ್ಕೆ ಸಾಧ್ಯವೇ ಎಂದು ಅಧಿಕಾರಿಗಳ ಹತ್ತಿರ ಮಾತನಾಡಿದ್ದೆವು. ಒಂದು ಬಾರಿ ಗೆಜೆಟ್ ನೋಟೀಫಿಕೇಷನ್ ಆಗಿ ಬೇರೆ ಎಲ್ಲಾ ಚುನಾವಣೆ ಆಗಿಬಿಟ್ಟಿದೆ. ತಾವು ಏನೇ ಮಾಡಿದರೂ ಕೂಡ ಆ ಒಂದು ಸೀಟ್‌ಗೆ ಇನ್ನು ಎರಡು ಅಥವಾ ಮೂರು ತಿಂಗಳು ಬಿಟ್ಟು ಚುನಾವಣೆ ಮಾಡಬೇಕೆಂದು ಗೆಜೆಟ್ ನೋಟೀಫಿಕೇಷನ್ ಮಾಡುತ್ತೇವೆ. ಮತ್ತೆ ಹೋಗಿ ಗ್ರಾಮದವರಿಗೆ convince ಮಾಡಿ, ಏನು ಮಾಡುವುದಕ್ಕೆ ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಲೇಬೇಕು. ಪಂಚಾಯತಿಯಲ್ಲಿರುವಂತಹವರು ಬಂದು ಚುನಾವಣೆ ಮಾಡುತ್ತಾರೆ. ಇರುವವರಲ್ಲಿ ಯಾರಾದರೂ ಉತ್ತಮರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದೆವು. ಇದೊಂದು ಉದಾಹರಣೆ. ಇನ್ನೊಂದು ಬಾರಿ ನರೇಗಾದಲ್ಲಿ ಕೆಲಸ ಮಾಡಿರುವಂತಹವರು, Material bill ಬರಬೇಕಾಗಿರುವಂತಹವರು, ಕೊಟ್ಟಿಗಳನ್ನು ಕಟ್ಟಿಕೊಂಡಿರುವಂತಹವರು, ಇಂಗು-ಗುಂಡಿ ನಿರ್ಮಾಣ ಮಾಡಿಕೊಂಡಿರುವಂತಹವರು, ಸುಮಾರು 15-20 ಜನ ಸದಸ್ಯರು ಒಟ್ಟಾಗಿ ಮನೆ ಹತ್ತಿರ ಬಂದರು. ನಾನು ಏಕೆ ಎಂದು ಕೇಳಿದಾಗ, ನಾವೆಲ್ಲರೂ ಛೇರ್ಮನ್ ಮೇಲೆ ಅವಿಶ್ವಾಸ ನಿರ್ಣಯ ತರಬೇಕೆಂದಿದ್ದೇವೆ. ತಾವು ಸ್ವಲ್ಪ ಸಹಾಯ ಮಾಡಬೇಕೆಂದು ಹೇಳಿದರು. ಅಲ್ಲಿ ಸಿಟ್ಟೆಕ್ಕಾತ ಪರಿಶಿಷ್ಟ ಜಾತಿ ಜನಾಂಗದ ಮಹಿಳೆ ಛೇರ್ಮನ್ ಆಗಿದ್ದಾರೆ. ಮೆಂಬರ್ ಚುನಾವಣೆಗೆ ನಿಂತುಕೊಳ್ಳಬೇಕಾದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವೇ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಆ ಗಂಡ-ಹೆಂಡತಿಯನ್ನು ನಿಲ್ಲಿಸಿದೆವು. ಇರುವುದರಲ್ಲಿ ಆ ಗಂಡ ಒಳ್ಳೆಯವನಾಗಿದ್ದ. ಆ ಹೆಂಡತಿ ಅವಿದ್ಯಾವಂತೆಯಾಗಿದ್ದಳು. ನಾನು ಏಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಕೇಳಿದಾಗ, ಇಲ್ಲಾ, ಅಣ್ಣಾ ನರೇಗಾ ಯೋಜನೆಯಲ್ಲಿ ನಮಗೆ ಕೆಲಸ ಮಾಡಿದಂತಹ ಸಂದರ್ಭದಲ್ಲಿ ದುಡ್ಡು ಬರುತ್ತದೆ. Material bill ಒಂದು ಕಡೆ ಬರುತ್ತದೆ. ಕೂಲಿ ಮಾಡಿರುವಂತಹ ಕಾರ್ಮಿಕರಿಗೆ ಒಂದು ಕಡೆ ದುಡ್ಡು ಬರುತ್ತದೆ. ದುಡ್ಡು ಬರುವಂತಹ ಸಂದರ್ಭದಲ್ಲಿ ಮೊದಲು district as a unit ಇತ್ತು. ಅದರಲ್ಲಿ ಒಂದಷ್ಟು ಅಮೌಂಟ್ ಅನ್ನು ರಿಲೀಸ್ ಮಾಡುತ್ತಾರೆ. ಪಿ.ಡಿ.ಓ., ರವರೆಲ್ಲಾ ಸೇರಿಕೊಂಡು ಆನ್‌ಲೈನ್‌ನಲ್ಲಿ ಆಪ್‌ಲೋಡ್ ಮಾಡಿರುತ್ತಾರೆ. ಈ ಹಣವನ್ನು instalment ಮೇಲೆ ರಿಲೀಸ್ ಮಾಡುತ್ತಾರೆ. ಇರುವಂತಹ ಪೂರ್ತಿ ಹಣ ಒಂದೇ ಬಾರಿ ರಿಲೀಸ್ ಆಗುವುದಿಲ್ಲ. ಯಾರು ಸ್ವಲ್ಪ ಆಕ್ಷೀವ್ ಇದ್ದು, ಪಿ.ಡಿ.ಓ., ರವರೆಲ್ಲಾ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ರಿಲೀಸ್ ಆಗಿರುವಂತಹ ಹಣ ನೇರವಾಗಿ ಅಕೌಂಟ್‌ಗೆ ಹೋಗುತ್ತದೆ. ಇದಕ್ಕೇನೂ ಚೆಕ್ ಇಸ್ಯೂ ಮಾಡುವುದಿಲ್ಲ. ಈ ಹಣ ಫಲಾನುಭವಿಗಳ ಅಕೌಂಟ್‌ಗೆ ಹೋಗಬೇಕೆಂದರೆ, ಆ ಹಣ ಬರುವುದನ್ನು ಕಾಯ್ದುಕೊಂಡಿದ್ದು ಪಿ.ಡಿ.ಓ., ಮತ್ತು ಛೇರ್‌ಮನ್‌ರವರು ಹೆಚ್ಚಿಟ್ಟು ಕೊಡಬೇಕು. ಈ ಹೆಚ್ಚಿಟ್ಟು ಕೊಡುವುದಕ್ಕೆ ನಮಗೆ ಛೇರ್‌ಮನ್ ಸಿಗುತ್ತಿಲ್ಲ. ಮನೆ ಹತ್ತಿರ ಹೋದರೆ ಛೇರ್‌ಮನ್ ಇಲ್ಲ. ಇವರು ಏನಾದರೂ ಹೆಚ್ಚಿಟ್ಟು ಕೊಡುವುದಕ್ಕೆ ವಿಳಂಬವಾದರೆ ಬೇರೆ ಪಂಚಾಯತಿಗೂ ಹಣ ರಿಲೀಸ್ ಆಗುವುದು ವಿಳಂಬವಾಗುತ್ತದೆ. ಒಂದು ಜಿಲ್ಲೆಗೆ 10 ಕೋಟಿ ರೂಪಾಯಿಗಳು ಬರಬೇಕೆಂದರೆ, ಅದರಲ್ಲಿ ಒಂದು ಕಂತಿನಲ್ಲಿ 2 ಅಥವಾ 4 ಕೋಟಿ ರೂಪಾಯಿಗಳು ರಿಲೀಸ್ ಆಗುತ್ತದೆ. ಇದಕ್ಕೆ ಎಲ್ಲಾ ಪಂಚಾಯತಿಯವರು ಕಾಯುತ್ತಿರುತ್ತಾರೆ. ಈ ಪಿ.ಡಿ.ಓ., ಮತ್ತು ಛೇರ್‌ಮನ್‌ರವರು ಹೆಚ್ಚಿಟ್ಟು ಕೊಟ್ಟರೆ, ಸುಮಾರು 2 ಗಂಟೆಯಿಂದ 4 ಗಂಟೆಯೊಳಗೆ ಆ ರಿಲೀಸ್ ಆಗಿರುವ ಹಣವೆಲ್ಲಾ ಖಾಲಿಯಾಗಿ ಬಿಡುತ್ತದೆ. ಆ ರೀತಿಯ ಸಿಸ್ಟಂ ಇತ್ತು. ಈ ಛೇರ್‌ಮನ್‌ರವರನ್ನು ಹುಡುಕಿಕೊಂಡು ಬರುವಷ್ಟರಲ್ಲಿ ಆ ಹಣವೆಲ್ಲಾ ಮುಗಿದುಹೋಗುತ್ತದೆ. ಇನ್ನು 15 ದಿವಸಕ್ಕೆ, 2 ಅಥವಾ 3 ತಿಂಗಳಿಗೆ ದುಡ್ಡು ಬರುತ್ತದೆ. ನಾವು ಕೆಲಸಗಳನ್ನು ಮಾಡಿಸಿಬಿಟ್ಟು, ಜನರ ಅಕೌಂಟ್‌ಗೆ ಹಣ ಬರದೇ ಇದ್ದರೆ, ಅವರು ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ. ತಾವು ನರೇಗಾದಲ್ಲಿ ಕೆಲಸ ಮಾಡಿಸಿಬಿಟ್ಟು, ನಮ್ಮ ಮನೆಗಳಲ್ಲಿ ಕೊಟ್ಟಿಗೆ ಕಟ್ಟಿಸಿದ್ದೀರಿ. ಮನೆಗಳಲ್ಲಿ ಕೋಳಿ ಗೂಡು ಕಟ್ಟಿಸಿದ್ದೀರಿ. ಜಮೀನುಗಳಲ್ಲಿ ಇಂಗು-ಗುಂಡಿಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿರ್ಮಾಣ ಮಾಡಿಸಿದ್ದೀರಿ. ದುಡ್ಡು ಬರುತ್ತಿಲ್ಲ ತಾವು ನಾಟಕವಾಡುತ್ತಿದ್ದೀರಿ ಎಂದು ನಮಗೆ ಬೈಯುತ್ತಾರೆ. ಮೆಂಬರ್‌ಗಳು ಊರಿನಲ್ಲಿ ತಲೆ ಎತ್ತಿಕೊಂಡು ಓಡಾಡುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಈ ಛೇರ್‌ಮನ್‌ರವರನ್ನೇ ಬದಲಾವಣೆ ಮಾಡಬೇಕು. ಬೇರೆ ಯಾರನ್ನಾದರೂ ಛೇರ್‌ಮನ್ ಆಗಿ ಮಾಡಿಕೊಳ್ಳಬೇಕೆಂದು ಹೇಳಿದರು. ಈಗ ತಾವು ಹೋಗಿ ನಾನು ಮಾತನಾಡುತ್ತೇನೆ ಎಂದು ಹೇಳಿ, ಬೆಳಗ್ಗೆ ನಾನು ಅವರನ್ನು ಕರೆಸಿಕೊಂಡೆ. ಆಗ ಆ ಹೆಂಡತಿ ಒಬ್ಬಳೇ ಬಂದಳು. ಯಾಕಮ್ಮ, ನಿನ್ನ ಗಂಡ ಬರಲಿಲ್ಲ ಎಂದು ಕೇಳಿದೆ. ಇಲ್ಲಾ, ಅಣ್ಣಾ ನನ್ನ ಗಂಡನಿಗೆ ಪಾರ್ಶ್ವವಾಯು ಹೊಡೆದಿದೆ ಎಂದು ಹೇಳಿದಳು. ಅದಕ್ಕೆ ಅವನು ಮನೆಯಲ್ಲಿ ಉಳಿದುಕೊಂಡಿದ್ದಾನೆ. ಅಷ್ಟರಲ್ಲಿ ನಾನು ಪಿ.ಡಿ.ಓ.,ರವರನ್ನು ಕರೆಸಿಕೊಂಡೆ. ಯಾಕಮ್ಮ, ನೀನು ಹೆಬ್ಬೆಟ್ಟು ಕೊಡುವುದಕ್ಕೆ ಆಗಲಿಲ್ಲವೇ, ನಿನಗೆ ಪಂಚಾಯತಿ ಮೆಂಬರ್‌ಗಳು ಕಾಯ್ದುಕೊಂಡು ಇದ್ದರು. ಪಂಚಾಯತಿ 2 ಕಿ.ಮೀ ಹತ್ತಿರದಲ್ಲೆಯೇ ಇತ್ತು. ಆ ಪಿ.ಡಿ.ಓ., ಪೋನ್ ಮಾಡಿದ ಕೂಡಲೇ ನೀನು ಹೋಗಿ ಹೆಬ್ಬೆಟ್ಟು ಕೊಡುವುದಕ್ಕಾಗಲಿಲ್ಲವೇ ಎಂದು ಕೇಳಿದೆ. ಅದಕ್ಕೆ ಏನಾಣ್ಣ, ಮಾಡಲಿ ಗಂಡನಿಗೆ ಪಾರ್ಶ್ವವಾಯು ಹೊಡೆದು ಮನೆಯಲ್ಲಿ ಮಲಗಿದ್ದಾನೆ. ನನ್ನ ಮಗಳಿಗೆ ಬಾಣಂತನ. ಈ ಸಿಕ್ಕಿಕ್ಕಾತ ಜಾತ್ರೆಗೆ ಹೋಗಿ ಬಲೂನ್, ಅದು ಇದು ಐಟಂಗಳನ್ನು ಮಾರಾಟ ಮಾಡಬೇಕಾಗುತ್ತದೆ. ಇದನ್ನು ಮಾರಲಿಲ್ಲವೆಂದರೆ ಹೇಗಣ್ಣಾ. ಆಗ ನನ್ನ ಗಂಡ ಹೋಗುತ್ತಿದ್ದ, ಹೇಗೋ ಮಾರಾಟ ಮಾಡುತ್ತಿದ್ದ. ಈಗ ನಾನು ಬಾಣಂತನಕ್ಕೆ ಕಾಸು ಉಣಿಸಲೋ, ನನ್ನ ಗಂಡನ ಔಷಧಿಗೆ ಕಾಸು ಉಣಿಸಲೋ, ಇವರು ದುಡ್ಡು ಬರುತ್ತದೆ, ಬರುತ್ತದೆ, ಬಾ, ಇಲ್ಲ ನೀನು ಇರಬೇಕೆಂದು ಮೂರು ದಿನ ಬೆಳಗ್ಗೆ ಹೋಗಿ ಸಾಯಂಕಾಲದವರೆಗೂ ಹೋಗಿ ಕುಳಿತಿದ್ದೆ. ಆನ್‌ಲೈನ್‌ನಲ್ಲಿ ಸರ್ವರ್ ಡೌನ್ ಎಂದು ದುಡ್ಡು ಬರಲಿಲ್ಲ. ಮೂರು ದಿನ ಕಾಯ್ದುಕೊಂಡು ಇದ್ದೆ. ನಾಲ್ಕನೇ ದಿನ ಕಾಯ್ದುಕೊಂಡು ಇದ್ದರೆ ನನ್ನ ಹೊಟ್ಟೆಪಾಡಿಗೆ ಏನು ಮಾಡಬೇಕಾಣ್ಣ? ಮನೆಯಲ್ಲಿ ಬಾಣಂತಿ ಮಕ್ಕಳನ್ನು ನೋಡುವವರು ಯಾರು, ಗಂಡನನ್ನು ನೋಡುವವರು ಯಾರು? ಕೊನೆಗೆ ನಾನು ಜಾತ್ರೆಗೆ ಹೋದೆ, ಆ ಸಮಯದಲ್ಲಿ ಇವರು ಹುಡುಕಿಕೊಂಡು ಬಂದರು ಎಂದು ಹೇಳಿದರು. ಆ ಹೆಂಗಸಿನ ಹತ್ತಿರ ಯಾವುದೇ ಫೋನ್ ಇಲ್ಲ. ಇದು ವಾಸ್ತವ. ಇದು ಪ್ರಜಾಪ್ರಭುತ್ವದ ಸೌಂದರ್ಯ ಕೂಡ ಆಗಿದೆ. ಅಂದಮಾತ್ರಕ್ಕೆ ಅಧಿಕಾರ ಮೇಲ್ವರ್ಗದವರಿಗೆ ಅಷ್ಟೇ, ಸಮರ್ಥರಿಗಷ್ಟೇ, ಆರ್ಥಿಕವಾಗಿ ಬಲಾಢ್ಯರು, ಪ್ರಬಲರಿಗಷ್ಟೇ ಎಂಬಂತೆ ನಾವು ಪಂಚಾಯತಿಯನ್ನು ನಡೆಸಬೇಕೆಂದಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅನಿವಾರ್ಯವಾಗಿ ಬಲಾಢ್ಯರು, ಆರ್ಥಿಕವಾಗಿ ಸಬಲರಾಗಿರುವಂತಹವರು, ಮೇಲ್ವರ್ಗದಲ್ಲರುವಂತಹವರು ಪಂಚಾಯಿತಿಗಳಲ್ಲಿ ಇರಬಹುದು. ವಿದ್ಯಾವಂತರು ಇರಬಹುದು, ಅವಿದ್ಯಾವಂತರು ಅವರಿಗೆ ಎಷ್ಟು ಗೋತ್ತೋ ಅಷ್ಟು ಪಂಚಾಯಿತಿಯನ್ನು ಯಾವ ರೀತಿ ಮ್ಯಾನೇಜ್ ಮಾಡುತ್ತಿದ್ದಾರೋ, ಅವರು ಪಂಚಾಯಿತಿಯನ್ನು ಎಷ್ಟು ಸಮಗ್ರವಾಗಿ, ಬಲಾಢ್ಯವಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದಾರೋ, ಅದಲ್ಲ ಪ್ರಶ್ನೆ, ಅವರಿಗೊಂದು ಶಿಕ್ಷಣ ಹಾಗೂ ಅವರಿಗೊಂದು ಅವಕಾಶ ಕೊಡಬೇಕು. ಹೌದು, ಇವತ್ತು ಅವರು ತಪ್ಪುಗಳನ್ನು ಮಾಡುತ್ತಾರೆ. ಆ ವರ್ಗದವರು ಅವರ ಕೈಯಿಂದ ಕೆಲಸಗಳನ್ನು ಸಮರ್ಥವಾಗಿ ಮಾಡದೇ ಇರಬಹುದು. ಆದರೆ, ಅವರಿಗೆ ಅವಕಾಶಗಳನ್ನು ಕೊಡುತ್ತಾ ಹೋದಾಗ ಅಲ್ಲ ಒಂದಷ್ಟು ಸಮರ್ಥವಾಗಿ ಬೆಳವಣಿಗೆಯಾಗುತ್ತದೆಯಲ್ಲವೇ, ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತದೆಯಲ್ಲವೇ. ಈ ಪಂಚಾಯಿತಿ ವ್ಯವಸ್ಥೆಯಲ್ಲಿ ಈ ಶೋಷಿತ ವರ್ಗ ಎಲ್ಲೋ ಒಂದು ಕಡೆ ಮೇಲೆ ಬರುವುದಕ್ಕೆ ಸಾಧ್ಯ ಇರುವಂತಹದ್ದಾಗುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆ ಒಂದು ಅದ್ಭುತವಾದಂತಹ ವ್ಯವಸ್ಥೆಯಾಗಿದ್ದು, ಈ ಅದ್ಭುತವಾದ ವ್ಯವಸ್ಥೆಯಲ್ಲಿ ಯಾರೋ ಒಂದು ಮತಕ್ಕೆ 1,000 ರೂಪಾಯಿ, 2,000 ರೂಪಾಯಿ, 5,000 ರೂಪಾಯಿಗಳನ್ನು ಕೊಟ್ಟು ಗೆದ್ದು ಬಿಡುತ್ತಾನೆ. ಪಂಚಾಯತ್ ಛೀಮನ್ ಆಗುವುದಕ್ಕೆ ಗೋವಾ ಟೂರ್ಗೆ ಕರೆದುಕೊಂಡು ಹೋಗುತ್ತಾರೆ.

(ಮುಂದು)

(170) ಎಸ್‌ಪಿಆರ್/ಕೆಎಸ್/4:40/08/03/2022

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಎಸ್.ರವಿ(ಮುಂದು):-

ಪಂಚಾಯಿತಿ ಅಧ್ಯಕ್ಷರಾಗಬೇಕೆಂದರೆ, ಅಲ್ಲಿನ ಸದಸ್ಯರುಗಳನ್ನು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಪ್ರದೇಶವೂ ಸಹ ಪಂಚಾಯಿತಿಯ ವ್ಯಾಪ್ತಿಗೊಳಪಡುತ್ತದೆ. ಇದು ನನಗೆ ತಿಳಿದಿರಲಿಲ್ಲ. ಇನ್‌ಫೋಸಿಸ್ ಸಂಸ್ಥೆಯು ಇರುವ ಪ್ರದೇಶವೂ ಸಹ ಯಾವುದೇ ನಗರ ಸಭೆಯ ವ್ಯಾಪ್ತಿಗೊಳಪಡದೇ, ಪಂಚಾಯಿತಿ ವ್ಯಾಪ್ತಿಗೊಳಪಡುತ್ತದೆ. ಆ ಪಂಚಾಯಿತಿಗೆ ಅಧ್ಯಕ್ಷರಾಗುವವರಿಗೆ ಸೌಭಾಗ್ಯವೇ ಸರಿ. ನಗರ ಪ್ರದೇಶಗಳಲ್ಲಿ ಅಥವಾ ಬೆಂಗಳೂರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಗರದ ಸುತ್ತುಮುತ್ತಲಿನ ಅಥವಾ ಕೈಗಾರಿಕಾ ಪ್ರದೇಶಗಳಿರುವ ಪಂಚಾಯತಿಗಳಿಗೆ ಅಧ್ಯಕ್ಷರಾಗಬೇಕೆಂದರೆ, ಅಲ್ಲ ಕೇವಲ 30-40 ಸದಸ್ಯರು ಇದ್ದರೂ ಸಹ ಅವರುಗಳೆಲ್ಲರೂ ಗೋವಾ ಪ್ರವಾಸಕ್ಕೆ ಒಂದು ತಿಂಗಳವರೆಗೆ ಕರೆದುಕೊಂಡು ಹೋಗಬೇಕು. ಆ ಭಾಗದ ಪಂಚಾಯತಿ ಅಧ್ಯಕ್ಷರೊಬ್ಬರು ನನ್ನ ಸ್ನೇಹಿತರಾಗಿದ್ದಾರೆ. ಕೇವಲ ಸದಸ್ಯರು ಮಾತ್ರವಲ್ಲದೇ ಅವರ ಕುಟುಂಬ ಸದಸ್ಯರೆಲ್ಲರನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು. ಆಗ ಮಾತ್ರವೇ ಅವರುಗಳು ಪಂಚಾಯತಿಯ ಅಧ್ಯಕ್ಷರಾಗುವ ಸಂದರ್ಭಗಳನ್ನೂ ಸಹ ನಾವು ನೋಡಿದ್ದೇವೆ. ಅದೇ ರೀತಿಯಾಗಿ 'ಶಿಕ್ಷಕತ್ವ' ಜನಾಂಗದವರು ಪಂಚಾಯತಿ ಅಧ್ಯಕ್ಷರಾಗುವ ಸನ್ನಿವೇಶವನ್ನೂ ಸಹ ನೋಡಿದ್ದೇವೆ. ಯಾರ ಬಳಿ ಎಷ್ಟೇ ಹಣ, ದರ್ಪಗಳಿರಲಿ ಅಥವಾ ಇನ್ನಾವುದೇ ಬೇರೆ ರೀತಿಯ ವ್ಯವಸ್ಥೆಗಳಿರಲಿ, ಅನಿವಾರ್ಯ ಪರಿಸ್ಥಿತಿಗಳಲ್ಲಿ ಶೋಷಿತ ವರ್ಗದವರು ಪಂಚಾಯತಿ ಅಧ್ಯಕ್ಷರಾಗುವ ಸಂದರ್ಭಗಳು ಬರುತ್ತವೆ. ಆಗ ಅವರುಗಳಿಗೆ ತಲೆಬಾಗಲೇಬೇಕು ಹಾಗೂ ಗೌರವ ನೀಡುವ ಪರಿಸ್ಥಿತಿಗಳು ಬರುತ್ತವೆ. ಸರ್ವರಿಗೂ ಸಮ ಪಾಲು - ಸಮ ಬಾಳು ಎನ್ನುವ ವ್ಯವಸ್ಥೆಯು ಎಲ್ಲಯಾದರೂ ಜಾಲ್ತಿಯಲ್ಲಿದ್ದರೆ, ಅದು ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಮಾತ್ರವೇ. ಯಾರೋ ಪಂಚಾಯತಿ ಸದಸ್ಯರಾಗಿದ್ದಾರೆ ಹೀಗಾಗಿ ಒಂದು ಸಾವಿರ ರೂಪಾಯಿಗಳ ಗೌರವ ಧನವನ್ನು ಅವರಿಗೇಕೆ ಕೊಡಬೇಕೆನ್ನುವ ಮನೋಭಾವನೆಯನ್ನು ಹೊಂದಬಾರದು. ಒಂದು ನಾಣ್ಯದ ಮತ್ತೊಂದು ಮುಖವನ್ನೂ ಸಹ ನಾವು ನೋಡುವಂತೆ ಇನ್ನಿತರೆ ಪ್ರಸಂಗಗಳನ್ನೂ ಸಹ ನಾವು ನೋಡಬೇಕು. ಸಮರ್ಥರಾದ ಪಂಚಾಯತಿ ಸದಸ್ಯರಿಗೆ ಸಮಂಜಸವಾದ ಗೌರವ ಧನವನ್ನು ನೀಡುವಂತಾದರೆ, ಅವರಿಗೂ ಸಹ ಪಂಚಾಯತಿಗಳಿಗೆ ಬರಲು ಒಂದು ರೀತಿಯ ಗೌರವವಿರುತ್ತದೆ.

ಇವತ್ತಿನ ದಿವಸ, ಪಂಚಾಯತಿ ಸದಸ್ಯರುಗಳು ಕೇವಲ ಒಂದು ರೀತಿಯ ಪೋಸ್ಟ್ ಮ್ಯಾನ್ ರೀತಿಯಂತಾಗಿದ್ದಾರೆ. ಹೀಗಾಗಿ ಪಂಚಾಯತಿ ವ್ಯವಸ್ಥೆಯನ್ನು ಬಲಾಢ್ಯಗೊಳಿಸಬೇಕು, ಅಲ್ಲಿನ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಬೇಕು, ಪಂಚಾಯತಿಗಳಲ್ಲಿ ಸಕಾಲ ಯೋಜನೆಯನ್ನು ಜಾರಿಗೊಳಿಸಬೇಕು, ಪಹಣಿ, ಇ-ಸ್ವತ್ತು ನೀಡುವ, ಸ್ವತ್ತಿನ ಅಳತೆ ಮಾಡುವ ಇತ್ಯಾದಿ ನೂರಾರು ಕೆಲಸಗಳನ್ನು ಪಂಚಾಯತಿಯಲ್ಲಿಯೇ ಮಾಡಬೇಕು; ಯಾವುದೇ ಕೆಲಸಕ್ಕಾಗಿ ನಾಡ ಮತ್ತು ತಾಲ್ಲೂಕು ಕಛೇರಿಗಳಿಗೆ ಹೋಗುವ ಅವಶ್ಯಕತೆ ಇಲ್ಲ ಎನ್ನುವುದರ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ. ಒಟ್ಟಾರೆಯಾಗಿ ಪಂಚಾಯತಿಗಳನ್ನು ಸದೃಢ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪಂಚಾಯತಿಗಳಿಗೆ ಮಾತ್ರವೇ ನೀಡಲಾಗುತ್ತಿದೆ. ಹೀಗಾಗಿ ಇಂತಹ ಎಲ್ಲಾ ಕೆಲಸಗಳಿಗೆ ಸ್ಥಳೀಯರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಂಚಾಯತಿ ಸದಸ್ಯರುಗಳನ್ನು ಅವಲಂಬಿಸಿರುತ್ತಾರೆ. ಯಾವುದೋ ಸದಸ್ಯನು ಪಂಚಾಯತಿ ಸದಸ್ಯನಾಗಿ 5-6 ಬಾರಿ ಆಯ್ಕೆಗೊಂಡಿದ್ದು, ಆತನು ಎಲ್ಲಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದರು ಖಂಡಿತವಾಗಿಯೂ ಸಹ ಗೆಲ್ಲುತ್ತಾನೆ ಎಂಬುದಾಗಿ ನಾವು ಮಾತನಾಡುತ್ತಿರುತ್ತೇವೆ. ಈ ರೀತಿಯಾಗಿ ಸಾವಿರಾರು ಪಂಚಾಯತಿ ಸದಸ್ಯರುಗಳಿದ್ದಾರೆ. ಅದೇ ರೀತಿಯಾಗಿ ಒಮ್ಮೆ ಪಂಚಾಯತಿ ಸದಸ್ಯನಾಗಿ ಆಯ್ಕೆಗೊಂಡವನು ಮತ್ತೊಂದು ಬಾರಿಯ ಚುನಾವಣೆಯಲ್ಲಿ ಕೇವಲ 10 ಮತಗಳನ್ನು ಪಡೆಯದೇ ಇರುವವರೂ ಸಹ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತನು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯೂ ಸಹ ನಿರ್ಮಾಣವಾಗುತ್ತದೆ. 'ಊರಿನ ತೋಟಕ'ನಂತೆ ಗ್ರಾಮದ ಜನರ ಸೇವೆಯನ್ನು ಅವರ ಮನೆಗೆ ತೆರಳಿ ಮಾಡುವವರು ಮತ್ತು ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ ಹೀಗಾಗಿ 'ಜನರ ಸೇವೆಯೇ ಜನಾರ್ಥನನ ಸೇವೆ' ಎಂಬ ನಾಣ್ಣಡಿಯಂತೆ ಕೆಲಸ ಮಾಡುವವರು ಪುನಃ ಆಯ್ಕೆಯಾಗುತ್ತಾರೆ. ಇಂತಹವರ ಸಂಖ್ಯೆಯೂ ಸಹ ಬಹಳ ಗಣನೀಯ ಪ್ರಮಾಣದಲ್ಲಿದೆ. ಹೀಗೆ ಕೆಲಸ ಮಾಡುವವರು ಮಾತ್ರವೇ ಪಂಚಾಯತಿ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. 'ಯಾವುದೇ ವಿಧಾನಸಭಾ ಚುನಾವಣೆಯನ್ನು ಗೆಲ್ಲಬಹುದು ಆದರೆ, ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗುವುದಿಲ್ಲ' ಎಂಬುದಾಗಿ ಶ್ರೀ ಮರಿತಿಬ್ಬೇಗೌಡರು ಮಾತನಾಡುವ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಈ ಮಾತು ಸತ್ಯವಾದುದು. ಪಂಚಾಯತಿ ಚುನಾವಣೆಗಳಲ್ಲಿ ಎಂಥೆಂಥವರೂ ಸಹ ಸೋಲನ್ನು ಅನುಭವಿಸಿದ್ದಾರೆ. ಶ್ರೀ ಸೂರಂ ರಾಮಯ್ಯ ಎನ್ನುವವರು ಶಾಸಕರಾಗಿದ್ದರು. ಅವರು ಪಂಚಾಯತಿ ಸದಸ್ಯರಾಗಬೇಕೆಂಬ ಹಂಬಲದಿಂದ ಹೊಸಕೋಟೆ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಜಯಶೀಲರಾಗಿ ಅಲ್ಲಿನ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದರು. ಆದರೆ, ಇತ್ತೀಚೆಗೆ ಅವರು ನಿಧನರಾದರು. ಹೀಗೆ ಅಸಂಖ್ಯಾತವಾದ ...

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಸಂದರ್ಭದಲ್ಲಿ ನಾನು ಉದಾಹರಣೆಯೊಂದನ್ನು ಪ್ರಸ್ತಾಪಿಸಬಯಸುತ್ತೇನೆ. ನನಗೆ ತಿಳಿದಂತೆ, ಯಾರೋ ಒಬ್ಬರು ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದವರು ಅವರ ಊರಿನ ಪಂಚಾಯತಿ ಚುನಾವಣೆಯಲ್ಲಿ ಸೋತರು.

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಶ್ರೀ ಮರಿತಿಬ್ಬೇಗೌಡರವರು ಹೇಳುತ್ತಿರುವುದು ಸತ್ಯವಾದುದು. ಪಂಚಾಯತಿ ಚುನಾವಣೆಗಳಲ್ಲಿ ಜಯಶೀಲರಾಗುವುದು ಬಹಳ ಕಷ್ಟವಾದುದು. ಈ ಬಗ್ಗೆ ಮಾತನಾಡುತ್ತಿದ್ದರೆ, ಕೊನೆಯೇ ಇರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಈ ಸಂದರ್ಭದಲ್ಲಿ ನಾನು ಉದಾಹರಣೆಯೊಂದನ್ನೂ ಉಲ್ಲೇಖಿಸಬಯಸುತ್ತೇನೆ. ಚಾಮರಾಜನಗರದ ಪೊಲೀಸ್ ಅಧೀಕ್ಷಕರ ಶ್ರೀಮತಿಯು ಗ್ರಾಮ ಪಂಚಾಯತಿಯ ಸದಸ್ಯರಾಗಿದ್ದರು.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಈ ಹಿಂದೆ ನಾನು ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭವದು. ಅಂದಿನ ಅನುಭವವನ್ನು ನಾನು ಈ ಸಂದರ್ಭದಲ್ಲಿ ಹಂಚಿಕೊಳ್ಳಬಯಸುತ್ತೇನೆ. ಈಗ 25 ವರ್ಷಗಳ ಹಿಂದೆ ನಮ್ಮ ತಂದೆಯವರಿಗೆ ಹಾಗೂ ಬೇರೆಯವರಿಗೆ ಗದ್ದೆಗೆ ನೀರು ಕಟ್ಟುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳುಂಟಾಗಿ, ಗಲಾಟೆಗಳಾಗಿದ್ದವು. ಯಾರೋಂದಿಗೆ ಗಲಾಟೆಯಾಗಿತ್ತೋ ಅವರ ಮಗ ಹಾಗೂ ನಾನು ಇಬ್ಬರೂ ಸಹಪಾಠಿಗಳಾಗಿದ್ದೆವು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅದೇ ಸಹಪಾಠಿಯೇ ನನಗೆ ಸಹಾಯ ಮಾಡುತ್ತಿದ್ದನು. ಒಂದು ದಿನ ಸದರಿ ವ್ಯಕ್ತಿಯು ಬರಲೇ ಇಲ್ಲ. ಆಗ ನಾನು ಈ ಬಗ್ಗೆ ನನ್ನ ಸಹಪಾಠಿಯಲ್ಲಿ ವಿಚಾರಿಸಿದೆನು. ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ ವ್ಯಕ್ತಿಯು ನನ್ನ ಸಹಪಾಠಿಯ ತಂದೆಯ ಬಳಿಗೆ ಹೋಗಿ 'ಈಗ ಚುನಾವಣೆಗೆ ಸ್ಪರ್ಧಿಸಿರುವ ರವಿಯವರ ತಂದೆಯೇ ನಿಮಗೆ ಈ ಹಿಂದೆ ನೀರಿನ ವಿಚಾರವಾಗಿ ಹೊಡೆದಿದ್ದರು; ಇದು ನಿಮಗೆ ಜ್ಞಾಪಕವಿಲ್ಲವೇ' ಎಂಬುದಾಗಿ ತಿಳಿಸಿತ್ತಾ; 'ನೀರಿನ ವಿಚಾರವಾಗಿ ಜಗಳವಾಡಿದವರ ಬಗ್ಗೆ ಬಿಟ್ಟು ನಿಮ್ಮ ಮಗನನ್ನು ಚುನಾವಣಾ ಕೆಲಸಗಳಿಗೆ ಕಳುಹಿಸುತ್ತೀರಲ್ಲ' ಎಂಬುದಾಗಿಯೂ ಸಹ ತಿಳಿಸಿರುವುದಾಗಿ ನನ್ನ ಸಹಪಾಠಿಯು ನನಗೆ ತಿಳಿಸಿದನು. ಈ ಕಾರಣಕ್ಕಾಗಿ ಆ ಸಂದರ್ಭದಲ್ಲಿ ನನ್ನ ಸಹಪಾಠಿಯು ಚುನಾವಣಾ ಕೆಲಸಗಳಿಗೆ ತನ್ನ ಮನೆಯನ್ನು ಬಿಟ್ಟು ಬರಲೇ ಇಲ್ಲ. ಕಾಕತಾಳಯವೆಂಬಂತೆ ನನ್ನ ಸಹಪಾಠಿಯ ಹೆಸರೂ ಸಹ ಎಂ.ರವಿ ಆಗಿದೆ. ನನ್ನ ಹೆಸರು ಎಸ್.ರವಿ. ಹೀಗಾಗಿ ಹಾಜರಾತಿಯಲ್ಲಿಯೂ ಸಹ ನಮ್ಮಿಬ್ಬರ ಹೆಸರು ಒಟ್ಟಿಗೆ ಇರುತ್ತಿತ್ತು. ಅದೇ ರೀತಿಯಾಗಿ ನಾವಿಬ್ಬರೂ ಸಹ ಕ್ಲಾಸ್ ರೂಮಿನಲ್ಲಿ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಿದ್ದೆವು. ಅಷ್ಟರ ಮಟ್ಟಿಗೆ ನಾವಿಬ್ಬರೂ ಖಾಸಾ ಸ್ನೇಹಿತರುಗಳಾಗಿದ್ದೆವು. ಹಿಂದಿನ ಘಟನೆಯ ಹಿನ್ನೆಲೆಯಲ್ಲಿ ನನ್ನ ಸಹಪಾಠಿಯ ತಂದೆಯು ಆತನನ್ನು ಮನೆಯಲ್ಲಿಯೇ ಇರಿಸಿದ್ದರು. ನನ್ನ ಸಹಪಾಠಿಯು ನಾನು ಸ್ಪರ್ಧಿಸಿದ ಚುನಾವಣೆ ಕಾರ್ಯಕ್ಕಾಗಿ ಬರದೇ ಇರುವುದರ ಬಗ್ಗೆ ವಿಚಾರಿಸಿದಾಗ 'ನಮ್ಮ ತಂದೆಯವರಿಗೆ ನಿಮ್ಮ ತಂದೆಯವರು ಈ ಹಿಂದೆ ಯಾವತ್ತೋ ಹೊಡೆದಿದ್ದರು' ಎಂದು ತಿಳಿಸುತ್ತಾ, 'ನಿನ್ನ ಪ್ರತಿಸ್ಪರ್ಧಿ ಗೋವಿಂದಪ್ಪ ಎನ್ನುವವರು ನಮ್ಮ ತಂದೆಯವರಿಗೆ ನಿಮ್ಮ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನು ಹೇಳದರೂ ನನಗೆ ತಿಳಿದಿಲ್ಲ; ಅದಕ್ಕೆ ಪ್ರತಿಯಾಗಿ ನಮ್ಮ ತಂದೆಯವರು ಬೇವಿನ ಮರದಲ್ಲ ಎಲ್ಲಯಾದರೂ ಮಾವಿನ ಕಾಯಿಯು ಹುಟ್ಟುತ್ತದೆಯೇ ಎಂದು ಕೇಳಿದರು. ಮುಂದುವರೆದು, ನಾನು ಬೇವಿನ ಮರದ ಸಸಿ ಎಂಬುದಾಗಿ ತಿಳಿಸುತ್ತಾ, ನನ್ನೊಂದಿಗೆ ಹುಷಾರಾಗಿರು ಎಂದು ಹೇಳಿ, ಅಲ್ಲಿ ಕೇವಲ 12 ಮತಗಳಿವೆ, ಇಷ್ಟಾಗಿಯೂ ನೀನು ಮತದಾನ ಮಾಡುತ್ತಿದ್ದೆಯಲ್ಲಾ ಎಂಬುದಾಗಿ ಅವರ ತಂದೆ ತಿಳಿಸಿದ್ದನ್ನು ನನಗೆ ವಿವರಿಸಿದನು.

ಇಂತಹ ಪ್ರಸಂಗಗಳನ್ನು ಗಮನಿಸಿದಾಗ, ಅದು ಬಹಳ ಸಣ್ಣ ಪ್ರಮಾಣದ ಚುನಾವಣೆ; ಆದರೆ, ಬಹಳ ಅಪಾಯಕಾರಿಯಾದ ಚುನಾವಣೆಯಾಗಿರುತ್ತದೆ. ಆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲರಾಗುವುದು ತುಂಬಾ ಕಷ್ಟಕರವಾಗಿರುತ್ತದೆ. ಯಾರನ್ನೋ ಕಾಡಿ-ಬೇಡಿ, ದಯ-ದಾಕ್ಷಿಣ್ಯಕ್ಕೆ ಒಳಪಟ್ಟು ನಾವು ಯಾವುದೋ ಮೊತ್ತವನ್ನು ಪಂಚಾಯತಿ ಸದಸ್ಯರುಗಳಿಗೆ ನೀಡುತ್ತಿದ್ದೇವೆ ಎನ್ನುವ ಅಥವಾ ಇನ್ನಾವುದೇ ರೀತಿಯ ಮನೋಭಾವನೆಯನ್ನು ಸರ್ಕಾರವು ತಾಳುವುದು ಬೇಡ. ಪಂಚಾಯತಿ ಸದಸ್ಯರುಗಳಿಗೆ ಸರ್ಕಾರದ ವತಿಯಿಂದ ನೀಡುವುದನ್ನೇ ಗೌರವ ಧನ ಎಂದು ಕರೆಯುತ್ತಾರೆ. ಹೀಗಾಗಿ ಅದನ್ನು ಗೌರವಯುತವಾಗಿ ನೀಡಬೇಕು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸರ್ಕಾರವು ಪಂಚಾಯತಿ ಸದಸ್ಯರುಗಳ ಸಂಚಾರಕ್ಕಾಗಿ ವಾಹನ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿರುವುದು ಸಂತೋಷದ ವಿಚಾರವಾಗಿದೆ. ನೆರೆಯ ಕೇರಳ ರಾಜ್ಯದ ಮಾದರಿಯಲ್ಲಿಯೇ ಅವರುಗಳಿಗೆ ಭತ್ಯೆ-ಸೌಲಭ್ಯಗಳನ್ನು ನೀಡುತ್ತೇವೆ ಹಾಗೂ ಮಾಸಿಕ 10,000/- ರೂಪಾಯಿಗಳ ಗೌರವ ಧನವನ್ನು ನೀಡುತ್ತೇವೆ ಎಂಬುದಾಗಿಯೂ ಸಹ ಹೇಳಿದ್ದಾರೆ. ಈ ಕಾರಣಕ್ಕಾಗಿ ನಾನು ಅವರನ್ನು ನಿಜವಾಗಿಯೂ ಸಹ ಅಭಿನಂದಿಸುತ್ತೇನೆ. ಇಂತಹ ಬದ್ಧತೆಯನ್ನು ಪಕ್ಷ ಹೊಂದಿರುವುದಕ್ಕಾಗಿಯೂ ಸಹ ನಾನು ಅವರನ್ನು ಅಭಿನಂದಿಸುತ್ತೇನೆ. ಇವತ್ತಿನ ದಿವಸ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಲಭಿಸಿದೆ. ಅವರ ಪಕ್ಷವನ್ನು ಪ್ರತಿನಿಧಿಸುವ ರಾಜ್ಯಾಧ್ಯಕ್ಷರವರಿಂದ ಆ ರೀತಿಯಾಗಿ ಆಡಳಿತ ಪಕ್ಷದವರು ಹೇಳಿಸಿದ್ದಾರೆ. ಆ ರೀತಿಯ ಹೇಳಿಕೆಗಳನ್ನು ನಮ್ಮ ಪಕ್ಷದವರು ನೀಡಿಲ್ಲ. ಆಡಳಿತ ಪಕ್ಷದವರು ರಾಮನ ಸಂತತಿಯವರಾಗಿದ್ದು, ನಮಗಿಂತಲೂ ಹೆಚ್ಚು ರಾಮನನ್ನು ಆರಾಧಿಸುತ್ತಾರೆ; ಆಡಿದ ಮಾತಿಗೆ ಅವರು ತಪ್ಪುವುದಿಲ್ಲ. ಅವರುಗಳು ಬಹಳ ಸಚ್ಚಾರಿತ್ರಿವುಳ್ಳವರಾಗಿದ್ದು, ಪುಣ್ಯಾತ್ಮರಾಗಿದ್ದಾರೆ. ಅವರುಗಳನ್ನು ನೋಡಿದರೆ, ನಮಗೆ ಬಹಳ ಆನಂದವಾಗುತ್ತದೆ. ಸಭಾನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿರವರು ಹೊಗಳಿಕೆ ಹಾಗೂ ಅಭಿನಂದನೆಗಳಿಗೆ ಅರ್ಹರಾಗಿದ್ದಾರೆ. ಇಂತಹವರು ನಮಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾನಾಯಕರಾಗಿರುವುದು ನಮ್ಮ ಪುಣ್ಯ. ಮಾನ್ಯ ಕೆ.ಎಸ್.ಈಶ್ವರಪ್ಪನವರನ್ನು ನೋಡಿದರೆ ನಮಗೆ ಆನಂದವಾಗುತ್ತದೆ. ಅವರು ಸಹ ಬಹಳ ಪುಣ್ಯಾತ್ಮರಾಗಿದ್ದಾರೆ.

ಶ್ರೀ ಸಿ.ಎಂ.ಆಂಗಪ್ಪ:- ಮಾನ್ಯ ಸಭಾಪತಿಯವರೇ, ಈವರೆಗೆ ಸಭಾನಾಯಕರು ಒಂದು ಮಾತನ್ನೂ ಸಹ ಆಡಿಲ್ಲ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ನಾವುಗಳೆಲ್ಲರೂ ಪಕ್ಷಾತೀತವಾಗಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಗೊಂಡ ಕೇವಲ 25 ಸದಸ್ಯರುಗಳು ಮಾತ್ರವಲ್ಲದೇ ಈ ಮನೆಯ ಎಲ್ಲಾ 75 ಸದಸ್ಯರುಗಳೂ ಸಹ ಒಟ್ಟುಗೂಡಿ ಒಂದು ನಿರ್ಣಯವನ್ನು ಕೈಗೊಳ್ಳಬೇಕೆಂದು ನಾನು ಹೇಳುತ್ತೇನೆ. ಆಡಳಿತ ಪಕ್ಷದ ರಾಜ್ಯಾಧ್ಯಕ್ಷರ ಗೌರವ ಉಳಿಯಬೇಕು ಹಾಗೂ ಅವರ ಕೊಟ್ಟ ಮಾತಿಗೆ ತಪ್ಪುವರಲ್ಲ; ಚಾಚೂ ತಪ್ಪದೆ ಪಾಲಿಸುವವರಾಗಿದ್ದಾರೆ. ಅವರು ಏನು ಆಶ್ವಾಸನೆಯನ್ನು ನೀಡಿದ್ದರೋ, ಆ ಪೈಕಿ ಕಿಂಚಿತ್ತೂ ಕಡಿಮೆಯಾಗದಂತೆ ಎಲ್ಲವೂ ಅನುಷ್ಠಾನಗೊಳ್ಳಬೇಕು. ಇಷ್ಟು ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ವೈಸ್ ಛೀಮನ್:- ಶ್ರೀ ರವಿಯವರು ಪ್ರಸ್ತಾಪಿಸಿದ ನಿರ್ದೇಶನದಲ್ಲ ದುರ್ಬಲ ವರ್ಗಗಳಿಗೆ ಶಕ್ತಿಯನ್ನು ತುಂಬುವುದಕ್ಕಾಗಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ನೀಡುವ ದಿಕ್ಕಿನಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಅದರ ಜೊತೆಗೆ ಆರ್ಥಿಕ ಶಕ್ತಿಯನ್ನು ತುಂಬದಿದ್ದರೆ, ಅವರುಗಳಿಗೆ ತಮ್ಮ ಕರ್ತವ್ಯ ನಿರ್ವಹಣೆಯನ್ನು ಮಾಡಲು ಎಷ್ಟು ಕಷ್ಟವಾಗುತ್ತದೆ ಎನ್ನುವ ಕಾಳಜಿಯೂ ಸಹ ಸದಸ್ಯರಿಗೆ ಇರುವುದು ಇಲ್ಲಿ ಕಾಣುತ್ತಿದೆ. ಈ ಮನೆಯ ಎಲ್ಲಾ ಸದಸ್ಯರುಗಳು ಪ್ರಸ್ತುತ ವಿಷಯದ ಪರವಾಗಿರುವುದರಿಂದ, ಖಂಡಿತವಾಗಿಯೂ ಸಹ.... ಆರ್ಥಿಕ ಇಲಾಖೆಗೆ ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ತೆರಿಗೆ ಸಂಗ್ರಹಣೆಯನ್ನು ಚೆನ್ನಾಗಿ ಮಾಡುವುದರಲ್ಲಿ ಆಡಳಿತ ಮಾಡಿದರೆ, ಸರ್ಕಾರಕ್ಕೆ ಇದನ್ನು ಜಾರಿಗೊಳಿಸಲು ಒಂದು ಒಳ್ಳೆಯ ಅವಕಾಶವಿದೆ. ಈ ವಿಚಾರದಲ್ಲಿ ಸರ್ಕಾರವು ಒಳ್ಳೆಯ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಪೀಠವೂ ಸಹ ತನ್ನ ಆಶಯವನ್ನು ವ್ಯಕ್ತಪಡಿಸುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕಳೆದ 22 ವರ್ಷಗಳಿಂದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಆದಿಯಾಗಿ ನನಗೆ ಹೇಳುತ್ತಿದ್ದರು. ಈ ಮನೆಗೆ ಶಿಕ್ಷಕರ, ಪದವೀಧರರ ಕ್ಷೇತ್ರಗಳಿಂದ ಆಯ್ಕೆಗೊಂಡು ಬಂದಿರುವವರೇ ಯಾವಾಗಲೂ ಮಾತನಾಡುತ್ತಾರೆ, ಸ್ಥಳೀಯ ಕ್ಷೇತ್ರದಿಂದ ಚುನಾಯಿತರಾದ 25 ಸದಸ್ಯರುಗಳು

ವೈಸ್ ಛೇರ್ಮನ್:- ಈ ಕಾರಣಕ್ಕಾಗಿ ಇವತ್ತಿನ ದಿವಸ ಎಲ್ಲರಿಗೂ ಸಹ ಮಾತನಾಡಲು ಅವಕಾಶವನ್ನು ನೀಡಲಾಗಿದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಅಪರೂಪಕ್ಕೆ ಎಲ್ಲರಿಗೂ ಮಾತನಾಡಲು ಅವಕಾಶ ನೀಡಿದ್ದು ನನಗೆ ತುಂಬಾ ಸಂತೋಷವಾಗಿದೆ. ಇನ್ನೂ ಮೂರು ದಿನಗಳ ಕಾಲ ...

ವೈಸ್ ಛೇರ್ಮನ್:- ಮಾತನಾಡುವವರು ಕಡಿಮೆ ಸಮಯವನ್ನು ತೆಗೆದುಕೊಳ್ಳಬೇಕು. ಇನ್ನು ಬೇರೆ ಬೇರೆ ವಿಚಾರಗಳ ಮೇಲೆ ಅವರುಗಳು ಬೆಳಕನ್ನು ಚೆಲ್ಲಬೇಕು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇನ್ನೂ ಮೂರು ದಿನಗಳ ಕಾಲ ಇದೇ ವಿಷಯದ ಬಗ್ಗೆ ಚರ್ಚೆಯಾಗಲಿ. ಆದರೆ ಈ ವಿಷಯದಲ್ಲರುವ ಎಲ್ಲರ ಬೇಡಿಕೆಯನ್ನು ಈಡೇರಿಸಬೇಕು. ಗ್ರಾಮ ಪಂಚಾಯತಿಯಲ್ಲಿ ಶೇಕಡಾ 50 ರಷ್ಟು ಮಹಿಳಾ ಮೀಸಲಾತಿಯನ್ನು ನೀಡಲಾಗಿದೆ.

ವೈಸ್ ಛೇರ್ಮನ್:- ಅದನ್ನು ಬೈ ಡಿಫಾಲ್ಟ್ ಆಗಿ ನೀಡಲಾಗಿದೆ. ಇವತ್ತಿನ ದಿವಸ ಶ್ರೀಮತಿ ಭಾರತಿ ಶೆಟ್ಟಿಯವರು ಈ ವಿಚಾರದಲ್ಲ ಮಾತನಾಡಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಯಾವುದೇ ಒಂದು ಗ್ರಾಮ ಪಂಚಾಯತಿಯಲ್ಲಿ ಒಟ್ಟು 20 ಸದಸ್ಯರುಗಳಿದ್ದರೆ, ಆ ಪೈಕಿ ಒಟ್ಟು 10 ಸದಸ್ಯರು ಮಹಿಳೆಯರಾಗಿರುತ್ತಾರೆ. ಈ ಮಹಿಳಾ ಸದಸ್ಯರು ಸೈಕಲ್, ಸ್ಕೂಟರ್ ಅಥವಾ ಕಾರುಗಳಲ್ಲಿ ತಮ್ಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗಂಡಂದಿರನ್ನು ಪಂಚಾಯಿತಿಗಳಿಗೆ ಕರೆದುಕೊಂಡು ಹೋಗಬೇಕು. ಕೆಲವೊಂದು ಪರಿಸ್ಥಿತಿಗಳಲ್ಲಿ ಗಂಡ-ಹೆಂಡತಿ ಇಬ್ಬರ ಆ ದಿನದ ದುಡಿಮೆಯೂ ಸಹ ಹಾಳಾಗಿ ಹೋಗುತ್ತದೆ.

ವೈಸ್ ಛೇರ್ಮನ್:- ಶ್ರೀ ಯಡಿಯೂರಪ್ಪನವರು ಜಾರಿಗೊಳಿಸಿದ ಸೈಕಲ್ ಯೋಜನೆಯಂತೆ, ಸ್ಕೂಟರ್ ಯೋಜನೆಯನ್ನು ಜಾರಿಗೊಳಿಸೋಣವೇ? ಈ ರೀತಿಯ ಆಲೋಚನೆಗಳು ಸದಸ್ಯರುಗಳಿಂದ ಬರುವಂತಾಗಲಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಶ್ರೀ ಎಸ್.ರವಿಯವರು ಬಹಳ ಚೆನ್ನಾಗಿ ಪ್ರಸ್ತಾಪಿಸಿದರು.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ನಾವು ಸದಸ್ಯರುಗಳೆಲ್ಲರೂ ಮಾತನಾಡುತ್ತಿದ್ದೇವೆ ಆದರೆ ಮಂತ್ರಿಗಳಿಂದ ಯಾವುದೇ ಉತ್ತರ ಬಂದಿಲ್ಲ.

ವೈಸ್ ಛೇರ್ಮನ್:- ಈ ವಿಷಯದಲ್ಲಿ ಮಂತ್ರಿಗಳು ಇನ್ನೂ ಉತ್ತರಿಸಿಲ್ಲ. ನಂತರದಲ್ಲಿ ಅವರು ಉತ್ತರಿಸುತ್ತಾರೆ.

ಶ್ರೀ ಯು.ಬಿ.ವೆಂಕಟೇಶ್:- ಮಂತ್ರಿಗಳು 'ತಥಾಸ್ತು' ಎಂದು ಹೇಳುತ್ತಾರೆ ; ಹೀಗಾಗಿ ಸದಸ್ಯರು ತಲೆಕೆಡಿಸಿಕೊಳ್ಳುವುದು ಬೇಡ. ಉತ್ತರಿಸಲು ಮಂತ್ರಿಗಳು ಸಿದ್ಧರಿದ್ದಾರೆ.

ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ನಾನು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಗೊಂಡಿಲ್ಲ ಆದರೂ ಸಹ ನಾನು ನಮ್ಮ ಜಿಲ್ಲೆಯಿಂದ ಆಯ್ಕೆಗೊಂಡ ಶ್ರೀ ಗಣಪತಿ ದುಮ್ಮಾ ಉಳ್ಳೇಕರ್ ರವರು ಪ್ರಸ್ತುತ ಸದನದಲ್ಲಿ ಉಪಸ್ಥಿತಿರಿದ್ದ ಕಾರಣ ಅವರ ಪರವಾಗಿ ಮಾತನಾಡುತ್ತಿದ್ದೇನೆ; ಹಾಗೂ ನನ್ನ ಅನಿಸಿಕೆಗಳನ್ನು ಇಲ್ಲಿ ವ್ಯಕ್ತಪಡಿಸಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗ್ರಾಮ ಪಂಚಾಯತಿಯ ಸದಸ್ಯರ ಸಂಭಾವನೆ ಹಾಗೂ ಇನ್ನಿತರೆ ಸೌಲಭ್ಯಗಳ ವಿಚಾರವಾಗಿ ಅನೇಕ ಸಂಗತಿಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಈಗಾಗಲೇ ಮಾತನಾಡಿದ ಸದಸ್ಯರುಗಳೆಲ್ಲರೂ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ. ಅವರೆಲ್ಲರ ವಿಚಾರಗಳಿಗೆ ನನ್ನ ಸಹಮತವಿದೆ. ಇದರ ಜೊತೆಗೆ ಇನ್ನೂ ಮೂರ್ನಾಲ್ಕು ಸಂಗತಿಗಳನ್ನು ಸೇರಿಸುವುದಾದರೆ, ಇವತ್ತಿನ ದಿವಸ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅವರ ಗೌರವವು ಕ್ಷೀಣಿಸುತ್ತಿದೆ. ಈಗ ಒಂದು ದಶಕದ ಹಿಂದೆ ನಾನು ಒಂದು ಗ್ರಾಮ ಪಂಚಾಯತಿಯಲ್ಲಿ ನೋಡುತ್ತಿದ್ದೆನು. ಅಲ್ಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಕಾರ್ಯಕ್ರಮದ ಉದ್ಘಾಟಕರಾಗಿರುತ್ತಾರೆ; ಆ ಪಂಚಾಯತಿಯ ಅಧ್ಯಕ್ಷ ಮತ್ತು ಸದಸ್ಯರು ಕೇವಲ ಆ ಕಾರ್ಯಕ್ರಮದ ಒಬ್ಬ ಸಾಮಾನ್ಯ ಅತಿಥಿಯಾಗಿರುತ್ತಾರೆ. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿಯಾದ ಅನೇಕ ಉದಾಹರಣೆಗಳನ್ನು ನಾನು ನೋಡಿದ್ದೇನೆ. ಇದರ ಜೊತೆಗೆ ಶ್ರೀ ಸಿ.ಎನ್.ಮಂಜೇಗೌಡರವರು ಮಾತನಾಡುವ ಸಂದರ್ಭದಲ್ಲಿ ಉಲ್ಲೇಖಿಸಿದಂತೆ, ಚುನಾವಣೆ ಸಂದರ್ಭಗಳಲ್ಲಾದ ದ್ವೇಷದ ಕಾರಣ ಅಥವಾ ಇನ್ನಿತರೆ ಕಾರಣಗಳಿಗಾಗಿ ಪಂಚಾಯತಿ ಸದಸ್ಯರುಗಳ ಮೇಲೆ ಹಲ್ಲೆಯಾದರೆ, ಯಾವುದೇ ಗಲಾಟೆಗಳಲ್ಲಿ ತಪ್ಪು ಯಾರದ್ದೇ ಇರಲಿ, ಪೊಲೀಸಿನವರು ಕೇವಲ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಮಾತ್ರವೇ ಶಿಕ್ಷೆಯನ್ನು ನೀಡುವ ಅಥವಾ ಅವರ ವಿರುದ್ಧವೇ ಮಾತ್ರವೇ ದೂರನ್ನು ದಾಖಲಿಸುವ ಪ್ರಕರಣಗಳನ್ನು ನಾವು ನೋಡಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಗೌರವ, ರಕ್ಷಣೆಗಳು ದೊರೆಯಬೇಕು. ಈಗಾಗಲೇ ಮಹಿಳಾ ಸದಸ್ಯರ ಬಗ್ಗೆ ಉಲ್ಲೇಖವಾಗಿದೆ. ನಾನು ಹೇಳಬೇಕಾದ ಅಂಶವನ್ನು ಶ್ರೀ ಮರಿತಿಬ್ಬೇಗೌಡರು ಈಗಾಗಲೇ ಉಲ್ಲೇಖಿಸಿದರು.

(ಮುಂದು)

(171)/8-3-2022/4-50/ಎಲ್‌ಎಂ/ಜಿಆರ್

ಶ್ರೀ ಶಾಂತಾರಾಮ ಬುಡ್ಡಿ ಸಿದ್ದಿ(ಮುಂದು):-

ಮಾನ್ಯ ಮರಿತಿಬ್ಬೇಗೌಡರು ಮಹಿಳಾ ಸದಸ್ಯರ ಬಗ್ಗೆ ಹೇಳಿದರು. ಮಹಿಳಾ ಸದಸ್ಯರು ಹಳ್ಳಿ ಪ್ರದೇಶಗಳಲ್ಲಿ ಒಬ್ಬರೆ ಹೋಗಲು ಆಗುವುದೇ ಇಲ್ಲ. ನಮ್ಮ ಕಡೆ ಬಾಡಿಗೆ ಬೈಕ್‌ಗಳು ಸಿಗುತ್ತವೆ. ಅವರು 10 ಕಿ.ಮೀ ಗೆ 100 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಬಾಡಿಗೆ ಬೈಕ್‌ನಲ್ಲಿ ಹೋಗಬೇಕು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮನೆಯಲ್ಲಿ ಬೈಕ್ ಇದ್ದರೆ ಮನೆಯವರನ್ನು ಕರೆದುಕೊಂಡು ಹೋಗಬೇಕು. ಮಾನ್ಯ ಸದಸ್ಯರು ಹೇಳಿದ ಹಾಗೆ ಅವತ್ತಿನ ಇಬ್ಬರ ಕೂಲಿ ಸಿಗದಂತೆ ಆಗುತ್ತದೆ. 10 ರಿಂದ 15 ಕಿ.ಮೀ ಅಂತರದಲ್ಲಿ ಮನೆಯಿಂದ ಪಂಚಾಯತಿ ಇರುತ್ತದೆ. ಅಷ್ಟು ದೂರ ಮಹಿಳೆ ಒಬ್ಬಳೇ ಹೋಗುವುದು ಕಷ್ಟ. ಈ ಸಮಸ್ಯೆ ಬಗ್ಗೆ ನಾನು ಅನೇಕ ಬಾರಿ ಯೋಚನೆ ಮಾಡಿದ್ದೇನೆ. ಇದು ಅಲ್ಲದೆ ಒಬ್ಬ ಗ್ರಾಮ ಪಂಚಾಯತಿ ಅಧ್ಯಕ್ಷರು ಅನೇಕ ಬಾರಿ ದೇಣಿಗೆಯನ್ನು ಕೊಡಬೇಕಾಗುತ್ತದೆ. ಒಬ್ಬರು ಜಾತ್ರೆ ಮಾಡುವವರು ಬರುತ್ತಾರೆ. ಕಬ್ಬಡಿ ಪಂದ್ಯಾವಳಿ ಇದೆ ದೇಣಿಗೆ ಕೊಡಿ ಎಂದು ಬರುತ್ತಾರೆ, ಮದುವೆ ಇರುವವರು, ಆರೋಗ್ಯದ ಸಮಸ್ಯೆ ಇರುವವರು ಹಣ ಸಹಾಯ ಮಾಡಿ ಎಂದು ಬರುತ್ತಾರೆ. ಹೀಗಾಗಿ ಸದಸ್ಯರು ಸಾಲಗಾರರಾಗಿಬಿಡುತ್ತಾರೆ. ನಾಲ್ಕು ವರ್ಷಗಳ ಹಿಂದೆ ಒಬ್ಬ ಸದಸ್ಯರು ಹೀಗೆ ಎಲ್ಲರಿಗೂ ಕೊಟ್ಟು ಅವರ ಅಧಿಕಾರದ ಅವಧಿಯಲ್ಲಿ 50,000 ರೂಪಾಯಿಗಳ ಸಾಲಗಾರರಾಗಿದ್ದರು. ಅವರನ್ನು ಎರಡನೇ ಅವಧಿಗೆ ಚುನಾವಣೆಗೆ ನಿಲ್ಲಿಸಲು ಜನರು ಬೆಂಬಲಿಸಿದರು. ಆದರೆ ಅವರು ಚುನಾವಣೆಗೆ ನಿಲ್ಲಲು ಹೆದರಿಕೊಂಡರು. ಹೀಗಾಗಿ ಗ್ರಾಮ ಪಂಚಾಯತಿ ಸದಸ್ಯರ ಗೌರವದವನ್ನು 10,000 ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಎಲ್ಲರೂ ಸೇರಿ ಸರ್ಕಾರದ ಮುಂದೆ ಬೇಡಿಕೆ ಇಟ್ಟರು. ಇದರ ಜೊತೆಗೆ ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಕೊಡಬೇಕು ಮತ್ತು ಬಸ್ ಪಾಸ್ ಸೌಲಭ್ಯವನ್ನು ಕೊಡಬೇಕು ಎನ್ನುವ ವಿಚಾರವು ಚರ್ಚೆಯಲ್ಲಿ ಬಂದಿದೆ.

ಮಾನ್ಯ ಸಭಾಪತಿಯವರೇ, ನಾನು ಈ ಅವಧಿಯಲ್ಲಿ ಅಲ್ಲ, ಹಿಂದಿನ ಅವಧಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆಯ ದಿನ ಪಂಚಾಯತಿಗೆ ಹೋಗಿದೆ. ಬುಡುಕಿ ಸಮುದಾಯದ ಬುಡಕಟ್ಟಿನ ಮಹಿಳೆ ಮೀಸಲಾತಿ ಆಧಾರದ ಮೇಲೆ ಆ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಬೇಕಾಯಿತು. ಆ ಮಹಿಳೆಗೆ ನಾನು ಮೀಸಲಾತಿಯಲ್ಲಿ ಅಧ್ಯಕ್ಷಳಾಗುತ್ತಿದ್ದೇನೆ ಎನ್ನುವುದು ಗೊತ್ತಿಲ್ಲ. ನಾಳೆ ಅವಳು ಅಧ್ಯಕ್ಷಳಾಗಬೇಕು, ಹಿಂದಿನ ದಿನ ಪಂಚಾಯತಿಗೆ ಬಂದು ಖರ್ಚು ಇದ್ದರೂ ನೆಲದಲ್ಲಿ ಕುಳಿತುಕೊಳ್ಳುತ್ತಾಳೆ. ಅಲ್ಲ ಸಿಬ್ಬಂದಿಗಳು ಅವಳನ್ನು ಮೇಲೆ ಕುಳಿತುಕೊಳ್ಳಿ ಎಂದು ಹೇಳುವುದಿಲ್ಲ. ನಾವೆಲ್ಲ ಹೇಳಿದ ಮೇಲೆ ಆ ಮಹಿಳೆ ಕುರ್ಚಿ ಮೇಲೆ ಕೂಡುತ್ತಾಳೆ. ಅಷ್ಟೊಂದು ಮುಗ್ಧತೆಯಿಂದ ಕೂಡಿದವರಾಗಿದ್ದು, ಗೌರವವನ್ನು ತೆಗೆದುಕೊಳ್ಳಬೇಕು ಎನ್ನುವ ಭಾವನೆಯು ಅವರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರುವುದಿಲ್ಲ. ಇಂತಹ ಜನರಿಗೆ ಗೌರವ ಸಿಗುವಂತೆ ಮಾಡಬೇಕು ಎನ್ನುವುದು ನನ್ನ ಭಾವನೆ. ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಅದು ಒಳಗಡೆ ಇರುವಂತಹ ಪಂಚಾಯತಿಗಳಲ್ಲಿ ತುಂಬಾ ಸಮಸ್ಯೆಗಳು ಇವೆ. ಆ ಸಮಸ್ಯೆಗಳು ನಿವಾರಣೆಯಾಗಬೇಕು. ನಾವೆಲ್ಲರೂ ಸೇರಿ ಒಂದು ಅಭಿಮತಕ್ಕೆ ಬಂದಿದ್ದೇವೆ. ಮಾನ್ಯ ರವಿ ಯವರು ಒಂದು ಮಾತನ್ನು ಹೇಳಿದರು, ಅದನ್ನು ನಾನು ಸ್ವಲ್ಪ ಬದಲಾವಣೆ ಮಾಡುತ್ತೇನೆ. ನೀವೆಲ್ಲರೂ ರಾಮ ಭಕ್ತರು ಎಂದು ಹೇಳಿದರು. ಈ ವಿಚಾರದಲ್ಲಿ ನಾವೆಲ್ಲರೂ ರಾಮನ ಭಕ್ತರಾಗಬೇಕು ಎಂದು ನನಗನ್ನಿಸುತ್ತದೆ. ಅವಕಾಶ ಕೊಟ್ಟದಕ್ಕಾಗಿ ವಂದಿಸಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ವೈಸ್ ಛೇರ್ಮನ್:- ರಾಮರಾಜ್ಯದ, ಗ್ರಾಮ ಸ್ವರಾಜ್ಯದ ಕನಸನ್ನು ಕಂಡವರು ಮಹಾತ್ಮಾ ಗಾಂಧಿಯವರು: ಹೀಗಾಗಿ ಅದನ್ನೇನು ತಪ್ಪಾಗಿ ಅರ್ಥೈಸಬೇಕಾಗಿಲ್ಲ.

ಶ್ರೀ ಆರ್.ಬಿ.ತಿಮ್ಮಾಪೂರ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಗಳೆ, ಪಂಚಾಯತಿ ವ್ಯವಸ್ಥೆ ಅದ್ಭುತವಾದ ವ್ಯವಸ್ಥೆ. ಅದರಲ್ಲಿಯೂ ಓ.ಬಿ.ಸಿ., ಎಸ್.ಸಿ., ಅಭ್ಯರ್ಥಿಗಳು ಆಯ್ಕೆಯಾಗುವುದು ಬಹಳ ಅದ್ಭುತವಾದ ವಿಚಾರ. ಒಬ್ಬ ಕಟ್ಟಿಗೆ ಒಡೆಯುವವನು, ಕಳೆ ತೆಗೆಯುವ ಹೆಣ್ಣು ಮಕ್ಕಳು ಆಯ್ಕೆಯಾಗುತ್ತಾರೆ. ಕಟ್ಟಿಗೆ ಒಡೆಯುವ ಸದಸ್ಯ ಅಧ್ಯಕ್ಷನಾಗುತ್ತಾನೆ. ಅವನು ಕಟ್ಟಿಗೆ ಒಡೆಯುತ್ತಿರುವಾಗ ಪಿ.ಡಿ.ಓ., ಹೋಗಿ ಅಧ್ಯಕ್ಷರೆ ಇದಕ್ಕೆ ಒಂದು ಸಹಿ ಹಾಕಿ ಎಂದು ಹೇಳುತ್ತಾನೆ. ಇಂತಹ ಅದ್ಭುತವಾದ ವ್ಯವಸ್ಥೆಯಲ್ಲಿ ಹಣವು ತುಂಬಾ ಪ್ರಾಮುಖ್ಯವನ್ನು ವಹಿಸುತ್ತದೆ. ಹಿಂದೆ ನಮ್ಮ ಕ್ಷೇತ್ರಕ್ಕೆ ಮಂತ್ರಿಗಳು ಬರುತ್ತಾರೆ ಎಂದು ನಮ್ಮ ಸೇವಕರು ಬರುತ್ತಿದ್ದಾರೆ, ನಮ್ಮ ಮಹಾರಾಜರು ಎಂದು ಮಹಾರಾಜರ ಮಟ್ಟಕ್ಕೆ ಗೌರವವನ್ನು ಕೊಡಲಾಗುತ್ತಿತ್ತು. ಆದರೆ ಇವತ್ತು ಮಂತ್ರಿಗಳು ಬರುತ್ತಾರೆ, ಶಾಸಕರು ಬರುತ್ತಾರೆ ಎಂದರೆ ದೆವ್ವ-ಭೂತಗಳು ಬರುತ್ತಿವೆ ಎನ್ನುವ ಹಾಗೆ ಕಾಣುವಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಹಣ. ಈ ಹಣವು ಎಷ್ಟರಮಟ್ಟಿಗೆ ನೋವನ್ನುಂಟು ಮಾಡುತ್ತಿದೆ ಎಂದರೆ, ಪಂಚಾಯತಿ ಅಧ್ಯಕ್ಷ ಇನ್ನೊಬ್ಬರ ಜಮೀನಿನಲ್ಲಿ ದುಡಿಯುತ್ತಿರುತ್ತಾನೆ. ಅಧ್ಯಕ್ಷರಿಗೆ ಯಾವ ರೀತಿ ಗೌರವ ಕೊಡಲು ಸಾಧ್ಯ? ಅವನ ಅಧಿಕಾರದ ಅವಧಿಯಲ್ಲಾದರೂ ಗೌರವಯುತವಾಗಿ ಅಧಿಕಾರ ಚಲಾವಣೆ ಮಾಡಬೇಕು, ನಾಲ್ಕು ಜನರಿಗೆ ಒಳ್ಳೆಯ ಕೆಲಸವನ್ನು ಮಾಡುವಂತೆ ಮಾಡಬೇಕಾಗಿದೆ. ಈ ರೀತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪರಿಸ್ಥಿತಿಯಲ್ಲಿ ಗೌರವ ಎಲ್ಲರಿಂದ ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವನು ಅಧ್ಯಕ್ಷ. ಆದರೆ ಅವನು ಹೊಟ್ಟೆಪಾಡಿಗಾಗಿ ಇನ್ನೊಬ್ಬರ ಜಮೀನಿನಲ್ಲಿ ದುಡಿಯುವಾಗ ಮಾಲೀಕ ಅವನನ್ನು ಬಾರೋ ಹೋಗೋ ಎಂದು ಮಾತನಾಡಿಸುತ್ತಾರೆ. ನಾವು ಜನರು ಆರಿಸಿ ಕಳುಹಿಸಿರುವ ಜನಪ್ರತಿನಿಧಿಗೆ ಗೌರವ ಬೇಡವೆ? ಈ ಕಾರಣಕ್ಕಾಗಿ ಮೀಸಲಾತಿಯು ಬೇಡವೆ ಬೇಡ ಅನ್ನಿಸುತ್ತದೆ. ಹಣವಂತರು ಮಾತ್ರ ಅಧಿಕಾರಕ್ಕೆ ಬರಲಿ. ಇವತ್ತಿನ ಚುನಾವಣೆಗಳು ಯಾವ ರೀತಿ ನಡೆಯುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಒಬ್ಬ ಪಂಚಾಯತಿ ಸದಸ್ಯನಾಗುವಷ್ಟರಲ್ಲಿ ಬೇಡಿಗೆ ಬಿದ್ದಿರುತ್ತಾನೆ. ಅವನು ದುಡಿಯದಿದ್ದರೆ ಕುಟುಂಬದ ಹೊಟ್ಟೆ ತುಂಬುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರನ್ನು ಅಧಿಕಾರಕ್ಕೆ ತಂದು ಅವರಿಗೆ ಅಗೌರವ ತೋರಿಸುವುದು ಸರಿಯಲ್ಲ. ಇದರಿಂದ ಮಾನಸಿಕವಾಗಿಯು ನೋವಾಗುತ್ತದೆ. ಒಬ್ಬ ದಲಿತ ಮಹಿಳೆ ಅಧ್ಯಕ್ಷಳಾಗಿ ಆ ಸ್ಥಾನದಲ್ಲಿ ಕುಳಿತಾಗ ಗೌರವ ಕೊಡಬೇಕು. ಇದಕ್ಕೆ ಒಂದು ಕಾನೂನನ್ನು ತರುವಂತಹ ಅವಶ್ಯಕತೆ ಇದೆ. ಅಗೌರವ ತೋರಿಸಿದರೆ ಶಿಕ್ಷೆಯಾಗುತ್ತದೆ ಎನ್ನುವುದನ್ನು ತೋರಿಸಬೇಕಾಗುತ್ತದೆ. ಜನರಿಂದ ಆರಿಸಿ ಬಂದಿರುವ ಜನಪ್ರತಿನಿಧಿಗಳಿಗೆ ಗೌರವ ಕೊಡುವುದು ಎಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಬಡವರಿಗೆ ಹಣ ಎಷ್ಟರಮಟ್ಟಿಗೆ ನೋವನ್ನು ಉಂಟುಮಾಡಿದೆ ಎನ್ನುವುದನ್ನು ಅನುಭವಿಸಿದವರಿಗೆ ಗೊತ್ತು. “ಹೆತ್ತವಳಿಗೆ ಗೊತ್ತು ಹೆರಿಗೆಯ ನೋವು”. ಆ ನೋವನ್ನು ಅವರಿಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಎಷ್ಟೊ ಸದಸ್ಯರು ಸಾಲ ಮಾಡಿ ಚುನಾವಣೆಗೆ ನಿಂತು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಇವೆ. ಮಾನ್ಯ ಸಚಿವರಾದ ಈಶ್ವರಪ್ಪನವರು ಪ್ರಜಾಪ್ರಭುತ್ವದ ಬಗ್ಗೆ, ಹಿಂದುಳಿದವರ ಬಗ್ಗೆ ಸಭೆ-ಸಮಾರಂಭಗಳಲ್ಲಿ ಬಹಳ ಕಳಕಳಿಯಿಂದ ಮಾತನಾಡುತ್ತಾರೆ. ನಮ್ಮ ಸಭಾನಾಯಕರು ಈ ಚರ್ಚೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರನ್ನು ನೋಡಿದರೆ ನಮ್ಮ ಬೇಡಿಕೆಗೆ ಈಗಲೇ ಸಹಿ ಹಾಕಿಬಿಡುತ್ತಾರೆ ಎಂದು ಖುಷಿಯಾಗುತ್ತದೆ. ನಮಗೆ ಎಂಎಲ್ಎ ಗಳು ಮತ ಹಾಕಿ ಚುನಾಯಿಸಿದ್ದಾರೆ. ನಾವು ಇಲ್ಲ ಇದ್ದೇವೆ. ನಮ್ಮ ಎಲ್ಲಾ ಸಂಬಳ-ಭತ್ಯೆಗಳನ್ನು ಹೆಚ್ಚು ಮಾಡಿದ್ದಾರೆ. ನಮಗೆ ಮಾಡಿದವರು ಗ್ರಾಮ ಪಂಚಾಯತಿ ಸದಸ್ಯರಿಗೆ ಅನುಕೂಲ ಮಾಡಿಕೊಡುತ್ತಾರೆ ಎನ್ನುವ ಭಾವನೆ ನನ್ನದು. ನಮ್ಮೆಲ್ಲರ ಒಕ್ಕೂಟವನ್ನು ಬೇಡಿಕೆಗೆ ಸಭಾನಾಯಕರಂತು ಇಲ್ಲ ಅನ್ನುವುದಿಲ್ಲ, ಏಕೆಂದರೆ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಅವರಿಗೆ ತುಂಬಾ ಗೌರವವಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರು, ನನಗೆ ಆಶ್ಚರ್ಯವಾಗುತ್ತಿದೆ. ಮಾನ್ಯ ರವಿಯವರು, ಮಾನ್ಯ ತಿಮ್ಮಾಪೂರವರು ತುಂಬಾ ತಾಳ್ಮೆಯಿಂದ ಯಾವುದೇ ಆರ್ಭಟ ಇಲ್ಲದೆ ಮಾತನಾಡುತ್ತಿದ್ದಾರೆ.

ಶ್ರೀ ಆರ್.ಬಿ.ತಿಮ್ಮಾಪೂರ:- ನಿಮ್ಮ ಮೇಲೆ ನಮಗೆ ಅಷ್ಟು ಪ್ರೀತಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಗಳೇ, ಯಾವಾಗಲೂ ಬಹಳ ಗಡಿಬಡಿ ಮಾಡುವ ಮಾನ್ಯ ರವಿಯವರು ಇವತ್ತು ಬಹಳ ನಿಧಾನವಾಗಿ, ಚೆಂದವಾಗಿ ಮಾತನಾಡಿದ್ದಾರೆ. ಸದನದಲ್ಲ ಆಗಿರುವ ಬದಲಾವಣೆ ಇದು. ಬುದ್ಧಿವಂತಿಕೆಯಿಂದ ಸರ್ಕಾರಕ್ಕೆ ಛಾಟ ಏಟು ಕೊಡುತ್ತಿದ್ದಾರೆ.

ವೈಸ್ ಛೀರ್ಮನ್:- ಶಕ್ತಿಗಿಂತ ಯುಕ್ತಿಯಿಂದ ಗೆಲ್ಲಬೇಕು ಎನ್ನುವ ತೀರ್ಮಾನವನ್ನು ಪ್ರತಿಪಕ್ಷದವರು ಮಾಡಿದ್ದಾರೆ. ಅದಕ್ಕಾಗಿ ತಾವು ಪ್ರತಿಪಕ್ಷದವರಿಗೆ ಅಭಿನಂದನೆಯನ್ನು ಹೇಳಬೇಕು.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಗಳೇ, ಶಾಸಕರ ವೇತನ, ಭತ್ಯೆ, ಪಿಂಚಣಿಯನ್ನು ಹೆಚ್ಚು ಮಾಡಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮಗೆ ವೇತನವನ್ನು ಹೆಚ್ಚು ಮಾಡಿದ್ದಾರೆ. ಆದರೆ ಪಂಚಾಯತಿ ಸದಸ್ಯರಿಗೆ ಏಕೆ ಹೆಚ್ಚು ಮಾಡಬಾರದು? ಅವರಿಗೆ ಅಗೌರವ ತರುವಂತಹ ಕೆಲಸವಾಗಬಾರದು, ಗೌರವ ಕೊಡುವಂತಹ ಕೆಲಸ ಸರ್ಕಾರದಿಂದ ಆಗಬೇಕಾಗಿದೆ. ಇನ್ನೊಂದು ಆತಂಕ ನಮ್ಮೆಲ್ಲರಿಗೂ ಕಾಡುತ್ತಿದೆ. ಓ.ಬಿ.ಸಿ., ಯವರಿಗೆ ಮೀಸಲಾತಿ ಇಲ್ಲ ಎಂದು ಸುಪ್ರೀಮ್ ಕೋರ್ಟ್ ಆದೇಶ ಮಾಡಿದೆ ಎನ್ನುವ ಆತಂಕ ಎಲ್ಲ ಕಡೆಗಳಲ್ಲ ಹಬ್ಬಿದೆ. ಮಂತ್ರಿಗಳು ಅದಕ್ಕೆ ಒಂದು ಹೇಳಿಕೆ ಮಾಡಿದ್ದಾರೆ ಎನ್ನುವ ಸುದ್ದಿಯನ್ನು ನಾವು ಕೇಳಿದ್ದೇವೆ. ಆದ್ದರಿಂದ ಸುಪ್ರೀಮ್ ಕೋರ್ಟ್ ಆದೇಶವೇನು, ಇದರ ಬಗ್ಗೆ ಸರ್ಕಾರ ಏನು ಮಾಡುತ್ತದೆ; ಚುನಾವಣೆಗಳನ್ನು ಮಾಡುತ್ತೀರಾ ಅಥವಾ ಓ.ಬಿ.ಸಿ., ಬಗ್ಗೆ ಕ್ಲೀಯರ್ ಆಗುವವರೆಗೆ ಕಾಯುತ್ತೀರಾ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಕೇಳಿಕೊಳ್ಳುತ್ತೇನೆ. ಏಕೆಂದರೆ ನಾವೆಲ್ಲರೂ ಆತಂಕದಲ್ಲಿದ್ದೇವೆ. ಹಳ್ಳಗಳಲ್ಲ ಜನರು ಏನಾಯಿತು ಸರ್, ಸುಪ್ರೀಮ್ ಕೋರ್ಟ್‌ನಿಂದ ಈ ರೀತಿ ಆದೇಶವಾಗಿದೆಯಂತೆ, ನಾವು ಚುನಾವಣೆಗೆ ನಿಲ್ಲಬಹುದೋ ಇಲ್ಲವೋ ಎಂದು ನಮಗೆ ಕೇಳುತ್ತಿದ್ದಾರೆ. ನಾವು ಸಣ್ಣ-ಸಣ್ಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಾತಿಯವರು, ನಾವು ಚುನಾವಣೆಗೆ ನಿಲ್ಲಲು ಆಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಅವರಲ್ಲ ಇದೆ. ಇದರ ಬಗ್ಗೆ ಸರ್ಕಾರದ ಹೇಳಿಕೆ ಏನು, ಇದರ ಬಗ್ಗೆ ಸರ್ಕಾರ ಏನು ಮಾಡುತ್ತದೆ, ಸುಪ್ರೀಮ್ ಕೋರ್ಟಿನಿಂದ ಏನು ಆದೇಶ ಬಂದಿದೆ ಎನ್ನುವುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

(ಮುಂದು)

(172)08-03-2022(05-00)bsd-gr

ಶ್ರೀ ಶರಣಗೌಡ ಬಯ್ಯಪುರ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಬಹಳಷ್ಟು ಸ್ನೇಹಿತರು ಗ್ರಾಮ ಪಂಚಾಯತಿ ಸದಸ್ಯರ ಅನುದಾನವನ್ನು ಹೆಚ್ಚು ಮಾಡಬೇಕೆಂದು ಮಾತನಾಡಿದ್ದು, ಇದಕ್ಕೆ ನನ್ನ ಸಹಮತ ಇದೆ. ಆಡಳಿತ ಪಕ್ಷದ ಅಧ್ಯಕ್ಷರು ಶಿರವಾರಕ್ಕೆ ಬಂದಾಗ ರೂ.10 ಸಾವಿರ ಗ್ರಾಮ ಪಂಚಾಯತಿ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ಒಂದು car ಅನ್ನು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದರು, ಇದಕ್ಕೆ ಸಂಬಂಧಪಟ್ಟ video ಸಹ ನನ್ನ ಬಳಿ ಇದೆ. ಆದ್ದರಿಂದ ಪಕ್ಷದ ಅಧ್ಯಕ್ಷ ಗೌರವ ಕಾಪಾಡುವ ಕೆಲಸವನ್ನು ಮಾನ್ಯ ಸಚಿವರು ಮಾಡಬೇಕೆಂದು ವಿನಂತಿಸುತ್ತೇನೆ. ಗ್ರಾಮ ಪಂಚಾಯತಿಯಲ್ಲಿ Engineersಗಳನ್ನು outsourceಗೆ ಕೊಟ್ಟಿದ್ದು, ಇದರಿಂದ ಅವರಿಗೆ commitment ಇರುವುದಿಲ್ಲ. Commitment ಇಲ್ಲದಿದ್ದರೆ ಭ್ರಷ್ಟ Engineerಒಬ್ಬನು contract basis ನಲ್ಲಿದ್ದುಕೊಂಡು Bill ಬರೆದರೆ ಅದಕ್ಕೆ sign ಮಾಡಲು P.D.O., ಅಂಜುತ್ತಾನೆ. ಏಕೆಂದರೆ ಇವನ permanent ನೌಕರಿ ಹೋಗುತ್ತದೆ. ಅದರಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ P.D.O., ಮೇಲೆ ಬರುತ್ತದೆ. ಸರ್ಕಾರದಿಂದ Engineerಗಳನ್ನು ನೇಮಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ಯಾರೋ Bill ಬರೆದಿರುವುದರ ಬಗ್ಗೆ P.D.O.,ಗಳು ಅಂಜುತ್ತಾರೆ. Outsource ನಲ್ಲ ಒಂದೆರಡು ತಿಂಗಳು ಕೆಲಸ ಮಾಡಿ ಅವನು ಬಿಟ್ಟು ಹೋದ ನಂತರ ಯಾರ ತಲೆಗೆ ಬರುತ್ತದೆ? ಅದು P.D.O.,ತಲೆಗೆ ಬರುತ್ತದೆ. ಮಾನ್ಯ ಸಚಿವರು ಇದರ ಬಗ್ಗೆ ಗಮನಹರಿಸಬೇಕು. ನಾನು ಗ್ರಾಮ ಪಂಚಾಯತಿಯ 60:40 ratio ಬಗ್ಗೆ ಹೆಚ್ಚು ತಿಳಿದುಕೊಳ್ಳದಿದ್ದರೂ ಸ್ವಲ್ಪಮಟ್ಟಿಗೆ ತಿಳಿದುಕೊಂಡಿದ್ದೇನೆ. ಮಾನ್ಯ ರವಿ ರವರು B.O.C., ಬಗ್ಗೆ ಹೇಳಿದ್ದು, ರೂ. ನಾಲ್ಕೈದು ಕೋಟಿಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದರೆ ಕೇವಲ 10 ನಿಮಿಷಗಳಲ್ಲಿ ಖಾತೆಯಾಗುತ್ತದೆ. ಅಂತಹ ಪರಿಸ್ಥಿತಿ ಇರುವಾಗ ಏನಾದರೂ ವ್ಯವಸ್ಥೆ ತರಬೇಕು. ಯಾರೋ ಸುಮ್ಮನೆ ಕುಳಿತಿರುವವರಿಗೆ amount ಹೋಗಿ ಬಿಡುತ್ತದೆ. ಹಿಂದೆ ಬಂದಿರುವವರಿಗೆ amount ಉಳಿದಿರುವುದಿಲ್ಲ. ಮೂರ್ನಾಲ್ಕು ತಿಂಗಳುಗಳು ಕಳೆದರೂ payment ಆಗಿರುವುದಿಲ್ಲ. ಹಳ್ಳಿಯಲ್ಲಿ ಯಾರೋ ಒಬ್ಬರು ಕೆಲಸ ಮಾಡಿ 6 ತಿಂಗಳು ಕಳೆದರೂ ಆತನಿಗೆ payment ಸಿಗದಿದ್ದರೆ ಆತನ ಪರಿಸ್ಥಿತಿ ಏನಾಗಬೇಕು? ಜೊತೆಗೆ ರಾಜ್ಯದಲ್ಲ B.O.C., ಎನ್ನುವುದು ದೊಡ್ಡ ಮಾಫಿಯಾ ಆಗಿ ಮಾರ್ಪಾಡಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿನ ಒಂದು ತಾಲ್ಲೂಕ್, ಆ ತಾಲ್ಲೂಕಿನ ಹೆಸರನ್ನು ನಾನು ಹೇಳುವುದಿಲ್ಲ, ಆ ತಾಲ್ಲೂಕಿನಲ್ಲಿ 42percent ಕೇವಲ 4 agencyಗಳಿಗೆ ಹೋಗುತ್ತದೆ. ಇಡೀ 30 ಪಂಚಾಯತಿಯ B.O.C., amount ಕೇವಲ 4 accountರಿಗೆ ಹೋಗುತ್ತದೆ. 42percent ಮುರಿದುಕೊಂಡು ಕೊಡುತ್ತಾರೆ. ಇದಕ್ಕೆ ತಿಂಗಳಾನುಗಟ್ಟಲೆ ಕಾಯಬೇಕು. ಇದರ ಬಗ್ಗೆ ಮಾನ್ಯ ಸಚಿವರು ಕೂಲಂಕಷವಾಗಿ ತನಿಖೆ ಮಾಡಲಿ.

ವೈಸ್ ಚೇರ್ಮನ್:- ಈ ಮಾಹಿತಿಯನ್ನು ಸರ್ಕಾರಕ್ಕೆ ತಲುಪಿಸಿ.

ಶ್ರೀ ಶರಣಗೌಡ ಬಯ್ಯಪುರ:- ಮಾನ್ಯ ಸಚಿವರು ಸದನದಲ್ಲಿ ಇರುವುದರಿಂದ ಆ ಮಾತನ್ನು ಹೇಳಬಯಸುತ್ತೇನೆ. ಇನ್ನೂ ಹೆಚ್ಚಿನ ಬಲ ಗ್ರಾಮ ಪಂಚಾಯತಿಗೆ ಬರಲು ವಿಶೇಷವಾದ ಅನುದಾನವನ್ನು ಸರ್ಕಾರದಿಂದ ಕೊಡಬೇಕು ಮತ್ತು ಗೌರವ ಧನವನ್ನು ಹೆಚ್ಚು ಮಾಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಲ್ಲರುವ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ಇವತ್ತು ಅವರ ಪರವಾಗಿ ಧ್ವನಿ ಎತ್ತುವ ವಿಧಾನ ಪರಿಷತ್ತು ಇದೆ ಎಂಬ ಸಂತ್ಯಾಪ್ತಿ ಇದೆ. ಏಕೆಂದರೆ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪಕ್ಷಾತೀತವಾಗಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಅವರ ಸಂಕಷ್ಟಗಳನ್ನು ಸಭೆಯ ಮುಂದೆ ಇಟ್ಟು, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲೇಬೇಕು ಎನ್ನುವ ಆಸಕ್ತಿ ಮತ್ತು ಆಗ್ರಹವನ್ನು ಸದಸ್ಯರ ಮಾತುಗಳಲ್ಲಿ ಕೇಳಿದ್ದೇನೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇವತ್ತು ಕರ್ನಾಟಕದಲ್ಲ ಅಭಿವೃದ್ಧಿ ಕಾರ್ಯಗಳ ಬಗೆಗಿಂತ ಅವರಿಗೆ ಏನೇನು ಬೇಕು ಎಂಬ ಬಗ್ಗೆ ಎಲ್ಲರೂ ಪ್ರಸ್ತಾಪ ಮಾಡಿದ್ದಾರೆ. ಅವರ Bus Pass ಬಗ್ಗೆ ಇರಬಹುದು, medical ಬಗ್ಗೆ ಇರಬಹುದು, TA/DA ಬಗ್ಗೆ ಅಥವಾ ಗೌರವ ಧನದ ಬಗ್ಗೆ ಇರಬಹುದು, ಅವರಿಗೆ ಏನೇನು ಬೇಕು ಎಂಬ ಸೌಲಭ್ಯಗಳ ಬಗ್ಗೆ ಎಲ್ಲರೂ ಪ್ರಸ್ತಾಪ ಮಾಡಿರುವ ವಿಚಾರಗಳನ್ನು ನಾಳೆ ಪತ್ರಿಕೆಗಳಲ್ಲ ಎಲ್ಲರೂ ಓದುತ್ತಾರೆ. ಇದರಲ್ಲ ಅನುಮಾನ ಇಲ್ಲ. ಆದರೆ ಈ ಗ್ರಾಮ ಪಂಚಾಯತಿ ಸದಸ್ಯರು ಎಷ್ಟರಮಟ್ಟಿಗೆ ಯೋಚನೆ ಮಾಡುತ್ತಿದ್ದಾರೆಂದರೆ ಸುಮಾರು 12 ಜಿಲ್ಲೆಗಳಲ್ಲ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು P.D.O.,ಗಳ ತರಬೇತಿ ಮಾಡಲಾಗಿದ್ದು, Covid-19ರ ಹಿನ್ನೆಲೆಯಲ್ಲಿ ಉಳಿದ ಸದಸ್ಯರನ್ನು ಸೇರಿಸುವುದಕ್ಕೆ ಆಗಲಿಲ್ಲ. ಬರುವ ದಿನಗಳಲ್ಲ ರಾಜ್ಯದ ಎಲ್ಲಾ ಜಿಲ್ಲಾ ಪರಿಷತ್ತಿನ 90 ಸಾವಿರ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ತರಬೇತಿ ಕೊಡಬೇಕು ಎನ್ನುವ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ. ತರಬೇತಿಯ ಪ್ರಾರಂಭದಲ್ಲ ಅನೇಕರಿಗೆ ಒಂದು ರೀತಿಯ ಮುಜುಗರ, ಏಕೆಂದರೆ ಓದಿಲ್ಲ, ಎಲ್ಲರ ಎದುರು ಹೇಗೆ ಜೊತೆಯಲ್ಲ ಕುಳಿತುಕೊಳ್ಳುವುದು, ದಲತರು, ಹಿಂದುಳಿದ ವರ್ಗದವರುಗಳು ಮುಂದುವರೆದ ಸಮಾಜದ ಜೊತೆ equal ಆಗಿ ಹೇಗೆ ಕುಳಿತುಕೊಳ್ಳುವುದು? ಶ್ರೀಮಂತರು ಮತ್ತು ಬಡವರು ಇದ್ದು, ಹೇಗೆ treat ಮಾಡುತ್ತಾರೋ? ಈ ರೀತಿ ಗೊಂದಲಗಳನ್ನು ತರಬೇತಿಯಲ್ಲಿ ನಾನು ಕಣ್ಣಾರೆ ಕಂಡೆನು. ಪ್ರತಿ ಸಭೆಯಲ್ಲಿಯ ಪ್ರಾರಂಭದಲ್ಲ ನಾನು ಮಾತನಾಡುತ್ತಾ, ಇಲ್ಲ ಕುಳಿತಿರುವ ನಾವೆಲ್ಲರೂ ಗ್ರಾಮದ ಅಭಿವೃದ್ಧಿ ಮಾಡಬೇಕು ಎಂದು ಪ್ರತಿಜ್ಞೆ ಮಾಡಿ ಬಂದಿರುವ ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರು ಎಂದು ತೀರ್ಮಾನ ಮಾಡಿಕೊಳ್ಳಿ, ಈ ರೀತಿ ತೀರ್ಮಾನ ಮಾಡಿಕೊಂಡಾಗ ಜಾತಿ-ಧರ್ಮ ಗೊತ್ತಿಲ್ಲ, ಶ್ರೀಮಂತರು, ಬಡವರು, ವಿದ್ಯಾವಂತರು ಮತ್ತು ಅವಿದ್ಯಾವಂತರು ಎಂಬುದು ಇರುವುದಿಲ್ಲ. ಎಲ್ಲರೂ ಹಳ್ಳಿಯ ಅಭಿವೃದ್ಧಿಗೆ ಜನರಿಂದ ಆಯ್ಕೆಯಾಗಿ ಬಂದಿರುವವರು ಎಂಬ ಹೆಮ್ಮೆ ಇರಲಿ ಎಂದು ನಾನು ಹೇಳಿದಾಗ, ಒಬ್ಬೊಬ್ಬರೆ ಚಳಿ ಬಿಟ್ಟು ಮಾತನಾಡಲು ಶುರು ಮಾಡಿದರು. ಅಷ್ಟು ಜನರು ಮಾತನಾಡುವಾಗ ಯಾರೋ ಒಬ್ಬ ರೈತ ದೀಪ ಕೇಳಿಕೊಂಡು ಬಂದಾಗ ಗ್ರಾಮ ಪಂಚಾಯತಿ ಕಛೇರಿಯಲ್ಲಿ ದೀಪ ಇಲ್ಲ, ನಾಳೆ ಬಾ, ನಾಡಿದ್ದು ದಾಖಲೆ ಕೊಡಲು ಬಾ ಎಂದು ಹೇಳಿ ಕಳುಹಿಸುವಾಗ ಅವರಿಗೆ ಸಂಕೋಚ ಆಗುತ್ತಿತ್ತು, ಆದ್ದರಿಂದ ಅವರು ಹೇಗಾದರೂ ಮಾಡಿ solar light ಗಳನ್ನು ಕೊಡಿ ಎಂದು ಕೇಳಿಕೊಂಡರು. ಇದನ್ನು ಗ್ರಾಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಂಚಾಯತಿಯಿಂದ ಗೆದ್ದು ಬಂದ ಸದಸ್ಯರು ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡಲು ಕೇಳಿಕೊಂಡರು, ಅವರ ಊರಿಗೆ libraryಗಳು ಇಲ್ಲದಿರುವುದರಿಂದ library ಕೊಡಿ ಎಂದು ಕೇಳಿದಾಗ ನನಗೆ ಬಹಳ ಖುಷಿಯಾಯಿತು. ಗ್ರಾಮ ಪಂಚಾಯತಿಯಿಂದ ಗೆದ್ದು ಬಂದ ಹೆಣ್ಣು ಮಕ್ಕಳು ಪ್ರಾರಂಭದಲ್ಲ ಸಂಕೋಚ ಮಾಡಿಕೊಂಡರೂ P.D.O., ಮಾತನಾಡಲು ಬನ್ನಿ ಎಂದು ಕರೆಸಿ, ಅವರು ಮಾತನಾಡುವ ಸಂದರ್ಭ ನೋಡಿ ನನಗೆ ಸಂತೋಷ ಆಯಿತು. ನಿಜಕ್ಕೂ ನಮ್ಮ ದೇಶಕ್ಕೆ ಭವಿಷ್ಯ ಇದೆ. ಅವರಲ್ಲ ಬಡತನ ಇರಬಹುದು, ಸ್ವಾಭಿಮಾನ ಇದೆ, ಗ್ರಾಮವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಕಲ್ಪನೆ ಇರುವ ಜನ ಗೆದ್ದು ಬಂದಿದ್ದಾರೆ ಎನ್ನುವ ವಿಶ್ವಾಸ ನನಗೆ ಬಂತು. ಇಡೀ ರಾಜ್ಯ ಎಲ್ಲಾ ಭಾಗಗಳಲ್ಲ ತರಬೇತಿ ಶಿಬಿರ ಮಾಡಿಕೊಳ್ಳಬೇಕೆನ್ನುವ ತೀರ್ಮಾನವನ್ನು ಮಾಡಿಕೊಂಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ scheme ಗಳ ಬಗ್ಗೆ ತಿಳಿದುಕೊಂಡಿರುವುದನ್ನು ಕೇಳಿ ಸಂತೋಷವಾಗುತ್ತದೆ. ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಕಳೆದ ವರ್ಷ 13 ಕೋಟಿ ಮಾನವ ದಿನಗಳ ಗುರಿ ಕೊಟ್ಟರು. ಇದನ್ನು ಕಳೆದ ಬಾರಿ ಮುಗಿಸಿದೆವು. ಈ ಬಾರಿ 13 ಕೋಟಿ ಮಾನವ ದಿನಗಳನ್ನು ಕೊಟ್ಟಿದ್ದು, ಗ್ರಾಮ ಪಂಚಾಯತಿ ಸದಸ್ಯರು ತೋಟಗಾರಿಕೆ ಬೆಳೆ, ಕೃಷಿ ಆಧಾರಿತ ಬೆಳೆ, 5 ಎಕರೆ ಹೊಂದಿರುವ ಸಣ್ಣ ಸಣ್ಣ ರೈತರು ಬೇಕಾದ ಬೆಳೆಗಳನ್ನು ಬೆಳೆದುಕೊಂಡು ಶ್ರೀಮಂತರಾಗುವ ಪ್ರಯತ್ನ ಮಾಡುತ್ತಿದ್ದು, ಹೆಚ್ಚಿನ ಮಾನವ ದಿನಗಳನ್ನು ಕೊಡಬೇಕು ಎಂದು ಕೇಳಿಕೊಂಡರು. ಇದರಿಂದ ನಿಜಕ್ಕೂ ಆನಂದ ಆಯಿತು. ಆಗ ಅವರು ಎಷ್ಟೇ Job Card ಮಾಡಿದರೂ, ಆ Job Card ವ್ಯವಸ್ಥೆ ಮಾಡಿಕೊಡುತ್ತೇವೆ, ಎಷ್ಟೇ ಮಾನವ ದಿನಗಳನ್ನು ಕೇಳಿದರೂ ಕೊಡುತ್ತೇವೆ ಎಂದು ಹೇಳಿದ್ದು, ಈ ಬಾರಿ ಕೇಂದ್ರ ಸರ್ಕಾರಕ್ಕೆ ಕೇಳಿ 13 ಕೋಟಿ ಅಲ್ಲದೇ 1.40 ಕೋಟಿ ಹೆಚ್ಚುವರಿ ಮಾನವ ದಿನಗಳನ್ನು ಕೊಟ್ಟು, ಈ ದಿನಗಳು ಖಾಲಿ ಆದವು. ಇವತ್ತು ಹೆಮ್ಮೆಯಿಂದ ಹೇಳುವುದೇನೆಂದರೆ ನಿನ್ನೆ 1.60 ಕೋಟಿ ಮಾನವ ದಿನಗಳನ್ನು ಕೊಟ್ಟಿದ್ದು, ಒಟ್ಟು 16 ಕೋಟಿ ಮಾನವ ದಿನಗಳನ್ನು ನಮ್ಮ ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರ ಸ್ಪೂರ್ತಿ ಮತ್ತು ಅಧಿಕಾರಿಗಳ ಸಹಕಾರದಿಂದ ನರೇಗಾದಲ್ಲ ಮುಗಿಸಲಾಗಿದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(173) 08.03.2022 5.10 hv.md

ಶ್ರೀ ಕೆ.ಎಸ್.ಈಶ್ವರಪ್ಪ(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಸಣ್ಣ ರೈತರ ಆಸ್ತಿ ಹೆಚ್ಚಾಗಿದೆ; ಸಾರ್ವಜನಿಕರಿಗೆ ಬೇಕಾದಂತಹ ಆಸ್ತಿಯೂ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣ ಚುನಾಯಿತ ಪ್ರತಿನಿಧಿಗಳು ಎಂದು ಹೇಳುವುದಕ್ಕೆ ಹೆಮ್ಮೆಪಡುತ್ತೇನೆ. ಮಾನ್ಯ ಸದಸ್ಯರುಗಳು ಮಾತನಾಡುತ್ತಾ, “ಅವರಿಗೆ ಕೂಲಿ ಹಣ ನೀಡುವುದು ಬಹಳ ವಿಳಂಬವಾಗುತ್ತಿದೆ” ಎನ್ನುವ ಮಾತನ್ನು ಹೇಳುತ್ತಿದ್ದರು. ಈಗ ತಡವಾಗುತ್ತಿಲ್ಲ 15 ದಿನಗಳೊಳಗಾಗಿ ಹಣ ಸಂದಾಯವಾಗುತ್ತಿದೆ. ಮೊನ್ನೆ 20-25 ದಿನಗಳಾಗಿದ್ದರೂ ಕೂಲಿ ಹಣ ಬಂದಿರಲಿಲ್ಲ. “ಕೂಲಿ ಕೆಲಸಕ್ಕೆ ಬರುವ ಈ ಜನರು ಬಡವರಾಗಿದ್ದಾರೆ. ಹಣ ನೀಡುವುದು ತಡ ಮಾಡಿದರೆ ಕಷ್ಟವಾಗುತ್ತದೆ” ಎಂದು ನಾನು ಕೇಂದ್ರ ಸರ್ಕಾರದವರೊಂದಿಗೆ ಮಾತನಾಡಿದ ಮೇಲೆ ಈಗ ವಿಳಂಬವಾಗುತ್ತಿಲ್ಲ. ಕೇಂದ್ರ ಸರ್ಕಾರದವರು ಎಸ್.ಸಿ./ಎಸ್.ಇ., ಹಿಂದುಳಿದವರು ಮತ್ತು ಸಾಮಾನ್ಯ ವರ್ಗ ಎಂದು ಎರಡು ಮೂರು ವರ್ಗಗಳನ್ನು ವಿಂಗಡಣೆ ಮಾಡಿದ್ದಾರೆ. ಈ ರೀತಿ ಏತಕ್ಕೋಸ್ಕರ ಮಾಡಿದ್ದಾರೆನ್ನುವುದು ನನಗೆ ಗೊತ್ತಿಲ್ಲ. ಎಸ್.ಸಿ. ವರ್ಗಕ್ಕೆ ಸೇರಿದವರಿಗೆ ಬೇಗ ಕೊಡುವುದು, ಎಸ್.ಇ., ವರ್ಗಕ್ಕೆ ಸೇರಿದವರಿಗೆ ಸ್ವಲ್ಪ ತಡ ಮಾಡುವುದು, ಹಿಂದುಳಿದ ವರ್ಗದವರಿಗೆ ಇನ್ನು ಸ್ವಲ್ಪ ತಡವಾಗಿ ಕೊಡುವುದು ಈ ವಿಧಾನವನ್ನು ಅನುಸರಿಸಲಾಗುತ್ತಿದೆ. ಏನೇ ಆದರೂ 15 ದಿನಗಳೊಳಗಾಗಿ ಹಣ ಪಾವತಿ ಆಗುತ್ತಿದೆ. ಇನ್ನೂ ಆದಷ್ಟು ಬೇಗ ಅಂದರೆ, ಒಂದು ವಾರದೊಳಗೆ ಕೊಡಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಸನ್ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿ ಪ್ರತಿನಿಧಿಗಳ ಪರಿಶ್ರಮದಿಂದ 16 ಕೋಟಿ ನರೇಗಾ ಮಾನವ ದಿನಗಳನ್ನು ನಾವು ಮುಗಿಸಿದ್ದೇವೆ. ಅದೇ ರೀತಿಯಲ್ಲಿ ಶೌಚಾಲಯಗಳ ನಿರ್ಮಾಣದ ವಿಚಾರದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಸ್ವಂತ ಅಕ್ಕ ತಂಗಿಯರಿಗೆ ತೊಂದರೆಯಾಗಿದೆ ಎನ್ನುವ ರೀತಿಯಲ್ಲಿ ಶೌಚಾಲಯಗಳನ್ನು ಕಟ್ಟಿಸುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಾಮೂಹಿಕ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಘನತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಒಂದು ಗ್ರಾಮ ಪಂಚಾಯತಿಯಲ್ಲಿ ಘನ ತ್ಯಾಜ್ಯ ನಿರ್ಮಾಣ ಮಾಡುವುದಕ್ಕೆ ಜಾಗವಿಲ್ಲದಿದ್ದರೆ ಅಕ್ಕಪಕ್ಕದ ಗ್ರಾಮ ಪಂಚಾಯತಿಗಳನ್ನು ಸೇರಿಸಿಕೊಂಡು ಕ್ಲಸ್ಟರ್ ರೂಪದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಕರ್ನಾಟಕ ರಾಜ್ಯದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಶ್ರಮಪಡುತ್ತಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, “ಜಲ ಜೀವನ್ ಮಿಷನ್” ಬಗ್ಗೆ ಹೇಳಬೇಕಾದರೆ, ಪ್ರಾರಂಭದಲ್ಲಿ ಬಹಳಷ್ಟು ಜನರಿಗೆ ಈ ಬಗ್ಗೆ ಅನುಮಾನಗಳಿದ್ದವು. ಮೀಟರ್ ಫಿಕ್ಸ್ ಮಾಡಿದರೆ ಸಿಕ್ಕಾಪಟ್ಟಿ ಬಲ್ ಬರುತ್ತದೆ; ಯಾವುದೇ ಕಾರಣಕ್ಕೂ “ಮನೆ ಮನೆಗೆ ಗಂಗೆ” ಎನ್ನುವ ಯೋಜನೆ ಬೇಡ ಎಂದು ಸ್ವತಃ ಗ್ರಾಮ ಪಂಚಾಯತಿಯ ಪ್ರಮುಖರಲ್ಲಯೇ ವಿರೋಧವಿತ್ತು. ಇವತ್ತು ಇಡೀ ಕರ್ನಾಟಕದಲ್ಲಿ “ಮನೆ ಮನೆಗೆ ಗಂಗೆ” ಯೋಜನೆಗೆ ಗ್ರಾಮ ಪಂಚಾಯತಿಯ ಸದಸ್ಯರು ಹೆಚ್ಚಿನ ಬೆಂಬಲವನ್ನು ಕೊಡುತ್ತಿದ್ದಾರೆ. ಒಟ್ಟು 97 ಲಕ್ಷ ಮನೆಗಳ ಪೈಕಿ 45 ಲಕ್ಷದ 44 ಸಾವಿರ ಮನೆಗಳಿಗೆ ನಲ್ಲ ನೀರನ್ನು ಕೊಡುತ್ತಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ಪ್ರಾರಂಭದಲ್ಲಿ ಈ ಯೋಜನೆ ಬೇಡ ಎನ್ನುತ್ತಿದ್ದವರು ಈ ಪ್ರಮಾಣದಲ್ಲಿ ಅದನ್ನು ಅಳವಡಿಸಿಕೊಂಡಿರುವುದಕ್ಕೆ ಪಂಚಾಯತಿಯ ಸದಸ್ಯರೇ ಕಾರಣಕರ್ತರಾಗಿದ್ದಾರೆ.

ಶ್ರೀ ಆರ್.ಬಿ.ತಿಮ್ಮಾಪೂರ್(ವಿಧಾನಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚು ಮಾಡಬೇಕೆನ್ನುವುದು ಈ ಮನೆಯ ಎಲ್ಲ ಸದಸ್ಯರ ಒತ್ತಾಯವಾಗಿದೆ. ಅದರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟೀಕರಣವನ್ನು ನೀಡಬೇಕಾಗಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಪ್ರಜಾಪ್ರಭುತ್ವದ ತಳಹದಿಯಾಗಿರುವ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸಿಬ್ಬಂದಿಗಳ ಗೌರವಧನವನ್ನು ಹೆಚ್ಚು ಮಾಡುವ ಬಗ್ಗೆ ಇಡೀ ಸದನ ಪ್ರಸ್ತಾಪ ಮಾಡಿದೆ. ಇದರಲ್ಲಿ ಭಿನ್ನಾಭಿಪ್ರಾಯವಿಲ್ಲ, ಸದಾಭಿಪ್ರಾಯ ಮತ್ತು ಒಟ್ಟಾಭಿಪ್ರಾಯವಿದೆ. ಗ್ರಾಮ ಮಟ್ಟದ ಶಾಸಕರಿಗೆ ನಾವು ಗೌರವ ಕೊಡಬೇಕಾಗಿದೆ. ನಾವು ಪ್ರಸ್ತಾಪ ಮಾಡಿದಂತಹ ವಿಚಾರಕ್ಕೆ ಉತ್ತರ ಬರಲಿಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಶ್ರೀಕಂಠೇಗೌಡರೇ, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುವುದಕ್ಕೆ ಅವಕಾಶ ಮಾಡಿಕೊಡಿ. ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಸದಸ್ಯರ ಕಾರ್ಯವೈಖರಿಯ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಪಂಚಾಯತಿ ಸದಸ್ಯರ ಕೊಡುಗೆಯ ಬಗ್ಗೆ ಮಾತನಾಡುತ್ತಿದ್ದಾರೆ. ಸಚಿವರ ಉತ್ತರ ಪೂರ್ತಿಯಾಗಲಿ, ಅವರ ಉತ್ತರ ಕಡತಕ್ಕೆ ಹೋಗಲಿ. ಅವರ ಉತ್ತರ ಪೂರ್ತಿಯಾದ ನಂತರ ಬೇರೆಯವರು ಮಾತನಾಡುವುದಕ್ಕೆ ಅವಕಾಶ ಕಲ್ಪಿಸಲಾಗುವುದು.

(ಗೊಂದಲ)

ವೈಸ್ ಛೇರ್ಮನ್:- ಸಚಿವರ ಉತ್ತರ ಮಾತ್ರ ಕಡತಕ್ಕೆ ಹೋಗಲಿ. ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ತಮ್ಮ ಮಾತುಗಳನ್ನು ಮುಂದುವರಿಸಲಿ. ಸಚಿವರಿಂದ ಒಳ್ಳೆಯ ಉತ್ತರ ಬರುತ್ತದೆಂದು ನಾನು ಕೂಡ ಉತ್ಸುಕಳಾಗಿ ಕಾಯುತ್ತಿದ್ದೇನೆ.

(ಗೊಂದಲ)

ಶ್ರೀ ಸಲೀಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ನಾವುಗಳು ಅವರ ಮೇಲೆ ವಿಶ್ವಾಸವನ್ನಿಟ್ಟು ಪಕ್ಷಬೇಧ ಮರೆತು ನಾವೆಲ್ಲರೂ ನಮ್ಮೆಲ್ಲ ಲಭ್ಯವಿರುವ ಎಲ್ಲ ಮಾಹಿತಿಗಳನ್ನು ಅವರಿಗೆ ಕೊಟ್ಟಿದ್ದೇವೆ.

ವೈಸ್ ಛೇರ್ಮನ್:- ಮಾನ್ಯ ಸಲೀಂ ಅಹಮದ್‌ರವರೇ, ಅವರು ಇನ್ನೂ ಸಂಪೂರ್ಣ ಉತ್ತರವನ್ನು ಕೊಟ್ಟಿಲ್ಲ. ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ನಿಯಮ 330ರಡಿಯಲ್ಲಿ ಪ್ರಸ್ತಾಪ ಮಾಡಿರುವ ವಿಚಾರ ಪಂಚಾಯತಿ ಸದಸ್ಯರ ಗೌರವಧನ ಹೆಚ್ಚು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಬೇಕೆನ್ನುವುದಾಗಿದೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಗಮನ ಸೆಳೆಯುವ ಸೂಚನೆ ಮತ್ತು ನಿಯಮ 330ರಡಿಯಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಸಿದ್ಧಪಡಿಸಿದ ಉತ್ತರವನ್ನು ಎಲ್ಲ ಸದಸ್ಯರಿಗೂ ತಲುಪಿಸಲಾಗಿರುತ್ತದೆ. ಈ ವಿಚಾರದಲ್ಲಯೂ ಸಿದ್ಧಪಡಿಸಿದ ಉತ್ತರವನ್ನು ಎಲ್ಲರಿಗೂ ತಲುಪಿಸಲಾಗಿದೆ. ಈಗ ಸಂಬಂಧಪಟ್ಟ ಸಚಿವರಿಗೆ ಪರಿಸ್ಥಿತಿಯನ್ನು ವಿವರಿಸಲು ಎಲ್ಲ ಮಾನ್ಯ ಸದಸ್ಯರುಗಳು ಒಟ್ಟಾಗಿ ಪ್ರಯತ್ನಪಟ್ಟಿದ್ದಾರೆ. ಮಾನ್ಯ ಸಚಿವರು ಏನು ಹೇಳುತ್ತಾರೆನ್ನುವುದನ್ನು ಕೇಳಿದ ನಂತರ ಪುನಃ ಚರ್ಚೆ ಮಾಡೋಣವೆನ್ನುವುದು ನನ್ನ ಅಭಿಪ್ರಾಯವಾಗಿದೆ.

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ನಾವೆಲ್ಲರೂ ಜಾತಕ ಪಕ್ಷಿಗಳ ರೀತಿಯಲ್ಲಿ ಕಾಯುತ್ತಾ ಕುಳಿತಿದ್ದೇವೆ. ಮಾನ್ಯ ಸಚಿವರು ಬಹಳ ತಾಳ್ಮೆಯಿಂದ ಮಾತನಾಡುತ್ತಿದ್ದಾರೆ. ದಯಮಾಡಿ ದೇವರು ಪ್ರಸಾದವನ್ನು ನೀಡಬೇಕು.

(ಗೊಂದಲ)

ವೈಸ್ ಛೀರ್ಮನ್:- ಮಾನ್ಯ ಈಶ್ವರಪ್ಪನವರು ಉಪ ಮುಖ್ಯಮಂತ್ರಿಗಳಾಗಿ ಸಹ ಕೆಲಸ ಮಾಡಿದ್ದಾರೆ. ಅವರು ಮಾತನಾಡುತ್ತಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ರವಿಯವರು ಎಂದಿನಂತೆ ಆಕ್ರೋಶದಿಂದ ಮಾತನಾಡದೇ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಅದಕ್ಕಾಗಿ ಮಾನ್ಯ ಸಚಿವರು ಸಹ ಬಹಳ ತಾಳ್ಮೆಯಿಂದ ಇದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಈ ಸಂದರ್ಭದಲ್ಲಿ ಸುಬ್ರಾಯ ಕಲ್ಗಾಡಿ ಅವರ ಒಂದು ಕವನ ನೆನಪಾಗುತ್ತಿದೆ:

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಷ್ಟೊಂದು ಕಾಲದಿಂದ ಹಂಬಲಿಸಿದೆ;
ನೀ ಬಂದು ಸೇರಿ ನನ್ನ ಮುದಗೊಳಿಸಿದೆ;
ಮುನಿಸು ತರವೇ ಮುಗುದೆ ಹಿತವಾಗಿ ನಗಲು.....

ವೈಸ್ ಛೇರ್ಮನ್:- ಮಾನ್ಯ ಭೋಜೇಗೌಡರೇ, ತಮ್ಮ ಹಾಡು ಆರ್ಥಿಕ ಇಲಾಖೆಯವರಿಗೆ ಕೇಳಿಸಬೇಕಲ್ಲವೇ? ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳುವುದು ಮಾನ್ಯ ಸಚಿವರಿಂದ ಮಾತ್ರ ಸಾಧ್ಯ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಅನುಮತಿ ಪಡೆದುಕೊಂಡು ಮಾತನಾಡಲು ಬಯಸುತ್ತಿದ್ದೇನೆ. ಕರ್ನಾಟಕ ರಾಜ್ಯದ ಆರ್ಥಿಕ ಚರ್ಚೆ, Fiscal Policy Institute, Government of Karnataka. ಇದರಲ್ಲಿ ಬಹಳ ಸ್ಪಷ್ಟವಾದ ಚಿತ್ರಣವನ್ನು ನೀಡಿದ್ದಾರೆ. ಮಾನ್ಯ ಸಚಿವರು ಮನರೇಗಾ ಅಡಿಯಲ್ಲಿ ಮಾನವ ದಿನಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ, ದುರ್ಬಲ ವರ್ಗದವರ ಸ್ಥಿತಿ ಹೇಗಿದೆಯೆಂದರೆ, SC person-days to total person-days, ದಲತರಿಗೆ ಕೆಲಸ ನೀಡುವ ಪ್ರಮಾಣ 2019-20ರಲ್ಲಿ ಶೇಕಡಾ 20.3ರಷ್ಟಿತ್ತು. ಈ ಸಾಲಿನಲ್ಲಿ ಆ ಪ್ರಮಾಣ ಶೇಕಡಾ 19.86ರಷ್ಟಾಗಿದೆ. ಅಂದರೆ, ಒಟ್ಟಾರೆಯಾಗಿ ಶೇಕಡಾ -4.9 ರಷ್ಟು ಕಡಿಮೆಯಾಗಿದೆ. ಅದೇ ರೀತಿಯಲ್ಲಿ ಮಹಿಳೆಯರಿಗೆ ಕೆಲಸ ನೀಡಿರುವ ಪ್ರಮಾಣ ಶೇಕಡಾ -2ರಷ್ಟು ಕಡಿಮೆಯಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾನವ ದಿನಗಳು ಹೆಚ್ಚಾಗಿವೆ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ದುರ್ಬಲ ವರ್ಗದವರಿಗೆ ಕೆಲಸ ನೀಡುವ ಪ್ರಮಾಣ ಸಂಪೂರ್ಣವಾಗಿ ಕುಸಿದಿ ಎನ್ನುವುದು ಸರ್ಕಾರದ ದಾಖಲೆಗಳಿಂದಲೇ ತಿಳಿದು ಬರುತ್ತಿದೆ. ಇಲ್ಲಿ ತಾರತಮ್ಯವೂ ಕಾಣುತ್ತಿದೆ. Scheduled Castes, who are at the bottom of the social ladder in India, are among the worst sufferers in the occupational market. ದಲತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಯಾವ ರೀತಿಯಲ್ಲಿ ಈ ಸಮಾಜದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶೋಷಣೆಗೆ ಒಳಗಾಗಿದ್ದಾರೆನ್ನುವುದು ಇದರಿಂದ ಗೊತ್ತಾಗುತ್ತಿದೆ. ಇದು ನಾನು ಕೊಟ್ಟಿರುವಂತಹ ಲೆಕ್ಕವಲ್ಲ, ಸರ್ಕಾರವೇ ನೀಡಿರುವಂತಹ ಲೆಕ್ಕವಾಗಿದೆ.

ಶ್ರೀ ಬಿ.ಸಿ.ಪಾಟೀಲ್(ಕೃಷಿ ಸಚಿವರು):-ಸನ್ಮಾನ್ಯ ಸಭಾಪತಿಯವರೇ, ಅವರು ಕೆಲಸಕ್ಕೆ ಬರಲಿಲ್ಲ. ಅದಕ್ಕೆ ಕೆಲಸ ಕೊಡಲಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಜವಾಬ್ದಾರಿಯುತ ಮಂತ್ರಿಗಳಾಗಿ 'ಅವರು ಕೆಲಸಕ್ಕೆ ಬರಲಿಲ್ಲ' ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ? ದುರ್ಬಲ ವರ್ಗದವರಿಗೆ ಮೊದಲು ಕೆಲಸ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅದೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶವಾಗಿದೆ.

ಶ್ರೀ ಬಿ.ಸಿ.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ನಾವು ಬರಬೇಡಿ ಎಂದು ಯಾರಿಗೂ ಹೇಳಿಲ್ಲ. ಅವರುಗಳು ಬಂದಿಲ್ಲ. ನಾವು ಯಾವುದೇ ರೀತಿಯ ಬೇಧ ಭಾವ ಮಾಡಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಅವರು ಕೆಲಸಕ್ಕೆ ಬರಲಿಲ್ಲ ಎನ್ನುವುದಲ್ಲ, ಇವರು ಕೆಲಸ ಕೊಡಲಿಲ್ಲ.

(ಗೊಂದಲ)

ಶ್ರೀ ಎಸ್.ರವಿ:- ಸನ್ಮಾನ್ಯ ಸಭಾಪತಿಯವರೇ, ನಾವು ದಲಿತರು ಎಂದು ಸರ್ಕಾರದ ಮುಂದೆ ಅವರು ಭಿಕ್ಷೆ ಬೇಡಬೇಕಾಗಿಲ್ಲ. ಅವರ ಮನೆ ಬಾಗಿಲಿಗೆ ಹೋಗಿ ಇವರು ಯೋಜನೆಯನ್ನು ಮುಟ್ಟಿಸಬೇಕಾಗಿದೆ. ಅದು ಸರ್ಕಾರದ ಜವಾಬ್ದಾರಿಯಾಗಿದೆ. ಮಾನ್ಯ ಕೃಷಿ ಸಚಿವರು ಈ ರೀತಿ ಹೇಳುತ್ತಿರುವುದು ತಪ್ಪು. ಅವರ ಮನಸ್ಸಿನಲ್ಲಿರುವ ಭಾವನೆ ಮಾತಿನ ಮೂಲಕ ಪ್ರತಿಬಿಂಬಿಸುತ್ತಿದೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ರವಿಯವರೇ, ಸಂಬಂಧಪಟ್ಟ ಸಚಿವರು ಆ ರೀತಿ ಹೇಳಲ್ಲ.

ಶ್ರೀ ಡಿ.ಎಸ್.ಅರುಣ್(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರು):- ಸನ್ಮಾನ್ಯ ಸಭಾಪತಿಯವರೇ, ಬೆಳಗ್ಗೆ 12 ಗಂಟೆಯಿಂದ ಈ ವಿಚಾರದ ಮೇಲೆ ಚರ್ಚೆ ನಡೆಯುತ್ತಿದೆ. ಸುಮಾರು 22 ಜನ ಸದಸ್ಯರು ಇದರ ಮೇಲೆ ಮಾತನಾಡಿದ್ದೇವೆ. ಮಾನ್ಯ ಸಚಿವರು ವಾಸ್ತವಾಂಶಗಳ ಬಗ್ಗೆ ತುಂಬಾ ಅದ್ಭುತವಾಗಿ ತಿಳಿಸಿಕೊಡುತ್ತಿದ್ದಾರೆ. ಅವರು ಅಂಕಿ ಅಂಶಗಳನ್ನು ನೀಡುವುದರ ಮೂಲಕ ವಿಷಯ ಮಂಡನೆ ಮಾಡುತ್ತಿರುವುದು ಮೊದಲನೆಯ ಬಾರಿಗೆ ಆಯ್ಕೆಗೊಂಡು ಬಂದಿರುವ ನಮ್ಮೆಲ್ಲರಿಗೂ ಒಂದು ರೀತಿಯಲ್ಲಿ ಅಧ್ಯಯನ ಮಾಡಿದಂತಾಗುತ್ತಿದೆ. ಸಿದ್ಧಪಡಿಸಿರುವಂತಹ ಉತ್ತರ ನಮ್ಮೆಲ್ಲರಿಗೂ ದೊರಕಿದೆ. ಆದರೆ, ಅವರು ಪೂರ್ತಿ ವಿಚಾರವನ್ನು ಹೇಳುವುದಕ್ಕೆ ಅವಕಾಶವನ್ನು ನೀಡಬೇಕೆನ್ನುವುದು ನನ್ನ ಮನವಿಯಾಗಿದೆ. ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಮಾನ್ಯ ಸಭಾನಾಯಕರು ನಮ್ಮೆಲ್ಲರನ್ನು ಒಟ್ಟುಗೂಡಿಸಿಕೊಂಡು ಈ ವಿಚಾರವನ್ನು ಒಂದು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆನ್ನುವುದು ನನ್ನ ನಂಬಿಕೆಯಾಗಿದೆ.

(ಮುಂದುವರಿದಿದೆ)

(174) 8.3.2022 5.20 ಪಿಕೆ:ಎಂಡಿ

ವೈಸ್ ಚೇರ್ಮನ್:- ಸಚಿವರು ಉತ್ತರ ಕೊಡುವಾಗ, ಯಾವುದೇ ಯೋಜನೆಗಳು ಯಶಸ್ವಿಯಾಗಬೇಕಾದರೆ ಪಂಚಾಯತಿ ಸದಸ್ಯರ ಸಕ್ರಿಯ ಪಾತ್ರ ಇರುತ್ತದೆ ಎಂಬ ಅಂಶವನ್ನು ಗಮನದಲ್ಲಟ್ಟುಕೊಂಡು ಆ ಹಿನ್ನೆಲೆಯಲ್ಲಿ ಅವರಿಗೆ ಗೌರವ ಕೊಡಬೇಕಾಗುತ್ತದೆ. ಈ ಯೋಜನೆಗಳ ಚೆನ್ನಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳುತ್ತಿರುವುದರಿಂದ ಅದು ದಾಖಲೆಗೆ ಹೋಗಲ ಎನ್ನುವುದು ಪೀಠದ ಆಶಯ. ಮೊದಲು ಅವರು ಕೊಡುವ ಉತ್ತರವನ್ನು ಸಂಪೂರ್ಣವಾಗಿ ಕೇಳೋಣ.

ಶ್ರೀ ನಸೀರ್ ಅಹ್ಮದ್:- ನಿಮ್ಮ ಪಕ್ಷದ ಹಾಲ ಅಧ್ಯಕ್ಷರು ರೂ. 10 ಸಾವಿರ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಮಾಜಿ ಅಧ್ಯಕ್ಷರು ಆದ ನೀವು, ಆ ಮೊತ್ತವನ್ನು ಕಡಿಮೆ ಮಾಡಿ ರೂ. 8 ಸಾವಿರ ಕೊಡುತ್ತೇವೆ ಎಂದು ಹೇಳಬಿಡಿ; ಎಲ್ಲರೂ ಸಂತೋಷ ಪಡುತ್ತಾರೆ.!

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್.ಈಶ್ವರಪ್ಪ:- ಕಡಿಮೆ-ಜಾಸ್ತಿ ಎನ್ನುವುದು ಆಮೇಲಿನ ವಿಷಯ. ಇದಿಷ್ಟೂ ಕ್ರಿಡಿಟ್ ಯಾರಿಗೆ ಹೋಗಬೇಕು ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಅಷ್ಟೆ. ಬೆಳಗ್ಗೆಯಿಂದ ಪಾಪ ನೀವೆಲ್ಲ ಕಳಕಳಿಯನ್ನು ವ್ಯಕ್ತಪಡಿಸಿದಿರಿ. ಇದರಲ್ಲ ಒಂದು ಪರ್ಸೆಂಟ್‌ನಷ್ಟು ನಾನು ಅನುಮಾನ ಪಟ್ಟಲ್ಲ. ಉದಾಹರಣೆಗೆ, ಮಾನ್ಯ ಸದಸ್ಯರಾದ ರವಿಯವರು ಶಿಕ್ಷೆಕ್ಕಾತ ಸಮಾಜದ ವ್ಯಕ್ತಿಯ ಬಗ್ಗೆ ಮಾತನಾಡಿದರು. ಅವರೇಕೆ ಇದನ್ನು ಪ್ರಸ್ತಾಪ ಮಾಡಿದರು? ಒಂದೇ ಸಾಲನಲ್ಲ, ರೂ. 10 ಸಾವಿರ ಕೊಡಿ ಎಂದು ಹೇಳಿ ಕುಳಿತುಕೊಳ್ಳಬಹುದಾಗಿತ್ತು. ಇನ್ನೊಬ್ಬ ಸದಸ್ಯರು, ಶ್ರೀಯುತ ಕಲ್ಲಪ್ಪ ಎನ್ನುವವರ ಬಗ್ಗೆ ಪ್ರಸ್ತಾಪ ಮಾಡಿದರು. ಅದು ಏಕೆ ಬೇಕಾಗಿತ್ತು? ಮಾನ್ಯ ಸಭಾಪತಿಗಳೆ, ಮನಸ್ಸಿಗೆ ತಾಕುವಂತಹ ಮಾತುಗಳನ್ನು ಹೇಳುವಾಗ ಅದು ಸರ್ಕಾರದ ಮೇಲೆ ಪರಿಣಾಮವಾಗುತ್ತದೆ ಎನ್ನುವುದನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇವತ್ತು ಇಡೀ ಕರ್ನಾಟಕ ರಾಜ್ಯದಲ್ಲರುವ ಕೂಲಿ ಮಾಡುವಂತಹ ಜನ, ಕೂಲಿ ಮಾಡಿಸಿದಂತಹ 90 ಸಾವಿರ ಗ್ರಾಮ ಪಂಚಾಯಿತಿ ಸದಸ್ಯರುಗಳು, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಶ್ರಮದಿಂದಲೇ ದೇಶದಲ್ಲ ನಾವು ಮೊದಲನೇ ಸ್ಥಾನಕ್ಕೆ ಹೋಗಿದ್ದೇವೆ. ಜಲಶಕ್ತಿ ಯೋಜನೆಯಲ್ಲ ಇಡೀ ದೇಶದಲ್ಲೇ ಮೊದಲನೇ ಸ್ಥಾನಕ್ಕೆ ಹೇಗೆ ಹೋದೆವು? ಇದನ್ನು ಯಾರು ಮಾಡಿದರು? ಈ ರೀತಿ ಶ್ರಮಜೀವಿಗಳಿಗೆ ಸಭೆ ಶಾಬಾಶ್‌ಗಿರಿ ಸಂದಾಯ ಮಾಡುತ್ತಿರಬೇಕಾದರೆ ನಾನೂ ಕೂಡ ಬೆನ್ನು ತಟ್ಟದೆ ಅಷ್ಟೆ. 1-2-3-4 ಎಂದು ಉತ್ತರಗಳನ್ನು, ಅಂಶಗಳನ್ನು ಹೇಳಿ ನಾನೂ ಎದ್ದು ಹೋಗಬಹುದಾಗಿತ್ತು. ಅದು ಎರಡು ನಿಮಿಷದ ಕೆಲಸ. ನಾನೇಕೆ ಪ್ರಸ್ತಾಪ ಮಾಡುತ್ತಿದ್ದೇನೆ ಎಂದರೆ, ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಡೀ ಕರ್ನಾಟಕ ರಾಜ್ಯದಲ್ಲ ಎಲ್ಲಾ ಗ್ರಾಮ ಪಂಚಾಯಿತಿಯ ಎಲ್ಲಾ ಪಿಡಿಓಗಳಿಗೆ ನೇರವಾಗಿ ನಿರ್ದೇಶನ ಕೊಟ್ಟಿದೆ. ಯಾರಾದರೂ ಒಬ್ಬರು ಜಾಬ್ ಕಾರ್ಡ್ ಕೇಳುವುದಕ್ಕೆ ಬಂದು, ಅವರಿಗೆ ಜಾಬ್ ಕಾರ್ಡ್ ಕೊಡದೇ ಇದ್ದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಕೇವಲ ಜಾಬ್ ಕಾರ್ಡ್ ಕೊಡುವುದಷ್ಟೇ ಅಲ್ಲ, ನಂತರ ಯಾರು ಉದ್ಯೋಗಕ್ಕೆಂದು ಬರುತ್ತಾರೋ ಪ್ರತಿಯೊಬ್ಬರಿಗೂ ಉದ್ಯೋಗ ಕೊಡಬೇಕು. ಇದು ನರೇಗಾ ಯೋಜನೆಯ ನಿಯಮವಾಗಿದೆ. ನಮಗೇನು 18 ಕೋಟಿ ಗುರಿಯನ್ನು ಕೊಟ್ಟಿದ್ದರೂ ಅದನ್ನು ತಲುಪುತ್ತೇವೆಯೋ ಇಲ್ಲವೋ ಎನ್ನುವುದು ನಮ್ಮ ಮುಂದೆ ಇತ್ತು. ಅದು ನವೆಂಬರ್‌ಗೆ ಮುಗಿದು ಹೋಯಿತು. ನಂತರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ನಮ್ಮ ಅಧಿಕಾರಿಗಳ ಜೊತೆ ದೆಹಲಿಗೆ ಹೋದೆ. ದೆಹಲಿಗೆ ಹೋದ ತಕ್ಷಣ ಕೇಂದ್ರ ಸಚಿವರು, “ಬಢಾಯಿ ಹೋ ಕೇಶ್ವರಪ್ಪಜೀ” ಎಂದು ಬೆನ್ನು ತಟ್ಟಿದರು. ಆಮೇಲೆ ಅವರು ಮೆಲ್ಲಗೆ, “ಢೋಡಾ ಧೀರೇ ಧೀರೇ ಚಲೋ ಭಯ್ಯಾ” ಎನ್ನುವ ಮಾತನ್ನು ಹೇಳಿದರು. ನನಗೆ ಅಷ್ಟೊಂದು ಹಿಂದಿ ಬರುವುದಿಲ್ಲ. ಮತ್ತೆ ಇದೇರೀತಿ ದುಡ್ಡು ಕೇಳುವುದಕ್ಕೆ ಬರಬೇಡ ಎಂದು ಹೇಳ ಕಳುಹಿಸಿದರು. ಅವರಿಗೆ ವಿಷಯ ಹೇಳ, ಒಪ್ಪಿಸಿ ಹೆಚ್ಚುವರಿಯಾಗಿ ದುಡ್ಡು ತೆಗೆದುಕೊಂಡು ಬಂದೆವು. ಎಸ್‌ಸಿ, ಎಸ್‌ಐ, ಓಬಿಸಿ, ಎಲ್ಲರಿಗೂ ಉದ್ಯೋಗ ಸಿಗಲೇ ಬೇಕು. ಅದಕ್ಕೆ ಏನೇನು ಬೇಕೋ ಆ ಕುರಿತು ಎಲ್ಲಾ ರೀತಿಯ ಪ್ರಚಾರಗಳನ್ನು ನಡೆಸುತ್ತಿದ್ದೇವೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, ಕೋವಿಡ್ ಬಂದಾಗ ರಿವರ್ಸ್ ಮೈಗ್ರೇಷನ್ ಆಯಿತು. ಸಿಟಿಗಳಿಂದ ಜನ ಹಳ್ಳಿಗೆ ಹಿಂದಿರುಗಿದ್ದರಿಂದ ಅಲ್ಲಿ ಅವರ ಸಂಖ್ಯೆ ಜಾಸ್ತಿಯಾಯಿತು. ಸಂಖ್ಯೆ ಜಾಸ್ತಿ ಆದಾಗ, ಅಲ್ಲದಂತಹ ಎಸ್ಸಿ, ಅಲ್ಲದಂತಹ ಮಹಿಳೆಯರಿಗೆ ಸಿಗುತ್ತಿದ್ದ ದುಡಿಮೆ ದಿನಗಳು ಕಡಿಮೆ ಆಗಿರುವಂಥದ್ದನ್ನು ನಿಮ್ಮ ರಿಪೋರ್ಟ್ ಹೇಳುತ್ತಿದೆ. ನೀವು ದಿನಗಳ ಸಂಖ್ಯೆಯನ್ನು ಜಾಸ್ತಿ ಮಾಡಿದ್ದೀರಿ. ಆದರೆ ಈ ದುರ್ಬಲ ವರ್ಗದವರಿಗೆ ತೊಂದರೆಯಾಗಿದೆ ಎನ್ನುವುದನ್ನಷ್ಟೇ ಹೇಳುತ್ತಿದ್ದೇವೆ.

ಶ್ರೀ ಕೆ.ಎಸ್.ಕೇಶ್ವರಪ್ಪ:- ಇದರ ಬಗ್ಗೆ ನಾನು ಎರಡನೆ ಅಭಿಪ್ರಾಯ ಹೇಳಲ್ಲ. ಇದನ್ನು ಪ್ರಿಂಟ್ ಮಾಡಿಕೊಟ್ಟಿದ್ದು ನಾವೇ ಅಲ್ಲವೇ? ನಮಗೆ ಗೊತ್ತಿಲ್ಲದೇ ಪ್ರಿಂಟ್ ಆಗುತ್ತದೆಯೇ? ಇಂತಹ ಪರಿಸ್ಥಿತಿ ಇದೆ ಎಂದು ತಿಳಿಸಲು ನಿಮ್ಮ ಮುಂದೆ ಅಂಕಿ ಅಂಶಗಳನ್ನು ಇಟ್ಟಿದ್ದೇವೆ. ಇಡೀ ಸದನ, ಇಡೀ ಸರ್ಕಾರ, ಇಡೀ ಅಧಿಕಾರಿ ವರ್ಗ ಹೀಗೆ ಎಲ್ಲರನ್ನೂ ಎನ್‌ಕರೇಜ್ ಮಾಡಬೇಕು. ಒಬ್ಬನೂ ಕೂಡ ಉಪವಾಸ ಸಾಯಬಾರದು ಎನ್ನುವುದೇ ಪ್ರಧಾನ ಮಂತ್ರಿಗಳ ಉದ್ದೇಶವಾಗಿದೆ. ನೀವು ಏನು ಗಮನಕ್ಕೆ ತಂದಿದ್ದೀರೋ ಅದರ ಬಗ್ಗೆ ನಮ್ಮ ಅಧಿಕಾರಿಗಳ ಜೊತೆ ಕುಳಿತು ಹತ್ತತ್ತು ಸಲ ಚರ್ಚೆ ಮಾಡಿ, ಆ ವರ್ಗದವರ ಹತ್ತಿರ ಹೋಗಿ, ಅಲ್ಲಿ ಪ್ರಚಾರ ಮಾಡಿ, ಅವರನ್ನು ಹೆಚ್ಚಾಗಿ ಕರೆದುಕೊಂಡು ಬರಬೇಕು ಎನ್ನುವ ಪ್ರಯತ್ನ ನಡೆಸುತ್ತಿದ್ದೇವೆ. ಇಷ್ಟು ಮುಕ್ತವಾಗಿ ಚರ್ಚೆ ಆಗಿರುವುದು ನಿಜಕ್ಕೂ ನನಗೆ ಸಂತೋಷವಾಗಿದೆ. ನಾನು ಹಿಂದೆ ವಿರೋಧ ಪಕ್ಷದ ನಾಯಕನಾಗಿದ್ದಾಗ ಯಾವುದೇ ವಿಷಯದಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಷ್ಟೊಂದು ದೀರ್ಘ ಚರ್ಚೆ ಆಗಿರಲಿಲ್ಲ. ವಿಧಾನಸಭೆಯಲ್ಲೂ ಕೂಡ ನನ್ನ 40 ವರ್ಷದ ಇತಿಹಾಸದಲ್ಲ ಬಡವರ ಬಗ್ಗೆ, ಒಂದೇ ವಿಷಯದ ಬಗ್ಗೆ ಇಷ್ಟೊಂದು ಚರ್ಚೆ ಆಗಿರಲಿಲ್ಲ. ಒಂದು ಸಾವಿರ ರೂಪಾಯಿ ಜಾಸ್ತಿ ಮಾಡುವ ವಿಷಯಕ್ಕಷ್ಟೇ ಸೀಮಿತವಾಗಿ ಇಲ್ಲ ಚರ್ಚೆ ಆಗುತ್ತಿಲ್ಲ. ಇಲ್ಲ ಇಷ್ಟೊಂದು ಕಳಕಳಿ ಇರುವಾಗ ಇಷ್ಟೆಲ್ಲಾ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕೆಲಸ ಮಾಡಿರುವವರಿಗೂ ಕೂಡ, ಹೌದಪ್ಪ ನಮ್ಮ ಬಗ್ಗೆ ಮಾತನಾಡಿಕೊಂಡಿದ್ದಾರೆ; ನಮ್ಮ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ಅವರಿಗೂ ಅನಿಸಬೇಕು. 90 ಸಾವಿರ ಗ್ರಾಮ ಪಂಚಾಯತಿ ಸದಸ್ಯರು ಯಾರಿದ್ದಾರೋ ಅವರು ಪ್ರಯತ್ನ ಮಾಡದೇ ಇದ್ದರೆ ಇದಾಗುತ್ತಿತ್ತೇ? ಇಷ್ಟು ಹೊತ್ತು ನೀವೆಲ್ಲ, ಅವರಿಗೆ ಏನೇನು ಸೌಲಭ್ಯಗಳು ಬೇಕು ಎಂದು ಹೇಳಿದಿರಿ. ಇದರ ಬಗ್ಗೆ ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್‌ಕುಮಾರ್ ಕಣೀಲರ್‌ವರು ರೂ. 10 ಸಾವಿರ ಘೋಷಣೆ ಮಾಡಿದರು, ಕೊಟ್ಟುಬಿಡುತ್ತೇವೆ ಎಂದು ಹೇಳುವುದು ಸುಲಭವೇ? ನಮ್ಮ ಇಲಾಖೆಯಿಂದಲೇ ಅನೇಕ ಸೌಲಭ್ಯಗಳನ್ನು ಕೊಡುವುದಕ್ಕೆ ಅವಕಾಶಗಳಿವೆ. ಸಾರಿಗೆ ಬಗ್ಗೆ ಏನು ಮಾಡಬೇಕು, ಮೆಡಿಕಲ್ ಬಗ್ಗೆ ಏನು ಮಾಡಬೇಕು, ಟಿಎ-ಡಿಎ ಬಗ್ಗೆ ಏನು ಮಾಡಬೇಕು ಇವೆಲ್ಲವುಗಳಿಗೆ ಸಂಬಂಧಪಟ್ಟಂತೆ ಮಾತನಾಡಲು 6.00 ಗಂಟೆಗೆ ಸೇರೋಣ ಎಂದು ನಮ್ಮ ಅಧಿಕಾರಿಗಳಿಗೆ ಹೇಳಿದ್ದೇನೆ. ಏನೇನನ್ನು ಮಾಡಿಸುವುದಕ್ಕೆ ಸಾಧ್ಯವಿದೆಯೋ ಅದೆಲ್ಲವನ್ನೂ ಮಾಡಿಸೋಣ ಎಂದು ಹೇಳುತ್ತೇನೆ. 75 ಜನ ಸದಸ್ಯರಲ್ಲದೇ ಇದ್ದರೂ 25 ಜನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಏನು ಗೆದ್ದು ಬಂದಿದ್ದಾರೋ ಅವರೊಂದಿಗೆ ಮಂಗಳವಾರ 14ನೇ ದಿನಾಂಕದಂದು ಸಂಜೆ ಊಟಕ್ಕೆಂದು ಸೇರುವ ವ್ಯವಸ್ಥೆ ಮಾಡುತ್ತೇನೆ. ನೀವು ಬರುವಾಗ, 90 ಸಾವಿರ ಗ್ರಾಮ ಪಂಚಾಯತಿ ಸದಸ್ಯರಿಗೆ ಏನೇನು ಅನುಕೂಲ ಮಾಡಬಹುದು ಎಂಬುದನ್ನು ನೋಟ್ ಮಾಡಿಕೊಂಡು ಬನ್ನಿ. ನಿಜ, ಚುನಾವಣೆಯ ಸಂದರ್ಭದಲ್ಲಿ ಇಂದ್ರ-ಚಂದ್ರರನ್ನೂ ತೋರಿಸುತ್ತೇವೆ. ಎಲ್ಲರೂ ಅದನ್ನೇ ಮಾಡುತ್ತಾರೆ. ನಮ್ಮ ರಾಜ್ಯಾಧ್ಯಕ್ಷರು ಅದೇರೀತಿ ಹೇಳಿರಬಹುದು; ಇಲ್ಲ ಎಂದು ಹೇಳುತ್ತಿಲ್ಲ. ಆದರೆ ಪ್ರಾಕ್ಟಿಕಲ್ ಆಗಿ ಏನು ಮಾಡಬಹುದು ಏನು ಕೊಡಬಹುದು ಎಂಬುದನ್ನು ನೋಡಬೇಕಾಗುತ್ತದೆ. ನಿಮ್ಮ ಜೊತೆ ಸೇರಿ, ಚರ್ಚೆ ಮಾಡಿ, ಸಾಧ್ಯವಾದರೆ 25 ಸದಸ್ಯರುಗಳನ್ನು ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಹೋಗುತ್ತೇನೆ. ಇದು ಪ್ರಾಕ್ಟಿಕಲ್ ಆಗಿ ಆಗಬೇಕು. ಸುಮ್ಮನೆ ನೀವೇನೋ ಹೇಳಿದಿರಿ, ಅದು ಆಗಲಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಧರಣಿ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ. ಇಂಥದ್ದಕ್ಕೆ ನಾವು ಸೇರುತ್ತೇವೆಯೇ? ಖಂಡಿತಾ ಅದಕ್ಕಲ್ಲ. ನಾವು, ಆ ಬಡವನಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶಕ್ಕೆ ಸೇರಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರಿಗೆ, ಹೌದು ನಾನು ಇಷ್ಟು ಶ್ರಮ ಹಾಕುತ್ತಿದ್ದೇನೆ, ನನ್ನ ಹಳ್ಳಿಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಮಾಡುತ್ತಿದ್ದೇನೆ, ನನ್ನ ಕ್ಷೇತ್ರದಲ್ಲಿ ಕೆರೆಯ ಅಭಿವೃದ್ಧಿ ಮಾಡಿಸಿದ್ದೇನೆ, ನಾನು ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಿದ್ದೇನೆ ಆದ್ದರಿಂದ ನನಗೆ ಗೌರವ ಕೊಡುತ್ತಿದ್ದಾರೆ; ಗೌರವ ಧನ ಜಾಸ್ತಿ ಮಾಡುತ್ತಿದ್ದಾರೆ ಎಂದಾಗ ನಿಜಕ್ಕೂ ನಾವೆಲ್ಲರೂ ಬೆಳಗ್ಗೆಯಿಂದ ಶ್ರಮ ಹಾಕಿದ್ದಕ್ಕೆ ಸಾರ್ಥಕವಾಗುತ್ತದೆ. ಮೊದಲನೆಯದು, 14ನೇ ದಿನಾಂಕದಂದು, ಗ್ರಾಮ ಪಂಚಾಯತಿ ಸದಸ್ಯರಿಗೆ ಏನೇನು ಸೌಲಭ್ಯಗಳನ್ನು ಕೊಡಬಹುದು ಎನ್ನುವುದನ್ನು ನೋಟ್ ಮಾಡಿಕೊಂಡು ಬನ್ನಿ. ಯಾವ ಸ್ಥಳದಲ್ಲಿ ಸೇರಬೇಕು ಎನ್ನುವುದನ್ನು ನಾನು ನಿಮಗೆ ತಿಳಿಸುತ್ತೇನೆ. ಈಗಿನ ಆರ್ಥಿಕ ಪರಿಸ್ಥಿತಿ ನಿಮಗೂ ಗೊತ್ತಿದೆ. ಬಜೆಟ್ ಮೇಲೆ ಮಾತನಾಡುತ್ತಾ ಎಷ್ಟು ಸಾಲ ಹೆಚ್ಚು ಮಾಡಿದ್ದೀರಿ ಎಂದು ಕೇಳುತ್ತೀರಿ. ಆಗ ನಾವು, 'ನೀವೂ ಕೂಡ ಹಿಂದೆ ಸಾಲ ಮಾಡಿದ್ದೀರಿ' ಎಂದು ಉತ್ತರ ಕೊಡುತ್ತೇವೆ. ಇದು, ನಾವು ನೀವು ಉತ್ತರ ಕೊಟ್ಟು ತೆಗೆದುಕೊಳ್ಳುವುದಲ್ಲ; ಆ ಗ್ರಾಮ ಪಂಚಾಯತಿ ಸದಸ್ಯರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ನಾವು- ನೀವು ಪ್ರಾಮಾಣಿಕ ಪ್ರಯತ್ನ ಮಾಡೋಣ. ಅದು ಏಕೆ ಆಗುವುದಿಲ್ಲ ನೋಡೋಣ.

ಎರಡನೆಯದು, 14ನೇ ದಿನಾಂಕದಂದು ಗ್ರಾಮ ಪಂಚಾಯತಿ ಸದಸ್ಯರಿಗೆ ಏನೇನು ಕೊಡಬಹುದು ಎಂಬುದನ್ನು ಮಾನ್ಯ ಸದಸ್ಯರು ನೋಟ್ ಮಾಡಿಕೊಂಡು ಬರಲಿ. ಅದೇರೀತಿ ನಾನು ನಮ್ಮ ಅಧಿಕಾರಿಗಳ ಜೊತೆ ಸಭೆ ಮಾಡಿ ಏನನ್ನೂ ಕೊಡಬಹುದು ಎಂದು ನೋಟ್ ಮಾಡಿಕೊಂಡು ಬರುತ್ತೇನೆ. ಮುಖ್ಯಮಂತ್ರಿಗಳ ಹತ್ತಿರ ಹೋಗುವ ಸಂದರ್ಭದಲ್ಲಿ, ಏನೇನು ಸೌಲಭ್ಯಗಳನ್ನು ಕೊಡಬೇಕು ಎನ್ನುವ ಅಂಶಗಳನ್ನು ಇಟ್ಟುಕೊಂಡು ಹೋಗಬೇಕು. ಕೊನೆಗೆ ಒಂದು ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಮಾನ್ಯ ಸದಸ್ಯರುಗಳು ಕೇರಳ ಮಾದರಿ ಬಗ್ಗೆ, ಪಶ್ಚಿಮ ಬಂಗಾಳದ ಮಾದರಿ ಬಗ್ಗೆ ಮಾತನಾಡಿದರು. 25 ಸದಸ್ಯರನ್ನು ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಸರ್ಕಾರದ ವತಿಯಿಂದ ಕಳುಹಿಸುತ್ತೇವೆ. ಅಲ್ಲಿ ಎಷ್ಟೆಷ್ಟು ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯತಿ ಮಾಡಿದ್ದಾರೆ, ಅಲ್ಲಿನ ವ್ಯವಸ್ಥೆ ಏನು ಎನ್ನುವುದನ್ನು ತಿಳಿದುಕೊಂಡು ಬನ್ನಿ. ನಾನೂ ಕೂಡ ಕೇರಳ ರಾಜ್ಯಕ್ಕೆ ಭೇಟಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟು ಬಂದಿದ್ದೇನೆ. ಕಳೆದ ಚುನಾವಣೆಗೂ ಮುಂಚೆ 25 ಜನ ಸದಸ್ಯರೂ ಹೋಗಬೇಕು ಎಂದು ತೀರ್ಮಾನವಾಗಿದ್ದರೂ ಕೋವಿಡ್ ಕಾರಣದಿಂದ ಅದಾಗಲಿಲ್ಲ. ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಿಗೆ ಹೋಗಿ ಬಂದು ಅವರು ನೀಡುವ ಸಲಹೆಗಳನ್ನು ನೋಟ್ ಮಾಡಿಕೊಂಡು ಬನ್ನಿ. ಅಂದರೆ ಅಲ್ಲಿಯ ತನಕ ಉದ್ದೇಶಿತ ಕೆಲಸಗಳು ಆಗುವುದಿಲ್ಲವೇ ಎಂದರೆ, ಅದೂ ಆಗುತ್ತದೆ. ಅಲ್ಲಿಯ ತನಕ ಏನೇನು ಮಾಡಬಹುದೋ ಅದನ್ನು ಮಾಡೋಣ. ಅಲ್ಲಿಗೆ ಹೋಗಿ ಬಂದ ಮೇಲೆ, ಗ್ರಾಮ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಏನೇನು ಸುಧಾರಣೆಗಳನ್ನು ಮಾಡಬಹುದು, ಸೌಲಭ್ಯಗಳನ್ನು ಕೊಡುವುದಕ್ಕೆ ಸಂಬಂಧಪಟ್ಟಂತೆ ಏನೇನು ಮಾಡಬಹುದು ಇವೆಲ್ಲವನ್ನೂ ಕೂಡ ಕೂಲಂಕಷವಾಗಿ ಪರಿಶೀಲಿಸೋಣ. ಈ 25 ಜನ ಸದಸ್ಯರಲ್ಲಿ ಎಲ್ಲಾ ಪಕ್ಷದವರೂ ಸಹ ಇರುತ್ತಾರೆ.

(ಮುಂದು . .)

(175) 8-3-2022 5.30 ಡಿಎಸ್-ಎಕೆ

ಶ್ರೀ ಕೆ.ಎಸ್.ಈಶ್ವರಪ್ಪ(ಮುಂದು):-

ಈ ಗ್ರಾಮ ಪಂಚಾಯತಿಯನ್ನು ಬಲಪಡಿಸಬೇಕು, ಪಂಚಾಯತ್ ರಾಜ್‌ನ್ನು ಬಲಪಡಿಸಬೇಕೆಂದು ಎಲ್ಲಾ ಪಕ್ಷದವರಿಗೂ ಆಸಕ್ತಿ ಇದೆ.

ವೈಸ್‌ಚೇರ್ಮನ್:- ಮಾನ್ಯ ಸಚಿವರೇ, ಸದನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದರಿಂದ ಈ ಸದನದಲ್ಲಿರುವ ಎಲ್ಲಾ ಮಹಿಳೆಯರನ್ನು ಆ ನಿಯೋಗದಲ್ಲಿ ಕಳುಹಿಸಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈಗ 25 ಜನ ಸದಸ್ಯರಲ್ಲಿ ಅವರು ಮಹಿಳೆಯರೋ ಪುರುಷರೋ ಎಂಬುದು ಗೊತ್ತಿಲ್ಲ. 25 ಜನ ಸದಸ್ಯರುಗಳು ಸ್ಥಳೀಯ ಸಂಸ್ಥೆಯಿಂದ ಹೋಗುತ್ತಿದ್ದೇವೆ.

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೇ, ಇವತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಇಲ್ಲ ಸ್ಥಳೀಯ ಸಂಸ್ಥೆಯಿಂದ ಗೆದ್ದು ಬಂದವರು 14ನೇ ತಾರೀಖು ಸೇರಿದಾಗ ದಿನಾಂಕ, ಸ್ಥಳ, ಎಲ್ಲವನ್ನು ಅಂತಿಮ ಮಾಡೋಣ. ಅಧಿವೇಶನ ಮುಗಿದ ಕೂಡಲೇ 25 ಜನ ಎಲ್ಲೆಲ್ಲ ಹೋಗಿ ಬರಬೇಕು, ಏನೇನು ನೋಡಿಕೊಂಡು ಬರಬೇಕು, ಅವರ ಜೊತೆಯಲ್ಲಿ ಯಾವ್ಯಾವ ಅಧಿಕಾರಿಗಳು ಬರಬೇಕು, ಎಲ್ಲರನ್ನು ಅವರ ಜೊತೆಯಲ್ಲಿ ಕಳುಹಿಸಿ ಪಶ್ಚಿಮ ಬಂಗಾಳ ಮತ್ತು ಕೇರಳಕ್ಕೆ ಎಷ್ಟೆಷ್ಟು ದಿನ ಹೋಗಬೇಕು ಎಂಬುದನ್ನು ತೀರ್ಮಾನ ಮಾಡೋಣ. ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಕ್ಕಿಂತ ಮುಂಚೆ ನಾವು ಸಭೆ ಸೇರೋಣ. ನಾವು ಏನೇನು ಸೌಲಭ್ಯಗಳನ್ನು ಕೊಡಿಸುವುದಕ್ಕೆ ಸಾಧ್ಯ, ನಮ್ಮ ಇಲಾಖೆಯಿಂದ ಏನೇನು ಕೊಡಬಹುದು, ಯಾವತ್ತು ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಏನೇನು ಚರ್ಚೆ ಮಾಡಬಹುದು ಎಂಬುದನ್ನು ತೀರ್ಮಾನ ಮಾಡೋಣ. ಇದೆಲ್ಲಾ ನೋಡಿದರೆ ನನಗನಿಸುತ್ತಿದೆ, ಒಂದು ಸಾವಿರ ರೂಪಾಯಿ ಕೊಟ್ಟುಬಿಡುವುದು ಎನ್ನುವುದಲ್ಲ. 2021 ರಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ಹೆಚ್ಚಿಸುವ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಪ್ರಸ್ತಾವನೆಯಲ್ಲಿ ಈ ಕೆಳಕಂಡಂತೆ ಗೌರವಧನವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ 6,000, ಉಪಾಧ್ಯಕ್ಷರಿಗೆ 4,000, ಸದಸ್ಯರಿಗೆ 2,000, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಯನ್ನು ಬಿಟ್ಟುಬಿಡೋಣ. ಇದಕ್ಕೆ ಅಂದಾಜು ವಾರ್ಷಿಕ 317 ಕೋಟಿ 52 ಲಕ್ಷ ಬೇಕಾಗಿತ್ತು. ಆದರೆ ಆರ್ಥಿಕ ಇಲಾಖೆಯು ಗೌರವಧನವನ್ನು ಹೆಚ್ಚಿಸಲು ಅನುಮತಿ ನೀಡುವುದಿಲ್ಲ. ಈ ಉತ್ತರವನ್ನು ನಾನು ಕೊಡಬೇಕೇ? ಈಗ ನಾನು ಉತ್ತರ ಕೊಟ್ಟಿರುವಂಥದ್ದು. ಬೆಳಗ್ಗೆ ಅವರು ಪ್ರಸ್ತಾಪ ಮಾಡಿದ್ದಾಗ ಇದೇ ಉತ್ತರವನ್ನು ನಾನು ಕೊಟ್ಟಿರುವಂಥದ್ದು. ಈ ಉತ್ತರವನ್ನು ಕೊಟ್ಟು ನಾನು ಎದ್ದು ಹೋಗಬಹುದಿತ್ತಲ್ಲವೇ? ನನ್ನ ಮನಸ್ಸಿನಲ್ಲಿ ಅವರ ಕಳಕಳ ಇದೆ. ಅವರ ಕಳಕಳ ನನಗೆ ಅರ್ಥವಾಗಿದೆ. ಈ ಕಳಕಳ ಆ ಗ್ರಾಮ ಪಂಚಾಯತಿ ಸದಸ್ಯರಿಗೆ ತಲುಪಬೇಕೆನ್ನುವುದಾದರೆ ನಾವೆಲ್ಲಾ ಒಟ್ಟಿಗೆ ಕುಳಿತುಕೊಂಡು ಸರ್ಕಾರದ ಹತ್ತಿರ ಎಲ್ಲಾ ಪ್ರಯತ್ನವನ್ನು ಮಾಡೋಣ. ಕೇರಳ ರಾಜ್ಯದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಗೌರವಧನ ಜಾಸ್ತಿ. ಅಧ್ಯಕ್ಷರಿಗೆ 14,000, ಉಪಾಧ್ಯಕ್ಷರಿಗೆ 11,000, ಸದಸ್ಯರಿಗೆ 8,000, ಈ ರೀತಿ ಹೆಚ್ಚಿಗೆ ಏಕೆ ಕೊಟ್ಟಿದ್ದಾರೆಂದು ಅಲ್ಲಗೆ ಹೋಗಿ ನೋಡಿಕೊಂಡು ಬರಬೇಕಲ್ಲವೇ? ಅಲ್ಲ ಗ್ರಾಮ ಪಂಚಾಯತಿ ಸದಸ್ಯರಿಗೆ 8,000

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೂಪಾಯಿ ಏಕೆ ಕೊಡುತ್ತಿದ್ದಾರೆ, ಇಲ್ಲ ಏಕೆ 1,000 ರೂಪಾಯಿ ಕೊಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಬರಬೇಕಲ್ಲವೇ? ಈಗ ನಮ್ಮ ಬೇಡಿಕೆ ಇರುವುದೇ 1,000 ರೂಪಾಯಿಗಳಿಂದ 2000 ರೂಪಾಯಿಗಳಿಗೆ ಹೆಚ್ಚಿಸಿ ಎನ್ನುವಂಥದ್ದು.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಚಿವರೇ, ನಮಗೆ ಉತ್ತರ ಕೊಟ್ಟಿರುವುದೇ ಬೇರೆ, ನೀವು ಓದುತ್ತಿರುವ ಉತ್ತರವೇ ಬೇರೆ ಇದೆ.

ಶ್ರೀ ಕೆ.ಎಸ್.ಈಶ್ವರಪ್ಪ:- ನಿಮಗೆ ಒಂದು ಕಾಪಿಯನ್ನು ಕೊಟ್ಟಿದ್ದೇನೆ. ಬೇರೆ extra ಕಾಪಿಯನ್ನು ನನಗೆ ಬೇಕಾಗಿರುವುದನ್ನು ತರಿಸಿಕೊಂಡಿದ್ದೇನೆ.

ಮಾನ್ಯ ಸಭಾಪತಿಯವರೇ, ನಿಜಕ್ಕೂ ಕೂಡ ನಾನು ಈಗ ಹೆಚ್ಚಿಗೆ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ. ಈಗಾಗಲೇ ಅನೇಕ ಸದಸ್ಯರು ಹೇಳಿದ್ದಾರೆ. ನಾವು ಕೇಳಿದ್ದಕ್ಕೆ ಉತ್ತರ ಕೊಟ್ಟರೆ ಸಾಕು ಎಂದು, ನಾನು ಅಷ್ಟಕ್ಕೆ ಉತ್ತರ ಕೊಡುವುದಿಲ್ಲ. ಯಾರ್ಯಾರೂ ಹಗಲು ರಾತ್ರಿ ಶ್ರಮ ಹಾಕಿ ದೇಶದಲ್ಲೇ ಗಮನ ಸೆಳೆಯುವಷ್ಟು ಕರ್ನಾಟಕವನ್ನು ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರಲ್ಲಾ ಅಂಥವರನ್ನು ನೆನಪು ಮಾಡಿಕೊಡಬೇಕಲ್ಲವೇ? ನರೇಗಾ ಇರಬಹುದು, ಮನೆ ಮನೆಗೆ ಗಂಗೆ ಇರಬಹುದು, ಸುಲಭ ಶೌಚಾಲಯಗಳ ಬಗ್ಗೆ ಇರಬಹುದು, ಇವರೆಲ್ಲರನ್ನು ನೆನಪು ಮಾಡಿಕೊಳ್ಳದಿದ್ದರೆ ದೇವರು ಮೆಚ್ಚುತ್ತಾನೆಯೇ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಚಿವರೇ, ಮಾನ್ಯ ಮನಮೋಹನ್ ಸಿಂಗ್‌ರವರನ್ನು ನೆನಪಿಸಿಕೊಳ್ಳಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಮನಮೋಹನ್ ಸಿಂಗ್‌ರವರನ್ನು ನೆನಪಿಸಿಕೊಳ್ಳುತ್ತೇನೆ. ಶ್ರೀಮತಿ ಇಂದಿರಾ ಗಾಂಧಿ, ಶ್ರೀ ರಾಜೀವ್ ಗಾಂಧಿ, ಶ್ರೀಮತಿ ಸೋನಿಯಾ ಗಾಂಧಿ, ಶ್ರೀಮತಿ ಪ್ರಿಯಾಂಕ ಗಾಂಧಿಯವರನ್ನು ನೆನಪಿಸಿಕೊಳ್ಳುತ್ತೇನೆ. ಅವರನ್ನು ಏಕೆ ನೆನಪಿಸಿಕೊಳ್ಳಬಾರದು? ಅವರೆಲ್ಲಾ ಇವರ ಸ್ವತ್ತೇ? ಆ ರೀತಿ ಏನು ಇಲ್ಲ, ಇವರ ಸ್ವತ್ತು ಆಗುವುದಕ್ಕೆ ನಾವು ಬಿಡುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್‌ಫೀಮನ್:- ಮಹಿಳಾ ದಿನಾಚರಣೆಯ ದಿನ ಬಹಳ ಚೆನ್ನಾಗಿ ಚರ್ಚೆ ಮಾಡುತ್ತಿದ್ದೀರಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರಿಗೂ ಗೊತ್ತಿದೆ. ಪಾಕಿಸ್ತಾನ ಹಿಂದೂಸ್ಥಾನದ ಯುದ್ಧ ಆದಾಗ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಮಾನ್ಯ ಅಟಲ್ ಬಹಾರಿ ವಾಜಪೇಯಿ ರವರು ಈ ದೇಶದ ದುರ್ಗ ಎಂದು ಕರೆದರು. ಅವರು ಕಾಂಗ್ರೆಸ್ ಆಡರ್ ಎಂದು ಯೋಚನೆ ಮಾಡಲಿಲ್ಲ. ದೇಶವನ್ನು ರಕ್ಷಣೆ ಮಾಡಬೇಕಾದರೆ ಶ್ರೀಮತಿ ಇಂದಿರಾ ಗಾಂಧಿಯವರ ಜೊತೆ ಇಡೀ ದೇಶ ಇದೆ. ಅಂತಹ ಒಂದು ವ್ಯವಸ್ಥೆಯೂ ಈ ದೇಶದಲ್ಲಿದೆ ಇದೆ. ಇಲ್ಲ ಎಂದೇನೂ ಇಲ್ಲ. ಇವತ್ತು ಮಹಿಳಾ ದಿನಾಚರಣೆಯೂ ಹೌದು, ಅಂತಹ ಎಲ್ಲಾ ಮಹಿಳಾಮಣಿಯರನ್ನು ನೆನಪು ಮಾಡಿಕೊಳ್ಳೋಣ. ಆದರೆ ಆ ಗ್ರಾಮಾಂತರ ಪ್ರದೇಶದಲ್ಲರುವಂತಹ ಬಡವರು ಆಯ್ಕೆ ಮಾಡುವಂತಹ ಗ್ರಾಮ ಪಂಚಾಯತಿಯ ಸದಸ್ಯರ ಬಗ್ಗೆ ನಾವು ಒಳ್ಳೆಯ ದಿನ ಚರ್ಚೆ ಮಾಡುತ್ತಿದ್ದೇವೆ. ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಖಂಡಿತವಾಗಿಯೂ ನನ್ನನು ನಂಬಿ. ಅವರೇನು ಪ್ರಶ್ನೆ ಕೇಳುತ್ತಾರೆಯೋ ಅದಕ್ಕೆ ನಾನು ಮತ್ತೆ ಉತ್ತರ ಕೊಡುತ್ತೇನೆ. ನಾನು ಇಷ್ಟು ಮಾತ್ರ ಹೇಳಬಲ್ಲೆ, ನಾನು ಅವರೆಲ್ಲರ ಜೊತೆ ಕುಳಿತು ಚರ್ಚೆ ಮಾಡಿ ಗ್ರಾಮ ಪಂಚಾಯತಿ ಸದಸ್ಯರಿಗೆ ಏನೇನು ಕೊಡಿಸುವುದಕ್ಕೆ ನನ್ನ ಕೈಯಿಂದ ಸಾಧ್ಯವೋ ಅದನ್ನು ನಾನು ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ. ಅವರೆಲ್ಲರನ್ನು ನಾನು ಏಕೆ ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಹೋಗುತ್ತೇನೆಂದರೆ, ಅಕಸ್ಮಾತ್ ನಾನು ಕನ್ಸಿನ್ಸ್ ಮಾಡುವುದಕ್ಕೆ ಹಿಂದೆ ಮುಂದೆ ಆಗಿ ಎಡವಿದ್ದರೆ ಅವರ ಪ್ರಭಾವವನ್ನು ಮುಖ್ಯಮಂತ್ರಿಗಳಿಗೆ ಬಳಸಿ ಆ ಗ್ರಾಮ ಪಂಚಾಯತಿ ಸದಸ್ಯರಿಗೆ ಎಲ್ಲರೂ ಸೇರಿ ನ್ಯಾಯ ದೊರಕಿಸಿ ಕೊಡೋಣವೆಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ, ನಮಸ್ಕಾರ.

ಶ್ರೀ ಆರ್.ಬಿ.ತಿಮ್ಮಾಪೂರ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಗ್ರಾಮ ಪಂಚಾಯತಿ ಸದಸ್ಯರ ಗೌರವಧನದ ಬಗ್ಗೆ ಇರತಕ್ಕಂಥ ಗೌರವದ ಬಗ್ಗೆ ನಾನು ಧನ್ಯವಾದಗಳನ್ನು ಹೇಳಬಯಸುತ್ತಿದ್ದೇನೆ. ಮಾನ್ಯ ಸಚಿವರಿಗೆ ಅವರ ಬಗ್ಗೆ ಕಳಕಳ ಇದೆ. ಅವರ ಗೌರವಧನವನ್ನು ಹೆಚ್ಚಿಸಬೇಕು, ಅವರು ಗೌರವಯುತವಾಗಿ ಬಾಳಬೇಕೆನ್ನುವ ದೃಷ್ಟಿ ಮಾನ್ಯ ಸಚಿವರಿಗೆ ಇದೆ. ಆದ್ದರಿಂದ ನಾನು ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಈಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನು ಮಾನ್ಯ ಸಚಿವರು ಉತ್ತರ ಕೊಟ್ಟಿದ್ದಾರೆ ಅದನ್ನು ಹಿಂಪಡೆಯಬೇಕು. ಮಾನ್ಯ ಸಚಿವರು ಸದಸ್ಯರುಗಳನ್ನು ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ ಅವರ ಜೊತೆ ನಾವೆಲ್ಲರೂ ಕೂಡ ಬರುತ್ತೇವೆ. ಮಾನ್ಯ ಸಚಿವರು ಮಾನ್ಯ ಮುಖ್ಯಮಂತ್ರಿಗಳನ್ನು ಕನ್ವಿನ್ಸ್ ಮಾಡಿ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸಲಿ. ಈ ಉತ್ತರ ಮಾತ್ರ ಹಿಂಪಡೆಯಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ಏಕೆಂದರೆ, ಅವರ ಕಾಳಜಿಯನ್ನು ನೋಡಿದರೆ ಗೌರವಧನವನ್ನು ಹೆಚ್ಚಿಗೆ ಮಾಡಬೇಕೆನ್ನುವ ಮನಸ್ಸು ಅವರಿಗಿದೆ. ಇಲ್ಲ ಈ ರೀತಿಯ ಉತ್ತರ ಕೊಟ್ಟು, ಅಲ್ಲ ಮಾತನಾಡತಕ್ಕಂಥದ್ದರಲ್ಲ ಬೆಲೆ ಇರುವುದಿಲ್ಲ.

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ಕನ್ನಡಿ ಒಳಗಿನ ಗಂಟು ಆಗಬಾರದು. ಮಾನ್ಯ ಸಚಿವರ ಮಾತಿನ ಉತ್ತರ ಬಹಳ ಚೆನ್ನಾಗಿತ್ತು. ಬಹಳ ಸ್ಪೋರ್ಟಿವಾಯಕವಾಗಿ ಚೆನ್ನಾಗಿ ಮಾತನಾಡಿದ್ದಾರೆ. ನರೇಗಾ ವ್ಯವಸ್ಥೆಯಿಂದ ಹಿಡಿದು ಪಂಚಾಯತಿ ಸದಸ್ಯರ ಜವಾಬ್ದಾರಿವರೆಗೂ ಮಾತನಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲ ನರೇಗಾ ಈ ಮಟ್ಟಕ್ಕೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಅವರ ಪಾತ್ರದ ಬಗ್ಗೆ, ಮಹತ್ವದ ಬಗ್ಗೆಯೂ ಕೂಡ ಚೆನ್ನಾಗಿ ಮಾತನಾಡಿದ್ದಾರೆ. ಆದರೆ ಅವರ ಉತ್ತರ ಕನ್ನಡಿ ಒಳಗಿನ ಗಂಟು ಆಗಬಾರದು.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಇಡೀ ಸದನ ಆ ಉತ್ತರ ಸರಿಯಿಲ್ಲ ಎಂದ ಮೇಲೆ ಸದನಕ್ಕಿಂತ ನಾನು ದೊಡ್ಡವನಲ್ಲ, ಖಂಡಿತವಾಗಿಯೂ ಆ ಉತ್ತರವನ್ನು ವಿತ್‌ಡ್ರಾ ಮಾಡುತ್ತೇನೆ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಚಿವರೇ, ಉತ್ತರವನ್ನು ತಾವು ವಿತ್‌ಡ್ರಾ ಮಾಡಿ ಬಿಟ್ಟಿದ್ದೀರಿ. ಆದರೆ ನಮ್ಮನ್ನು ಕೇರಳಕ್ಕೆ ಕರೆದುಕೊಂಡು ಹೋಗುತ್ತೀರೋ ಇಲ್ಲವೋ?

(ಸದನದಲ್ಲ ನಗು)

ವೈಸ್‌ಫೀರ್ಮನ್:- ಮಾನ್ಯ ಸಚಿವರಿಗೆ ಇಡೀ ಸದನದ ಬೆಂಬಲ ಸಿಕ್ಕಿದೆ, ತುಂಬಾ ಉತ್ತಾಹ ಬಂದಿದೆ ಸಹಕಾರ ಮಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಸುಪ್ರೀಂ ಕೋರ್ಟಿನಿಂದ ಒಂದು ತೀರ್ಮಾನ ಬಂದಿದೆ ಎಂಬುದನ್ನು ಕೇಳಿದ್ದೇನೆ. ಓ.ಬಿ.ಸಿ. ಯವರಿಗೆ ಮೀಸಲಾತಿ ಇಲ್ಲ.....

ಶ್ರೀ ಕೆ.ಎಸ್.ಕಲ್ಲುರಪ್ಪ:- ಮಾನ್ಯ ಸಭಾಪತಿಯವರೇ, ಈ ವಿಷಯವೇ ಬೇರೆ.

ವೈಸ್‌ಚೇರ್ಮನ್:- ಮಾನ್ಯ ತಿಮ್ಮಾಪೂರರವರೇ, ಈ ವಿಷಯವನ್ನು ಮತ್ತೊಂದು ಸಂದರ್ಭದಲ್ಲಿ ತೆಗೆದುಕೊಳ್ಳೋಣ. ಈಗ ವಿಷಯ deviate ಆಗುವುದು ಬೇಡ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ನಾನೇನು ಕೇಳುತ್ತಿಲ್ಲ. ಸರ್ಕಾರ ಇದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಹೇಳಿಕೆಯನ್ನು ಕೊಡಿ ಎಂದು ನಾನು ಕೇಳುತ್ತಿದ್ದೇನೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಅದಕ್ಕೆ ಸಂಬಂಧಪಟ್ಟ ಮಂತ್ರಿಗಳಿರುವುದರಿಂದ ಅವರು ಕೇಳುತ್ತಿದ್ದಾರೆ. ಈಗಾಗಲೇ ಹಿಂದುಳಿದ ವರ್ಗದವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಚುನಾವಣೆ ನಿಲ್ಲುವ ಹಾಗೆಯೂ ಇಲ್ಲ, ಬಿಡುವ ಹಾಗೆಯೂ ಇಲ್ಲ. ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಏನು ನಿಲುವು ತೆಗೆದುಕೊಂಡಿದ್ದಾರೆಂದು ಸರ್ಕಾರ ಹೇಳದರೆ ಸಾಕು, ಇನ್ನೇನು ಬೇಡ.

ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಎರಡೇ ಶಬ್ದದಲ್ಲಿ ನನ್ನ ಮಾತನ್ನು ಮುಗಿಸುತ್ತೇನೆ. ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಬೇಕಾದರೆ ಶ್ರೀ ಕಲ್ಲುಪ್ಪ ರವರ ವಿಚಾರವನ್ನು ಪ್ರಸ್ತಾಪ ಮಾಡಿದರು. ಮಾನ್ಯ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಅದನ್ನು ಗಮನಹರಿಸಬೇಕೆಂದು ಹೇಳಿದರು. ಒಬ್ಬ ತನ್ನ ಗ್ರಾಮ ಪಂಚಾಯತಿಯೊಳಗೆ ಸಾರ್ವಜನಿಕರ ಕೆಲಸಗಳನ್ನು ಮಾಡಬೇಕೆನ್ನುವ ಕಾಳಜಿ ಇರತಕ್ಕಂಥ ಒಬ್ಬ ಮನುಷ್ಯನ ಪರಿಸ್ಥಿತಿ ಏನಾಯಿತು ಎನ್ನುವ ದೃಷ್ಟಿಯನ್ನು ಇಟ್ಟುಕೊಂಡೇ ಈ ಗೌರವಧನವನ್ನು ಹೆಚ್ಚಿಗೆ ಮಾಡಬೇಕೆಂದು ಒತ್ತಾಯ ಮಾಡುತ್ತಿರುವಂಥದ್ದು. ಮಾನ್ಯ ಸಚಿವರು ಶಕ್ತರಿದ್ದಾರೆ, ಅವರು ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಖ್ಯಮಂತ್ರಿಗಳ ಜೊತೆ ಮಾತನಾಡಬೇಕು. ಶ್ರೀ ಕಲ್ಲಪ್ಪ ರವರನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಗೌರವಧನವನ್ನು ಹೆಚ್ಚಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಶ್ರೀ ಕಲ್ಲಪ್ಪ ರವರು ಮನೆಯೊಳಗಡೆ ಇದ್ದಂಥವರು ಮನೆ ಕೆಲಸವನ್ನು ಬಿಟ್ಟು ಆರ್ಥಿಕವಾಗಿ ಬಲಾಢ್ಯವಾಗಿದ್ದವರು ಕೊನೆಗೆ ಆರ್ಥಿಕತೆಯಲ್ಲ ಸಂಪೂರ್ಣವಾಗಿ ನಾಶವಾಗಿ ಹೋದ ಎನ್ನುವಂತಹ ಮಾತನ್ನು ಅವರು ಉಲ್ಲೇಖ ಮಾಡಿದ್ದಾರೆ. ಹಾಗಾಗಿ ಮಾನ್ಯ ಸಚಿವರು ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಿ ಈ ವಿಷಯವನ್ನು ಕೂಡ ಉಲ್ಲೇಖ ಮಾಡಿ ಗೌರವಧನವನ್ನು ಹೆಚ್ಚು ಮಾಡುವುದಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲೇಬೇಕೆಂದು ನಾನು ವಿನಂತಿ ಮಾಡುತ್ತಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಓ.ಬಿ.ಸಿ. ಗಳ ಬಗ್ಗೆ ಸುಪ್ರೀಂ ಕೋರ್ಟ್ ನಿಲುವು ಏನು ಎಂಬುದನ್ನು ಮಾನ್ಯ ಸಚಿವರು ತಿಳಿಸುತ್ತಾರೆಯೇ?

(ಮುಂದು)

176/8-3-2022/5-40/bkp-ak

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನನಗೆ ಇದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ನನಗೆ ಎಷ್ಟು ಗೊತ್ತಿದೆಯೋ ಅಷ್ಟು ಮಾತ್ರ ಹೇಳುತ್ತೇನೆ. ನಾಳೆ ಈ ವಿಚಾರವಾಗಿ ನೀವು ಈ ರೀತಿಯಲ್ಲಿ ಹೇಳಿದ್ದೀರಿ, ಈ ರೀತಿಯಲ್ಲಿ ರೆಕಾರ್ಡ್ ಆಗಿದೆ, ಈ ರೀತಿಯಲ್ಲಿ ಏತಕ್ಕೆ ಹೇಳಿದಿರಿ ಎಂದು ಕೇಳಬೇಡಿ. ನನಗೆ ತಿಳಿದ ಮಟ್ಟಿಗೆ ನಿಮ್ಮ ಗಮನಕ್ಕೆ ತರುತ್ತೇನೆ.

ನಮ್ಮ ಸರ್ಕಾರದ ಆಸೆ ಏನೆಂದರೆ, ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಮಾಡಬಾರದು ಎನ್ನುವುದು ನಮ್ಮ ಮೊದಲನೆಯ ತೀರ್ಮಾನವಾಗಿದೆ. ಈ ವಿಚಾರದಲ್ಲಿ ಏನಾಗಿದೆ ಎಂದರೆ, 2010 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಒಂದು ತೀರ್ಮಾನ ಬಂದಿತ್ತಂತೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ಅಂತೆ ಎನ್ನುವ ರೀತಿಯಲ್ಲಿಯೇ ಹೇಳಿಕೊಂಡು ಹೋಗುತ್ತೇನೆ. ಏಕೆಂದರೆ, ಮಾಜಿ ಸದಸ್ಯರಾದ ನಮ್ಮ ಶ್ರೀಯುತ ವಿ.ಎಸ್. ಉಗ್ರಪ್ಪನವರು ಇಲ್ಲಿ ಈಗ ಇದ್ದಿದ್ದರೆ, ಕಾನೂನಿನ ವಿಷಯವನ್ನು ಹಿಡಿದುಕೊಂಡು ಪುಸ್ತಕವನ್ನು ನೋಡಿ ಯಾವ ಲೆಕ್ಕದಲ್ಲ ನೀವು ಹೇಳುತ್ತಿದ್ದೀರಿ ಎಂದು ನಮ್ಮನ್ನು ಕೇಳುತ್ತಿದ್ದರು. ನಾನು ಅಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಅವರಿಗೆ ನಾನು ನಿನ್ನ ಪುಸ್ತಕವನ್ನು ಪಕ್ಕದಲ್ಲಡಬೇಕೆಂದು ನಾನು ಸುಮಾರು ಬಾರಿ ಹೇಳುತ್ತಿದ್ದೆ. ನಿನ್ನ ಪುಸ್ತಕ ನನಗೆ ಗೊತ್ತಿಲ್ಲ, ನನಗೆ ಏನೋ ಗೊತ್ತಿದೆಯೋ ಅದನ್ನು ನ್ಯಾಯಬದ್ಧವಾಗಿ ಮನಸ್ಸಿನಿಂದ ಹೇಳುತ್ತಿದ್ದೇನೆಂದು ಅವರಿಗೆ ಹೇಳುತ್ತಿದ್ದೆ. ಇಡೀ ರಾಜ್ಯದ ಪ್ರತಿಯೊಂದು ತಾಲ್ಲೂಕು ಪಂಚಾಯತಿ, ಪ್ರತಿಯೊಂದು ಜಿಲ್ಲಾ ಪಂಚಾಯತಿಯಲ್ಲಿ ಯಾವ್ಯಾವ ಕಮ್ಯೂನಿಟಿಗಳು ಇವೆ, ಅವರುಗಳಿಗೆ ಮೀಸಲಾತಿಯನ್ನು ಇಡಬೇಕೆನ್ನುವುದು 2010ರ ಸುಪ್ರೀಂ ಕೋರ್ಟಿನ ತೀರ್ಪು ಆಗಿದೆ. ಯಾರು ನೋಡದೇ ಆ ರೀತಿಯಲ್ಲಿಯೇ ಚುನಾವಣೆ ನಡೆದುಕೊಂಡು ಹೋಗಿದೆ. ಮಹಾರಾಷ್ಟ್ರದಲ್ಲ ಒಂದು ಚುನಾವಣೆ ಆಯಿತು. ಅಲ್ಲಿ ಚುನಾವಣೆಯಾದ ನಂತರ ಹಿಂದಿನ ಪ್ರಕಾರವೇ OBC (Other Backward Class) ಮೀಸಲಾತಿ ಇತ್ತು. ಮೀಸಲಾತಿಯನ್ನಿಟ್ಟುಕೊಂಡು ಚುನಾವಣೆಯನ್ನು ಮಾಡಿದರು. ಮಾಡಿದ ನಂತರ ಯಾರೋ ಸುಪ್ರೀಂ ಕೋರ್ಟಿಗೆ ಹೋದರು. ಸುಪ್ರೀಂ ಕೋರ್ಟಿಗೆ ಹೋದಾಗ ಮೊನ್ನೆ ಜನವರಿ 9ಕ್ಕೆ ಒಂದು ತೀರ್ಪು ಬಂದಿದೆ. ಎಸ್‌ಸಿ/ಎಸ್‌ಟಿ, ಮತ್ತು ಜನರಲ್ ಮಾಡಬೇಕಾಗಿತ್ತು, OBC ಯನ್ನೂ ಸಹ ಮಾಡಿದ್ದೀರಿ ಎಂದು ಹೇಳಿ, ಯಾವ್ಯಾವ OBCಯ ಸ್ಥಾನಗಳ ಫಲಿತಾಂಶ ಏನು ಬಂದಿತ್ತು, ಅಷ್ಟನ್ನೂ ಸಹ quash ಮಾಡಿ, ಜನರಲ್ ಎಂದು ಮಾಡಿಕೊಂಡು ಮತ್ತೆ ಚುನಾವಣೆ ಮಾಡಿಕೊಂಡರು. ನನಗೆ ಬಂದ ಮಾಹಿತಿಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಇದಾದ ನಂತರ ಮಧ್ಯ ಪ್ರದೇಶದಲ್ಲಯೂ ಸಹ ಇದೇ ರೀತಿ ಆಗಿದೆ ಎಂದು ಕೇಳಿದ್ದೇನೆ. ಈ ವಿಚಾರವಾಗಿ ಅನೇಕ ಕಾನೂನು ತಜ್ಞರ ಹತ್ತಿರ ಮಾತನಾಡಿದ್ದೇವೆ. ಅದೇ ರೀತಿಯಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷರಾದ ಶ್ರೀ ಜಯಪ್ರಕಾಶ ಹೆಗಡೆಯವರ ಹತ್ತಿರ ಮಾತನಾಡಿದ್ದೇವೆ. OBC ಗೂ ಮೀಸಲಾತಿಯನ್ನು ಇಟ್ಟುಕೊಂಡು ಚುನಾವಣೆಯನ್ನು ಮಾಡಬೇಕಾದರೆ ಏನು ಮಾಡಬೇಕೆಂದು ಚರ್ಚೆಗಳನ್ನು ಮಾಡುತ್ತಿದ್ದೇವೆ. 2-3 ದಿನಗಳಲ್ಲ ತಜ್ಞರ ಜೊತೆಯಲ್ಲಿ ಕುಳಿತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚರ್ಚೆ ಮಾಡಬೇಕು. ಉದಾಹರಣೆಗೆ ಶ್ರೀಯುತ ಕಾಂತರಾಜ್ ರವರು ಒಂದು ವರದಿಯನ್ನು ಕೊಟ್ಟಿದ್ದಾರೆ. ಅ ವರದಿಯಲ್ಲೂ ಕೂಡ OBC ಯ ಅಂಕಿ-ಅಂಶಗಳಿವೆ. ಅದನ್ನು ಆಕಸ್ಮಾತ್ ಬಳಸಿಕೊಂಡರೆ ಸುಪ್ರೀಂ ಕೋರ್ಟ್ ಒಪ್ಪುತ್ತದೆಯೇ? ಅದು ಗೊತ್ತಿಲ್ಲ. ಇದರ ಮಧ್ಯದಲ್ಲಿ ನೀವು 6 ತಿಂಗಳಲ್ಲಿಯೇ ಎಸ್‌ಸಿ/ಎಸ್‌ಟಿ ಮತ್ತು ಜನರಲ್ ಮಾಡಿಕೊಂಡು ಚುನಾವಣೆಯನ್ನು ಮಾಡಿಯೇ ಬಿಡಿ ಎಂದು ಹೇಳಿ ಸುಪ್ರೀಂ ಕೋರ್ಟ್ ತೀರ್ಪನ್ನು ಕೊಟ್ಟರೆ ಏನು ಮಾಡಬೇಕೆಂದು ನಮಗೆ ಗೊತ್ತಿಲ್ಲ. ಇಷ್ಟು ವಿಚಾರವನ್ನು ಮಾನ್ಯ ವಿರೋಧ ಪಕ್ಷದ ನಾಯಕರು ಮತ್ತು ಮಾನ್ಯ ಸದಸ್ಯರಾದ ಶ್ರೀ ಆರ್.ಬಿ. ತಿಮ್ಮಾಪುರ್ ರವರು ಕೇಳಿದ ಪ್ರಶ್ನೆಗೆ ನನಗೆ ಬಂದಂತಹ ಮಾಹಿತಿಯನ್ನು ಹೇಳಿದ್ದೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪನವರಿಗೆ ಧನ್ಯವಾದಗಳು. ಮಾನ್ಯ ಸಚಿವರು ಶ್ರೀಯುತ ಕಾಂತರಾಜ್‌ರವರ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುತ್ತದೆಯೋ ಇಲ್ಲವೋ ಎಂದು ಹೇಳಿದರು. ಈ ವಿಚಾರವಾಗಿ 1963 ರಿಂದ ಚರ್ಚೆ ನಡೆಯುತ್ತಿದೆ. Balaji v/s State of Karnataka ಎಂದು ಸುಪ್ರೀಂ ಕೋರ್ಟ್‌ನಲ್ಲಿ ಒಂದು ಪ್ರಕರಣ ಇತ್ತು. ಆಗಲೂ ಸಹ ಇದೇ ರೀತಿಯ ತೀರ್ಪು ಬಂತು. ಆದರೆ data ಇಲ್ಲ. Data ಇರುವವರೆಗೂ 50% ಮೇಲೆ ಮೀಸಲಾತಿ ಹೋಗುವಂತಿಲ್ಲವೆಂದು ಹೇಳಲಾಯಿತು. 1973-74 ರಲ್ಲಿ ತಿದ್ದುಪಡಿಯಾದ ಮೇಲೆ 1993 ರಿಂದ ಈ ಒಂದು ಮೀಸಲಾತಿಯನ್ನು ಎಸ್‌ಸಿ/ಎಸ್‌ಟಿ, OBC ಮಹಿಳೆಯರಿಗೆ ಕೊಟ್ಟಿರುವಂತಹದ್ದು ಇದೆ. ಅದಕ್ಕೆ ಸುಮಾರು 160 ಕೋಟಿ ರೂಪಾಯಿಗಳನ್ನು ಶ್ರೀಯುತ ಕಾಂತರಾಜ್ ರವರ ವರದಿಗೆ ಖರ್ಚು ಮಾಡಿದ್ದಾರೆ. ಕೊಟ್ಟಿರುವಂತಹ data ವನ್ನು ಸರ್ಕಾರ ಒಪ್ಪಿಕೊಂಡರೆ, ಸುಪ್ರೀಂ ಕೋರ್ಟ್‌ನವರು ತನ್ನಷ್ಟಕ್ಕೆ ತಾನೇ ಒಪ್ಪಿಕೊಳ್ಳುತ್ತಾರೆ. ಅದರಲ್ಲಿ ಸಂಶಯ ಯಾರಿಗೂ ಬೇಕಾಗಿಲ್ಲ.

ಶ್ರೀ ಕೆ.ಟಿ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, OBC ಯವರಿಗೆ ಮೀಸಲಾತಿ ವಿಚಾರದಲ್ಲಿ ಒಂದು ವಿಚಾರ ಮಾನ್ಯ ಸಚಿವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇಡೀ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ಕುರಿತಾಗಿ ಹಿಂದುಳಿದ ವರ್ಗಗಳ ವೇದಿಕೆಯಿಂದ ಪ್ರತಿಭಟನೆ ನಡೆದಿದೆ. ನಾನು ಸಹ ಮೊನ್ನೆ ಮಂಡ್ಯದಲ್ಲ ಪಾಲ್ಗೊಂಡಿದ್ದೇನೆ. ಅವರೆಲ್ಲರ ಆತಂಕ ಏನಾಗಿದೆ ಎಂದರೆ ಸುಪ್ರೀಂ ಕೋರ್ಟಿಗೆ ನಮ್ಮ ರಾಜ್ಯಸರ್ಕಾರ ಮಾಹಿತಿಯನ್ನು ಕೊಡುತ್ತಿಲ್ಲ, ಮಾಹಿತಿಯನ್ನು ಕೊಡದೇ ಹೋದರೆ, ನಾವು ಈ OBC ಮೀಸಲಾತಿಯನ್ನು ರದ್ದತಿ ಮಾಡಬೇಕಾಗುತ್ತದೆ ಎಂದು ಸ್ಪಷ್ಟವಾದ ಸೂಚನೆಯನ್ನು ಸುಪ್ರೀಂ ಕೋರ್ಟ್ ಕೊಟ್ಟು ಆಗಿದೆ. ಈಗ OBC ಮೀಸಲಾತಿಯನ್ನು ಉಳಿಸಿಕೊಳ್ಳಬೇಕಾದರೆ ರಾಜ್ಯ ಸರ್ಕಾರ ತುರ್ತಾಗಿ ಮುಂದಾಗಬೇಕಾಗಿದೆ. ಸುಪ್ರೀಂ ಕೋರ್ಟ್ ಕೇಳತಕ್ಕಂತಹ ಮಾಹಿತಿಯನ್ನು ಈ ಕೂಡಲೇ ಸುಪ್ರೀಂ ಕೋರ್ಟ್ ಮುಂದೆ ಮಂಡಿಸಬೇಕಾಗಿದೆ. ಮಂಡಿಸದೇ ಹೋದರೆ, ಆ OBC ಯವರಿಗೆ ಸಿಗಬೇಕಾದ ಮೀಸಲಾತಿಯನ್ನು ತಪ್ಪಿಸಿದಂತಹ ಕೆಟ್ಟ ಹೆಸರನ್ನು ನೀವು ಹೊರಬೇಕಾಗುತ್ತದೆ. This is a big task and a challenge for the government. ಈ ಮಾಹಿತಿಯನ್ನು ಕೂಡಲೇ ಸುಪ್ರೀಂ ಕೋರ್ಟಿಗೆ ಕೊಡದೇ ಹೋದರೆ, 'we are going to abolish the OBC reservation' ಎಂದು indirect ಆಗಿ verdict ಕೊಟ್ಟು ಆಗಿದೆ. ನೀವು ಮಾಹಿತಿಯನ್ನು ಕೊಡಬೇಕು, ಅದನ್ನು ಉಳಿಸಿಕೊಳ್ಳಬೇಕು. ಇದು ಒಂದು ವಿಚಾರ. ಎರಡನೆಯ ವಿಚಾರ ಈ ಬಗ್ಗೆ ಅಖತ ಉತ್ತರವನ್ನು ವಾಪಸ್ಸು ತೆಗೆದುಕೊಂಡಿದ್ದೇವೆಂದು ಹೇಳಿದಿರಿ. ವಾಪಸ್ಸು ತೆಗೆದುಕೊಂಡಿದ್ದಕ್ಕೆ ಸಂತೋಷವಾಯಿತು. ಇಲ್ಲದಿದ್ದರೆ, ನಮ್ಮ ನಡವಳಿಕೆಯೇ ಬೇರೆಯಾಗುತ್ತಿತ್ತು.

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೇ,

(ಗೊಂದಲ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ.

(ಗೊಂದಲ)

ವೈಸ್ ಚೇರ್ಮನ್:- ಶ್ರೀಯುತ ಪ್ರಾಣೇಶ್‌ರವರೇ, ತಾವು ನಂತರ ಮಾತನಾಡಿ. ಅವರು ಮೊದಲು ಮುಗಿಸಲಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಇಲ್ಲ ಉತ್ತರದಲ್ಲ ಒಂದು ಸ್ಪಷ್ಟನೆ ಕೊಟ್ಟಿದ್ದೀರಿ. ಆರ್ಥಿಕ ಇಲಾಖೆ ಒಪ್ಪಿಲ್ಲವೆಂದು ಹೇಳಿದ್ದೀರಿ. ನೀವು ಪರಿಷ್ಕರಣೆ 2017ರಲ್ಲ ಮಾಡಿದ್ದು ಈಗ 2022 ಆಗಿದೆ. ಇಲ್ಲಗೆ ಸುಮಾರು 5 ವರ್ಷಗಳಾಗಿದೆ. ಶಾಸಕರ ವೇತನವನ್ನು ನಾವು ಸದ್ದಿಲ್ಲದೇ ಹೆಚ್ಚಳ ಮಾಡಿಕೊಂಡಿಲ್ಲವೇ?

(ಗೊಂದಲ)

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೆ, ಮುಗಿದು ಹೋಗಿರುವ ವಿಷಯವನ್ನು ಮತ್ತೆ ತೆಗೆದುಕೊಂಡರೆ ಹೇಗೆ?

(ಗೊಂದಲ)

ವೈಸ್ ಚೇರ್ಮನ್:- ತಾವು OBC ವಿಚಾರವನ್ನಷ್ಟೆ ಮಾತನಾಡಬೇಕು. ನಾನು ಬೇರೆ ವಿಚಾರಕ್ಕೆ ಅವಕಾಶವನ್ನು ಕೊಟ್ಟಿಲ್ಲ. ನೀವು ಚೆನ್ನಾಗಿ ಮಾತನಾಡುತ್ತಿದ್ದೀರಿ, deviate ಆಗಬೇಡಿ.

(ಗೊಂದಲ)

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೆ, ಈ ಸದನದ ಗೌರವವನ್ನು ಹಾಳು ಮಾಡುವುದು ಸರಿಯಲ್ಲ. ಮುಗಿದು ಹೋದ ವಿಷಯವನ್ನು ಮತ್ತೆ ಅದೇ ವಿಷಯವನ್ನು ತೆಗೆದುಕೊಂಡರೆ ಹೇಗೆ?

ವೈಸ್ ಚೇರ್ಮನ್:- ನಾನು ಬೇರೆ ವಿಚಾರಕ್ಕೆ ಅವಕಾಶವನ್ನು ಕೊಟ್ಟಿಲ್ಲ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೆ, ಇದಕ್ಕೆ ನೀವು ಒಪ್ಪಿಗೆ ಕೊಟ್ಟರೆ ನನ್ನ ಅಭ್ಯಂತರವಿಲ್ಲ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಚಿವರು ಮುಂದಿನ ಸಭಾ ನಡವಳಿಯಲ್ಲಿ ಈ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ನಮಗೆ ನ್ಯಾಯವನ್ನು ಕೊಡಬೇಕಾಗುತ್ತದೆ. ನ್ಯಾಯವನ್ನು ಕೊಡದಿದ್ದರೆ ನಮ್ಮ ನಡವಳಿಕೆಯೇ ಬೇರೆಯಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್.ಈಶ್ವರಪ್ಪ:- ಏನು ಬೇಕಾದರೂ ಮಾಡಿಕೊಳ್ಳಿ.

(ಈ ಹಂತದಲ್ಲಿ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಶ್ರೀ ಕೆ.ಉ. ಶ್ರೀಕಂಠೇಗೌಡ:- ಆಗಬಹುದು.

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮ ನಿರ್ದೇಶಿತರು) :- ಮಾನ್ಯ ಸಭಾಪತಿಯವರೆ, ಅವಕಾಶ ಕೊಟ್ಟ ತಮಗೆ ಧನ್ಯವಾದಗಳು. ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಪಟ್ಟಂತೆ

ಶ್ರೀ ಕೆ.ಎಸ್.ಈಶ್ವರಪ್ಪ:- ಶ್ರೀಯುತ ತಿಪ್ಪೇಸ್ವಾಮಿಯವರೆ, ಕ್ಷಮಿಸಿ, ಮಾನ್ಯ ವಿರೋಧಪಕ್ಷದ ನಾಯಕರು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ data collection ಆಗಿದೆ. ಈ data ಅನ್ನೇ ಬಳಸಿಕೊಂಡು ನಾವು ಏನಾದರೂ ಚುನಾವಣೆಗೆ ಹೋಗಲಕ್ಕೆ ಅವಕಾಶವಾದರೆ, ಖಂಡಿತವಾಗಿಯೂ ಸಹ ಆ data ಅನ್ನು ಬಳಸಿಕೊಂಡು... ಏಕೆಂದರೆ, ಒಂದು ಕಾಂತರಾಜ್ ರವರ ವರದಿಯನ್ನು ಇನ್ನು ಸರ್ಕಾರ ಒಪ್ಪಿಕೊಂಡಿಲ್ಲ. ಅದು ಬೇರೆ ವಿಚಾರ ಅಲ್ಲವೇ? ಅದಕ್ಕೆ ಅನೇಕರು, ಕಾರ್ಯದರ್ಶಿ ಸಹಿ ಮಾಡಿಲ್ಲ, ಅದಕ್ಕೆ ಪಾವಿತ್ರತೆ ಇಲ್ಲ ಎನ್ನುವುದು ಬೇರೆ ವಿಚಾರ. ಅದಕ್ಕೆ data ಏನು ಇದೆ, ಇದನ್ನು ಬಳಸಿಕೊಂಡು ನಾವು ಚುನಾವಣೆಗೆ ಹೋಗುವುದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸಿಕ್ಕಿದರೆ ಖಂಡಿತ ಅದು ಅನುಕೂಲವಾಗುತ್ತದೆಯೇ ಎನ್ನುವುದನ್ನು ಕಾನೂನು ತಜ್ಞರ ಹತ್ತಿರ ನಾವು ಚರ್ಚೆ ಮಾಡುತ್ತೇವೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮ ನಿರ್ದೇಶಿತರು) ಮಾನ್ಯ ಸಭಾಪತಿಯವರೆ, 2010 ರಲ್ಲಿ ಬಂದಂತಹ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಒಂದು ನಿರ್ದೇಶನವನ್ನು ಕೊಟ್ಟಿದೆ. ಜಾತಿ ಜನ ಗಣತಿಯೊಂದಿಗೆ ಆರ್ಥಿಕವಾಗಿ ಹಿಂದುಳಿದಿರುವವರನ್ನು ಇದರಲ್ಲಿ determine ಮಾಡಬೇಕೆಂದು ಹೇಳಿದೆ. ಸುಮಾರು 10 ವರ್ಷಗಳ ಕಾಲ ಕರ್ನಾಟಕ ರಾಜ್ಯ ಒಳಗೊಂಡಂತೆ ಬೇರೆ ರಾಜ್ಯಗಳು ಕೂಡ ಇದರ ಬಗ್ಗೆ ಗಮನಹರಿಸಿಲ್ಲ. ಇತ್ತೀಚಿನ ಮಾಹಿತಿಯಂತೆ ಮಧ್ಯಪ್ರದೇಶ, ರಾಜಾಸ್ಥಾನಕ್ಕೆ ಸಂಬಂಧಪಟ್ಟಂತೆ ಕೂಡ ಮಹಾರಾಷ್ಟ್ರದ ವಿಷಯವಾಗಿ ಏನು ಸುಪ್ರೀಂ ಕೋರ್ಟ್ ಏನು ನಿರ್ದೇಶನ ಕೊಟ್ಟಿದೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದನ್ನೇ ಮತ್ತೆ repeat ಮಾಡಿತ್ತು. ಈ ದೃಷ್ಟಿಯಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಈ caste census ಮತ್ತು ಆರ್ಥಿಕವಾಗಿ ಹಿಂದುಳಿದಿರುವವಂತಹ data ಏನಿದೆ, ಅದನ್ನು ದಯಮಾಡಿ ಕೊಟ್ಟರೆ ಮುಂದಿನ ಚುನಾವಣೆಗಳಿಗೆ ಅನುಕೂಲವಾಗುತ್ತದೆ.

ಮುಂದು.

(177) 08.03.2022 05.50 ಎಸ್‌ವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಎ.ತಿಪ್ಪೇಸ್ವಾಮಿ (ಮುಂದು):-

ಈಗಾಗಲೇ ಹಿಂದುಳಿದ ವರ್ಗದ ಆಯೋಗದಲ್ಲಿರುವ ಡೇಟಾ ಅನ್ನು ಪಡೆದುಕೊಳ್ಳಬೇಕು. ಅದಕ್ಕೆ ತಾವು ಒಂದು validation ಮಾಡಿ. ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಹರಿಪ್ರಸಾದ್ ಅವರು ಹೇಳಿದಂತೆ ಅದು ರೂ.160-180 ಕೋಟಿಗಳಷ್ಟು ಖರ್ಚು ಮಾಡಿ ಸಿದ್ಧಪಡಿಸಲಾಗಿರುವ ಡೇಟಾ. ಅದನ್ನು validation ಮಾಡಬೇಕಾಗುತ್ತದೆ. ನಂತರ ನ್ಯಾಯಾಲಯದ ಮುಂದೆ ಅದನ್ನು ಇಟ್ಟರೆ ಬಹುಶಃ ಸರ್ವೋಚ್ಚ ನ್ಯಾಯಾಲಯವು ಒಪ್ಪಬಹುದು. ಆ ದೃಷ್ಟಿಯಲ್ಲಿ ತಾವು ಕಾರ್ಯೋನ್ಮುಖರಾಗಬೇಕು ಎಂದು ನಾನು ಸಲಹೆ ಮಾಡುತ್ತೇನೆ.

ಸಭಾಪತಿಯವರು:- ನಿಯಮ 330 ರ ಅಡಿಯಲ್ಲಿ ಮುಂದಿನ ವಿಷಯ ಮಾನ್ಯ ದಿನೇಶ್ ಗೊಳಗೌಡ ಅವರದಾಗಿದ್ದು. ಅವರು ಗೈರು ಹಾಜರಾಗಿರುವುದರಿಂದ ಈಗ ಅರ್ಧಗಂಟೆ ಕಾಲಾವಧಿ ಚರ್ಚೆಯನ್ನು ತೆಗೆದುಕೊಳ್ಳೋಣ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಅರ್ಧಗಂಟೆ ಕಾಲಾವಧಿ ಚರ್ಚೆ

ವಿಷಯ:- ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಜಾಗದಲ್ಲ ವಸ್ತು
ಸಂಗ್ರಹಾಲಯ ನಿರ್ಮಿಸುತ್ತಿರುವ ಬಗ್ಗೆ

* * *

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ನಾನು ಪ್ರಸ್ತಾಪ ಮಾಡುವ ವಿಚಾರ ಈಗಾಗಲೇ ನಮ್ಮ ಸದನದಲ್ಲಿ ನಾಲ್ಕು ಬಾರಿ ಚರ್ಚೆಯಾಗಿದೆ. ಈ ಹಿಂದೆ ತಾವೇ ಇಲ್ಲ ನಿಂತು ಈ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪ ಮಾಡಿರುತ್ತೀರಿ. ಆ ನಂತರ ಮಾನ್ಯ ತಿಪ್ಪೇಸ್ವಾಮಿಯವರು, ಮಾನ್ಯ ಕಾಂತರಾಜು ಅವರು ಚರ್ಚೆ ಮಾಡಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಅರಸರು ಈ ರಾಜ್ಯದಲ್ಲಿ ಬಹಳ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದರು. ಆ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ವಿದ್ಯುತ್ ಬಲ್ಬ್‌ಗಳನ್ನು ಉತ್ಪಾದನೆ ಮಾಡುವಂತಹ ಎರಡು ಕಂಪನಿಗಳು ಅಸ್ತಿತ್ವಕ್ಕೆ ಬಂದವು. ಒಂದು ಬಂಗಾಳ ಬಲ್ಬ್, ಮತ್ತೊಂದು ಮೈಸೂರು ಲ್ಯಾಂಪ್ಸ್ ಕಂಪನಿ. ಮೈಸೂರು ಲ್ಯಾಂಪ್ಸ್ ಕಂಪನಿಗೆ ಅದರದ್ದೇ ಆದಂತಹ ಒಂದು ಉಜ್ಜಲವಾದ ಇತಿಹಾಸವಿದೆ. ಈ ದಿನೆಯಲ್ಲಿ ಮೈಸೂರು ಮಹಾರಾಜರ ಕೊಡುಗೆ ಅಪಾರವಾದುದು. ಈ ಕಾರ್ಖಾನೆಗೆ ಸಂಬಂಧಪಟ್ಟ ಹಾಗೆ ಇಂದು ಹನ್ನೊಂದು ವ್ಯಾಜ್ಯಗಳು ಸ್ಥಳೀಯ ನ್ಯಾಯಾಲಯಗಳು, ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯಗಳಿಲ್ಲವೆ. ಕಾರಣ ಇದು ಒಂದು ಕಂಪನಿಯಾಗಿದ್ದು, ಈ ಕಂಪನಿ ಇನ್ನೂ windup ಆಗಿರುವುದಿಲ್ಲ. ಶೇರುದಾರರು ಇದ್ದಾರೆ. ಬಹಳ ದೊಡ್ಡ ಪ್ರಮಾಣದ ಆಸ್ತಿ ಈ ಮೈಸೂರು ಲ್ಯಾಂಪ್ಸ್ ಕಂಪನಿಗೆ ಇದೆ. NGEF (New Government Electrical Factory) ಕಾರ್ಖಾನೆಗೂ ಇದೆ. ಮೈಸೂರು ಲ್ಯಾಂಪ್ಸ್‌ಗೆ ಸಂಬಂಧಪಟ್ಟಂತೆ ಸುದೀರ್ಘವಾದ ಉತ್ತರವನ್ನು ಕಳೆದ ಅಧಿವೇಶನದಲ್ಲಿ ನನಗೆ ಸಚಿವರು ನೀಡಿದ್ದಾರೆ. ಅದು ಮಲ್ಲೇಶ್ವರದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಂತೆ ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಹರಿಪ್ರಸಾದ್ ಅವರ ಮನೆಗೆ ಹೊಂದಿಕೊಂಡಂತೆ ಬೆಂಗಳೂರು ಹೃದಯ ಭಾಗದಲ್ಲಿ 21 ಎಕರೆ 6.73 ಗುಂಟೆ ಭೂಮಿ ಮತ್ತು ಕಟ್ಟಡಗಳು ಅದರಲ್ಲವೆ. ಇದು ಕೇವಲ ಕಟ್ಟಡ ಮತ್ತು ಆ ಜಾಗಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸೀಮಿತವಾಗಿಲ್ಲ. ರಾಜಮಹಲ್ ವಿಲಾಸದ ಎರಡನೆಯ ಹಂತದಲ್ಲ ಒಂದು ಬಹುದೊಡ್ಡ ಹೆಚ್.ಐ.ಜಿ. ಬಂಗಲೆ ಇದೆ. ಅದು 307 ಚದರ ಮೀಟರ್ ಇದೆ. ಅದೇ ರಾಜಮಹಲ್ ವಿಲಾಸ ಬಡಾವಣೆಯ ಎರಡನೆಯ ಹಂತದಲ್ಲ ಮತ್ತೊಂದು 309.12 ಚದರ ಮೀಟರ್‌ಗಳ ಬಹು ದೊಡ್ಡ ನಿವೇಶನ ಮತ್ತು ಕಟ್ಟಡ, ಬಂಗಲೆ ಇದೆ. ಇದು ಕೇವಲ ನಮ್ಮ ರಾಜ್ಯದ ಮಾತ್ರಲ್ಲ. ಮುಂಬೈ ನಗರದ ವರ್ಲ್ಡ್ ಪ್ರದೇಶದಲ್ಲ ಬಹಳ ಬೆಲೆಬಾಳುವ ಜಾಗದಲ್ಲ ಕಟ್ಟಡ ಇದೆ. ಅಹಮದಾಬಾದ್ ನಗರದಲ್ಲಿದೆ. 1043 ಚದರ ಅಡಿಯ ಜಾಗವಿದೆ. ಬಹುಶಃ ಕೇವಲ ನಮ್ಮ ಮೈಸೂರು ಲ್ಯಾಂಪ್‌ನ ಆಸ್ತಿಯನ್ನು ಸರ್ಕಾರಿ ಲೆಕ್ಕದ ಪ್ರಕಾರ ಲೆಕ್ಕ ಹಾಕಿದರೆ ರೂ.250 ಕೋಟಿ. ಮಾರುಕಟ್ಟೆ ದರ ಲೆಕ್ಕ ಹಾಕಿದರೆ ರೂ.500 ಕೋಟಿ ಮೇಲೆ ಹೋಗುತ್ತದೆ.

ಇನ್ನು ಎನ್.ಜಿ.ಇ.ಎಫ್. ಆಸ್ತಿ ಬೆಂಗಳೂರಿನ ಸರಹದ್ದಿನಲ್ಲರುವ ಬೈಯಪ್ಪನಹಳ್ಳಿ, ಬೆನ್ನಿಗಾನಹಳ್ಳಿಗೆ ಸೇರಿದಂತೆ 119 ಎಕರೆ 65 ಗುಂಟೆ ಇದೆ. ಅದರಲ್ಲ 105 ಎಕರೆ ಕಾಂಪೌಂಡ್ ಒಳಗಿದೆ. ಉಳಿದದ್ದು ಹೊರಭಾಗದಲ್ಲಿದೆ. 14-15 ಕೆ.ಜಿ. ಬೆಳ್ಳಿಯಿದೆ. 5.5 ಕೆ.ಜಿ. ಮಿಶ್ರಲೋಹವಿದೆ. ಅಲ್ಲ ನಾನು ವಿಚಾರಿಸಿದಾಗ ಮತ್ತು ನಮಗೆ ಕೊಟ್ಟಿರುವ ಮಾಹಿತಿಯ ಪ್ರಕಾರ ಒಂದು ಚದರ ಮೀಟರ್‌ಗೆ ರೂ.66,000/-ಗಳಿಂದ ರೂ.90,000/-ಗಳವರೆಗೆ ಬೆಲೆ ಇದೆ. ಅರ್ಥಾತ್ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ಈ ಎನ್.ಜಿ.ಇ.ಎಫ್.ಗೆ ಮತ್ತು ಮೈಸೂರು ಲ್ಯಾಂಪ್‌ಗೆ ಇದೆ. ನಾನು ಒಂದು ಪ್ರಶ್ನೆಯನ್ನು ಕೇಳಿದೆನು. ಸರ್ಕಾರ ಈ ಜಾಗದಲ್ಲ ಏನು ಮಾಡಲಕ್ಕೆ ಹೊರಟಿದೆ? ಇದು ಸರ್ಕಾರದ ಆಸ್ತಿ. ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ. ಎನ್.ಜಿ.ಇ.ಎಫ್.ಗೆ ಸೇರಿದ 120 ಎಕರೆ, ಮೈಸೂರು ಲ್ಯಾಂಪ್‌ಗೆ ಸೇರಿದ್ದು 22.5 ಎಕರೆ. Experience Bengaluru ಯೋಜನೆಯನ್ನು ಅನುಷ್ಠಾನಗೊಳಿಸಲು ಒಂದು ಟ್ರಸ್ಟ್ ಅನ್ನು ಮಾಡಲಾಗಿದೆ ಎಂದು ಮಾನ್ಯ ಸಚಿವರು ಉತ್ತರವನ್ನು ಕೊಡುತ್ತಾರೆ. ಈ ಟ್ರಸ್ಟ್‌ಗೆ ಅದನ್ನು ಹಸ್ತಾಂತರಿಸಬೇಕು ಎನ್ನುವ ಅಭಿಪ್ರಾಯವನ್ನು ಮಾನ್ಯ ಸಚಿವರು ಅಖತ ಉತ್ತರದಲ್ಲ ನೀಡಿದ್ದಾರೆ. ನನ್ನ ಆತಂಕ ಇರುವಂಥದ್ದು ಇನ್ನೂ ಈ ಕಂಪನಿ windup ಆಗಿರುವುದಿಲ್ಲ. ಸರ್ಕಾರದ ಜವಾಬ್ದಾರಿ ಹೊರತಾಗಿ ಬೇರಾರಿಗೂ ಯಾವುದೇ ಕಾರಣಕ್ಕಾಗಿ ಈ ಆಸ್ತಿಯನ್ನು ವರ್ಗಾವಣೆ ಮಾಡಬಾರದು ಎನ್ನುವಂತಹ ತಡೆಯಾಜ್ಞೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸುಪ್ರೀಂ ಕೋರ್ಟಿನಿಂದ ಬಂದಿದೆ. ಹೀಗಿದ್ದೂ ನ್ಯಾಯಾಲಯಗಳ ಆದೇಶವನ್ನು ಲೆಕ್ಕಿಸದೆ ಕಂಪನಿಯ ಶೇರುದಾರರನ್ನು ಕಡೆಗಣಿಸಿ ಈ ಟ್ರಸ್ಟ್ ಅನ್ನು ಮಾಡಿ ಅದಕ್ಕೆ ವಹಿಸತಕ್ಕಂತಹ ಒಂದು ಪ್ರಯತ್ನ ನಡೆದಿರುವುದರ ಬಗ್ಗೆ ನಾನು ಇಂದು ಗಂಭೀರವಾಗಿ ಪ್ರಸ್ತಾಪ ಮಾಡಬೇಕಾಗಿದೆ. ಇಂದು ಸರ್ಕಾರ ಅಲ್ಲ ಒಂದು ಮ್ಯೂಸಿಯಂ ಮಾಡುವುದಾಗಿ ಹೇಳಿದೆ. ಈಗಾಗಲೇ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಹೋಗಿಬರುವ ಜನ ಇಲ್ಲ. ಅಪರೂಪಕ್ಕೆ ಪ್ರವಾಸಕ್ಕೆ ಬಂದ ಮಕ್ಕಳು ಹೋಗುತ್ತಾರೆ. ಈಗ ಮೂರು ವರ್ಷಗಳಿಂದ ಅದೂ ಇಲ್ಲ. ಅದು ಬಾಗಿಲು ಹಾಕಿಕೊಂಡು ಕುಳಿತಿದೆ. ಹೀಗಿರುವಾಗ ಸರ್ಕಾರ ಒಂದು ಟ್ರಸ್ಟ್ ಅನ್ನು ರಿಜಿಸ್ಟರ್ ಮಾಡಿದೆ. ಆ ಟ್ರಸ್ಟ್, ಪಬ್ಲಿಕ್ ಟ್ರಸ್ಟ್ ಅಲ್ಲ. ಆ ಟ್ರಸ್ಟ್ ಇವತ್ತು Section 80(g) 12 A & B of I.T Act ಅಡಿಯಲ್ಲಿ ನೋಂದಣಿಯಾಗಿರುವುದಿಲ್ಲ. ಆ ಟ್ರಸ್ಟ್‌ನಲ್ಲಿ ಮಾಡಿರುವ ಪ್ರಾವಿಷನ್‌ಗಳು ಏನು? 7 ಜನ ಅಧಿಕಾರಿಗಳಲ್ಲಿ 5 ಜನ ನೇರವಾಗಿ ನೇಮಕಗೊಂಡವರಿದ್ದರೆ ಇಬ್ಬರು ಅಧಿಕಾರಿಗಳನ್ನು ನಾಮಕರಣ ಮಾಡಿಕೊಳ್ಳಬಹುದು. 5 ಜನ ಖಾಸಗಿಯವರು ಇರುತ್ತಾರೆ. ಈ ರೀತಿ ಒಟ್ಟು 12 ಜನ ಇರುತ್ತಾರೆ. ಆದರೆ ಈ ಟ್ರಸ್ಟ್‌ನ ರಚನೆಯನ್ನು ನಾನು ಸುದೀರ್ಘವಾಗಿ ಗಮನಿಸಿದ್ದೇನೆ. ಇಲ್ಲಿ ಮಾಡಿರುವ ಪ್ರಾವಿಷನ್‌ಗಳಿಂದ ನಮಗೇಕೆ ಆತಂಕ ಮತ್ತು ದಿಗಿಲು ಪ್ರಾರಂಭವಾಗಿದೆ. ಏಕೆಂದರೆ ಅವುಗಳನ್ನು ಒಂದೊಂದಾಗಿ ಬಿಡಿಸಿ ಹೇಳುವುದಾದರೆ ಈ ಟ್ರಸ್ಟ್‌ನವರು ಯಾರಿಂದಲಾದರೂ they accept any donation, contribution, legacy, bequeath, grant, assets in cash or in kind or movable or immovable property with or without condition for the trust. ಅಂದರೆ ಇವರು ಯಾವುದೇ ಹಣವನ್ನು ಯಾರಿಂದ ಬೇಕಾದರೂ ಪಡೆಯಬಹುದು ಎನ್ನುವಂತಹ ಮಾತನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಾರೆ. ಅತ್ಯಂತ ಅಪಾಯಕಾರಿ ಅಂಶವೊಂದನ್ನು ಈ ಟ್ರಸ್ಟ್‌ನಲ್ಲಿ ಸೇರಿಸಲಾಗಿದೆ. The Board of Trustees shall have the power to convert, to pledge, hypothecate. Mortgage, sell, alienate, dispose, lease, rent-out, premise, sublease create the chart... ಈ ಎಲ್ಲಾ ಅವಕಾಶಗಳನ್ನು ಈ ಟ್ರಸ್ಟ್‌ಗೆ ಮಾಡಿಕೊಡಲಾಗಿದೆ. 52ನೇ ಅಂಶ, ಪುಟ ಸಂಖ್ಯೆ ನಮೂದಿಸಿಲ್ಲ. ಇದರಲ್ಲಿ ಯಾವಾಗ ಯಾರಿಗೆ ಹೇಗೆ ಬೇಕಾದರೂ ಪರಭಾರೆ ಮಾಡುವಂತಹ ಅವಕಾಶವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಪೂರ್ಣವಾಗಿ ನೀಡಲಾಗಿದೆ. ಬಹುಶಃ ಇದು ಸರ್ಕಾರದ ಗಮನಕ್ಕೆ ಬಂದಿದೆಯೋ ಇಲ್ಲವೋ ತಿಳಿದಿಲ್ಲ.

ಈ ಹಿಂದೆ ತಾತಗುಣಿ ಎಸ್ಟೇಟ್ ಬಗ್ಗೆ ಒಂದು ದೊಡ್ಡ ಜಿಜ್ಞಾಸೆ ಪ್ರಾರಂಭವಾಗಿತ್ತು. ಅದು ರೋರಿಚ್ ಅವರ ಆಸ್ತಿಯಾಗಿದ್ದು, ಒಟ್ಟು 365 ಎಕರೆಗಳಷ್ಟು ಜಾಗ ಇದೆ. ಆ ಪ್ರಕರಣವು ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ಹೋಯಿತು. ಸರ್ವೋಚ್ಚ ನ್ಯಾಯಾಲಯವು ಅಂದು ಒಂದು verdict ಅನ್ನು ನೀಡಿದೆ. ಅದರಲ್ಲಿ “ಯಾವ ಕಾರಣಕ್ಕೂ ಇಂತಹ ಆಸ್ತಿಗಳನ್ನು ಖಾಸಗಿಯವರಿಗೆ, ಟ್ರಸ್ಟ್‌ಗಳಿಗೆ, ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು. ಅದು ನೇರವಾಗಿ ಸರ್ಕಾರದ ಸ್ವಾಧೀನದಲ್ಲಿಯೇ ಇರಬೇಕು” ಎಂದು ಹೇಳಿದೆ. ಹೀಗಿರುವಾಗ ಒಂದು ಟ್ರಸ್ಟ್ ಅನ್ನು ಮಾಡಿ ಕೆಲವು ಅಧಿಕಾರಿಗಳನ್ನು ಮತ್ತು ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡುವುದು ಎಷ್ಟು ಸರಿ? ಈಗಾಗಲೇ ಶ್ರೀ ನರಸಿಂಹನ್ ಎನ್ನುವ ಒಬ್ಬ ಖಾಸಗಿ ವ್ಯಕ್ತಿಯನ್ನು ಅಲ್ಲಿಗೆ ನೇಮಕ ಮಾಡಲಾಗಿದೆ. ಅವರು ಯಾರು; ಎಲ್ಲಂದ ಬಂದರು; ಏಕೆ ಬಂದರು? ಅವರ ಆಶಯ ಏನು ಎಂಬುದು ನಮಗೆ ಅರ್ಥವಾಗುತ್ತಿಲ್ಲ.

(...ಮುಂದು)

(178) 08-03-2022 (6.00) ಕೆಜಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಐ.ಶ್ರೀಕಂಠೇಗೌಡ (ಮುಂದು):-

ಇದರ ಅರ್ಥ ಏನು? ಯಾರೋ ಖಾಸಗಿಯವರಿಗೆ ಕೊಟ್ಟು ಅವರು sublease ಮಾಡಬಹುದು, pledge ಮಾಡಬಹುದು, ಅದರ ಮೇಲೆ ಸಾಲ ತೆಗೆಯಬಹುದು, ಅದನ್ನು ಮಾರಾಟ ಮಾಡಬಹುದು, ಅದನ್ನು ಪರಭಾರೆ ಮಾಡಬಹುದು, ಅದನ್ನು ಬೇರೆಯವರಿಗೆ ವಹಿಸಬಹುದು, ಈ ಎಲ್ಲಾ ಅವಕಾಶಗಳನ್ನು ಕೊಟ್ಟು ಅವರಿಗೆ ಕೊಡುವುದಾದರೆ, ಇದರ ಅರ್ಥ ಏನು? ನನಗೆ ಅರ್ಥವಾಗುತ್ತಿಲ್ಲ. ನಮಗೆ ಸಭಾನಾಯಕರು ಇದ್ದಾರೆ. ಸಚಿವರು ಇದ್ದಾರೆ. ಕಳೆದ ಎರಡು ಅಧಿವೇಶನಗಳ ಹಿಂದೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Airport ಗೆ ಹೋಗುವ ದಾರಿಯಲ್ಲಿ ಒಂದು ಶಿಕ್ಷಣ ಸಂಸ್ಥೆಗೆ ಜಾಗ ಕೇಳಿದ್ದರು. ಕೊನೆಗೆ ನಾವು ಸುಮ್ಮನಾದೆವು. ಒಂದೂವರೆ ಕೋಟಿ ರೂಪಾಯಿ acquisition charge, 50 ಲಕ್ಷ ರೂಪಾಯಿಗಳಿಗೆ ಬಜೆಟ್ ಸರ್ಕಾರದವರು ಕೇಳಿದ್ದೀರಿ. ಮಕ್ಕಳಿಗೆ ಪಾಠ ಹೇಳುವುದಕ್ಕೆ ಎಂದು ನಾವು ಸುಮ್ಮನೆ ಆದೆವು. ಆದರೆ, ಮತ್ತೆ ಇವತ್ತು ಒಂದು ಕಡೆ 119 ಎಕರೆ, ಇನ್ನೊಂದು ಕಡೆ 22 ಎಕರೆ ಭೂಮಿಯನ್ನು Trust ನ ಹೆಸರಿನಲ್ಲಿ ಖಾಸಗಿಯವರಿಗೆ ಕೊಡುವಂತಹ ಹುನ್ನಾರ ಏಕೆ? ಇವರಿಗೆ ಸರ್ಕಾರದ ಆಸ್ತಿಯನ್ನು ಜವಾಬ್ದಾರಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಸರ್ಕಾರದ ರಕ್ಷಣೆಯಲ್ಲಿ ಇಟ್ಟುಕೊಳ್ಳಬೇಕೆಂದು ಇಲ್ಲವೇ? ಅವರ ಕೈಯಲ್ಲಿ ರಕ್ಷಣೆ ಮಾಡುವುದಕ್ಕೆ ಆಗುತ್ತಿಲ್ಲವೇ? ಹಾಗಾದರೆ, ಸರ್ಕಾರ ನಡೆಸುವುದಕ್ಕೆ ಆಗುವುದಿಲ್ಲವೆಂದು ಯಾವುದಾದರೊಂದು Trust ಅನ್ನು ತಂದು ವಿಧಾನಸೌಧಕ್ಕೆ ಬಿಟ್ಟುಬಿಡೋಣವೇ? No, this is not good. This is government property. ಇದು ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವಂತಹ ಆಸ್ತಿ.

(ಗೊಂದಲ)

ಶ್ರೀ ಮುರುಗೇಶ್ ನಿರಾಣಿ (ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ಮೊಟ್ಟ ಮೊದಲಿಗೆ Mysore Lamps Property ಬಗ್ಗೆ ವಿವರವಾಗಿ ಉತ್ತರವನ್ನು ಕೊಡುತ್ತೇನೆ. Mysore Lamps ನಲ್ಲಿ ಇರುವಂತಹ ಎಲ್ಲಾ ಆಸ್ತಿಯು ಎಲ್ಲವೂ Mysore Lamps ಹೆಸರಿನಿಂದಲೇ ಮುಂದುವರಿಯುತ್ತದೆ. ಇದರ ಬಗ್ಗೆ confusion ಬೇಡ. ಈಗ ಮಾನ್ಯ ಸದಸ್ಯರು ಚರ್ಚೆ ಮಾಡುತ್ತಿರುವಂತಹ ವಿಷಯ ವಿಷಯಾಂತರವಾಗಿ ಹೊರಟಿದೆ. ಅಲ್ಲಿ ಮಾಡುತ್ತಿರುವಂತಹ Trust ಅದನ್ನು maintain ಮಾಡುವುದಕ್ಕೆ ಇರುತ್ತದೆಯೇ ಹೊರತು, ಅಲ್ಲಿ ಇರುವಂತಹ ಆಸ್ತಿಯನ್ನು Trust ಗೆ ವರ್ಗಾವಣೆ ಮಾಡಿ ಮಾಡುವಂತಹದಲ್ಲ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸರ್ಕಾರದವರು ನೇರವಾಗಿ Trust ಜವಾಬ್ದಾರಿಗೆ ಕೊಟ್ಟಿದ್ದೇವೆಂದು ಉತ್ತರ ಕೊಟ್ಟಿದ್ದಾರೆ. ನಾನು ತಮ್ಮ ಮುಖಾಂತರ ಮಾನ್ಯ ಸಚಿವರಲ್ಲಿ ಕೇಳಬಯಸುತ್ತೇನೆ. ನಾನು ಅವತ್ತು ಪ್ರಸ್ತಾಪವನ್ನು ಸೂಚ್ಯವಾಗಿ ಮಾಡಿದೆ. ದೆಹಲಿಯಲ್ಲಿ ಅನಿರೀಕ್ಷಿತ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಿದ್ದರು. ಕಛೇರಿಗಳನ್ನು ಮುಚ್ಚಿದ್ದರು. ಇಂತಹ registration

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

number ವಾಹನಗಳು ಮಾತ್ರ ಇವತ್ತು ರಸ್ತೆಗೆ ಬರಬೇಕೆಂದು ಮಾಡಿದ್ದರು. ಇನ್ನೊಂದು ದಿವಸ ಬೇಡವೆಂದು ಹೇಳಿದ್ದರು ಏಕೆ? Because of pollution. ಬೆಂಗಳೂರು ಆ ಆದಿಯಲ್ಲಿ 2ನೇ ಹಂತದಲ್ಲಿದೆ. ಈ ಎಲ್ಲಾ ನಗರಗಳದ್ದು ಎಷ್ಟು percentage ಎಂದು ಆವತ್ತು quote ಮಾಡಿದ್ದೇನೆ. ಇವತ್ತು ಆ ಭಾಗ ಜನನೀಚಡ ಜಾಗವಾಗಿದೆ. ದಟ್ಟಣೆಯಾಗಿ ವಾಹನಗಳು ಓಡಾಡುವಂತಹ ಜಾಗ. ಆ ಜಾಗ pollution ಆಗುತ್ತಿರುವಂತಹ ಜಾಗವಾಗಿದೆ. ಬೆಂಗಳೂರಿನಲ್ಲಿ Cubbon Park and Lal Bagh ಆದ ನಂತರ ಏನು ಮಾಡಿದ್ದಾರೆ? ಆ 119 ಎಕರೆ ಭೂಮಿಯನ್ನು ತೋಟಗಾರಿಕೆ ಇಲಾಖೆಯವರಿಗೆ ಕೊಡಿ. ಅಲ್ಲ ಪೂರ್ಣವಾಗಿ ಮತ್ತೊಂದು Cubbon Park or Lal Bagh ಆಗಲಿ. ಅದು ನೇರವಾಗಿ ತೋಟಗಾರಿಕೆ ಇಲಾಖೆಯವರ ಕೈಯಲ್ಲಿ ನಡೆಯಲಿ. ಇವರು Trust ರವರ ಕೈಯಲ್ಲಿ ಹಸಿರುಕರಣ ಎಂದು ಹೇಳುತ್ತಾರೆ. ನಾನು ಅವರಿಗೆ ಕಲಂ 52 ನಲ್ಲಿ provision ಗೆ ಓದಿ ಹೇಳಿದ್ದೇನೆ. ಅದು ಏಕೆ provision? ಮಾರಾಟ pledge ಮಾಡುವುದಕ್ಕೆ ಏಕೆ? sublease ಏಕೆ? ನಮಗೆ English ಅನ್ನು ಓದುವುದಕ್ಕೆ ಬರುವುದಿಲ್ಲವೇ? ನಮ್ಮ ಸರ್ಕಾರದ ಆಸ್ತಿಯನ್ನು ಯಾರೋ ಖಾಸಗಿ 5 ಜನರಿಗೆ, ಸರ್ಕಾರಿ ಅಧಿಕಾರಿಗಳಿಗೆ Heritage Club ಗೆ ಜಾಗ ಕೊಟ್ಟಿದ್ದೀರಿ, ಈಗ ಅವರ ಹತ್ತಿರ ಜಾಗ ಬಡಿಸಿಕೊಳ್ಳಿ ನೋಡೋಣ. ಆ ಜಾಗ ವಿಧಾನಸೌಧಕ್ಕೆ 50 ಮೀಟರ್ ಇಲ್ಲವೇ 100 ಮೀಟರ್ ದೂರದಲ್ಲಿದೆ. ಈಗ ಅದನ್ನು ಅವರ ಬಳಿ ಬಡಿಸಿಕೊಳ್ಳಿ. ನಮಗೆ quarters ಇಲ್ಲ. ಬಾಡಿಗೆ ಕೊಡುತ್ತಿದ್ದೇವೆ. ಬಡಿಸಿಕೊಂಡು ಅಲ್ಲ quarters ಕಟ್ಟಿ. ಇದು ಅವರ ಕೈಯಲ್ಲಿ ಆಗುತ್ತದೆಯೇ? Now, it is not good. ಸರ್ಕಾರದ ಆಸ್ತಿ, ಜನರ ಆಸ್ತಿ, ಅದು ಈ ರಾಜ್ಯದ ಆಸ್ತಿ. ನಾವು ದಾರಿ ತಪ್ಪಿಸುತ್ತಿಲ್ಲ. ಆದರೆ, ಅವರು ದಾರಿ ತಪ್ಪಿಸುವುದಕ್ಕೆ ಹೊರಟಿದ್ದಾರೆ. ಆ Trust ಅನ್ನು withdraw ಮಾಡಲಿ. ನಾನು ಈಗಲೇ ಚರ್ಚೆಯನ್ನು ನಿಲ್ಲಿಸಿಬಿಡುತ್ತೇನೆ. withdraw the Trust. Handover it to the Horticulture Department. ಇನ್ನೂ 22 ಎಕರೆ ಜಾಗ ಇದೆ. ಉಕ್ರೇನ್‌ನಿಂದ ನಮ್ಮ ರಾಜ್ಯದ 400 ಮಕ್ಕಳು Medical ಓದುವುದಕ್ಕೆ ಆಗದೆ ವಾಪಸ್ಸು ಬಂದಿದ್ದಾರೆ. ನಾವು ಈಗ ಅವರನ್ನು ಓದಿಸಬೇಕಲ್ಲವೇ?

ಮಾನ್ಯ ಸಭಾಪತಿಯವರೇ, ತಾವು ನನಗೆ ಅದರ ಬಗ್ಗೆ ಮಾತನಾಡಲು ನಾಳೆ ಅಥವಾ ನಾಡಿದ್ದು ಅವಕಾಶ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಆ ಮಕ್ಕಳು ಇಲ್ಲ ಓದುವುದಕ್ಕೆ ಅವಕಾಶ ಮಾಡಿಕೊಡಬೇಕು. ಅದಕ್ಕೆ ವಿಶೇಷವಾದ ಕಾಯಿದೆಯನ್ನು ರೂಪಿಸಬೇಕು. ಈಗಿರುವ Medical College ಗಳಲ್ಲಿ ಅವರಿಗೆ ಓದುವುದಕ್ಕೆ ಅವಕಾಶ ಮಾಡಿಕೊಡಬೇಕು. ನನ್ನ ಉದ್ದೇಶ ಈ 22 ಎಕರೆ ಜಾಗದಲ್ಲಿ ಒಂದು High-Tech Government Medical College, ಒಂದು Hospital

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿ. ಒಂದು Oxygen Plant ಅನ್ನು ಮಾಡಿ. ಇವತ್ತು ಈ ರಾಜ್ಯದ ಜನಸಂಖ್ಯೆಯಲ್ಲಿ ಮೂರನೆ ಒಂದು ಭಾಗದಷ್ಟು ಜನ ಬೆಂಗಳೂರಿನಲ್ಲಿ ಇದ್ದಾರೆ. ಈ ಊರಿನಲ್ಲಿ ಎಷ್ಟು Government Colleges ಇವೆ? ಎಷ್ಟು ಇರಬೇಕಾಗಿತ್ತು? ಇವತ್ತು 40/48 Medical College ಗಳ ಪ್ರಕಾರ, ಕನಿಷ್ಠ 8 ರಿಂದ 10 Government Medical College ಗಳು ಈ ಊರಿನಲ್ಲಿ ಇರಬೇಕಾಗಿತ್ತು. ಆದರೆ ಏಕೆ ಆಗಲಿಲ್ಲ? Mysore Lamps ಜಾಗದಲ್ಲಿ ಒಂದು ಸರ್ಕಾರಿ Medical College ಅನ್ನು ಮಾಡಿ. ಒಂದು Medical Hospital ಮಾಡಿ. ಒಂದು Hostel ಅನ್ನು ಮಾಡಿ. ಒಂದು Oxygen Plant ಮಾಡಿ. ಈ 119 ಎಕರೆ ಭೂಮಿಯನ್ನು ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಿ. ಆ ನಿರ್ಣಯವನ್ನು ಇಂದೇ ಘೋಷಣೆ ಮಾಡಬೇಕು. ಆ Trust ಅನ್ನು withdraw ಮಾಡಿ. ಈ Trust ನಲ್ಲಿರುವಂತಹ 10/12 ಅಂಶಗಳನ್ನು ಓದಿದ್ದೇನೆ. ಇದರಲ್ಲಿ ಸಂಪೂರ್ಣವಾಗಿ ಸರ್ಕಾರದ ಆಸ್ತಿಯನ್ನು ತಮ್ಮದಾಗಿ ಮಾಡಿಕೊಂಡು ಅದನ್ನು ಏನು ಬೇಕಾದರೂ ಮಾಡುವಂತಹ ಎಲ್ಲಾ ಅವಕಾಶಗಳು ಇದರಲ್ಲಿ ಇವೆ. ತಾವು ಅದನ್ನು ಬಿಡಿಬಿಡಿಯಾಗಿ ಓದಿ ಏಂದರೆ, ನಾನು ಅದರ ಒಂದೊಂದು ಅಂಶಗಳನ್ನು ಹೇಳುತ್ತೇನೆ. ನಾನು ಇದರಲ್ಲಿ ಇರುವಂತಹ ಎಲ್ಲಾ ಅಂಶಗಳನ್ನು ಮೂರು ರಾತ್ರಿಗಳ ಕಾಲ ಓದಿದ್ದೇನೆ. ಈ 16 ಪುಟದ Deed ಅನ್ನು ಮೂರು ಬಾರಿ ಓದಿದ್ದೇನೆ. ಮಾನ್ಯ ಸಚಿವರು ಇದನ್ನು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸರ್ಕಾರದ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ಆಸ್ತಿಯನ್ನು ಖಾಸಗಿಯವರಿಗೆ ನೇರವಾಗಿ ಕೊಡುವುದು ಎಂದರೆ, ಇದರ ಅರ್ಥ ಏನು? ಇದಕ್ಕೆ ನಾವು ಸುಮ್ಮನೆ ಕೂರುವುದಕ್ಕೆ ಆಗುತ್ತದೆಯೇ? What do you mean? ಒಂದು ನಾಗರಿಕ ಸರ್ಕಾರದ ಜವಬ್ದಾರಿ ಎಲ್ಲ ಹೋಗಿ ನಿಲ್ಲಬೇಕು? ಸರ್ಕಾರ ಸರ್ಕಾರದ ಆಸ್ತಿಗಳನ್ನು ಸಂರಕ್ಷಣೆ ಮಾಡಬೇಕು. ಇವತ್ತು ಮಾನ್ಯ ರಾಮಸ್ವಾಮಿಯವರು ಬೆಂಗಳೂರು ನಗರದಲ್ಲಿ ಸರ್ಕಾರದ ಆಸ್ತಿಗಳು ಅಧಿಕಾರಿಗಳ ಮೂಲಕ ಹೇಗೆ ಹೊರಟು ಹೋಯಿತು ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ಮತ್ತೆ ಆ ಪರಿಸ್ಥಿತಿ ಬರಬಾರದು ಅಲ್ಲವೆ?

ಮಾನ್ಯ ಸಭಾಪತಿಯವರೇ, ಇದು ತಮ್ಮ ಆಶಯ, ನಮ್ಮ ಆಶಯ, ನಮ್ಮ ನಾಡಿನ ಜನರ ಆಶಯ ಕೂಡ ಆಗಿದೆ. ಸರ್ಕಾರದ ಆಸ್ತಿ ಸರ್ಕಾರದಲ್ಲೆಯೇ ಉಳಿಯಬೇಕು. ಇದು ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ. ಬಡಬಗ್ಗರು ಬೀದಿಯಲ್ಲಿ ಮಲಗುತ್ತಿದ್ದಾರೆ. ರಾತ್ರಿ 12 ಗಂಟೆಗೆ foot-path ನಲ್ಲಿ ನಡೆದುಕೊಂಡು ಮನೆಗೆ ಹೋಗುವಾಗ foot-path ನಲ್ಲಿ ನೂರಾರು ಜನರು ಮಲಗಿರುತ್ತಾರೆ. ಯಾರೋ ಉಳ್ಳವರು, ಕೋಟ್ಯಾಧಿಶ್ವರು ಅನುಭವಿಸಲಿಕ್ಕೆ ಈ ರಾಜ್ಯದ ಆಸ್ತಿ ಇಲ್ಲ. ಇದಕ್ಕೆ 100ಕ್ಕೆ ಸಾವಿರ ಭಾಗ ನಮ್ಮ ವಿರೋಧ ಇದೆ. ಯಾವುದೇ ಕಾರಣಕ್ಕೂ ಈ ಆಸ್ತಿಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಖಾಸಗಿ Trust ಪರಬಾರೆ ಮಾಡುವುದಾದರೆ, ಅದಕ್ಕೆ ನಾನು ಎಲ್ಲ ಬೇಕಾದರೂ, ಯಾವ ಹಂತದಲ್ಲ ಬೇಕಾದರೂ ಹೋರಾಟ ಮಾಡುತ್ತೇನೆ. ಅವರಿಗೆ ಇಚ್ಛಾ ಶಕ್ತಿ ಇದ್ದರೆ, ಆ Trust ಅನ್ನು ವಿತ್‌ಡ್ರಾ ಮಾಡಲಿ. ಅವರಿಗೆ ಅದನ್ನು hand over ಮಾಡುವಂತಹ ನಿರ್ಣಯವನ್ನು ವಾಪಸ್ಸು ತೆಗೆದುಕೊಳ್ಳಲಿ. ಇದಕ್ಕೆ ನಾನು ಮಾನ್ಯ ಸಚಿವರಿಗೆ ದೊಡ್ಡ ನಮಸ್ಕಾರವನ್ನು ಮಾಡುತ್ತೇನೆ. ಮಾನ್ಯ ಸಚಿವರು ಈ Trust ಅನ್ನು cancel ಮಾಡಿದ್ದೇನೆಂದು ಪ್ರಕಟ ಮಾಡಲಿ. ಅದಕ್ಕೆ ಮಾನ್ಯ ಸಚಿವರ ಪಾದಗಳಿಗೆ ಈ ನಾಡಿನ ಜನರ ಪರವಾಗಿ ದೊಡ್ಡ ನಮಸ್ಕಾರ ಮಾಡುತ್ತೇನೆ. ನಮ್ಮ ನಾಡಿನ ಆಸ್ತಿ ರಕ್ಷಣೆ ಸಲುವಾಗಿ ನಾನು ನಮಸ್ಕಾರ ಹಾಕುತ್ತೇನೆ. ಅವರು ಏಕೆ ಕೆಟ್ಟ ಹೆಸರನ್ನು ತೆಗೆದುಕೊಳ್ಳುತ್ತಾರೆ? ಬಿಜೆಪಿ ಒಂದು ಗೌರವಕ್ಕೆ ಪಾತ್ರವಾಗಿದೆ. ಸರ್ಕಾರದ ಆಸ್ತಿಯನ್ನು ಪರೋಕ್ಷವಾಗಿ ಖಾಸಗಿಯವರಿಗೆ ಕೊಡುವಂತಹ ಈ ಉನ್ನಾರ ಷಡ್ಯಂತರವನ್ನು ಯಾರು ಮಾಡಿದರೋ ಏಕೆ ಮಾಡಿದ್ದಾರೆಂದು ಗೊತ್ತಿಲ್ಲ. ಅದಕ್ಕೆ ಇತಿಶ್ರೀ ಹಾಡಬೇಕಾಗಿದೆ. ಒಂದು, ಆ Trust ಅನ್ನು withdraw ಮಾಡಿ. ಇನ್ನು ಆ ಕಂಪನಿ ಆಸ್ತಿತ್ವದಲ್ಲಿದೆ. ಅದರಲ್ಲಿ ಶೇರುದಾರರು ಇದ್ದಾರೆ. ಅದರಲ್ಲಿ ಕಟ್ಟಳೆಗಳು ಇವೆ. ಅವು ಇನ್ನೂ ಇತ್ಯರ್ಥವಾಗಿಲ್ಲ. ಅಗತ್ಯ ಬಿದ್ದರೆ ಅದನ್ನು ತೋಟಗಾರಿಕೆ ಇಲಾಖೆಗೆ handover ಮಾಡಿ. ಮತ್ತೊಂದು ದೊಡ್ಡ ಉದ್ಯಾನವನ್ನು ಮಾಡಿ. Mysore Lamps ಜಾಗದಲ್ಲಿ ಒಂದು ದೊಡ್ಡ ಸುಸಜ್ಜಿತ Medical College ಅನ್ನು ಮಾಡಿ. ಒಂದು ದೊಡ್ಡ ಆಸ್ಪತ್ರೆಯನ್ನು ಮಾಡಿ. ಅದರ ಹೊರತಾಗಿ ಯಾರಾದರೂ ಒಂದು PIL (Public Interest Litigation) ಅನ್ನು ಹಾಕಿದರೆ, Roerich Case ಇದೆಯಲ್ಲ, ಆ ತರಹದ ಮಂಗಳಾರತಿ ನಮ್ಮ ಸರ್ಕಾರಕ್ಕೆ ಆಗುತ್ತದೆ. ನಮ್ಮ ರಾಜ್ಯಕ್ಕೆ ಅದು ಮಾದರಿ. ಮಾನ್ಯ Supreme Court ನವರು ಈ ತರಹದ ಆಸ್ತಿಗಳಿಗೆ ಸರ್ಕಾರದ ಜೊತೆಗೆ ಒಬ್ಬ Supreme Court sitting Judge ರವರನ್ನು – Committee ಸದಸ್ಯನನ್ನಾಗಿ ಹಾಕಿ ಎಂದು ಹೇಳುತ್ತಾರೆ. ಅದರ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿ ಎಂದು ಹೇಳುತ್ತಾರೆ. ಆದರೆ, ಅದು ಇನ್ನೂ ಆಗಿಲ್ಲ. That order is still stands. ಅದೇ ಆದೇಶ ಜಾರಿಯಲ್ಲಿದೆ. ಹೀಗಿರುವಾಗ ಸರ್ಕಾರದ ಆಸ್ತಿಯನ್ನು ಪರಬಾರೆ ಮಾಡುವಂತಹ ನಿರ್ಣಯವನ್ನು ಈ ಕೂಡಲೇ ಕೈಬಿಡಬೇಕೆಂದು ತಮ್ಮ ಮೂಲಕ ಈ ನಾಡಿನ ಜನರ ಪರವಾಗಿ ಮತ್ತೊಮ್ಮೆ ಅಗ್ರಹಿಸುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮೊಟ್ಟ ಮೊದಲನೆಯದಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯಿಂದ ಈ ಆಸ್ತಿ ಇನ್ನೂ ಸರ್ಕಾರದಲ್ಲ ಉಳಿದುಕೊಂಡಿದೆ. ಪುನಃ ಅದೇ ಕಂಟಕ ನಮ್ಮ ಮುಂದೆ ಬಂದಿದೆ. ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರವರು ಹೇಳಿರುವುದಕ್ಕೆ ಸಂಪೂರ್ಣವಾಗಿ ನಮ್ಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಹಮತ ಇದೆ. ಮಾನ್ಯ ಸಚಿವರು ಸದನದಲ್ಲಿದ್ದಾರೆ. ಮಾನ್ಯ ಸಚಿವರ ಮನೆ Mysore Lamps ಬಳಿ ಇದೆ. ನಾವು ಚಿಕ್ಕ ವಯಸ್ಸಿನಿಂದ ಆ ಜಾಗದಲ್ಲ ಓಡಾಡಿದ್ದೇವೆ. Mysore Soaps ಗೆ ಜಾಗವನ್ನು ಮೈಸೂರು ಮಹಾರಾಜರು ಕೊಟ್ಟಿದ್ದಾರೆ. Mysore Lamps ಗೂ ಸಹ ಮೈಸೂರು ಮಹಾರಾಜರು ಜಾಗವನ್ನು ಕೊಟ್ಟಿದ್ದಾರೆ. ಅದರ ಪಕ್ಕದಲ್ಲ BHEL ಇದೆ. ಮೊದಲು ಅದು Porcelain Factory ಆಗಿತ್ತು. ಅದು ಮೊದಲು ಬೆಂಗಳೂರಿನ dead end ಅಗಿತ್ತು. ನಾವು ಶಾಲೆಯಲ್ಲ ಓದುತ್ತಿದ್ದಾಗ ಅಲ್ಲ ಉಕಾಡಗಳು ಇದ್ದವು. ಈಗ ಅದು ಇಲ್ಲದಂತೆ 30 ಕೀಲೋಮೀಟರ್ ದೂರದ ನೆಲಮಂಗಲದಲ್ಲಿದೆ. ಅದು ಬೆಂಗಳೂರು ಕಟ್ಟಕಡೆಯ ಜಾಗ. ಅದರ ಪಕ್ಕದಲ್ಲ TATA Institute ಇದೆ. ಅದು ಅದ್ಭುತವಾದ ಜಾಗ. ಮಲ್ಲೇಶ್ವರಲ್ಲ ಒಂದು ಎಕರೆಯಲ್ಲ ಒಂದು ಬಂಗಲೆ ಇತ್ತು. ಅದರಲ್ಲ ಕೇವಲ 5 ಜನರು ಮಾತ್ರ ಇರುತ್ತಿದ್ದರು. ಇವತ್ತು ಅಲ್ಲ ಒಂದೊಂದು ಬಂಗಲೆಯಲ್ಲ 250 ಜನರು ಇದ್ದಾರೆ. Mysore Lamps ಪಕ್ಕದಲ್ಲಯೇ Multi-storeyed Building ಅನ್ನು ಕಟ್ಟಿದ್ದಾರೆ. ಮಾನ್ಯ ಸದಸ್ಯರು ಹೇಳಿದ್ದು ನಿಜ. ಅಲ್ಲ pollution ಎಷ್ಟು ಆಗಿದೆ ಎಂದರೆ, ಅಲ್ಲ ಓಡಾಡುವುದಕ್ಕೆ ಆಗುವುದಿಲ್ಲ. ಸರ್ಕಾರದವರಿಗೆ ಏನಾದರೂ ಮಾಡುವುದಕ್ಕೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ, ಅವರು statue ಮಾಡುವುದರಲ್ಲ ನಿಸ್ಸಿಮರು. ಅವರು Medical College ಮಾಡುವಂಹ ಶಕ್ತಿ ಇದ್ದರೆ ಬಹಳ ಸಂತೋಷ. ಇದುವರೆಗೂ ಎಲ್ಲೂ ಒಂದು Medical College ಅನ್ನು ಮಾಡುವುದಕ್ಕೆ ಆಗಲಿಲ್ಲ. ಇದು ಸರ್ಕಾರದ ಆಸ್ತಿ. ಇದು ಜನರ ಆಸ್ತಿ. ಎಲ್ಲವನ್ನು ಖಾಸಗಿ ಮಾಡುತ್ತೇವೆಂದರೆ ಸರ್ಕಾರ ಮಾಡಿದ್ದು ಏನು?

(ಮುಂದು..)

(179) 08-03-2022 (6.10) ಎಂ.ವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು...):-

ನಾಳೆ ದಿನ ಅದನ್ನು ಸರ್ಕಾರ ನಡೆಸುವುದಕ್ಕೆ ಆಗುವುದಿಲ್ಲ. ಇದನ್ನು ಸಹ ಖಾಸಗಿಯವರಿಗೆ ಕೊಟ್ಟುಬಿಡಲಿ. ಹಾಗಾದರೆ, ಇಲ್ಲ ನಾವು ಮತ್ತು ನೀವು ಏಕೆ ಬೇಕು? ಅಧಿವೇಶನ ನಡೆಸುವುದಕ್ಕೆ ಪ್ರತಿದಿನ ಎರಡೆರಡು ಕೋಟಿ ರೂಪಾಯಿಗಳಷ್ಟು ಹಣ ಖರ್ಚಾಗುತ್ತದೆ ಎಂದು ಹೇಳುತ್ತಾರೆ. ನಾವು ಪ್ರತಿದಿನ ಇಲ್ಲಗೆ ಬಂದು ಕೂಗಾಡಬೇಕು. ನಾವು ನಿಮಗೆ ಬೈಯಬೇಕು, ನೀವು ನಮಗೆ ಬೈಯಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ ರೀತಿ ಬೇಡ. ಅದನ್ನು ಖಾಸಗಿಯವರಿಗೆ ಕೊಟ್ಟುಬಿಡಲಿ. ಅದನ್ನು ಸರ್ಕಾರದ ಕೆಲಸವಲ್ಲ ಅದನ್ನು ಖಾಸಗಿಯವರೇ ಮಾಡಲಿ. ಏಕೆಂದರೆ, ಹಿಂದೆ ರಾಜ ಮಹಾರಾಜರು, ಪಟೇಲರು ಮತ್ತು ಶಾನುಭೋಗರುಗಳೇ ಅಧಿಕಾರ ನಡೆಸುತ್ತಿದ್ದರು. ಅವರಿಗೆ ಸಂವಿಧಾನ ಏನೂ ಇಲ್ಲ. ಅದು ಒಂದು ಬಹಳ ಪವಿತ್ರವಾದ ಜಾಗವೆಂದು ಹೇಳುತ್ತೇನೆ. ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಬಹಳ ಸಿಟ್ಟಾಗಿ ಹೇಳಿದರು. ಆದರೆ, ನಾವು ಅಲ್ಲ ಹುಟ್ಟಿ ಬೆಳೆದವರು, ಆ ಜಾಗ ಏನೆಂದು ನಮಗೆ ಗೊತ್ತಿದೆ. ದಯವಿಟ್ಟು ಮ್ಯೂಸಿಯಂ ಎನ್ನುವುದನ್ನು ಬಿಟ್ಟು ಬಿಡಲಿ. ಈಗ ಮಲ್ಲೇಶ್ವರಂನಲ್ಲ ಎಷ್ಟು ಜಾಗ ಹೋಗಿದೆ ಎಂದು ಹೇಳಿದರೆ, ಎಲ್ಲರೂ ಸಹ ಎದ್ದು ನಿಂತುಕೊಂಡುಬಿಡುತ್ತಾರೆ. ಈಗ ಒಂದೊಂದೇ compromise ಆಗಿಬಿಟ್ಟಿದೆ. ಯಾರೋ ಸದಸ್ಯರು ಕೊತ್ವಾಲ್‌ಪುರ ಎಂದು ಹೇಳಿ ಹೊರಟು ಹೋಗಿದ್ದಾರೆ. ಅವರು ಇದ್ದಿದ್ದರೆ ಅವರಿಗೆ ಹೇಳುತ್ತಿದ್ದೆ. ಆದರೆ, ಅವರು ಈಗ ಸದನದಲ್ಲ ಇಲ್ಲ. ಅವು ಎಷ್ಟು ಪವಿತ್ರವಾದ ಜಾಗಗಳು ಎಂದು ಅವರಿಗೆ ಹೇಳುತ್ತಿದ್ದೆ. ಈಗ ಜಾಗಗಳನ್ನು ಉಳಿಸಿಕೊಂಡು ಬಂದಿದ್ದೇವೆ. ಈಗ ಒಂದು ಸಮುದಾಯದ ಈಶ್ವರ ದೇವಸ್ಥಾನವನ್ನು ಉಳಿಸುವುದಕ್ಕೆ ಎಷ್ಟು ಹೋರಾಟ ಮಾಡಿದ್ದೇವೆಂದು ಅವರಿಗೆ ಗೊತ್ತಿದೆ. ಏಕೆಂದರೆ, ಅದನ್ನು ಸಹ ಖಾಸಗಿಯವರಿಗೆ ಕೊಟ್ಟುಬಿಟ್ಟಿದ್ದರು. ಆದುದರಿಂದ, ನನಗೆ ಅದರ ಬಗ್ಗೆ ನಂಬಿಕೆ ಇಲ್ಲ. ಅದರ ಬಗ್ಗೆಯೂ ಸಹ ಹೇಳಬಿಡುತ್ತೇನೆ ಕೇಳಲಿ. ಆದರೆ, ಹಿಂದೆ ರಾಜರು ಮತ್ತು ಶಿವಾಜಿ ಮಹಾರಾಜರು ಮಾಡಿದಂತಹವುಗಳನ್ನು ಉಳಿಸಿಕೊಂಡು ಹೋಗೋಣ. ಅಂದರೆ, ಅವುಗಳು ನಮ್ಮ ಐತಿಹಾಸಿಕವಾದ ಜಾಗಗಳು ಉಳಿದುಕೊಳ್ಳಲಿ. ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಏನು ಹೇಳಿದರು, ಅದಕ್ಕೆಲ್ಲಾ ನಮ್ಮ ಸಹಮತ ಇದೆ. ಆದರೆ, ಅದು ಆಗಲಿಲ್ಲವೆಂದರೆ, ಪಕ್ಕದಲ್ಲೇ ಟಾಟಾ ಇನ್‌ಸ್ಟಿಟ್ಯೂಟ್ ಎರಡು ಪರ್ಲಾಂಗ್‌ನಲ್ಲ ಇದೆ. ಅವರು ಕೆಳಗಡೆ underground ನಿಂದ ಪಕ್ಕದ ಜಾಗಕ್ಕೆ ಬರುತ್ತಿದ್ದರು. ಅದರ ಪಕ್ಕದಲ್ಲ ಬಿ.ಹೆಚ್.ಇ.ಎಲ್. ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಇದೆ. ಅಲ್ಲ ಮೂರು ಕಾಂಪ್ಲೆಕ್ಸ್‌ಗಳಿವೆ. ಮಾನ್ಯ ಸಿ.ಎನ್.ಆರ್.ರಾವ್‌ಗೆ “ಭಾರತ ರತ್ನ” ಪ್ರಶಸ್ತಿ ನೀಡಲಾಗಿದೆ. ಅವರು ಒಬ್ಬ ನಿರ್ದೇಶಕರು ಮತ್ತು ಅವರು ಅದ್ಭುತವಾದ ವಿಜ್ಞಾನಿ. ಅದನ್ನು ಅವರ ಹೆಸರಿನಲ್ಲೇ ಮಾಡಲಿ ಮತ್ತು ಅದನ್ನು ಟಾಟಾ ಇನ್‌ಸ್ಟಿಟ್ಯೂಟ್‌ನವರಿಗೇ ನೀಡಲಿ. ಮತ್ತೆ ಕರ್ನಾಟಕ ರಾಜ್ಯದಲ್ಲ ಒಂದೇ ಒಂದು ಏಮ್ಸ್ ಆಸ್ಪತ್ರೆ ಇಲ್ಲ. ಅಲ್ಲಗೆ ಮೆಡಿಕಲ್ ಕಾಲೇಜ್ ಬರಲಿ. I demand AIIMS (All India Institute of Medical Sciences). ಕೇಂದ್ರದಲ್ಲ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದಾಗ ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀಮತಿ ಸುಷ್ಮಾ ಸ್ವರಾಜ್ಯರವರು ಇದ್ದರು. ಆಗ ಜೈಪುರ್, ಭೂಪಾಲ್ ಮತ್ತು ಎಲ್ಲೆಲ್ಲ ಭಾರತೀಯ ಜನತಾ ಪಕ್ಷದ ಸರ್ಕಾರವಿತ್ತೋ ಅಲ್ಲಗೆಲ್ಲಾ AIIMS ಆಸ್ಪತ್ರೆಗಳನ್ನು ನೀಡಿದರು. ಆದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ವಿಕೆಂಟ್ರಿಯ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಗಳನ್ನು upgrade ಮಾಡುತ್ತೇವೆಂದು ಹೇಳುತ್ತಾರೆ. ಹಾಗಾದರೆ, ನಮಗೆ ಏಕೆ upgrade? ಏಕೆಂದರೆ, ನಾವು ಹೆಚ್ಚಿನ ತೆರಿಗೆ ಕಟ್ಟುತ್ತೇವೆ. ಈ ದೇಶದಲ್ಲಿ ಅಷ್ಟೇ ಬಡವರು ಸಹ ಇದ್ದಾರೆ. ಕೋವಿಡ್-19 ಬಂದಾಗ ಆಸ್ಪತ್ರೆಗಳಲ್ಲ ಒಂದು ಬೆಡ್ ಸಹ ಖಾಲಿ ಇರಲಿಲ್ಲ. ನಾವು ಇದನ್ನು pandemic ಸಮಯದಲ್ಲಿ ನೋಡಿದ್ದೇವೆ. ಅದಕ್ಕೆ ಅವರು ಏಮ್ಸ್ ಆಸ್ಪತ್ರೆ ಮಾಡಲಿ. ಅದು ಅಗಲವೆಂದರೆ ಮಾನ್ಯ ಸದಸ್ಯರು ಹೇಳಿದ ಹಾಗೆ ಮೆಡಿಕಲ್ ಕಾಲೇಜ್ ಅನ್ನು ಪ್ರಾರಂಭ ಮಾಡಲಿ. ಏಕೆಂದರೆ, ಈ ದೇಶದಲ್ಲಿ ಮೆಡಿಕಲ್ ಕಾಲೇಜುಗಳು ನಾಶವಾಗಿ ಹೋಗಿವೆ. ಮಂಗಳೂರು ಜಿಲ್ಲೆಯಲ್ಲಿ ಆರು ಮೆಡಿಕಲ್ ಕಾಲೇಜುಗಳಿವೆ. ಆದರೆ, ಬೆಂಗಳೂರಿನಲ್ಲಿ ಏಕೆ ಆಗಬಾರದು? ಆದುದರಿಂದ, ಇದನ್ನು ಟಾಟಾ ಇನ್‌ಸ್ಟಿಟ್ಯೂಟ್‌ಗೆ ನೀಡಲಿ ಅಥವಾ ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಹೇಳಿದ ಹಾಗೆ ಮೆಡಿಕಲ್ ಕಾಲೇಜ್ ಮಾಡಲಿ. ಇಲ್ಲವಾದರೆ All India Institute of Medical Science ಮಾಡಲಿ. ಏಕೆಂದರೆ, ಅದರ ಪಕ್ಕದಲ್ಲೇ ದೊಡ್ಡ ಜಾಗವನ್ನು ಕೆ.ಎಸ್.ಆರ್.ಐ.ಸಿ.,ಗೆ ನೀಡಿದ್ದಾರೆ. ಈಗ ಅಲ್ಲಿ ಬಸ್ ಸ್ಟ್ಯಾಂಡ್ ಇದೆ. ಅದಕ್ಕೆ ಸಂತೋಷವಾಗಿದೆ. ಭಾನುವಾರದಂದು ಅಲ್ಲಿ ಸಂತೆಯಾಗುತ್ತದೆ. ಈಗ ಮಲ್ಲೇಶ್ವರಂ ಅನ್ನು ಸಂಪೂರ್ಣವಾಗಿ ಕೆಡವಿ ಅದರ ಸೌಂದರ್ಯವನ್ನು ಹಾಳು ಮಾಡಬೇಕೆಂದು ಇದ್ದರೆ, ಅದನ್ನು ಅವರು ಮಾಡಲಿ. ಅದಕ್ಕೆ ನಮ್ಮದು ಏನೂ ಅಭ್ಯಂತರವಿಲ್ಲ. ಈಗ ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯ ಬಹುಮತವಿದೆ ಎಂದು ಅದನ್ನು ಮಾಡುತ್ತೇವೆ ಎನ್ನುವುದು ತಪ್ಪು. ಈಗ ಯಾರೂ ಸಹ ಐದುನೂರು ವರ್ಷಗಳಷ್ಟು ಕಾಲ ಬದುಕುವುದಿಲ್ಲ. ನಾವು ಮೈಸೂರು ಮಹಾರಾಜರು, ಮಾನ್ಯ ದೇವರಾಜು ಅರಸು ಮತ್ತು ಮಾನ್ಯ ಜೆ.ಹೆಚ್.ಪಟೇಲ್ ಇವರೆಲ್ಲರನ್ನು ಸಹ ನೆನಪಿಸಿಕೊಳ್ಳುತ್ತೇವೆ ಏಕೆ? ಅವರು ಏನೋ ಒಂದನ್ನು ಮಾಡಿಟ್ಟು ಹೋಗಿದ್ದಾರೆ. ಅವರಾರೂ ಸಹ ಮಾರಿಕೊಂಡು ಹೋಗಿಲ್ಲ. ಈಗ ಸಂಪಾದನೆ ಮಾಡಿರುವುದನ್ನು ಹೇಳುತ್ತಾರೆ. ಯಾರಾದರೂ ಮಾರಿ ಹೋಗಿರುವುದನ್ನು ಹೇಳುತ್ತಾರೆಯೇ? ಅವರು ಏನಾದರೂ ಮಾಡಲಿ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಈಗ ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಹೇಳಿದ್ದಾರೆ, ಅದನ್ನು ತತ್ಕ್ಷಣವೇ ಮಾಡಲಿ. ಮಾನ್ಯ ಸಭಾಪತಿಯವರೆ, ತಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಳೆದ ಬಾರಿ ಇಲ್ಲ ಕುಳತ್ತಿದ್ದೀರಿ. ಆಗ ಈ ಜಾಗವನ್ನು ಸರ್ಕಾರಕ್ಕೆ ವಾಪಸ್ಸು ಕೊಡಿಸಿದ್ದೀರಿ. ಈಗ ತಾವು ಪೀಠದಲ್ಲ ಕುಳತ್ತಿದ್ದೀರಿ, ದಯವಿಟ್ಟು ಆ ಜಾಗ ಸರ್ಕಾರದ ಸ್ವಾಮ್ಯದಲ್ಲಯೇ ಇರಲ ಎಂದು ತಿಳಿಸಿ. ಅದನ್ನು ಖಾಸಗಿಯವರಿಗೆ ಕೊಡುವುದು ಬೇಡ. ಅಲ್ಲ ಮ್ಯೂಸಿಯಂ ಬೇಕಾಗಿಲ್ಲ ಮತ್ತು ಟ್ರಸ್ಟ್ ಸಹ ಬೇಕಾಗಿಲ್ಲ. ಈಗ ಬೆಂಗಳೂರು ನಗರದಲ್ಲ ಎಷ್ಟು ಟ್ರಸ್ಟ್‌ಗಳು 99 ವರ್ಷಗಳಾಗಿವೆ ಎಂದು ಲೆಕ್ಕ ತೆಗೆದುಕೊಂಡರೆ ಆಗ ಅದು ಗೊತ್ತಾಗುತ್ತದೆ. ಅವುಗಳು ಯಾರ್ಯಾರ ಸಂಘ-ಸಂಸ್ಥೆಗಳಿಗೆ ಹೋಗಿದೆ ಎಂದು. ಅದು ಬೆಂಗಳೂರು ನಗರದಲ್ಲ prime ಜಾಗ. ಅದು ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಜಾಗವನ್ನು 99 ವರ್ಷಗಳಿಗೆ ಅನ್ ಮಾಡಿಕೊಂಡು, ಸಂಬಳ ಮತ್ತು ಬಾಡಿಗೆ ತೆಗೆದುಕೊಂಡು ಆರಾಮವಾಗಿದ್ದಾರೆ. ಅದುದರಿಂದ ನಾನು ತಮ್ಮಲ್ಲಿ ಕಳಕಳಯ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತೇನೆ. ಹಾಗೆಯೇ ತಮಗೆ ಅಭಿನಂದನೆಯನ್ನು ಸಹ ಸಲ್ಲಿಸುತ್ತೇನೆ. ಕಳೆದ ಬಾರಿ ಇದನ್ನು ಮೈಸೂರು ಮಿನರಲ್ಸ್‌ಗೆ ಕೊಟ್ಟಿದ್ದರು. ಅದು ಸಹ ಸರ್ಕಾರಿ ಸ್ವಾಮ್ಯದಲ್ಲಯೇ ಇದೆ. ಆದರೆ, ತಾವು ಅದನ್ನು ಸರ್ಕಾರಕ್ಕೆ ವಾಪಸ್ಸು ಕೊಡಿಸಿದ್ದೀರಿ. ಈಗ ತಾವು ಗೌರವಾನ್ವಿತ ಸಭಾಪತಿ ಪೀಠದಲ್ಲ ಕುಳತ್ತಿದ್ದೀರಿ. ಇದು ಬೆಂಗಳೂರು ನಗರ ಮತ್ತು ಮಲ್ಲೇಶ್ವರಂ ಗೌರವದ ಪ್ರಶ್ನೆ. ಛಾಟಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ 1907ರಲ್ಲ ಪ್ರಾರಂಭವಾಗಿದೆ. ಅದು ಸ್ಥಾಪನೆಯಾಗಿ ಸುಮಾರು 112 ವರ್ಷವಾಗಿದೆ. ಇದನ್ನು ಆ ಛಾಟಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನವರಿಗಾದರೂ ಕೊಟ್ಟುಬಿಡಲ. ಏಕೆಂದರೆ, ಅಲ್ಲ ವಿಜ್ಞಾನಿಗಳು ಇದ್ದಾರೆ. ಮೊದಲು ಬೆಂಗಳೂರು ಸಿಟಿ, ಸಿಲ್ಕ್ ಸಿಟಿ, ಸೈನ್ಸ್ ಸಿಟಿ, ಮಿಲ್ಕ್ ಸಿಟಿ ಈಗ ಸಿಆಕಾನ್ ಸಿಟಿಯಾಗಿದೆ. ಬೆಂಗಳೂರು ಈ ದಾರಿಯ ದಾಟಿಯಲ್ಲ ಬಂದಿದೆ. ಬೆಂಗಳೂರು ನಗರವನ್ನು ತೆಗೆದುಕೊಂಡು commercial hub ಮಾಡುವುದು ಬೇಡ. ಬೆಂಗಳೂರು ನಗರವನ್ನು ಬಾಂಬೆ ಮಾಡುವುದು, ಚೆನ್ನೈ ಮಾಡುವುದು, ಹೈದ್ರಾಬಾದ್ ಮಾಡುವುದು ಬೇಡ. ಬೆಂಗಳೂರು ನಗರ ಬೆಂಗಳೂರಾಗಿಯೇ ಇರಲ. ಆದುದರಿಂದ, ನಾನು ತಮ್ಮ ಮೂಲಕ ಸರ್ಕಾರಕ್ಕೆ ಪ್ರಾರ್ಥನೆ ಮತ್ತು ವಿನಂತಿ ಹಾಗೂ ಒತ್ತಾಯ ಮಾಡುತ್ತಾ, ದಯವಿಟ್ಟು ಆ ಟ್ರಸ್ಟ್ ಅನ್ನು ವಾಪಸ್ಸು ತೆಗೆದುಕೊಂಡು, ಆ ಜಾಗವನ್ನು ಸರ್ಕಾರಕ್ಕೆ ವಾಪಸ್ಸು ಕೊಡಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ಮೊಟ್ಟಮೊದಲನೆಯದಾಗಿ ಇಡೀ ಸದನ ತಮಗೆ ಕೃತಜ್ಞತೆಯನ್ನು ಅರ್ಪಿಸುತ್ತದೆ. ಏಕೆಂದರೆ, ತಾವು ಈ ಸದನದಲ್ಲಿ ಸದಸ್ಯರಾಗಿ ದಿನಾಂಕ 08.12.2020ರಲ್ಲಿ ಕೇಳಿದಂತಹ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮೈಸೂರು ಲ್ಯಾಂಪ್‌ಗೆ ಇರತಕ್ಕಂಥ ಆಸ್ತಿಯ ಬಗ್ಗೆ ವಿವರವಾದ ಉತ್ತರವನ್ನು ನೀಡಿದ್ದಾರೆ. ಅವರು ನೀಡಿರುವ ಉತ್ತರವನ್ನು ನೋಡಿದರೆ. ಸರ್ಕಾರ ತೆಗೆದುಕೊಂಡಿರುವಂತಹ ನಿರ್ಣಯದಲ್ಲಿ ಎಷ್ಟು financial implication ಇದೆ ಎಂಬುದು ಅರ್ಥವಾಗುತ್ತದೆ. ತಮಗೆ ನೀಡಿರುವಂತಹ ಉತ್ತರದಲ್ಲಿ, ಮೈಸೂರು ಲ್ಯಾಂಪ್‌ನ ಒಟ್ಟು ಆಸ್ತಿಯ ಮಾರುಕಟ್ಟೆ ಬೆಲೆ ಅಂದಿಗೆ 1386.74 ಕೋಟಿ ರೂಪಾಯಿಗಳು. ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಹೇಳಿದ ಹಾಗೆ, ಮುಂಬೈನ ವರ್ಷಯಲ್ಲಿ ಇರತಕ್ಕಂಥದ್ದು, ಅಹಮದಾಬಾದ್‌ನಲ್ಲಿ ಇರತಕ್ಕಂಥದ್ದು ಮತ್ತು ಸದಾಶಿವನಗರದಲ್ಲಿ ಇರುವ ಎಂ.ಪಿ.ಎಂ. ಗೆಸ್ಟ್‌ಹೌಸ್ ಈ ಎಲ್ಲವೂ ಸಹ ಸೇರಿಕೊಂಡಿದೆ. ಇನ್ನು ಇದರ ಮೇಲೆ ಸಾಕಷ್ಟು ಹೊಣೆಗಾರಿಕೆ ಇದೆ. ಏಕೆಂದರೆ, ಸಾಕಷ್ಟು ಕೇಸ್‌ಗಳು Arbitration Award ಆಗಿ, ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಹಾಗೆಯೇ ಉಳಿದುಕೊಂಡಿವೆ. ಇದಕ್ಕೆ ಸರ್ಕಾರವೂ ಸಹ ಕೋರ್ಟ್‌ನಿಂದ ರೂಪಾಯಿಗಳಷ್ಟು ಹಣವನ್ನು ಸಹ ನೀಡಿದೆ. ಸರ್ಕಾರ 113.38 ಕೋಟಿ ರೂಪಾಯಿಗಳ ಸಾಲ ನೀಡಿದೆ. ಅದರ ಬಡ್ಡಿ 178.82 ಕೋಟಿ ರೂಪಾಯಿಗಳು. ಒಟ್ಟು 292.20 ಕೋಟಿ ರೂಪಾಯಿಗಳಷ್ಟು ಹಣವನ್ನು ಇನ್ನೂ ಸರ್ಕಾರಕ್ಕೆ ಕೊಡಬೇಕಾಗಿದೆ. ಈ ಮಧ್ಯೆ ಆಗಿನ ಕಾಲದಲ್ಲಿ ಒಂದು ಷೇರಿನ ಬೆಲೆ 4/- ರೂಪಾಯಿ ಇತ್ತು. ಆಸ್ತಿಯ ಮೌಲ್ಯ ಅಂದಾಜು ಮಾಡಿರತಕ್ಕಂತಹ ಷೇರು ಬೆಲೆ 873/- ರೂಪಾಯಿ ಇದೆ. ಎಂ.ಪಿ.ಎಂ. ಕಂಪನಿ liquidation ಆದರೂ ಕೂಡ ಅದರ ಷೇರು ಬೆಲೆ 873/- ಎಂದು ಇದೆ. ಇಷ್ಟು ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವಂತಹ ಆಸ್ತಿಯನ್ನು ಸರ್ಕಾರದ ಆರ್ಥಿಕ ಹೊರೆಯನ್ನು ತೀರಿಸದೆ ಮತ್ತು arbitration case ಆಗಿ, ಅವಾರ್ಡ್ ಆಗಿ, ಕೋರ್ಟ್‌ಗಳಲ್ಲಿ execution ನಲ್ಲಿ ಇರತಕ್ಕಂತಹ ಪ್ರಕರಣಗಳನ್ನು ಹೊರತುಪಡಿಸಿ. ಏತಕ್ಕೋಸ್ಕರ ಈ ಆಸ್ತಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ? ಇದನ್ನು ಯಾರು ಒಪ್ಪುತ್ತಾರೆ? ಅವರು ಯಾವ ಕಾರಣಕ್ಕೋಸ್ಕರ ಇದನ್ನು ಮಾಡುತ್ತಿದ್ದಾರೆ? Experience Bangalore ಅಂದರೆ ಅದರ ಅರ್ಥವೇನು? ದಯಮಾಡಿ ಇದನ್ನು ಅವರು ಪುನರ್ ಪರಿಶೀಲನೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಲ. ಏಕೆಂದರೆ, ಅವರು ಕೆಟ್ಟ ಆಪಾದನೆಗೆ ಒಳಗಾಗುವುದು ಬೇಡವೆಂದು ಹೇಳುತ್ತೇನೆ. ಇಂದು ಎನ್.ಜಿ.ಇ.ಎಫ್. ಆಸ್ತಿಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಇದನ್ನು ನಾವು ಪುನರುಜ್ಜೀವನ ಮಾಡುತ್ತೇವೆಂದು Karnataka State Industrial and Infrastructure Development Corporation ನವರು ಹೈಕೋರ್ಟ್‌ಗೆ ಒಂದು ಅರ್ಜಿಯನ್ನು ಹಾಕಿ, ಅದನ್ನು ನಮಗೆ ವಾಪಸ್ಸು ನೀಡಿ ಎಂದು ಕೇಳಿಕೊಳ್ಳುತ್ತಾರೆ. ಆದರೆ, ಇದನ್ನು ಹೈಕೋರ್ಟ್‌ನವರು ಒಪ್ಪುವುದಿಲ್ಲ. ಏಕೆಂದರೆ, ಇದು liquidation process ನಲ್ಲ ಇದೆ ಎಂದು ಹೇಳುತ್ತಾರೆ. ಅಲ್ಲ ಇದ್ದಂತಹ ಜರ್ಮನ್ ಕಂಪನಿಯಾದ ಇ.ಜಿ.ಹೆಚ್. ಮತ್ತು ಎನ್.ಜಿ.ಇ.ಎಫ್. ಇದನ್ನು ಒಪ್ಪುವುದಿಲ್ಲ. ಅಲ್ಲರುವಂತಹ 119.65 ಎಕರೆ ಜಾಗ ಏನಿದೆ, ಅದನ್ನು public purpose and plantation ಗೆ ಮಾತ್ರ ಉಪಯೋಗಿಸಬೇಕೆಂದು ಸ್ಪಷ್ಟವಾಗಿ ಹೇಳಿದೆ. ಅಲ್ಲಿಗೆ ಒಬ್ಬರು ಪ್ರಧಾನ ಕಾರ್ಯದರ್ಶಿಯನ್ನು ನೋಡಲ್ ಅಧಿಕಾರಿಯಾಗಿ ಮಾಡಿ, ಈ ಭೂಮಿಯನ್ನು ಯಾವ ರೀತಿ ಬಳಸಬೇಕೆಂದು ಹೇಳಿದೆ. ಇಂತಹ ಸಂದರ್ಭದಲ್ಲಿ ಕೋರ್ಟ್‌ಗೂ ಕೂಡ ಸರ್ಕಾರದ ವತಿಯಿಂದ action plan ಅನ್ನು ನೀಡಬೇಕಾಗಿದೆ. ಆದರೆ, ನನಗೆ ತಿಳಿದ ಮಟ್ಟಿಗೆ ಎನ್.ಜಿ.ಇ.ಎಫ್. ಸಂಬಂಧಪಟ್ಟಂತೆ ಸರ್ಕಾರ ಇದುವರೆಗೂ ಅದನ್ನು ನೀಡಿಲ್ಲ. ಆದುದರಿಂದ, ಈ ಎರಡು ಪ್ರಕರಣಗಳಲ್ಲಿ ಸರ್ಕಾರ ಯಾವುದೇ ದೂರದೃಷ್ಟಿ ಮತ್ತು ವಿವೇಚನೆ ಇಲ್ಲದೇ ಇರತಕ್ಕಂತಹ ರೀತಿಯಲ್ಲಿ ವರ್ತನೆ ಮಾಡಿದೆ. ಟ್ರಸ್ಟ್‌ಗಳು ಏನಾಗುತ್ತವೆಂದು ಈಗಾಗಲೇ ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಈಗ ಟ್ರಸ್ಟ್‌ನಲ್ಲಿ ನಾಲ್ಕು ಜನ ಖಾಸಗಿಯವರು ಸದಸ್ಯರಾಗಿರುತ್ತಾರೆ. ಐದಾರು ಜನರು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಯ ಉನ್ನತ ಮಟ್ಟದ ಅಧಿಕಾರಿಗಳು ಇರುತ್ತಾರೆ ಎಂದು ಟ್ರಸ್ಟ್ ಡೀಡ್‌ನಲ್ಲಿ ತಿಳಿಸಿದ್ದಾರೆ. ಈಗ ಟ್ರಸ್ಟ್‌ಗಳಿಗೆ ಎಷ್ಟರ ಮಟ್ಟಿಗೆ ಮತ್ತು ಎಷ್ಟು ಬಾರಿ ಹಾಜರಾಗುತ್ತಾರೆ ಮತ್ತು ಎಷ್ಟು ಬಾರಿ defaulter ಆಗುತ್ತಾರೆ ಎಂಬುದನ್ನು ನೋಡಿದ್ದೇವೆ. ಇವರ default ಅಥವಾ ಗೈರುಹಾಜರಿಯಲ್ಲಿ, ಏನಾದರೂ ಈ ಟ್ರಸ್ಟ್‌ಗಳನ್ನು merge ಮಾಡುವುದಕ್ಕೆ ಅಥವಾ ಬೇರೆಯವರಿಗೆ ವರ್ಗಾವಣೆ ಮಾಡುವುದಕ್ಕೆ ಟ್ರಸ್ಟ್‌ನ Act ಗಳಿಗೆ ಅವಕಾಶವಿದೆ.

ಮುಂದು...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(180) 08.03.2022 06.20 LL-VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಎ. ತಿಪ್ಪೇಸ್ವಾಮಿ(ಮುಂದು...)

ನಾಳೆ ಏನಾದರೂ ಡಿಫಾಲ್ಟ್ ಆದರೆ ಈ ಆಸ್ತಿ ಎಲ್ಲಗೆ ಹೋಗಬೇಕು? ಹಾಗಾಗಿ, ಇದನ್ನು ಪುನರ್ ಪರಿಶೀಲನೆ ಮಾಡಬೇಕು. ಮಾನ್ಯ ಸಚಿವರು ಸಾಕಷ್ಟು ಕಂಪನಿಗಳನ್ನು ನಡೆಸಿದ್ದು, ಅವರಿಗೆ ಈ ಬಗ್ಗೆ ಸಾಕಷ್ಟು ಅನುಭವವಿದೆ. ಇದು ಸಾರ್ವಜನಿಕ ಹಿತದೃಷ್ಟಿಯಲ್ಲಿ ಒಳ್ಳೆಯದಲ್ಲ. ಹಾಗಾಗಿ, ಈ ವಿಷಯದಲ್ಲಿ ಆಕ್ಷನ್ ಮಾಡುವುದು ಬೇಡ ಹಾಗೂ ಇಂತಹ ನಿರ್ಣಯಗಳನ್ನು ಮಾಡುವುದು ಬೇಡ. ಆದುದರಿಂದ, ನಿರ್ಣಯವನ್ನು ವಾಪಸ್ಸು ತೆಗೆದುಕೊಂಡು, ಬೇರೆ ರೀತಿಯ ಉಪಯೋಗಕ್ಕೆ ಆ ಜಾಗವನ್ನು ಬಳಸಿಕೊಳ್ಳಬಹುದು. ಏಕೆಂದರೆ, ಇದು ಈಗಾಗಲೇ ಜನಸಂದಣಿ ಇರತಕ್ಕಂತಹ ಪ್ರದೇಶ. ಉದಾಹರಣೆಗೆ, ಪಾಟ್ನಾ ಇರಬಹುದು, ಬಹಾರ್ ಇರಬಹುದು ಒರಿಸ್ಸಾ ಇರಬಹುದು ಅಲ್ಲ AIIMS (All India Institute of Medical Sciences) ನ ಒಂದು ಯೂನಿಟ್‌ಗಳು ಇರುತ್ತವೆ. ನಮ್ಮ ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರದಲ್ಲಿದೆ ಮತ್ತು ಕೇಂದ್ರ ಸರ್ಕಾರದಲ್ಲಯೂ ಸಹ ಬಿ.ಜೆ.ಪಿ. ಸರ್ಕಾರ ಅಧಿಕಾರದಲ್ಲರುತ್ತದೆ. ಆದುದರಿಂದ, ಆ ಜಾಗದಲ್ಲಿ ಏಮ್‌ನ ಯೂನಿಟ್ ತರುವುದಕ್ಕೆ ಪ್ರಯತ್ನ ಮಾಡಬಹುದು. ಎನ್.ಜಿ.ಎಫ್. ಅಂತೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ, ಅದನ್ನು ವರ್ಗಾವಣೆ ಮಾಡುವುದಕ್ಕೆ ಹೋಗಬಾರದು. ಎಂ.ಪಿ.ಎಂ. ನಲ್ಲಿ ಏನು ಜಮೀನು ಇದೆ, ಅಲ್ಲ ಒಂದು ಸುಸಜ್ಜಿತವಾದ ಆಸ್ಪತ್ರೆ ಅದು ಕೇಂದ್ರ ಸರ್ಕಾರದ್ದು ಆಗಬಹುದು ಅಥವಾ ರಾಜ್ಯ ಸರ್ಕಾರದ್ದು ಆಗಬಹುದು ಅದನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕೆಂದು ತಮ್ಮ ಮೂಲಕ ವಿನಂತಿ ಮಾಡುತ್ತೇನೆ.

ಡಾ: ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಈ ಸದನದ ಮಾಜಿ ಸದಸ್ಯರಾದ ಶ್ರೀ ಕಾಂತರಾಜು(ಬಿ.ಎಂ.ಎಲ್.) ಎನ್ನುವ ಯುವ ಸದಸ್ಯರು ಈ ಹಿಂದೆ ಈ ವಿಚಾರವನ್ನು ಈ ಸದನದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಸ್ತಾಪಿಸಿದ್ದರು. ಇಂತಹ ಬೆಂಗಳೂರಿನ ಹೆರಿಟೇಜ್ ಬಗ್ಗೆ, ಬೆಂಗಳೂರಿನ ಅನುಭವ ಹಾಗೂ ಬೆಂಗಳೂರು ಎನ್ನುವಂಥದ್ದನ್ನು ಮಾಡುವುದಕ್ಕೆ 21 ಎಕರೆ ಭೂಮಿ ಉಪಯೋಗ ಮಾಡಿಕೊಳ್ಳುವಂಥದ್ದರಲ್ಲಿ ಏನಾಗುತ್ತದೆಯೆಂದು ನನಗೆ ಗೊತ್ತಾಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಬೇಕಾದಷ್ಟು ಹೆರಿಟೇಜ್ ಸೈಟ್ಸ್ ಕರ್ನಾಟಕ ರಾಜ್ಯಾದ್ಯಂತ ಕೇಳುವವರು ದಿಕ್ಕಿಲ್ಲದೇ ಬಿದ್ದಿರುತ್ತದೆ. ಅದಕ್ಕೆ ಸುಣ್ಣ-ಬಣ್ಣ ಇರುವುದಿಲ್ಲ. ಅದಕ್ಕೆ ರಿಪೇರಿ ಇರುವುದಿಲ್ಲ ಹಾಗೂ ಅದು ಶಿಥಿಲಾವಸ್ಥೆಯಲ್ಲಿರುತ್ತದೆ. ಅದರ ಬಗ್ಗೆ ಬಹಳಷ್ಟು ಸಾರಿ ನಾವೆಲ್ಲ ಸದಸ್ಯರು ಮಾತನಾಡಿರುತ್ತೇವೆ. ಪಕ್ಷಾತೀತವಾಗಿ ಎಲ್ಲರೂ ಹೇಳಿದ ರೀತಿ ಬೆಂಗಳೂರಿನಲ್ಲಿ ಏಮ್ಸ್ ಆಗಬೇಕು. ಕಳೆದ ಬಾರಿ ಅಧಿವೇಶನದಲ್ಲೆಯೂ ಸಹ ನಾವು ಇದರ ಬಗ್ಗೆ ಮಾತನಾಡಿರುತ್ತೇವೆ.

ಕೋವಿಡ್-19 ಸಾಂಕ್ರಾಮಿಕ ರೋಗ ಬಂದಂತಹ ಸಂದರ್ಭದಲ್ಲಿ ನಾವು ಎಷ್ಟು ಕಷ್ಟಪಟ್ಟಿರುತ್ತೇವೆ, ಎಷ್ಟು ಆಸ್ಪತ್ರೆಗಳು ಆ ರೋಗದಿಂದ ತುಂಬ ತುಳುಕಿರುತ್ತದೆ, ನಮಗೆ ಎಷ್ಟು ಸಂಶೋಧನಾ ಕೇಂದ್ರಗಳ ಅವಶ್ಯಕತೆ ಇದೆ ಹಾಗೂ ಬೆಂಗಳೂರು ನಮ್ಮ ರಾಜ್ಯದ ರಾಜಧಾನಿಯಾಗಿದ್ದು, ನಮಗೆ ಇಂತಹ ಒಳ್ಳೆಯ ಜಾಗ ಇದನ್ನು ಬಿಟ್ಟರೆ ಎಲ್ಲಿ ಸಿಗುತ್ತದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಯಶವಂತಪುರ ಸದರಿ ಜಮೀನಿನ ಪಕ್ಕದಲ್ಲೆಯೇ ಇದೆ. ಗ್ರಾಮೀಣ ಭಾಗದಿಂದ ಬರತಕ್ಕಂತಹವರಿಗೆ ಸದರಿ ಜಾಗ connectivity ತುಂಬಾ ಚೆನ್ನಾಗಿ ಇದೆ. ಮೈಸೂರು ಮಹಾರಾಜರಿಂದ ಸ್ಥಾಪನೆಯಾದಂತಹ ಮೈಸೂರು ಲ್ಯಾಂಪ್ಸ್ ನ್ನು ಉಳಿಸಿಕೊಳ್ಳುವ ಯೋಗ್ಯತೆ ನಮಗೆ ಇಲ್ಲ. ಯಾವುದೇ ಸರ್ಕಾರಿ ಸ್ವತ್ತನ್ನು ಮಹಾರಾಜರು ಸ್ಥಾಪನೆ ಮಾಡಿದ್ದು ಅಥವಾ ಶ್ರೀ ಸರ್.ಎಂ. ವಿಶ್ವೇಶ್ವರಯ್ಯನವರು ಸ್ಥಾಪನೆ ಮಾಡಿದ್ದನ್ನು ಘೋಷೋದಲ್ಲ ಮಾತ್ರ ಅವರನ್ನು ನೋಡಿಕೊಂಡು ಒಂದು ನಮಸ್ಕಾರ ಮಾಡುತ್ತೇವೆಯೇ ಹೊರತು, ರಾಜ್ಯ ಸರ್ಕಾರಕ್ಕೆ ಇದನ್ನು ನಿಗಾವಣೆ ಮಾಡುವುದಕ್ಕೆ ಏತಕ್ಕೆ ಸಾಧ್ಯವಾಗುವುದಿಲ್ಲ? ಖಾಸಗಿ ಸಂಸ್ಥೆಗಳು ಸರ್ಕಾರಕ್ಕಿಂತಲೂ ಸಮರ್ಥರೇ? ಈಗ ವೆಂಕಟಪ್ಪ ಗ್ಯಾಲರಿಗೆ ಪ್ರತಿನಿತ್ಯ ಎಷ್ಟು ಜನ ಭೇಟಿ ನೀಡುತ್ತಿದ್ದಾರೆ ಎಂಬ ಬಗ್ಗೆ ನಮಗೆ ಡೇಟಾ ಒದಗಿಸಬೇಕು. ಆ ಗ್ಯಾಲರಿಗೆ ಏನು ಕೊಡುವುದಕ್ಕೆ ಸಾಧ್ಯವಾಗಿದೆ? ಕಬ್ಬನ್ ಪಾರ್ಕ್ ಒಳಗಡೆ ಸೈನ್ಸ್ ಗ್ಯಾಲರಿ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಸಹ ನೇರ ನೇರವಾಗಿ ಹೇಳುವುದೇನೆಂದರೆ, ಸದರಿ ಜಾಗವನ್ನು ಟ್ರಸ್ಟ್‌ಗೆ ಕೊಡತಕ್ಕಂಥದ್ದನ್ನು ವಿರೋಧ ಮಾಡುತ್ತೇನೆ. ಈ ಆಸ್ತಿಯನ್ನು ಯಾವ ಕಾರಣಕ್ಕೂ ಕೂಡ ಸರ್ಕಾರದ ಹಿಡಿತದಿಂದ ಹೋಗುವುದಕ್ಕೆ ನಾವು ಬಿಡುವುದಿಲ್ಲ. ಒಂದು ವೇಳೆ ಅಂತಹ ಸಂದರ್ಭ ಬಂದರೆ, ನಾವು ಖಂಡಿತವಾಗಿಯೂ ಸಹ ಹೋರಾಟ ಮಾಡುತ್ತೇವೆ ಎನ್ನತಕ್ಕಂತಹ ಮಾತನ್ನು ಹೇಳಬೇಕಾಗಿದೆ. ಇತ್ತೀಚೆಗೆ ಉಕ್ರೇನ್‌ನಿಂದ ಬಂದಂತಹ ಮಕ್ಕಳನ್ನು, “ಆ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಏತಕ್ಕೆ ಅಲ್ಲಿಗೆ ಹೋಗಿದ್ದಾರೆಂದು” ಎಂದು ನಾವು ಪ್ರಶ್ನೆ ಮಾಡುತ್ತಿದ್ದೇವೆ. ನಮ್ಮ ಮನೆಯಲ್ಲಿಯೂ ಸಹ 4 ಮಕ್ಕಳು ಮೆಡಿಕಲ್ ಮಾಡುತ್ತಿದ್ದು, ಆ ಕಷ್ಟ ಏನು ಎಂದು ನಮಗೆ ಗೊತ್ತಿದೆ. ಬಾಳ ಬದುಕಬೇಕಾದಂತಹ ಸಣ್ಣ ಮಕ್ಕಳು ತಮ್ಮ ಜೀವವನ್ನು ಒತ್ತೆ ಇಟ್ಟು ಕೋವಿಡ್-19 ರೋಗ ಬಂದವರನ್ನು ಚಿಕಿತ್ಸೆ ಮಾಡುತ್ತಾರೆಂದರೆ, ಇನ್ನು ಮಾನವೀಯತೆ ಇದೆ ಎಂದು ಅರ್ಥ. ಏಕೆಂದರೆ, ಎಲ್ಲಾ ಮಕ್ಕಳಿಗೂ ಸಹ ಜೀವ ಜೀವವೇ ಆಗಿರುತ್ತದೆ. ಅವರಿಗೆ ಬೆಂಗಳೂರಿನಲ್ಲಿ ಸುಸಜ್ಜಿತವಾದಂತಹ ಆಸ್ಪತ್ರೆ ಅಂದರೆ, ಮಣ್ಣು ಸ್ಪೆಷಾಲಿಟಿ ಆಸ್ಪತ್ರೆಯೇ ಅಲ್ಲ ಆಗಬೇಕೆನ್ನುವುದು ನಮ್ಮ ಅಭಿಪ್ರಾಯ. ಇದಕ್ಕೆ ಅನೇಕ ಮಾನ್ಯ ಸದಸ್ಯರು ಧ್ವನಿ ಸೇರಿಸಬಹುದು ಅಥವಾ ಬಿಡಬಹುದು. ಅದೇ ರೀತಿ, ಇಂತಹ ಅಮೂಲ್ಯವಾದಂತಹ ಆಸ್ತಿಯ ರಕ್ಷಣೆಗೆ ಒಂದು ಟ್ರಸ್ಟ್ ಮಾಡಿಕೊಂಡು 4-5 ಜನ ನೇರವಾಗಿ ಈ ಭೂಮಿಯನ್ನು ಪರಭಾರೆ ಮಾಡುವಂತಹ ಒಂದು ದುರದ್ದೇಶದಿಂದ ಇದು ಕೂಡಿದೆ. ಇದಕ್ಕೆ ನಾನು ಖಂಡಿತವಾಗಿ ವಿರೋಧ ಮಾಡುತ್ತೇನೆ ಮತ್ತು ಯಾವ ಕಾರಣಕ್ಕೂ ಸಹ ಇದನ್ನು ಸಮರ್ಥನೆ ಮಾಡುವುದಕ್ಕೆ ಸಾಧ್ಯವಿಲ್ಲ. ಕಳೆದ ಬಾರಿಯೂ ಸಹ ಇದರ ಬಗ್ಗೆ ಮಾತನಾಡಿದ್ದು, ಈ ಬಾರಿ ಸಹ ಮಾತನಾಡುತ್ತೇವೆ ಹಾಗೂ ಮುಂದೆಯೂ ಸಹ ಇದೇ ವಿಷಯದ ಬಗ್ಗೆ ಮಾತನಾಡುತ್ತೇವೆ. ಜೊತೆಗೆ, ಈ ಸದನಕ್ಕೆ ಇಂತಹ ಒಂದು ಆಸ್ತಿಯನ್ನು ಉಳಿಸುವಂತಹ ಒಂದು ನೈತಿಕವಾದ ಮತ್ತು ಶಾಸನಬದ್ಧವೂ ಶಕ್ತಿ ಇದೆಯೆಂದು ನಾವು ತೋರಿಸುತ್ತೇವೆ. ಹಾಗಾಗಿ, ದಯಮಾಡಿ ಇಂತಹ ಪ್ರಯತ್ನಗಳನ್ನು ಮುಂದೆ ಯಾರೂ ಸಹ ಮಾಡಬಾರದು. ಸದರಿ 21 ಎಕರೆ ಭೂಮಿ ಎನಿದೆ ಅಂತಹ ಸಾರ್ವಜನಿಕ ಸ್ವತ್ತುಗಳನ್ನು ನಾವು ಉಳಿಸಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದರ ಜೊತೆಗೆ, ರಾಜ ಮಹಲ್ ವಿಲಾಸ್‌ನಲ್ಲಿ ಒಂದು ಕಟ್ಟಡ ಇರುತ್ತದೆ. ವಿವಾಹಗಳನ್ನು ಮಾಡುವುದಕ್ಕೆ ಅರಮನೆ ಮೈದಾನದಲ್ಲ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಬೇಕು. ಅದರಲ್ಲಿ ತಪ್ಪು ಅಥವಾ ಸರಿ ಬಗ್ಗೆ ನಾನು ಹೇಳುವುದಿಲ್ಲ. ಸಾರ್ವಜನಿಕ ವ್ಯಕ್ತಿಗಳು ಒಂದು ಮದುವೆ ಅಥವಾ ಕಾರ್ಯಕ್ರಮ ಮಾಡಬೇಕಾದರೆ ಅಲ್ಲಿ ವಾಹನ ನಿಲ್ಲಿಸುವುದಕ್ಕೆ ವಿಶಾಲವಾದ ಜಾಗ ಬೇಕಾಗುತ್ತದೆ. ಅವರಿಗೆ ಶಕ್ತಿ ಇದ್ದರೂ ಅಥವಾ ಇಲ್ಲದಿದ್ದರೂ ಸಹ ಅನೇಕ ಬಾರಿ ಅನಿವಾರ್ಯವಾಗಿ ಅಂತಹ ಜಾಗಗಳನ್ನು ಬಾಡಿಗೆಗೆ ಪಡೆಯಬೇಕಾಗುತ್ತದೆ. ನಾವು ಹೆರಿಟೇಜ್ ಕಟ್ಟಡಗಳನ್ನು ನಾವು ಏತಕ್ಕೆ ಈ ರೀತಿಯ ಒಂದು ಕಾರ್ಯಕ್ರಮಗಳಿಗೆ, ಮದುವೆ-ಮುಂಜಿಗಳಿಗೆ ಇರಬಹುದು ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇರಬಹುದು ಬಾಡಿಗೆ ನೀಡಬಹುದು. ಇದರಿಂದಾಗಿ, ಸರ್ಕಾರಕ್ಕೆ ಬಾಡಿಗೆ ಬರುವುದರಿಂದ ಅದನ್ನು ನಿಗಾವಣೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿಂತಲೂ ಬೇರೆ ಯಾವುದಕ್ಕೆ ಇಂತಹ ಆಸ್ತಿಯನ್ನು ನಿರ್ವಹಣೆ ಮಾಡುವುದಕ್ಕೆ ಸಮರ್ಥವಾಗಿದೆ? ದಯಮಾಡಿ, ಇಂತಹ ವಿಷಯಗಳಲ್ಲಿ ಅನೇಕ ಅನುಭವಗಳನ್ನು ನಾವು ಹೊಂದಿರುತ್ತೇವೆ. ಈ ಹಿಂದೆ ನಾನು ಉದಯ ಟಿವಿಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುವಾಗ ಮೈಸೂರು ಲ್ಯಾಂಪ್ಸ್ ಬಗ್ಗೆ ನಮಗೆ ಭಾವನಾತ್ಮಕ ಸಂಬಂಧ ಇರುತ್ತದೆ. ಅದರಿಂದಾಗಿ, ಮೈಸೂರು ಲ್ಯಾಂಪ್ಸ್ ನ್ನು ಮುಜ್ಜಿದಾಗ ನಾವು ಕಣ್ಣೀರು ಇಟ್ಟಿರುತ್ತೇವೆ. ಕೋಲಾರದ ಚಿನ್ನದ ಗಣಿಯನ್ನು ಮುಜ್ಜಿದಾಗಲೂ ಸಹ ನಾವು ಕಣ್ಣೀರು ಇಟ್ಟಿರುತ್ತೇವೆ. ಅದು ಕೇವಲ ಆಸ್ತಿಗಳಲ್ಲ. ಅದು ನಮ್ಮ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆ ಬೆಳೆದು ಬಂದ ಒಂದು ದೊಡ್ಡ ಹಾದಿ ಇದೆ, ಕಾರ್ಮಿಕರ ನೋವಿನ ಹಾದಿ ಇದೆ. ಆ ಕಾರಣ ದಯವಿಟ್ಟು ಇಂತಹ ಕೆಟ್ಟ ಚಿಂತನೆಗಳಿಂದ ಸರ್ಕಾರ ವಾಪಸ್ಸು ಸರಿಯಬೇಕು. ಇಂತಹ ಆಸ್ತಿಯನ್ನು ಕನಸು-ಮನಸ್ಸಿನಲ್ಲಿಯೂ ಖಾಸಗೀಕರಣ ಮಾಡುವುದಕ್ಕೆ ಯೋಚನೆ ಮಾಡಬಾರದು. ಇದನ್ನು ಸರ್ಕಾರವೇ ನಡೆಸಬೇಕು ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಅದರಲ್ಲಿಯೂ ಸಾಧ್ಯವಾದಷ್ಟು ಆ ಜಾಗದಲ್ಲಿ ಏಮ್ಸ್ ತರುವುದಕ್ಕೆ ಪ್ರಯತ್ನ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವೆಂದು ಹೇಳುತ್ತಾ, ಈ ಆಸ್ತಿಯನ್ನು ಉಳಿಸುವುದಕ್ಕೆ ನಾವೆಲ್ಲರೂ ಸಹ ಒಗ್ಗಟ್ಟಾಗಿ ಪ್ರಯತ್ನ ಮಾಡಬೇಕೆಂದು ತಮ್ಮ ಮೂಲಕ ಎಲ್ಲಾ ಸದಸ್ಯರಲ್ಲ ಕಳಕಳಿಯ ಮನವಿ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ಒಂದು ಘೋರ ಅಪರಾಧವೆಂದು ನಾವು ಹೇಳಬೇಕಾಗಿದೆ. ಇಂತಹ ವಿಷಯಗಳಲ್ಲಿ ಸರ್ಕಾರಕ್ಕೆ ಕಣ್ಣು ಇರುವುದಿಲ್ಲವೇ? ಏಕೆಂದರೆ, ವಿಧಾನಸಭೆಯಲ್ಲಿ ಈ ಹಿಂದೆ ಶ್ರೀ ಎ.ಟಿ. ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದಂತಹ ಸಂದರ್ಭದಲ್ಲಿ, ಬೆಂಗಳೂರು ಭಾಗದಲ್ಲಿ ಲ್ಯಾಂಡ್ ಗ್ರಾಬಿಂಗ್ ಆಗಿರುವಂತಹ ವಿಚಾರದಲ್ಲಿ, ಕೆರೆಯಿಂದ ಹಿಡಿದು ನಮ್ಮ ಸರ್ಕಾರಿ ಆಸ್ತಿಗಳಲ್ಲಿ ಕಟ್ಟಿರುವಂತಹ ಅನೇಕ ಕಟ್ಟಡಗಳು ಒತ್ತುವರಿಯಾಗಿದೆ ಎಂಬ ಪದ ಬಳಸುವುದಿಲ್ಲ. ಒತ್ತುವರಿ is a respectable word and I don't want to use that. It is purely a land grabbing. ಆ ಒತ್ತುವರಿಯನ್ನು ಜೀವನಕೋಸ್ಕರ ಮಾಡಿದವರು ಇದ್ದಾರೆ. ಇದು ಜೀವನಕೋಸ್ಕರ ಒತ್ತುವರಿ ಮಾಡಿರುವುದಲ್ಲ. ಇದು ಕಳ್ಳತನ ಮಾಡಿರುವುದು, ದರೋಡೆ ಮಾಡಿರುವುದು. ಈ ದರೋಡೆ ಮಾಡಿರುವಂತಹ ಕೋಟ್ಯಂತರ ರೂಪಾಯಿ ಆಸ್ತಿಯನ್ನು ನಮ್ಮ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಇವೊತ್ತಿನವರೆಗೂ ಸಾಧ್ಯವಾಗಿರುವುದಿಲ್ಲ.

ಅಂದಿನ ಮಹಾರಾಜರ ಕಾಲದಲ್ಲಿ ಇಂತಹ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಮಾಡಿ ನಾಡಿಗೆ ಕೊಟ್ಟಿರುವಂಥದ್ದು ಇದೆ. ಉದಾಹರಣೆಗೆ, ಶಿವನಸಮುದ್ರದ ಫಾಲ್ಸ್ ಇರಬಹುದು, ಜೋಗ್‌ಫಾಲ್ಸ್ ಇರಬಹುದು, ಶ್ರೀ ಸರ್.ಎಂ. ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಇರಬಹುದು, ಎಂ.ಪಿ.ಎಂ. ಇರಬಹುದು, ಮೈಸೂರ್ ಲ್ಯಾಂಪ್ಸ್ ಇಂತಹ ಅಗಾಧವಾದ ಬೆಲೆಬಾಳುವ ಹಾಗೂ ದೂರದೃಷ್ಟಿ ಇಟ್ಟು ಮಾಡಿರುವಂತಹ ಇಂತಹ ಆಸ್ತಿಯನ್ನು ಇವೊತ್ತಿನ ದಿವಸ ಸರ್ಕಾರ ಯಾವುದೋ ಖಾಸಗಿ ಟ್ರಸ್ಟ್‌ಗೆ ಕೊಡುತ್ತೇವೆಂದರೆ ಏನು ಅರ್ಥ? ಅವರು ಯಾರು, ಅವರ ಹಿನ್ನೆಲೆ ಏನು, ಈ ಸಮಾಜಕ್ಕೆ ಅವರ ಕೊಡುಗೆ ಏನು? ಅವರು ಎಷ್ಟು ಸ್ಥಿತಿವಂತರಾಗಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಉದಾಹರಣೆಗೆ, ಟಾಟಾ ಚಿಲ್ಡ್ರನ್‌ಗೆ ಅಥವಾ ಬೇರೆ ಯಾರಿಗಾದರೂ ಅಂತಹ ಆಸ್ತಿಯನ್ನು ಕೊಟ್ಟರೆ ಅವರು ಈ ಸಮಾಜವನ್ನು ಉದ್ಧಾರ ಮಾಡುತ್ತಾರೆಂದರೆ, ಅವರಿಗೆ ಆ ಆಸ್ತಿಯನ್ನು ಕೊಡಬಹುದು ಎಂದು ನಾವು ಹೇಳಬಹುದು ಅಥವಾ ಇನ್ಫೋಸಿಸ್ ಮುಖ್ಯಸ್ಥರಾದ ಶ್ರೀ ನಾರಾಯಣಮೂರ್ತಿಯವರನ್ನು ಕರೆದುಕೊಂಡು ಬಂದು ಈ ಜಾಗದಲ್ಲಿ ಇಂತಹ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯೋಜನೆಯನ್ನು ಮಾಡಿ ಎಂದು ಹೇಳಬಹುದು. ಅದರಿಂದಾಗಿ, ಅವರ ಸಾವಿರಾರು/ಲಕ್ಷಾಂತರ ಜನ ಉದ್ಯೋಗಿಗಳಿಗೆ ಕೆಲಸ ಕೊಡುತ್ತಾರೆ, ಅಂತಹವರಿಗೆ ಆ ಆಸ್ತಿಯನ್ನು ಕೊಟ್ಟು ಸಮಾಜಮುಖ್ಯಾದಂತಹ ಕೆಲಸ ಮಾಡಬಹುದು. ಆದರೆ, ಈ ಟ್ರಸ್ಟ್‌ನಲ್ಲಿರುವವರು ಯಾರು ಸ್ವಾಮಿ? ಈ ಅಗ್ರಿಮೆಂಟ್ ಅನ್ನು ತಾವು ಓದಿದ್ದೀರಾ? ಅದರಲ್ಲಿ, ಆ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಅಥವಾ ಆ ಆಸ್ತಿಯ ಮೇಲೆ ಯಾವುದಾದರೂ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಎಲ್ಲಾ ಅಧಿಕಾರಗಳನ್ನು ಅವರಿಗೆ ಈಗಾಗಲೇ ಕೊಡಲಾಗಿರುತ್ತದೆ. ಇದರಲ್ಲಿ, ಇನ್ನೇನು ಉಳಿದಿದೆ? ಹಾಗಾಗಿ, ಇದಕ್ಕೆ ಮೈಸೂರು ಲ್ಯಾಂಪ್ ಎಂದು ಹೆಸರು ಏತಕ್ಕೆ ಇಡಬೇಕು? ಆ ಹೆಸರಿನಲ್ಲಿ ಇಟ್ಟರೆ ಏನು ಬರುತ್ತದೆ ಅಥವಾ ಕೇವಲ ಹೆಸರು ಇಟ್ಟರೆ ಆಸ್ತಿ ನಮ್ಮದಾಗುತ್ತದೆಯೇ? ಆ ಆಸ್ತಿ ಟ್ರಸ್ಟ್‌ನ ಹೆಸರಿಗೆ ಹೋಗುತ್ತದೆ. ಟ್ರಸ್ಟ್‌ಗೆ ಸಂಪೂರ್ಣ ಅಧಿಕಾರ ಕೊಟ್ಟಿರುತ್ತಾರೆ. ಇದರಿಂದಾಗಿ, ಅವರು ಆ ಆಸ್ತಿಯನ್ನು ಮಾರನೆಯ ದಿನ ಬೆಳಗ್ಗೆ ಮಾರಿಕೊಂಡು ಹೋಗಬಹುದು. ಆದಾಗ್ಯೂ, ಆ ಜಾಗದಲ್ಲಿ ಏನು ಒಳ್ಳೆಯ ಕೆಲಸ ಮಾಡುತ್ತಾರೆಂದರೆ, ಅನ್ವೇಷಣೆ ಮತ್ತು Experience Centre ಮಾಡುತ್ತೇವೆಂದು ಹೇಳುತ್ತಾರೆ. ಅದನ್ನು ಮಾಡುವುದಕ್ಕೆ ಹಳ್ಳಗಳಿಗೆ ಬರಲಿ ಅವರಿಗೆ ಬೇಕಾದಷ್ಟು ಜಮೀನುಗಳನ್ನು ನಾವು ಕೊಡಿಸುತ್ತೇವೆ. ಹಳ್ಳಗಳಲ್ಲಿ ಸರ್ಕಾರಿ ಜಮೀನು ಬೇಕಾದಷ್ಟು ಇರುತ್ತದೆ. ಅಲ್ಲಿ experience ಮಾಡಲಿ, ಅಲ್ಲಿ ಹಳ್ಳ ಮಕ್ಕಳಿಗೆ ಬೆಂಗಳೂರು ಏನು ಎಂಬುದನ್ನು ಅಲ್ಲಿ ತೋರಿಸಲಿ. ಅದನ್ನು ಬಿಟ್ಟು ಬೆಂಗಳೂರಿಗೆ ಕರೆದುಕೊಂಡು ಬಂದು ತೋರಿಸುವುದಲ್ಲ. ಇದರಿಂದಾಗಿ, ಸರ್ಕಾರಕ್ಕೆ ನಾಚಿಕೆಯಾಗಬೇಕು.

ಮಾನ್ಯ ಸಭಾಪತಿಯವರಾದ ತಾವು ಈ ಹಿಂದೆ ಈ ಸ್ಥಾನದಲ್ಲಿ ಕುಳಿತು ಈ ಬಗ್ಗೆ ಪ್ರಶ್ನೆ ಕೇಳಿರುತ್ತೀರಿ. ಅವೊತ್ತಿನ ದಿವಸ ಮೈಸೂರು ಮಿನರಲ್ಸ್‌ಗೆ ಸರ್ಕಾರದ ಆಸ್ತಿ ಕೊಡುತ್ತೇವೆ ಎನ್ನುವ ವಿಚಾರಕ್ಕೆ ತಾವು ವಿರೋಧ ಮಾಡಿರುತ್ತೀರಿ. ಅದು ಕೂಡ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಮತ್ತೊಂದು ಸಂಸ್ಥೆ. ಅದು ಕೂಡ ಸರ್ಕಾರದಲ್ಲಿ ಸಮಾಜಮುಖ್ಯವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಸರ್ಕಾರದ ಆಸ್ತಿಯನ್ನು ಕೊಡುವುದಕ್ಕೆ ತಾವು ವಿರೋಧ ಮಾಡಿರುತ್ತೀರಿ. ಆದರೆ, ಇವೊತ್ತಿನ ದಿವಸ ಸರ್ಕಾರದ ಆಸ್ತಿ ಒಂದು ಟ್ರಸ್ಟ್‌ಗೆ ಹೋಗುತ್ತದೆಯೆಂದರೆ, ಇದು ನಮಗೆ ಬಹಳ ಅವಮಾನವಾಗುತ್ತದೆ. ಈ ಸಾಲನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನ ನಾಲ್ಕು ಮೂಲೆಯಲ್ಲಿ ನಾಲ್ಕು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಸ್ಪತ್ರೆ ಮಾಡುತ್ತೇವೆಂದು ಹೇಳುತ್ತಾರೆ. ಆಸ್ಪತ್ರೆಯನ್ನು ಆ ಜಾಗದಲ್ಲ ಮಾಡಲಿ, ಆ ಜಾಗ ನಮ್ಮದಲ್ಲವೇ? ಕೋವಿಡ್-19 ಬಂದಂತಹ ಸಂದರ್ಭದಲ್ಲ 300 ಬೆಡ್‌ಗಳ ಆಸ್ಪತ್ರೆಯನ್ನು ಕುಮಾರಕೃಪಾದಲ್ಲಿ ಬೆಡ್ ಹಾಕಿದ್ದೇವೆಂದು ಹೇಳಿದರು. ಆವೊತ್ತಿನ ದಿವಸ ನಾನು ಕೋವಿಡ್-19 ರೋಗಿಯಾಗಿದ್ದೆನು. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೊಂದಿಗೆ ಮಾತನಾಡಿರುತ್ತೇನೆ. ಆ ಕುಮಾರಕೃಪಾದಲ್ಲಿ ಆಸ್ಪತ್ರೆ ಮಾಡುತ್ತೇವೆಂದು ಹೇಳುವವರಿಗೆ, ಇಂತಹ ಬಂಗಾರದಂತಹ ಜಾಗದಲ್ಲ ಆಸ್ಪತ್ರೆಯನ್ನು ಮಾಡುವುದಕ್ಕೆ ಆಗುವುದಿಲ್ಲವೇ?

(ಮುಂದು...)

(181) 08.03.2022 6.30 ವೈಎಲ್-ಬಿಎನ್‌ಎಸ್ (ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಮುಂದು):-

ನಾಲ್ಕು ದಿಕ್ಕಿನಲ್ಲ ನಾಲ್ಕು ಆಸ್ಪತ್ರೆಗಳನ್ನು ತೆರೆಯುತ್ತೇವೆ ಎಂದು ಹೇಳಿದ್ದಾರೆ. ಏನು experience ಮಾಡಿಸುತ್ತಾರೆ? ಆ experience ಮಾಡಿಸಲು ಆ ಟ್ರಸ್ಟ್‌ನ ಸದಸ್ಯರು ಎಷ್ಟು ಸ್ಥಿತಿವಂಥರು ಎನ್ನುವುದು ಬಹಳ ಮುಖ್ಯವಾಗುತ್ತದೆ. ಸಾವಿರಾರು ಕೋಟಿ ರೂಪಾಯಿ ಒಡೆಯನಾಗಿ, ಸಮಾಜಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದರೆ, ಅಂಥವರ ಕೈಯಲ್ಲ ಆ ಆಸ್ತಿಯನ್ನು ನೀಡೋಣ. ಅದನ್ನು ಬಿಟ್ಟು ಕಳ್ಳರ ಕೈಯಲ್ಲ ಬೀಗ ನೀಡಿ..... ಟ್ರಸ್ಟ್‌ನ ಬಗ್ಗೆ ಏನೇನು ತಿಳಿಸಿದ್ದಾರೆಂದರೆ, ಆ ಎಲ್ಲಾ ಅಧಿಕಾರಿವನ್ನು ಟ್ರಸ್ಟ್‌ನ ಸದಸ್ಯರಿಗೆ ನೀಡಿ, ಆ ಜಾಗವನ್ನು ಉಳಿಸುತ್ತೇವೆ, experience ಮಾಡಿಸುತ್ತೇವೆ ಎಂದರೆ, ಏನು experience ಮಾಡಿಸುತ್ತಾರೆ? ಯಾವುದೇ ಕಾರಣಕ್ಕೂ ಮೈಸೂರು ಲ್ಯಾಂಪ್ಸ್ ಜಾಗವನ್ನು ಟ್ರಸ್ಟ್‌ಗೆ ನೀಡಬಾರದು. ಸರ್ಕಾರ ಏನಾದರೂ ಸತ್ತು ಹೋಗಿದೆಯೇ? ಸರ್ಕಾರಕ್ಕೆ ಆ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯನ್ನು ನಡೆಸಲು ಸಾಧ್ಯವಿಲ್ಲವೇ? ಇವತ್ತಿನ ದಿವಸ ಅವರು ಮಂಡ್ಯ ಶುಗರ್ ಕಾರ್ಖಾನೆಯನ್ನು ಪುನರಶ್ಚೇತನ ಮಾಡಲಿಲ್ಲವೇ? ಅದೇ ರೀತಿ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯನ್ನು ಪುನರಶ್ಚೇತನಗೊಳಿಸಲು ಸಾಧ್ಯವಿಲ್ಲವೇ? ಯಾರೋ ಟ್ರಸ್ಟ್‌ನ 7 ಜನ ಸದಸ್ಯರು ಆ ಕಾರ್ಖಾನೆಯನ್ನು ಪುನರಶ್ಚೇತನಗೊಳಿಸುತ್ತಾರೆ ಎಂದರೆ, ಆ ಕೆಲಸ ಮಾಡಲು ಸರ್ಕಾರಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಾಕತ್ತು ಇಲ್ಲವೇ? ಆ ತಾಕತ್ತನ್ನು ಸರ್ಕಾರ ಇವತ್ತು ತೋರಿಸಬೇಕು, ಸಮಾಜಮುಖಿಯಾಗಿ ಸರ್ಕಾರ ಕೆಲಸ ಮಾಡಬೇಕು. ಇದು ಹುಡುಗಾಟದ ವಿಚಾರವಲ್ಲ. ಒಂದು ಸೆಕೆಂಡ್‌ನಲ್ಲ ಪಿಐಎಲ್ ಅರ್ಜಿ ಹಾಕಿದರೆ, ಸರ್ಕಾರವು ನಾಚಿಕೆಯಿಂದ ಕೈ ಕಟ್ಟಿ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಏನಾದರೂ ಟ್ರಸ್ಟ್‌ಗೆ ಆ ಜಾಗವನ್ನು ನೀಡಿದರೆ ನಾನು ಮಾತ್ರ ತಕ್ಷಣವೇ ಪಿಐಎಲ್ ಹಾಕೇ ಹಾಕುತ್ತೇನೆ. ಇವತ್ತು ನೀವು ಅವರಿಗೆ ಜಾಗ ನೀಡಿದರೆ, ಅದರ ಮರು ದಿನ ಬೆಳಗ್ಗೆಯೇ ಖುದ್ದಾಗಿ ನಾನೇ ಪಿಐಎಲ್ ಹಾಕುತ್ತೇನೆ. ಸರ್ಕಾರಕ್ಕೆ ನಾವೆಲ್ಲರೂ ಕೈ ಮುಗಿದು ಪ್ರಾರ್ಥಿಸುತ್ತೇನೆ. ಈಗಾಗಲೇ ಆಡಳಿತ ಪಕ್ಷದ ಸದಸ್ಯರು ಸಹ ಮಾತನಾಡಿದ್ದಾರೆ. ನಾನು ಸಹ ಸರ್ಕಾರದ ಮೇಲೆ ಯಾವುದೇ ದ್ವೇಷವನ್ನಿಟ್ಟುಕೊಂಡು ಮಾತನಾಡುತ್ತಿಲ್ಲ. ಸರ್ಕಾರದ ಸ್ವಾಮ್ಯಕ್ಕೆ ಸಂಬಂಧಪಟ್ಟಂತಹ ಆಸ್ತಿಯ ರಕ್ಷಣೆಯನ್ನು ಮಾಡುವುದು ಈ ಸದನದ ಕರ್ತವ್ಯವಾಗಿದೆ, ಧರ್ಮವಾಗಿದೆ. ಆ ಧರ್ಮವು ಅಧರ್ಮವಾಗಬಾರದು. ತುಂಬಾ ಒಳ್ಳೆಯ ಕೆಲಸವಾಗಿದ್ದು ಸಮಾಜಮುಖಿಯಾಗಿ ಸಾವಿರಾರು, ಲಕ್ಷಾಂತರ ಜನರಿಗೆ, ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರೆ ಮಾಡಲಿ, ಬೇಡವೆಂದು ಹೇಳುವುದಿಲ್ಲ. ಕೋವಿಡ್-19 ನಿಂದಾಗಿ ಅರಮನೆ ಮೈದಾನದಲ್ಲ ಸಾವಿರಾರು ಬೆಡ್ ಹಾಕಿದ ದೃಶ್ಯ ನಮ್ಮ ಕಣ್ಣು ಮುಂದೆಯೇ ಇದೆ. ಆ ಬೆಡ್, bed sheet, ದಿಂಬು ಏನಾಯ್ತು ಎನ್ನುವ ವಿಚಾರವನ್ನು ನಾಳೆ ಮಾತನಾಡುತ್ತೇನೆ. ಆಕಾಶ ಆಸ್ವತ್ರೆಯನ್ನು ಕೋವಿಡ್-19 ಸೆಂಟರ್ ಮಾಡಿ, ನಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಿದರು. ಯಾರು ಅದರ ವೈದ್ಯಕೀಯ ವೆಚ್ಚವನ್ನು ಭರಿಸಿದರು? ಸರ್ಕಾರ ಅದರ ವೈದ್ಯಕೀಯ ವೆಚ್ಚವನ್ನು ಭರಿಸಿತ್ತೇ? ಕೆಲವು ಮಂದಿ ಬದುಕಿದರು, ಕೆಲವು ಮಂದಿ ಸತ್ತು ಹೋದರು. ಇವತ್ತಿನ ದಿವಸ ಆ ಕುಟುಂಬದ ಪರಿಸ್ಥಿತಿ ಏನಾಗಿರಬೇಕು? ಈಗಾಗಲೇ ಮಾನ್ಯ ಮುನಿರಾಜು ಗೌಡರು “ಸಾವಿರಾರು ರೈತರು ಕೋವಿಡ್-19 ನಿಂದಾಗಿ ಸಾಯುತ್ತಿದ್ದು, ಅವರಿಗೆ ಪರಿಹಾರ ನೀಡಿ, ಅವರನ್ನು ಉಳಿಸಿಕೊಡಿ” ಎಂದು ಹೇಳಿದರು. ಕೋವಿಡ್-19 ನಿಂದಾಗಿ ಅಧಿಕಾರಿ ವರ್ಗದವರು, ಶಿಕ್ಷಕರು, ಕೋವಿಡ್ ವಾರಿಯರ್ಸ್ ಆಸ್ಪತ್ರೆಗಳಲ್ಲ ಬೆಡ್, ಆಕ್ಸಿಜನ್, ಆಂಬುಲೆನ್ಸ್ ಇಲ್ಲದೇ ಸತ್ತು ಹೋಗಿದ್ದಾರೆ. ಅಂತಹ ಸ್ಥಿತಿಯನ್ನು ಕಣ್ಣಾರೆ ನೋಡಿದ್ದೇವೆ. ದಯವಿಟ್ಟು ಕೈ ಮುಗಿದು ಪ್ರಾರ್ಥಿಸುವುದೇನೆಂದರೆ, ಯಾವ ಕಾರಣಕ್ಕೂ ಆ ಜಾಗವನ್ನು ಟ್ರಸ್ಟ್‌ನವರಿಗೆ ನೀಡಬಾರದು. ಅದು ಎಂತಹ ಶಕ್ತಿಯುತವಾದ ಟ್ರಸ್ಟ್ ಆಗಿರಲಿ. ಒಂದು ವೇಳೆ ಅವರು ಸಮಾಜಮುಖಿಯಾಗಿ ಕೆಲಸ ಮಾಡಿರಲಿ, ಅವರ ಹಿನ್ನೆಲೆ ಏನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂಬುದನ್ನು ತಿಳಿದುಕೊಳ್ಳದೇ ಅವರಿಗೆ ಆ ಜಾಗವನ್ನು ನೀಡಬಾರದು. Already 11 cases are pending before the Munsiff Court, High Court and Supreme Court. 11 ಕೇಸು ಇರುವಾಗ ಟ್ರಸ್ಟ್‌ನವರಿಗೆ ಹೇಗೆ ನೀಡುತ್ತಾರೆ? ಅಧಿಕಾರಿಗಳು ಹೇಗೆ ಇದಕ್ಕೆ ಸಹಿ ಮಾಡಿದರು. ಶ್ರೀಮತಿ ವಂದಿತಾ ಶರ್ಮಾ ಎನ್ನುವ ಅಧಿಕಾರಿಯು ಇದಕ್ಕೆ ಸಹಿ ಮಾಡಿಕೊಟ್ಟಿದ್ದಾರೆ. How dare enough to do such nasty and hasty things? It is really shame on the part of Government. ನಿಜಕ್ಕೂ ಸರ್ಕಾರಕ್ಕೆ ನಾಚಿಕೆಯಾಗುವಂಥ ಸಂಗತಿ. ಇಂತಹ ಅವಮಾನವು ಸರ್ಕಾರಕ್ಕೆ ಮಾತ್ರವಲ್ಲ, ಈ ಸದನದಲ್ಲರುವ ನಮ್ಮೆಲ್ಲ ಸದಸ್ಯರಿಗೂ ಅವಮಾನದ ವಿಚಾರವಾಗಿದೆ ಹಾಗೂ ಈ ರಾಜ್ಯದ ಆರೂವರೆ ಕೋಟಿ ಜನರಿಗೆ ಆಗಿರುವಂಥ ಅವಮಾನವಾಗಿದೆ. ನಮಗೆ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯನ್ನು ನಡೆಸಲು ತಾಕತ್ತು ಇಲ್ಲವೇ? ಆ ತಾಕತ್ತು ತೋರಿಸುವಂಥ ಕೆಲಸವನ್ನು ಸರ್ಕಾರ ಮಾಡಲಿ. 'Experience Bengaluru' ಎಂದು ಏನು ಮಾಡುತ್ತಿದ್ದಾರೆ, ಅದನ್ನು ಹತ್ತಾರು ಮೂಲೆಯಲ್ಲಿ ಮಾಡಲಿ. ನಮ್ಮ ಮಕ್ಕಳಿಗೆ ಅದರ ಅನುಭವವನ್ನು ನೀಡಲಿ. ನಮ್ಮ ದೇಶದಲ್ಲಿನ ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಸಿಗಲಿಲ್ಲವೆಂದು ಉಕ್ರೇನ್ ದೇಶಕ್ಕೆ ವೈದ್ಯಕೀಯ ವಿದ್ಯಾಭ್ಯಾಸ ಮಾಡಲು ತೆರಳಿದರು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಭಾರತಕ್ಕೆ ವಾಪಸ್ಸು ಬಂದಿದ್ದಾರೆ. 3ನೇ ವರ್ಷ, 4ನೇ ವರ್ಷ, ಕೊನೆಯ ವರ್ಷ ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸವನ್ನು ಮುಗಿಸಿ, ಅವರ ಜೀವನ settle ಆಗುವುದರೊಳಗೆ ಅವರುಗಳ ಊರುಗಳಿಗೆ ಹಿಂತಿರುಗಿ ಬಂದಿದ್ದು, ಮತ್ತೆ ವಾಪಸ್ಸು ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಂತಹ ಮಕ್ಕಳಿಗೆ ಏನು ಮಾಡುತ್ತಾರೆ ಎಂಬುದನ್ನು ಹೇಳಲಿ. ಇದರ ಬಗ್ಗೆ ಕಾಳಜಿವಹಿಸಿ, ಸಮಾಜಮುಖಿಯಾಗಿ ಕೆಲಸ ಮಾಡಲಿ. ದಯವಿಟ್ಟು ಯಾವುದೇ ಕಾರಣಕ್ಕೂ ಆ ಜಾಗವು ಟ್ರಸ್ಟ್‌ನವರಿಗೆ ಹೋಗಬಾರದು. ಈ ನಾಡಿನ ಆಸ್ತಿಯಾಗಿ ಉಳಿಯಬೇಕೇ ವಿನಃ ಅದು ಸರ್ಕಾರದ ಆಸ್ತಿ ಆಗಿ ಅಲ್ಲ. ಬ್ರಹ್ಮಶ್ರೀ ನಾರಾಯಣ ಗುರುಜೀವರ ಹೆಸರಿನಲ್ಲಿ ಶಾಲೆ ತೆರೆಯಲು ಹೊರಟಿರುವುದು ಬಹಳ ಸಂತೋಷದ ವಿಚಾರವಾಗಿದ್ದು, ಅದನ್ನು ಮನಃಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಅದರಲ್ಲಯ್ಯೂ ವಿಶೇಷವಾಗಿ, ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭಿಸುತ್ತೇವೆ ಎಂದು ಹೇಳಿದರು. ಆದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚಿಕ್ಕಮಗಳೂರು ಜಿಲ್ಲೆಯನ್ನು ಬಿಟ್ಟದ್ದಾರೆ, ಆ ಜಿಲ್ಲೆಯಲ್ಲಿ ಸಹ ಶಾಲೆ ಪ್ರಾರಂಭಿಸುವುದು ತುಂಬಾ ಅವಶ್ಯಕವಾಗಿದ್ದು, ಚಿಕ್ಕಮಗಳೂರು ಬಿಟ್ಟಿರುವುದು ಸಹ ತಪ್ಪು. ಬ್ರಹ್ಮಶ್ರೀ ನಾರಾಯಣ ಗುರುಜೀರವರು ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಈ ನಾಡಿನ ಬಹು ದೊಡ್ಡ ಆಸ್ತಿ ಹಾಗೂ ದಾರ್ಶನಿಕ, ಆ ದಾರ್ಶನಿಕನ ಹೆಸರಿನಲ್ಲಿ ವೈದ್ಯಕೀಯ ಕಾಲೇಜುಗಳನ್ನು ಮಾಡಲಿ, ಒಳ್ಳೆಯದಾಗುತ್ತದೆ. ಏಕೆಂದರೆ, ಅವರು ಮಹಿಳೆಯರ ಶೋಷಣೆಯನ್ನು ನಿಲ್ಲಿಸಿದರು ಹಾಗೂ ಸಮಾಜದ ಎಲ್ಲಾ ಕೆಳ ವರ್ಗದವರಿಗೆ ನ್ಯಾಯ ಒದಗಿಸಿದವರು ಮತ್ತು ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಸಂದರ್ಭದಲ್ಲಿ ಕೇರಳದಿಂದ ಕರಾವಳಿ ಪ್ರದೇಶದವರೆಗೂ 78 ದೇವಸ್ಥಾನಗಳನ್ನು ಈ ನಾಡಿನಲ್ಲಿ ನಿರ್ಮಿಸಿದರು. ಅವರ ಹೆಸರಿನಲ್ಲಿ ಆಸ್ಪತ್ರೆಯನ್ನು ಮಾಡಲಿ, ಬೇಡ ಎಂದು ಹೇಳುವುದಿಲ್ಲ, ವಿದ್ಯಾಕ್ಷೇತ್ರಗಳನ್ನು ಮಾಡಲಿ. ಕಡೆಯ ಘಳಿಗೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ದೇವಸ್ಥಾನ ನಿರ್ಮಿಸುವುದನ್ನು ನಿಲ್ಲಿಸಿ, ಶಿಕ್ಷಣ ನೀಡಿ ಎಂದು ಹೇಳಿ ಹೋದರು. ಹಾಗಾಗಿ ಒಳ್ಳೆಯ ಹೆಸರು ಮತ್ತು ಕೀರ್ತಿ ಬರಬೇಕೆಂದರೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಮಾಡಲಿ. ಆಗ ಸರ್ಕಾರಕ್ಕೆ ನಾವೆಲ್ಲರೂ ತಲೆಬಾಗಿರುತ್ತೇವೆ. ದಯವಿಟ್ಟು ಈ ನಾಡಿನ ಆಸ್ತಿ ಈ ನಾಡಿಗೆ ಉಳಿಯಬೇಕು, ನಾಡಿನ ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಇದು ಉಪಯೋಗವಾಗಬೇಕು. ಈ ಸದನದ ಮೂಲಕ ತಿಳಿಸುವುದೇನೆಂದರೆ, ಏನಾದರೂ ಸರ್ಕಾರವು ಆ ಜಾಗವನ್ನು ಟ್ರಸ್ಟ್‌ನವರಿಗೆ ನೀಡಿದರೆ, ಬೆಳಗ್ಗೆ ನಾನೇ ನ್ಯಾಯಾಲಯಕ್ಕೆ ಪಿಐಎಲ್ ಹಾಕಿ, ಈ ನಾಡಿನ ಆಸ್ತಿಯನ್ನು ಉಳಿಸಲು ಸರ್ವ ಪ್ರಯತ್ನವನ್ನು ಮಾಡುತ್ತೇನೆ.

ಶ್ರೀ ಮುರುಗೇಶ್ ಆರ್.ನಿರಾಣಿ (ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೌರವಾನ್ವಿತ ಸದಸ್ಯರುಗಳಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಬಿ.ಕೆ.ಹರಿಪ್ರಸಾದ್, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಎಸ್.ಎಲ್.ಭೋಜೇಗೌಡ, ಡಾ|| ತೇಜಸ್ವಿನಿ ಗೌಡರವರು ಬಹಳ emotionally ಮಾತನಾಡಿದರು. ಅವರುಗಳು ಮಾತನಾಡುವ ಸಂದರ್ಭದಲ್ಲಿ ಒಂದು ಕಡೆ ಮೂರು ದಿನಗಳು ಹಗಲು-ರಾತ್ರಿ ಟ್ರಸ್ಟ್ ಬಗ್ಗೆ ಓದಿದ್ದೇನೆ ಎಂದು ಹೇಳಿದರು, ಮತ್ತೊಂದು ಕಡೆ ರಾಜ್ಯದ ಬಗ್ಗೆ ಬಹಳ ಕಳಕಳಿ ಇದೆ, ಯಾವುದೇ ಕಾರಣಕ್ಕೂ ಟ್ರಸ್ಟ್‌ಗೆ ಆ ಜಾಗವನ್ನು ಬಿಟ್ಟು ಕೊಡುವುದಿಲ್ಲವೆಂದು ವಿರಾವೇಷವಾಗಿ ಮಾತನಾಡಿದರು. ನಾನು ಒಬ್ಬ ಕನ್ನಡಿಗನಾಗಿದ್ದು, ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರದ ಆಸ್ತಿಯನ್ನು ಉಳಿಸುವಲ್ಲಿ ನಾನು ಸಹ ಒಬ್ಬ. ಈಗಾಗಲೇ ಯಾವ್ಯಾವ ಕಾರ್ಖಾನೆಗಳು ಬಂದ್ ಆಗಿದೆ, ಆ ಬಂದ್ ಆಗಿರುವ ಕಾರ್ಖಾನೆಗಳನ್ನು ಮತ್ತೆ ಪ್ರಾರಂಭ ಮಾಡುವುದರಲ್ಲಿ ಹಗಲು-ರಾತ್ರಿ ಶ್ರಮವಹಿಸುವವರಲ್ಲಿ ನಾನು ಸಹ ಒಬ್ಬ. ಮೈಸೂರು ಮಹಾರಾಜರು ನನಗೆ role model. ಮೈಸೂರು ಮಹಾರಾಜರು ನಡೆದು ಬಂದ ದಾರಿಯ ಕುರಿತು ನಾನು ಸಹ ಹತ್ತಾರು ಬಾರಿ ಅವರ ಪುಸ್ತಕವನ್ನು ಓದಿದ್ದೇನೆ, ಅವರು ಮಾಡಿರುವಂಥ, dry land ನಿಂದ ಹಿಡಿದು ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿ, 150 ಕಾರ್ಖಾನೆಗಳನ್ನು ತೆರೆದು, ಒಟ್ಟಾರೆಯಾಗಿ ಆತ್ಮ ನಿರ್ಭರ ಭಾರತವನ್ನು ಯಾವ ರೀತಿ ಇವತ್ತು ಕನಸನ್ನು ಕಟ್ಟಿಕೊಂಡು ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕೆಲಸಗಳನ್ನು ಮಾಡುತ್ತಿದ್ದಾರೆ, ಅಂತಹ ಕೆಲಸವನ್ನು ಮೈಸೂರು ಮಹಾರಾಜರು ಬಹಳ ಹಿಂದೆಯೇ ಮಾಡಿದ್ದಾರೆ. ಅವೆಲ್ಲದರ ಉದ್ದೇಶವನ್ನಿಟ್ಟುಕೊಂಡು ಅವರು ಪ್ರಾರಂಭಿಸಿದ ಕಾರ್ಖಾನೆಗಳು ಬಂದ್ ಆಗಿ ಅಲ್ಲಿನ ನೌಕರರು ನಿರುದ್ಯೋಗಿಗಳಾಗಿರುವ ಪರಿಸ್ಥಿತಿಯನ್ನು ನೋಡಿದಾಗ ನನ್ನ ಕಣ್ಣಿನಲ್ಲಿ ನೀರು ಬರುತ್ತದೆ. ಏಕೆಂದರೆ, ಈ ರಾಜ್ಯದ ಗಾಳಿ, ನೀರನ್ನೇ ನಾನು ಸೇವಿಸಿರುವುದು. ಅದರ ಸಲುವಾಗಿ ಉತ್ತರ ಕರ್ನಾಟಕದಲ್ಲಿ ಅಥವಾ ಬೇರೆ ಕ್ಷೇತ್ರಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಯನ್ನು ನಿರ್ಮಿಸಿದ್ದಾರೆಯೇ, ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ನಾನು ಉತ್ತರ ಕರ್ನಾಟಕದವನು. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆ ಎಲ್ಲಾ ಕಡೆ ಇದ್ದು, ಅವರಿಬ್ಬರ ಮೂರ್ತಿಯನ್ನು ನನ್ನ Ayurvedic residential college ನಲ್ಲಿ ಅವರ ಪ್ರತಿಮೆಗಳನ್ನು ಇಟ್ಟುಕೊಂಡಿರುವವರಲ್ಲಿ ನಾನು ಮೊದಲನೆಯವನು ಎನ್ನುವಂಥ ಮಾತನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ಆತ್ಮೀಯರೆ, ಈ ಟ್ರಸ್ಟ್‌ನಲ್ಲಿ ಎರಡು ಭಾಗ ಇದೆ. ಮೊದಲನೆಯದು, ಮೈಸೂರು ಲ್ಯಾಂಪ್ಸ್ ಕಾರ್ಖಾನೆ, ಎರಡನೆಯದು, ಟ್ರಸ್ಟ್. ಇವೆರಡಕ್ಕೂ ಒಂದಕ್ಕೊಂದು ಸಂಬಂಧ ಇಲ್ಲ. ಮೈಸೂರು ಲ್ಯಾಂಪ್ಸ್‌ನಲ್ಲಿರುವ ಆಸ್ತಿ ಯಾವುದೇ ಕಾರಣಕ್ಕೂ ಟ್ರಸ್ಟ್‌ಗೆ ವರ್ಗಾವಣೆಯಾಗುವುದಿಲ್ಲ. ಅದರ ಬಗ್ಗೆ ನಾನು ಎಲ್ಲರಿಗೂ ಬೇಕಾದರೆ ನೂರು ಬಾರಿ ಓದಿ ಸ್ಪಷ್ಟಪಡಿಸುತ್ತೇನೆ. ಮೈಸೂರು ಲ್ಯಾಂಪ್ಸ್‌ನ್ನು 'experience Bengaluru' ಮಾಡಬೇಕೇ, ಬೇಡವೇ ಎನ್ನುವುದರ ಬಗ್ಗೆ ಆಮೇಲೆ ತೀರ್ಮಾನ ಮಾಡೋಣ ಹಾಗೂ ಮಾಡಲೇಬೇಕೆಂಬ ಹಠವು ನನಗೆ ಇಲ್ಲ, ಅದರಿಂದ ನನಗೆ ಏನೂ ಆಗಬೇಕಾಗಿಲ್ಲ. ಎರಡರ advantage, disadvantage ಅನ್ನು ತುಲನಾತ್ಮಕವಾಗಿ ಅದರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾದಕ-ಭಾದಕವನ್ನು ನೋಡಿ, ಇಡೀ ಮನೆಯ ಸದಸ್ಯರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ, ಅದಕ್ಕೆ ನಾನು ಬದ್ಧವಾಗಿರುತ್ತೇನೆ. ಅದು ಎರಡನೇ ಭಾಗ. ಮೊದಲನೆಯದಾಗಿ, ಈಗಾಗಲೇ ಮಾನ್ಯ ಸದಸ್ಯರುಗಳು emotionally ಮೈಸೂರು ಲ್ಯಾಂಪ್ಸ್ ಆಸ್ತಿಯನ್ನು ಯಾವುದೇ ಕಾರಣಕ್ಕೂ ಟ್ರಸ್ಟ್‌ಗೆ ವರ್ಗಾವಣೆ ಮಾಡಲು ಬಿಡುವುದಿಲ್ಲವೆಂದು ಹೇಳಿದರು. ಇದಕ್ಕೆ ಸಂಬಂಧಿಸಿದಂತೆ, ಈಗಾಗಲೇ 4 ಬಾರಿ ಈ ಸದನದಲ್ಲಿ ಚರ್ಚಿಸಲಾಗಿದೆ. ನಾನು ಉತ್ತರ ನೀಡುವ ಸಂದರ್ಭದಲ್ಲಿ ಪ್ರತಿ ಸಲ ಹೇಳಿದಂತೆ, ಮೈಸೂರು ಲ್ಯಾಂಪ್ಸ್‌ನ ಜಾಗವಾದ 21 ಎಕರೆಯಲ್ಲಿ 1 ಗುಂಟೆ ಜಾಗವು ಸಹ ಟ್ರಸ್ಟ್‌ಗೆ ವರ್ಗಾವಣೆಯಾಗುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ, ಈಗಾಗಲೇ 10 ಬಾರಿ ಹೇಳಿದ್ದು, ಮತ್ತೊಮ್ಮೆ ಹೇಳುತ್ತಿದ್ದೇನೆ. ಆ ಟ್ರಸ್ಟ್‌ನಲ್ಲಿ ನಮ್ಮ ಸರ್ಕಾರದ 07 ಜನ ಹಿರಿಯ ಅಧಿಕಾರಿಗಳು trustees ಆಗಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಖಾಯಂ ಆಗಿ ಆ ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ. ಉಳಿದ 06 ಮಂದಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾಗಿರುವಂಥ ಬೇರೆ-ಬೇರೆ ಇಲಾಖೆಯ ಹಿರಿಯ ಅಧಿಕಾರಿಗಳು ಆ ಟ್ರಸ್ಟ್‌ನ ಸದಸ್ಯರಾಗಿರುತ್ತಾರೆ.

(...ಮುಂದು)

(182) 08.03.2022/6.40/ಎಸ್‌ಕೆ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮುರುಗೇಶ್ ಆರ್. ನಿರಾಣಿ (ಮುಂದು):-

ಮೂರು ಜನ ಆ ಟ್ರಸ್ಟ್ ನಲ್ಲಿರುವಂತಹವರು; ಅದನ್ನು ವಿನ್ಯಾಸ ಮಾಡುವಂತಹ ವಾಸ್ತುಶಿಲ್ಪ ಮತ್ತು ಇನ್ನು ಇಬ್ಬರು ಅದಕ್ಕೆ ಬೆಂಬಲ ಕೊಡುವಂತಹವರು ಇರುತ್ತಾರೆ. ಇದರಲ್ಲಿ ಮುರುಗೇಶ್ ನಿರಾಣಿಯವರಾಗಲೀ, ಶ್ರೀ ಕೆ.ಟಿ. ಶ್ರೀಕಂಠೇಗೌಡರಾಗಲೀ, ಮಾನ್ಯ ಬಿ.ಕೆ. ಹರಿಪ್ರಸಾದ್‌ರವರಾಗಲೀ, ಈ ಟ್ರಸ್ಟ್‌ನಲ್ಲಿ ಇಲ್ಲ. ನಾವು ಸಂಶಯ ಮಾಡಿಕೊಳ್ಳುವಂತಹ ಅವಶ್ಯಕತೆ ಇಲ್ಲ. ಈ ರೀತಿ ಇರುವಂತಹ ಸಂದರ್ಭದಲ್ಲಿ ಟ್ರಸ್ಟ್ ಮಾಡಿರುವಂತಹ ಮೂಲ ಉದ್ದೇಶವೇನೆಂದರೆ, ವಿನೂತನ ಯೋಜನೆಯ ಅನುಷ್ಠಾನಕ್ಕೆ private experts ಅನ್ನು ತರಲು ಮುಖ್ಯವಾಗಿ ಸಿ.ಎಸ್.ಆರ್. ಫಂಡ್ ಅನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಹಳಷ್ಟು ಜನ ಮಲ್ಟಿ ನ್ಯಾಷನಲ್ ಕಂಪನಿಗಳು ಬಂದಿರುತ್ತವೆ. ಅವರೆಲ್ಲರಿಗೆ co-ordinate ಮಾಡಿರುತ್ತೇವೆ. ಅವರಿಗೆ ಭೂಮಿ, ನೀರು ಹಾಗೂ ಸಜ್ಜಡಿಯನ್ನು ಕೊಟ್ಟಿರುತ್ತೇವೆ. ಆ ಫಂಡ್ ಬಂದಿರುವಂತಹದ್ದನ್ನು ನಮ್ಮ 'experience Bengaluru' ಗೆ ಅವರನ್ನು ಆಕರ್ಷಣೆ ಮಾಡಿ, ಸರ್ಕಾರದ ಹಣವನ್ನು ಉಪಯೋಗ ಮಾಡದೇ, ಅಲ್ಲ ಅದನ್ನು ಆಸ್ತಿಯನ್ನು create ಮಾಡಬೇಕು ಎನ್ನುವಂತಹ ಮೂಲ ಉದ್ದೇಶದಿಂದ ಆ ಟ್ರಸ್ಟ್‌ನ್ನು ಮಾಡಿದ್ದೇವೆ. ಟ್ರಸ್ಟ್‌ನಲ್ಲಿ ಯಾರೂ ಖಾಸಗಿಯವರು ಇರುವುದಿಲ್ಲ. ನಾನು ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಇಷ್ಟು ಹೊತ್ತು ವೀರಾವೇಷವಾಗಿ ನಮ್ಮ ಸ್ನೇಹಿತರು ಮಾತನಾಡಿದ್ದಾರೆ. ಅವರಿಗೆ ನಮ್ಮ ಹಿರಿಯ ಅಧಿಕಾರಿಗಳ ಮೇಲೆ ವಿಶ್ವಾಸ ಇದೆ ಎಂದು ನಾನು ಭಾವಿಸುತ್ತೇನೆ. ಟ್ರಸ್ಟ್‌ನಲ್ಲಿ ಮುಖ್ಯ ಕಾರ್ಯದರ್ಶಿಯವರು ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಶಾಶ್ವತವಾಗಿ ಇರುತ್ತಾರೆ ಎಂಬುದೊಂದು. ನಾನು ಮತ್ತೊಮ್ಮೆ ಸ್ಪಷ್ಟವಾಗಿ ಹೇಳುವುದೇನೆಂದರೆ, ಈ ಟ್ರಸ್ಟ್ ಯಾವುದೇ ರೀತಿಯಿಂದ ...

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ತಾವು ತಪ್ಪು ಮಾಹಿತಿ ನೀಡುತ್ತಿದ್ದೀರಾ.

ಶ್ರೀ ಮುರುಗೇಶ್ ಆರ್. ನಿರಾಣಿ:- ನಾನು ತಪ್ಪು ಮಾಹಿತಿ ನೀಡುತ್ತಿಲ್ಲ. ತಾವು ತಪ್ಪು ಮಾಹಿತಿಯನ್ನು ಪಡೆದುಕೊಂಡಿದ್ದೀರಾ.

ಸಭಾಪತಿಯವರು:- ಇದರ ಬಗ್ಗೆ ಮಾನ್ಯ ಶ್ರೀಕಂಠೇಗೌಡರೇ ಬರೆದುಕೊಡಿ. ಅದರ ಬಗ್ಗೆ ಕ್ಲಾರಿಫಿಕೇಷನ್ ಕೊಡಿಸಿಕೊಡುತ್ತೇನೆ.

ಶ್ರೀ ಮುರುಗೇಶ್ ಆರ್ ನಿರಾಣಿ (ಬೃಹತ್ ಹಾಗೂ ಮಾಧ್ಯಮ ಕೈಗಾರಿಕೆ ಸಚಿವರು):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಆ ಟ್ರಸ್ಟ್‌ನಲ್ಲಿ ಇರುವಂತಹದ್ದು, ಲೋನ್, ಅಸೆಟ್‌ಗೆ ತೆಗೆದುಕೊಳ್ಳುವುದಕ್ಕೆ ಎಲ್ಲಾ ಇರುವಂತಹದ್ದು, ಟ್ರಸ್ಟ್‌ಗೆ ಹೊರತು, ಮೈಸೂರು ಲ್ಯಾಂಪ್‌ಗೆ ಅಲ್ಲ. ಮೈಸೂರು ಲ್ಯಾಂಪ್‌ನ ಆಸ್ತಿ ಮೈಸೂರು ಲ್ಯಾಂಪ್‌ನ ಹೆಸರಿನಲ್ಲಿಯೇ ಇರುತ್ತದೆ. ಮೈಸೂರು ಲ್ಯಾಂಪ್ ಆಸ್ತಿ ಯಾವುದೇ ರೀತಿಯಾಗಿ ಆ ಟ್ರಸ್ಟ್‌ಗೆ ವರ್ಗಾವಣೆಯಾಗುವುದಿಲ್ಲ. ಈ ರೀತಿಯಾಗಿದ್ದಾಗ, ಆ ಟ್ರಸ್ಟ್‌ನಲ್ಲಿ ಅಸೆಟ್ ಮತ್ತೊಂದು ಏತಕ್ಕೆ ಎಂದರೆ ಸಿ.ಎಸ್.ಆರ್. ಫಂಡ್ ತೆಗೆದುಕೊಂಡು, ಮತ್ತೊಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನಾದರೂ ಅಭಿವೃದ್ಧಿ ಮಾಡುವುದಕ್ಕೆ ಯಾವುದಾದರೂ ಪಾರ್ಟ್‌ನ್ನು ಒಬ್ಬರು, ಛಾಟಾದವರು, ಅದಾನಿಯವರು, ಅಂಬಾನಿಯವರು, ಮತ್ತೊಬ್ಬರು ಸಿ.ಎಸ್.ಆರ್. ಫಂಡ್‌ಗೆ ಕೊಟ್ಟಾಗ, ನಾವು ಏನಾದರೂ ಕಟ್ಟಿಕೊಡುವುದಕ್ಕೆ ಅದನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಮಾಡುತ್ತೇವೆ ಹೊರತು, ಅವರಿಗೆ ಪುನಃ ವರ್ಗಾವಣೆ ಮಾಡುವುದಕ್ಕಲ್ಲ. ಟ್ರಸ್ಟ್‌ನಲ್ಲಿ ಇರುವಂತಹ ಕಂಡೀಷನ್‌ಗಳನ್ನು ಮಾನ್ಯ ಸದಸ್ಯರು ಓದಿರುವಂತಹದ್ದು, but not Mysore Lamps. ಅದರ ಬಗ್ಗೆ ಮಾನ್ಯ ಸದಸ್ಯರು ಅರ್ಥ ಮಾಡಿಕೊಳ್ಳಬೇಕು. ಇದರ ಜೊತೆಗೆ ಬಹಳ ಹೋರಾಟ ಮಾಡುತ್ತೇನೆಂದು ವೀರಾವೇಷವಾಗಿ ಡಾ. ತೇಜಸ್ವಿನಿ ಗೌಡರು ಹೇಳಿದರು. ತಾವು ಅದರ ಬಗ್ಗೆ ಅಭ್ಯಾಸವೇ ಮಾಡಿಲ್ಲ. ಅವರ ಜೊತೆ ತಾವು ಕೈಜೋಡಿಸಿ...

ಡಾ. ತೇಜಸ್ವಿನಿ ಗೌಡ (ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು):- ತಾವು ಏಕೆ ಮಾಡಬಾರದು.

ಶ್ರೀ ಮುರುಗೇಶ್ ಆರ್ ನಿರಾಣಿ:- ತಾವು ಆಮೇಲೆ ಮಾತನಾಡಿ. ತಾವು ಮಾತನಾಡುವಾಗ ನಾನು ತಮ್ಮ ಮಾತಿನ ಮಧ್ಯೆ ಮಾತನಾಡಲಿಲ್ಲ.

ಸಭಾಪತಿಯವರು:- ಡಾ. ತೇಜಸ್ವಿನಿಗೌಡರೇ, ದಯವಿಟ್ಟು ಕುಳಿತುಕೊಳ್ಳಿ.

ಡಾ. ತೇಜಸ್ವಿನಿ ಗೌಡ:- He is abusing me. ತಾವು comment ಮಾಡಬಾರದು. ತಾವು ಅಭ್ಯಾಸ ಮಾಡಿಲ್ಲ ಎಂದರೆ ಅದು comment ಆಗುತ್ತದೆ. I am so sorry. ಮಾನ್ಯ ಸಭಾಪತಿಯವರೇ, ಅವರು ಆ ರೀತಿ ನನಗೆ ಏಕೆ ಮಾಡಬಾರದು.

ಸಭಾಪತಿಯವರು:- ತಮಗೆ ಮಾತನಾಡಲು ಆನಂತರ ಅವಕಾಶ ಮಾಡಿಕೊಡುತ್ತೇನೆ.

ಶ್ರೀ ಮುರುಗೇಶ್ ಆರ್ ನಿರಾಣಿ:- ತಾವು ತಪ್ಪು ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ತಾವೊಬ್ಬರು ಹಿರಿಯ ಸದಸ್ಯರಾಗಿದ್ದೀರಿ. ತಾವು ಬಹಳ ವೀರವೇಷವಾಗಿ ಮುಷ್ಕರ ಮಾಡುತ್ತೇನೆ. ಎಂದು ಹೇಳಿದರು. ಮೊದಲು ಅದರ ಬಗ್ಗೆ ತಾವು ಅರ್ಥ ಮಾಡಿಕೊಳ್ಳಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರಿಗೆ ಹೇಳುವ ಅಧಿಕಾರ ಸದನದಲ್ಲಿದೆ. ಇದೆ.

ಡಾ. ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ನನ್ನ ನೆರವಿಗೆ ಬರಬೇಕು. ಮಾನ್ಯ ಸಚಿವರು ನನಗೆ dictate ಮಾಡಬಾರದು. ಮಾನ್ಯ ಸಚಿವರು ನನಗೆ dictate ಮಾಡುತ್ತಿದ್ದಾರೆ. ನಾನು ಇದನ್ನು ಒಪ್ಪುವುದಿಲ್ಲ. ನನಗೆ ಮಾತನಾಡುವ ಹಕ್ಕಿದೆ.

ಶ್ರೀ ಮುರುಗೇಶ್ ಆರ್ ನಿರಾಣಿ:- ತಾವು ಮಾತನಾಡಿದ್ದನ್ನು ನಾನು ಒಪ್ಪಬೇಕಾ?

ಡಾ. ತೇಜಸ್ವಿನಿ ಗೌಡ:- ನಾನು ಜನ ಪ್ರತಿನಿಧಿಯಾಗಿ ನನಗೆ ಮಾತನಾಡುವ ಹಕ್ಕಿದೆ. ನಾನು ಸದನದಲ್ಲೆ ಮಾತನಾಡುತ್ತಿದ್ದೇನೆ. ನಾನು ಅವರಿಗೆ dictate ಮಾಡಲ್ಲ.

ಸಭಾಪತಿಯವರು:- ಡಾ. ತೇಜಸ್ವಿನಿಗೌಡರೇ, ದಯವಿಟ್ಟು ಕುಳಿತುಕೊಳ್ಳಿ. ನಾನು ಅವರಿಗೆ ಹೇಳುತ್ತೇನೆ.

Sri S.L. BOJEGOWDA:- You have to appreciate her words.

ಶ್ರೀ ಮುರುಗೇಶ್ ಆರ್ ನಿರಾಣಿ:- ಮಾನ್ಯ ಸದಸ್ಯರೇ, ಮೈಸೂರು ಲ್ಯಾಂಪ್ ಟ್ರಸ್ಟ್‌ಗೆ ವರ್ಗಾವಣೆಯಾಗದೇ ಇದ್ದಾಗ, ತಾವೆಲ್ಲ ಮಾತನಾಡಿದ್ದನ್ನು ಹೇಗೆ ಒಪ್ಪುತ್ತಿದ್ದೀರಾ ಮತ್ತು ಅದನ್ನು ಯಾವ ರೀತಿ appreciate ಮಾಡುತ್ತೀರಾ? ಅವೆರಡು ಬೇರೆ ಬೇರೆ ಇದೆ. ಮೈಸೂರು ಲ್ಯಾಂಪ್ ಆಸ್ತಿಯೇ ಬೇರೆ, ಟ್ರಸ್ಟ್ ಇರುವಂತಹದ್ದೇ ಬೇರೆ.

ಶ್ರೀ ಎಸ್.ಎಲ್. ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಚಿವರೇ, ತಮಗೆ ಇಷ್ಟೊಂದು ಹಠ ಏತಕ್ಕೆ ಬೇಕು?

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ತಾವು ಕುಳಿತುಕೊಳ್ಳಿ. ತಮಗೆ ಮಾತನಾಡಲು ನಂತರ ಅವಕಾಶ ಮಾಡಿಕೊಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಈ ಟ್ರಸ್ಟ್‌ನ ಉದ್ದೇಶ ಏನಿತ್ತು ಎಲ್ಲಾ ಸದನದಲ್ಲ ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿಯೇ. ನನ್ನ ಮಾತನ್ನು ಪ್ರಾರಂಭ ಮಾಡಿದ್ದೇನೆ. ಈ ಕೆಲಸ ಮಾಡಿ, ಮುಗಿಸಬೇಕೆಂಬ ಬಗ್ಗೆ ನನಗೆ ಹಠ ಇಲ್ಲ. ಇದರಲ್ಲ ನನ್ನ ಸ್ವಾರ್ಥವಿಲ್ಲ. ಈ ರೀತಿಯಾದ ವಿರಾವೇಷದಿಂದ ಮಾತನಾಡುವ ಅವಶ್ಯಕತೆ ಇಲ್ಲ.

ಸಭಾಪತಿಯವರು:- ಮಾನ್ಯ ಸಚಿವರೇ, ವಿರಾವೇಷ ಎಂದು ಈ ರೀತಿ ಏಕೆ ಮಾತನಾಡುತ್ತೀರಾ?

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಈ ಸದನದಲ್ಲ ಮಾನ್ಯ ಸದಸ್ಯರು ಏನೊಂದು ಮಾತನಾಡಿದ್ದೀರಾ? ಅದರ ಸಲುವಾಗಿ ನಾನು ಉತ್ತರ ಕೊಡಬೇಕಾಗಿರುವುದರಿಂದ ನಾನು ಮಾತನಾಡುತ್ತಿದ್ದೇನೆ. ಎನ್.ಜಿ.ಇ.ಎಫ್. ಬಗ್ಗೆ ಈಗಾಗಲೇ ಬಜೆಟ್ ನಲ್ಲ ವಿವರವಾಗಿ ಹೇಳಿದ್ದಾರೆ. ಅಯವ್ಯಯ 2022-23 ಪುಸ್ತಕದ 81 ನೇ ಪುಟದಲ್ಲ ಈ ಕೆಳಕಂಡಂತೆ ಇದೆ.

“ಸಾರ್ವಜನಿಕರಲ್ಲ ಸುಸ್ಥಿರ ಜೀವನ ಶೈಲಿಯ ಅರಿವನ್ನು ಸೃಷ್ಟಿ ಮಾಡುವುದು ಅತ್ಯಂತ ಅವಶ್ಯಕವಾಗಿರುವುದರಿಂದ ಬೆಂಗಳೂರಿನ ಹೃದಯ ಭಾಗದಲ್ಲರುವ ಎನ್.ಜಿ.ಇ.ಎಫ್.ನ 105 ಎಕರೆ ಪ್ರದೇಶದಲ್ಲ ಸಿಂಗಾಪುರ್ ಮಾದರಿಯಲ್ಲ ಗ್ರೀನ್ ಎಕ್ಸ್‌ಪೋ ಅನ್ನು ನಿರ್ಮಿಸಲಾಗುವುದು. ಗ್ರೀನ್ ಎಕ್ಸ್‌ಪೋ ಮೂಲಕ ಪರಿಸರ ಸ್ನೇಹಿ ತಂತ್ರಜ್ಞಾನ, ಪರಿಸರ ಸ್ನೇಹಿ ಸಾರಿಗೆ, ಹಸಿರು ಮೂಲಸೌಕರ್ಯ ಹಸಿರು ನವೋದ್ಯಮ ಮುಂತಾದವುಗಳ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು.”

ಎನ್.ಜಿ.ಇ.ಎಫ್. ಬಗ್ಗೆ ವಿವರವಾಗಿ ಇದರಲ್ಲ ಇದೆ. ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ಕಾಲಾವಕಾಶ ಇದೆ. ಇದರ ಬಗ್ಗೆ ಯಾವುದೇ ರೀತಿ ತೀರ್ಮಾನ ಮಾಡುತ್ತೀರಾ. ನಾನು ಮತ್ತೊಮ್ಮೆ ಮಾನ್ಯ ಸದಸ್ಯರಿಗೆ ಹೇಳುವುದೇನೆಂದರೆ, ಇದರ ಬಗ್ಗೆ ವಿವರವಾಗಿ ಅಭ್ಯಾಸ ಮಾಡಿ. ಇನ್ನು ಹದಿನೈದು ದಿನಗಳ ಕಾಲ ಅಧಿವೇಶನ ನಡೆಯುತ್ತಿದೆ. ಅಷ್ಟರೊಳಗೆ ನೀವು ನಮಗೇನು ಸಲಹೆಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುವಿರೋ ಆ ಸಲಹೆಗಳನ್ನು ತೆಗೆದುಕೊಂಡು ಹೋಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಯವರ ಜೊತೆ ಚರ್ಚೆ ಮಾಡಿ, ಈ ಅಧಿವೇಶನ ಮುಗಿಯುವುದರೊಳಗಾಗಿ ನಮ್ಮ ಸ್ಪಷ್ಟವಾದ ನಿಲುವನ್ನು ತಿಳಿಸುತ್ತೇನೆ.

ಸಭಾಪತಿಯವರು:- ಮಾನ್ಯ ಕೆ.ಎ. ತಿಪ್ಪೇಸ್ವಾಮಿಯವರೇ, ತಮ್ಮ ಕ್ಲಾರಿಫಿಕೇಷನ್ ಕೇಳಿ.

ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮ ನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಎರಡು ಕ್ಲಾರಿಫಿಕೇಷನ್ ಕೇಳುವುದಕ್ಕೆ ಇಚ್ಛೆಪಡುತ್ತೇನೆ. ಎನ್.ಜಿ.ಇ.ಎಫ್. ಲ್ಯಾಂಡ್‌ಗೆ ಸಂಬಂಧಪಟ್ಟಂತೆ ಮಾನ್ಯ ಉಚ್ಚ ನ್ಯಾಯಾಲಯದ ತೀರ್ಮಾನ ಏನಿದೆ ಅದನ್ನು public purpose ಮತ್ತು plantation ಗೆ ಬಳಕೆ ಮಾಡಿಕೊಳ್ಳುವುದು ಹೇಳಿ, ಒಂದು action plan ಅನ್ನು ಕೊಡುವುದಕ್ಕೋಸ್ಕರವಾಗಿ Principal Secretary grade ನಲ್ಲಿರತಕ್ಕಂಥ ಒಬ್ಬ ನೋಡಲ್ ಅಫೀಸರ್‌ನ್ನು ನೇಮಕ ಮಾಡಿ ಎಂದು ಹೇಳಿರುವಂತಹದ್ದು. ಅದಕ್ಕೆ ಸಂಬಂಧಪಟ್ಟಂತೆ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಏನಾದರೂ ಕೂಡ ತಾವು action plan ಅನ್ನು ಕೊಟ್ಟು, ಅದರಿಂದ ಅನುಮತಿಯನ್ನು ಪಡೆದಿದ್ದೀರಾ. ಆ ಅನುಮತಿಯ ಹಿನ್ನೆಲೆಯಲ್ಲಿ ತಾವು ಪ್ಯಾರ 293ರಲ್ಲಿ ಇರತಕ್ಕಂತಹ ಗ್ರೀನ್ ಎಕ್ಸ್‌ಪೋ ಮಾದರಿಯಾಗಿ ಮಾಡುತ್ತೇವೆ ಎನ್ನುವ ಬಗ್ಗೆ ತಮಗೆ ಅನುಮತಿ ಸಿಕ್ಕಿದೆಯೋ ಎನ್ನುವುದರ ಮಾನ್ಯ ಸಚಿವರು clarification ಕೊಡಬೇಕು. ಎನ್.ಜಿ.ಇ.ಎಫ್. ಲ್ಯಾಂಡ್‌ನ್ನು ವರ್ಗಾವಣೆ ಮಾಡುವುದಿಲ್ಲ ಎಂದು ತಾವು ಹೇಳುತ್ತಿದ್ದೀರಿ. It is as is where is ಎಂದು ಹೇಳಿದ್ದೀರಿ. ಅದನ್ನೇ ಅಭಿವೃದ್ಧಿ ಮಾಡುತ್ತೇವೆ. ಸಿ.ಎಸ್.ಆರ್. ಫಂಡ್ ನಲ್ಲಿ ಹಣ ತರುತ್ತೇವೆ. ಅದನ್ನು ಉಸ್ತುವಾರಿ ಮಾಡುವುದಕ್ಕಾಗಿಯೇ ಟ್ರಸ್ಟ್ ಇದೆ ಎನ್ನುವಂತಹದ್ದು ತಾವು ಹೇಳುತ್ತಿದ್ದೀರಿ ಎನ್ನುವುದು ನನ್ನ ಭಾವನೆ. ತಾವು ಸರ್ಕಾರದ ಮೇಲೆ ಆಗುವ implication ಅನ್ನು ನೋಡುತ್ತಿಲ್ಲ. ಸುಮಾರು 292 ಕೋಟಿ ರೂಪಾಯಿಗಳು ಸರ್ಕಾರವೇ ಕೊಡಬೇಕು. ಇನ್ನು ಮುನ್ನೂರು ಕೋಟಿ ರೂಪಾಯಿಗಳಷ್ಟು award ಆಗಿ execution ಗೆ ಬಂದಿರುವಂತಹದ್ದಕ್ಕೆ ಪೇಮೆಂಟ್ ಮಾಡಬೇಕು. ಇಷ್ಟೆಲ್ಲಾ ಆರ್ಥಿಕ ಭಾರವಿದ್ದರೂ ಕೂಡ ಏತಕ್ಕೋಸ್ಕರ ಟ್ರಸ್ಟ್‌ಗೆ ಕೊಡುವುದಕ್ಕೆ ಹೋಗುತ್ತೀರಾ? ತಾವು ಇಷ್ಟೊಂದು ಹೊರೆಯನ್ನು ಏತಕ್ಕಾಗಿ ಹೊತ್ತುಕೊಳ್ಳುತ್ತೀರಾ? ಅದರ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸ್ವಚ್ಛವಾದ ನಿಲುವು ಹೇಳಿ. ಸಿ.ಎಸ್.ಆರ್. ಫಂಡ್ ಅಷ್ಟು ಸುಲಭವಾಗಿ ಬರುವುದಿಲ್ಲ ಎಂಬುದು ತಮಗೆ ಗೊತ್ತಿದೆ. ಶೇಕಡ 2 ರಷ್ಟು ಬರುತ್ತಿದೆ. ತಾವು ಸಾಕಷ್ಟು ಕಂಪನಿಗಳಿಂದ ಕೊಡುತ್ತೀರಾ. The Companies Act ನಲ್ಲಿ ಇಂತಹದಕ್ಕೆ ಕೊಡಿ ಎಂದು ಎಲ್ಲಯೂ ಕೇಳುವುದಕ್ಕೆ ಬರುವುದಿಲ್ಲ. ಅದು ಬಂದರೆ ಬರಬಹುದು. ಅದು ಬಂದೇ ಇರಬಹುದು. ಯಾರಾದರೂ ನಾಲ್ಕು ಜನರು ಅದರಲ್ಲಿ ಪ್ರಭಾವಿತರು ಅದರಲ್ಲಿದ್ದರೆ, ಬಹುಶಃ ತಂದಿರಬಹುದು ಎಂದು ಕಾಣಿಸುತ್ತದೆ. ನಮ್ಮ ಕಳಕಳ ಏನೆಂದರೆ, 'experience Bengaluru' ಗಿಂತ ಹೆಚ್ಚಾಗಿ ಮಹತ್ವವಾಗಿರುವಂತಹದ್ದು ಮೆಡಿಕಲ್ ಕಾಲೇಜು ಅಥವಾ AIIMS ಮಾದರಿಯಲ್ಲಿ ಇರುವಂತಹದ್ದು ಅಥವಾ AIIMS ನ regional hospital ಮಾಡಿಸಿ. ಅದಕ್ಕೆ ಹೊಂದಾಣಿಕೆಯಾಗಿ ಇರುವಂತಹದ್ದನ್ನು ಮಾಡಿಸಿ. ಅದನ್ನು ಬೇರೆ ರೀತಿಯಲ್ಲಿ ಬೇಕು ಎನ್ನುವುದಾದರೆ, ಬೆಂಗಳೂರಿನ ಹೊರಗಡೆ 'experience Bengaluru' ಮಾಡಿ. ದಯವಿಟ್ಟು, ಟ್ರಸ್ಟ್ ನಿಂದ ಮಾಡಬೇಡಿ. ಟ್ರಸ್ಟ್ ಒಳ್ಳೆಯದಲ್ಲ. ತಾವು ಯಾವುದೇ ಕಾರಣಕ್ಕೂ ಕೂಡ ಗೊತ್ತಿದೆ. ಅಧಿಕಾರಿಗಳು ಯಾವ ರೀತಿಯಾಗಿ ನಿರ್ವಹಣೆ ಮಾಡುತ್ತಾರೆ ಎನ್ನುವುದು ತಮಗೆ ಗೊತ್ತಿದೆ. ಮತ್ತು ಎಷ್ಟರ ಮಟ್ಟಿಗೆ ಟ್ರಸ್ಟ್ ನಲ್ಲಿ ಯಾವ ರೀತಿ ಆಸಕ್ತಿ ತೋರಿಸುತ್ತಾರೆ. ಅವರಿಗೆ ಸಾವಿರಾರು ಕೆಲಸ ಇರುತ್ತದೆ. ಯಾವ ಅಧಿಕಾರಿಗಳಿಗೆ ಯಾವ ರೀತಿ ಕೆಲಸ ಇದೆ ಮತ್ತು ಎಷ್ಟರ ಮಟ್ಟಿಗೆ ಸಮಯ ಇದೆ ಎಂಬುದರ ಬಗ್ಗೆ ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು ಹೇಳಿದ್ದಾರೆ. By default ಆಗಬಾರದು. ಟ್ರಸ್ಟ್‌ಗಳಲ್ಲಿ fraud ಆದರೆ, ಅದನ್ನು ನೋಡುವವರು ಯಾರು? Breach of Trust ಆದರೆ ಅದನ್ನು ನೋಡುವವರು ಯಾರು? ದಯವಿಟ್ಟು, ಇದನ್ನು ಅರ್ಥ ಮಾಡಿಕೊಳ್ಳಿ. ನಮ್ಮ ಕಳಕಳಯಾಗಿದೆ. ನಾವು ನಿಮಗೆ against ಆಗಿಲ್ಲ. ತಾವು ಮಾಡುತ್ತೀರಾ ಎಂದು ತಮಗೆ vested interest ಇದೆ ಎಂದು ಹೇಳುತ್ತಿಲ್ಲ. Definitely, ತಮ್ಮ ಮೇಲೆ ಅಪಾರವಾದ ಗೌರವ ಇದೆ. Fraud or breach of Trust ಆದರೆ ಅದನ್ನು ನೋಡುವವರು ಯಾರು? ಅದನ್ನು ನೋಡಲು ಯಾರು ಇರುವುದಿಲ್ಲ. ಅದಕ್ಕೋಸ್ಕರ ದಯವಿಟ್ಟು, ಈ ಯೋಜನೆ ಏನಿದೆ, ಇದನ್ನು ತಮ್ಮ ಪರಿಕಲ್ಪನೆಯನ್ನು ಬಿಟ್ಟು ಬಿಡಿ. ಟ್ರಸ್ಟ್ ಮುಖಾಂತರ ಯಾವುದನ್ನು ಮಾಡುವುದಕ್ಕೆ ಹೋಗಬೇಡಿ. ಬೇರೆ ರೀತಿಯಲ್ಲಿ ಬೇರೆ ಏನಾದರೂ undertakings ಇದ್ದರೆ , ಅದರ ಮುಖಾಂತರ ಮಾಡಿ. ದಯವಿಟ್ಟು ಈ ಜಾಗದಲ್ಲಿ ತಮ್ಮ ಪರಿಕಲ್ಪನೆ ಬೇಡ. ಬೇರೆ ರೀತಿಯಲ್ಲಿ ಮಾಡಿ ಎಂದು ಹೇಳಿ, ಎನ್.ಜಿ.ಇ.ಎಫ್.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಗ್ಗೆ ತಾವು ಏನೊಂದು ಹೇಳಿದ್ದೀರಿ. ಅದರ ಬಗ್ಗೆ clarification ಕೊಡಿ. ಇದನ್ನು ಏನು ಮಾಡುತ್ತೀರಾ? ಇದರ ಹೊರೆ ಏನಿದೆ? ಜವಾಬ್ದಾರಿ ಏನಿದೆ? ಆ balance sheet ನಲ್ಲಿ ಅದರ ನಿರ್ವಹಣೆ ಹೇಗೆ ಮಾಡುತ್ತೀರಾ ದಯವಿಟ್ಟು ಹೇಳಿ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ ತಾವು ಮಾತನಾಡಿ.

ಶ್ರೀ ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈ ಸದನದ ಮೂಲಕ ಈ ರಾಜ್ಯಕ್ಕೆ ಇಷ್ಟೊಂದು ತಪ್ಪು ಮಾಹಿತಿಯನ್ನು ಏಕೆ ಕೊಟ್ಟರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನಗೆ ದಿನಾಂಕ 15.02.2022 ರಂದು ಚುಕ್ಕೆ ಗುರುತಿನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದರು. ಪುಟ-2 ರಲ್ಲಿ ನಾನು ಕೇಳಿರುವ ಪ್ರಶ್ನೆ ಏನೆಂದರೆ, ಸದರಿ ಸ್ಥಳದಲ್ಲಿ ಸರ್ಕಾರ ಮ್ಯೂಸಿಯಂ ನಿರ್ಮಿಸಲು ಹೊರಟಿರುವುದು ನಿಜವೇ? ಇದರಿಂದ ಜನರಿಗೆ ಆಗುವ ಅನುಕೂಲಗಳೇನು? ಮಾನ್ಯ ಸಚಿವರು ಸಹಿ ಮಾಡಿರುವ ಉತ್ತರದಲ್ಲಿ ಇದೆ.

(ಮುಂದು)

(183) 08-03-2022 6.50 ಟಿಸಿಹೆಚ್-ಕೆಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಐ.ಶ್ರೀಕಂಠೇಗೌಡ (ಮುಂದು):-

ಶ್ರೀ ಮುರುಗೇಶ್ ಆರ್.ನಿರಾಣಿರವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರೇ, ಇದು ತಮ್ಮದೇ ಸಹಿ. ನಾವು ಪ್ರಾಂಶುಪಾಲರುಗಳು, ಕ್ಯೂರಿಯಾಸಿಟಿ ಹುಟ್ಟಿಸಿ ಆಮೇಲೆ ಉತ್ತರ ಹೇಳುತ್ತೇವೆ. ಮಾನ್ಯ ಸಚಿವರು ಕೊಟ್ಟಿರತಕ್ಕಂಥ ಉತ್ತರವನ್ನು ಓದುತ್ತೇನೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ 'The Mysore Lamps Works Limited' ಕಾರ್ಖಾನೆಯ ಜಾಗದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಬೆಂಗಳೂರಿನ ಹೃದಯ ಭಾಗದಲ್ಲಿ ಹಸಿರು ವಾತಾವರಣವನ್ನು ಕಾಪಾಡುವ ವಿನೂತನ 'Experience Bengaluru Project'ನ್ನು ಈ ಜಾಗದಲ್ಲಿ ಅನುಷ್ಠಾನಗೊಳಿಸಲು ಸರ್ಕಾರದ ಆದೇಶ ಸಂಖ್ಯೆ.ಸಿಐ/108/ಸಿಎಂಐ/2020(ಇ), ದಿನಾಂಕ 01.12.2021ರಲ್ಲಿ ಅನುಮೋದಿಸಲಾಗಿದೆ. ಮುಂದುವರೆದು ಸದರಿ ಯೋಜನೆಯಿಂದ ನಾಗರಿಕರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಂಗಳೂರು ನಗರದ ಹೃದಯ ಭಾಗದಲ್ಲ ಹಸಿರು ವಾತಾವರಣ ದೊರೆಯುವುದರ ಜೊತೆಗೆ ಮೈಸೂರು ಲ್ಯಾಂಪ್ ಕಾರ್ಖಾನೆಯ ಆವರಣದಲ್ಲರುವ ಕಟ್ಟಡಗಳಲ್ಲ ಬೆಂಗಳೂರಿನ ಬೆಳವಣಿಗೆಯ ಅನುಭವಗಳನ್ನು ನೀಡುವ ವಿವಿಧ ಗ್ಯಾಲರಿಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಎನ್.ಜಿ.ಇ.ಎಫ್ ಸಂಸ್ಥೆಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ದಿನಾಂಕ 22.06.2017ರಲ್ಲ ಕಾರ್ಖಾನೆಯ ಪರಿಸರಮಾಪ್ತಿ ಆದೇಶಕ್ಕೆ ಶಾಶ್ವತವಾಗಿ ತಡೆಯಾಜ್ಞೆ ನೀಡಿ, ಎನ್.ಜಿ.ಇ.ಎಫ್.ನ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸಲು ಕೋರ್ಟ್ ಸೂಚನೆ ಕೊಟ್ಟಿದೆ. ಮುಂದಿನ ಪ್ಯಾರಾದಲ್ಲ ತಾವೇನು ಹೇಳುತ್ತೀರಿ ಎಂದರೆ, ದಿನಾಂಕ 08.06.2020ರಂದು “Bengaluru Heritage & Environment Trust” ಹೆಸರಿನಲ್ಲ ಸಾರ್ವಜನಿಕ ದತ್ತಿ ಸಂಸ್ಥೆ ನೋಂದಣಿ ಮಾಡಿದೆ. ಸದರಿ ಟ್ರಸ್ಟ್ ಎನ್.ಜಿ.ಇ.ಎಫ್.ನ ಭೂಮಿ ಮತ್ತು ಕಟ್ಟಡಗಳನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಪರಿಕಲ್ಪನೆ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ. ಕಟ್ಟಡವನ್ನು ಉಪಯೋಗಿಸಿಕೊಳ್ಳುವುದಕ್ಕೆ ಅಂದರೆ ಹಸ್ತಾಂತರ ಮಾಡದೆಯೇ ಅವರು ಉಪಯೋಗಿಸಿಕೊಳ್ಳುತ್ತಾರೆಯೇ? ಇದು ಏನು ಉತ್ತರ ಸ್ವಾಮಿ?

ಸಭಾಪತಿಯವರು:- ಮಾನ್ಯ ಮುರುಗೇಶ್ ಆರ್.ನಿರಾಣಿಯವರೇ, ತಾವು ಅದನ್ನು ನೋಟ್ ಮಾಡಿಕೊಳ್ಳಿ.

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ದಯವಿಟ್ಟು ಬರೆದುಕೊಳ್ಳಬೇಕು. “ದಿನಾಂಕ 08.06.2020ರಂದು “Bengaluru Heritage & Environment Trust” ಹೆಸರಿನಲ್ಲ ಸಾರ್ವಜನಿಕ ದತ್ತಿ ಸಂಸ್ಥೆ ನೋಂದಣಿ ಮಾಡಿದೆ. ನೀವು, His Excellency, The Governor of Karnataka ರವರ ಹೆಸರಿನಲ್ಲ ಮಾಡಿದ್ದೀರಿ. ನೀವು, His Excellency, The Governor of Karnataka ರವರ ಹೆಸರಿನಲ್ಲ ಒಂದು ಟ್ರಸ್ಟ್‌ಗೆ ಸರ್ಕಾರದ ಆಸ್ತಿಯನ್ನು ಕೊಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಬಗ್ಗೆ ಯಾರಾದರೂ ಲಾಯರ್ ಹತ್ತಿರ ತಾವು ತಿಳಿದುಕೊಳ್ಳಿ. ಆ ಟ್ರಸ್ಟ್‌ನ ಹೆಸರಿನಲ್ಲ ಸಾರ್ವಜನಿಕ ದತ್ತಿ ಸಂಸ್ಥೆ ನೋಂದಣಿ ಮಾಡಿದೆ. ಸದರಿ ಟ್ರಸ್ಟ್ ಎನ್.ಜಿ.ಇ.ಎಫ್.ನ ಭೂಮಿ ಮತ್ತು ಕಟ್ಟಡಗಳನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಪರಿಕಲ್ಪನೆ ಸಿದ್ಧಪಡಿಸುತ್ತಿದೆ” ಎಂದು ಹೇಳಿದ್ದೀರಿ. ಅಂದರೆ ಏನು ಇದರ ಅರ್ಥ? ನನಗೆ ಕನ್ನಡ

“ ತಿದ್ದುಪಡಿಯಾಗದ ಪ್ರತಿ/*unedited copy*/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮತ್ತು ಇಂಗ್ಲೀಷ್ ಪಾಠ ಮಾಡಿ ಎಲ್ಲಾ ಮರೆತಿಧ್ದೇನೆಯೇ ಎಂದು ಗಾಬರಿಯಾಗಿದೆ. ನೀವು ಕೊಡದೆಯೇ ಅವರು ಉಪಯೋಗಿಸಿಕೊಳ್ಳುತ್ತಾರೆಯೇ? ಸ್ವಾಮಿ, ‘ಹಳ್ಳ ಜನರ ಕಿವಿಗೆ ಹೂವು ಮುಡಿಸಬಹುದು. ಆದರೆ ಈಗ ಅವನು ಕೂಡ ಮುಡಿಸಿಕೊಳ್ಳುವುದಿಲ್ಲ. ಅವನು ‘ಏಯ್, ಏನು ಶ್ರೀಕಂಠಣ್ಣ; ಯಾಕೆ ಈ ರೀತಿ ಆಡಿಯೇ; ನಾನೇನು ಹೂವು ಮುಡಿದುಕೊಳ್ಳುವವನೇ’ ಎಂದು ಕೇಳುತ್ತಾನೆ. ಇವೆಲ್ಲಾ ನಡೆಯುವುದಿಲ್ಲ. ನಮಗೆ ಯಾರ ವಕಾಲತ್ತು, ಯಾವ ರಾಜಕಾರಣ, ಯಾವ ಅಧಿಕಾರವೂ ಬೇಕಾಗಿಲ್ಲ. ನಮಗೆ ಈ ರಾಜ್ಯದ ಆಸ್ತಿ ಉಳಿಯಬೇಕು ಅಷ್ಟೆ. ನಾನು ಈ ರಾಜ್ಯದ ಕಟ್ಟಾಳು. ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಮತ್ತು ಮಾನ್ಯ ಎಲ್.ಕೆ.ಅಡ್ವಾನಿಯವರು ಕಟ್ಟಿದ ಪಾರ್ಲಿಮೆಂಟ್ ಏಕೆ ಕಳಂಕ ತರುತ್ತೀರಿ? No. it is not good. ಆದ್ದರಿಂದ ದಯಮಾಡಿ ಈ ಟ್ರಸ್ಟ್‌ನ್ನು withdraw ಮಾಡಿ. ನೀವು ಸುಮ್ಮನೆ ಏನೇನೋ ಹೇಳಬೇಡಿ. ಇನ್ನೆರಡು ಇಂಗ್ಲೀಷ್‌ನಲ್ಲರುವ ಟ್ರಸ್ಟ್‌ನಲ್ಲನ DEED ನ್ನು ಓದಿಬಿಟ್ಟು, ನನ್ನ ಮಾತನ್ನು ಮುಗಿಸುತ್ತೇನೆ. The relevant portion of the ‘*DEED OF DECLARATION OF TRUST*’ with respect to *POWERS AND FUNCTION OF THE BOARD AND THE TRUSTEES*’ reads as follows;

“50. *The Board of Trustees shall have the power to raise and accept any donation, contribution, legacy, bequest, grant or subscription in cash or in kind or as movable or immovable property with or without conditions for the Trust,.....*”

ಇದು ಒಂದು. ಬಹಳ ಮುಖ್ಯವಾಗಿ ಎರಡನೆಯದಾಗಿ, ಅವರಿಗೆ ಸರ್ಕಾರ ಕೊಟ್ಟಿರತಕ್ಕಂಥ ಅಧಿಕಾರವೇನೆಂದರೆ, the relevant portion of the *DEED OF DECLARATION OF TRUST*’ with respect to *POWERS AND FUNCTION OF THE BOARD AND THE TRUSTEES*’ reads as follows;

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

“52. The Board of Trustees shall have the power to convert, pledge, hypothecate, mortgage, sell, alienate, dispose of, lease, rent out, let out, demise, sublet, create charge on and deal with the immovable and movable properties, securities, deposits and investments of the Trust on such terms and conditions as it may deem fit, and in any manner whatsoever.”

ಆಮೇಲೆ ತಾವು ಟ್ರಸ್ಟಿಗಳು ಯಾರೂ ಇಲ್ಲ, ಬರೀ ಸರ್ಕಾರವೆಂದು ಹೇಳಿದ್ದೀರಿ. The relevant portion of the *DEED OF DECLARATION OF TRUST* with respect to *THE BOARD TRUSTEES, OFFICE-BEARERS AND OTHER BODIES* reads as follows:

“20. There shall be twelve Trustees of which seven shall be Government Trustees and five shall be Citizen Trustees.”

ಈ ಟ್ರಸ್ಟ್‌ನಲ್ಲಿ 12 ಜನರಲ್ಲಿ 5 ಜನ ಖಾಸಗಿಯವರು ಸ್ವಾಮಿ. ಶ್ರೀ ನರಸಿಂಹನ್ ಎಂದು ಮಾಡಿದ್ದೀರಿ, ಅವರು ಯಾವ ಊರಿನವರು? ಅವರಿಂದ ಈ ದೇಶಕ್ಕೆ ಈ ರಾಜ್ಯಕ್ಕೆ ಅವರ ಕಾಣಿಕೆ ಏನು? ಏಕೆ ಅವರು ಟ್ರಸ್ಟಿಯಾಗಿ ಬಂದರು? ನಮ್ಮ ರಾಜ್ಯದಲ್ಲಿ ಎಂ.ಪಿ ಮತ್ತು ಎಂಎಲ್‌ಎಗಳು ಯಾರೂ ಇಲ್ಲವೇ? ಒಬ್ಬ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತೆ ದುಡಿದಿಲ್ಲವೇ? What does this mean? ನೀವೇಕೆ ಈ ದೇಶ ಮತ್ತು ಈ ರಾಜ್ಯವನ್ನು ದಿಕ್ಕು ತಪ್ಪಿಸುತ್ತೀರಿ? ಇವರು ಭೂಮಿ ಮಾತ್ರ ಕೊಡುವುದಿಲ್ಲವಂತೆ. ಆದರೆ ಕಟ್ಟರತಕ್ಕಂಥದ್ದನ್ನು ತೆಗೆದುಕೊಳ್ಳಬಹುದಂತೆ. ಭೂಮಿಕೊಡುವುದಕ್ಕೆ ಪರಿಕಲ್ಪನೆ ಸಿದ್ಧಪಡಿಸುತ್ತಿದ್ದೇವೆಂದು ಹೇಳುತ್ತಿದ್ದೀರಿ. No, it is not good.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈಗ ನಾನು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಮಧ್ಯೆ ಮಾತನಾಡತಕ್ಕಂಥ ಅಧಿಕಾರ ಸರ್ಕಾರಕ್ಕೆ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಉ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಯೀಲ್ಡ್ ಆಗಿಲ್ಲ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ಸಭಾನಾಯಕರು ಮಾತನಾಡುತ್ತಾರೆ, ತಾವು ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಉ.ಶ್ರೀಕಂಠೇಗೌಡರವರ ಮೂಲ ಚುಕ್ಕೆ ಗುರ್ತಿನ ಪ್ರಶ್ನೆಗೆ ತಾವು ಅರ್ಧ ಗಂಟೆ ಕಾಲ ಚರ್ಚೆ ಮಾಡುವುದಕ್ಕೆ ವಿಸ್ತೃತವಾಗಿ ಅವಕಾಶ ಮಾಡಿಕೊಟ್ಟಿದ್ದೀರಿ. ಅದರ ಸಾಧಕ-ಬಾಧಕಗಳ ಬಗ್ಗೆ ಈ ರಾಜ್ಯದ ಹಿತಾಸಕ್ತಿಯನ್ನಿಟ್ಟುಕೊಂಡು ಚರ್ಚೆ ಮಾಡಿ ಎಂದು ತಾವು ಅರ್ಧ ಗಂಟೆ ಕಾಲ ಚರ್ಚೆ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದೀರಿ. ಈಗ ಒಂದು ಬಾರಿ ಅವರೆಲ್ಲರೂ ಕೂಡ ತಮ್ಮತಮ್ಮ ಆಕ್ರೋಶಗಳು ಹಾಗೂ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈಗ ನಮ್ಮ ಮುಂದಿರುವಂಥ ಚರ್ಚೆ ಏನೆಂದರೆ, ‘ದಿ ಮೈಸೂರು ಲ್ಯಾಂಪ್ಸ್’ ಕಾರ್ಖಾನೆಯ ಜಾಗದಲ್ಲ ವಸ್ತು ಸಂಗ್ರಹಾಲಯ ಮಾಡಿ ಅದನ್ನು ನಿರ್ವಹಿಸುವ ಕುರಿತಾಗಿರುತ್ತದೆ. ಅದಕ್ಕೆ ಸನ್ಮಾನ್ಯರುಗಳಾದ ವಾಜಪೇಯಿ ಮತ್ತು ಅಡ್ವಾನಿಯವರು ಬರಲಿ ಎಂದು ಹೇಳುವುದು ತುಂಬಾ ಅವಶ್ಯಕತೆ ಇದೆಯೆಂದು ಅನಿಸುವುದಿಲ್ಲ. ನಮ್ಮ ಪಕ್ಷದ ಬಗ್ಗೆ ನಾವು ಯಾವ ರೀತಿ ಮಾತನಾಡಬೇಕೋ ಮಾತನಾಡುತ್ತೇವೆ. ನಿಮ್ಮಲ್ಲಿ ಇಂತಿಂಥ ಒಳ್ಳೆಯವರು ಇದ್ದರು. ನೀವೆಲ್ಲಾ ಕೆಟ್ಟವರು ಎನ್ನುವಂಥ ಭಾವನೆಗಳನ್ನು ಅಂಚಿಸುವುದು ಬೇಡ. ಅವರ ಭಾವನೆಗಳೇನಾದರೂ ಇದ್ದರೆ ಹೇಳಲಿ. ಸರ್ಕಾರ ಒಂದು ಬಾರಿ ಉತ್ತರ ಕೊಟ್ಟಿದೆ. ಪುನಃ ಅದರಲ್ಲಿ ಏನಾದರೂ ಮಾಹಿತಿಗಳ ಅಗತ್ಯವಿದ್ದಲ್ಲಿ ಅವರು ಕೇಳಬೇಕು. ಸರ್ಕಾರ ಅದಕ್ಕೆ ಉತ್ತರ ಕೊಡುತ್ತದೆ. ತಮ್ಮ ಪೀಠದಿಂದ ಏನು ತೀರ್ಮಾನ ಕೊಡುತ್ತೀರೋ ಅದಕ್ಕೆ ನಾವು ಬದ್ಧರಿದ್ದೇವೆ. ವ್ಯಂಗ್ಯಗಳಿಗೆ ಮಾನ್ಯ ಸಚಿವರ ಸಮಯವನ್ನೆಲ್ಲಾ ವಿನಿಯೋಗ ಮಾಡುತ್ತಾ ಹೋದರೆ, ನಾವು ಕೂಡ ಉತ್ತರಿಸಬೇಕಾದಂಥ ಅವಶ್ಯಕತೆ ಬರುತ್ತದೆ. ಹಾಗಾಗಿ, ನಾನು ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ಅವರು ವಿಷಯವನ್ನು ಮಂಡನೆ ಮಾಡಿ, ಸರ್ಕಾರದಿಂದ ಉತ್ತರ ಪಡೆಯಲಿ. ನಂತರ ತಾವೇನು ತೀರ್ಮಾನ ಮಾಡುತ್ತೀರೋ ಅದನ್ನು ಸ್ವೀಕರಿಸುತ್ತೇವೆ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರವರೇ, ತಾವು ರಿಪೀಟ್ ಮಾಡಬೇಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈ ದೇಶದ ಶ್ರೇಷ್ಠ ರಾಜಕಾರಣಿ, ಒಬ್ಬ ಬೃಹತ್ ಲೇಖಕರಾದ ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನು ಬಳಸಿದ್ದೇನೆ. ಅದು ತಪ್ಪು ಎಂದರೆ ಅದನ್ನು ನಾನು ವಾಪಸ್ಸು ತೆಗೆದುಕೊಳ್ಳುತ್ತೇನೆ. ಮಾನ್ಯ ಸಭಾನಾಯಕರೇ, ನನ್ನ ಮಾತು ಕೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇಲ್ಲ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಸಿಟ್ಟು ಸಾತ್ವಿಕ ಸಿಟ್ಟು. ನನ್ನ ಆಕ್ರೋಶ ಸಾತ್ವಿಕ ಆಕ್ರೋಶ; ಅದು ಈ ನಾಡಿನ ಜನರ ಪರವಾದಂಥ ಆಕ್ರೋಶ. ಈ ನಾಡಿನ ಜನರ ಪರವಾದಂಥ ಸಿಟ್ಟು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಿಮಗೆ ಸಮಯವನ್ನು ಕೊಟ್ಟದ್ದೇ ಚರ್ಚೆ ಮಾಡುವುದಕ್ಕೆ.

(ಗೊಂದಲ)

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸುಮಾರು 21 ಸಾವಿರ ಕೋಟಿ ಆಸ್ತಿಯನ್ನು ಬಿಟ್ಟುಬಿಡಬೇಕೆ?

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರವರೇ, ಎಷ್ಟು ಮಾತನಾಡುತ್ತೀರಿ, ತಾವು ದಯವಿಟ್ಟು ಒಂದು ನಿಮಿಷ ಕುಳಿತುಕೊಳ್ಳಿ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, no, it is not good.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನೀವು ಅರ್ಧ ಗಂಟೆ ಸಮಯ ಕೊಟ್ಟಿರುವುದೇ ಚರ್ಚೆ ಮಾಡುವುದಕ್ಕೆ. ಅವರು ಚರ್ಚೆಯಲ್ಲ ಎಲ್ಲಾ ವಿಚಾರಗಳನ್ನೂ ತರಲಿ. ಅವರು ಯಾವ ಹಿರಿಯರ ಹೆಸರನ್ನು ಹೇಳಿದರೂ ಕೂಡ ನಾವು ಋಷಿಪಡುವವರು. ನಮ್ಮದೇನೂ ಆಕ್ಷೇಪವಿಲ್ಲ. ಆ ಮಾತಿನ ಧ್ವನಿಯ ಹಿಂದೆ ಇರುವಂಥ ಅರ್ಥಕ್ಕೆ ನನ್ನ ಆಕ್ಷೇಪವಿದೆ. ಅದು ಏನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಕಾದರೂ ಆಗಿರಲಿ. ಅವರು ಮಾತನಾಡಿದ ಅರ್ಥಕ್ಕೆ ತಾವೇನು ತೀರ್ಮಾನ ಕೊಡುತ್ತೀರೋ ಅದಕ್ಕೆ ನಾವು ಬದ್ಧರಿದ್ದೇವೆ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರವರೇ, ತಾವು ಬೇಗ ಮಾತನಾಡಿ ಮುಗಿಸಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಸಿಟ್ಟು ಸಾತ್ವಿಕ ಸಿಟ್ಟು. ನನ್ನ ಆಕ್ರೋಶ ಸಾತ್ವಿಕ ಆಕ್ರೋಶ, ನಾನು ಒಂದು ನಾಷ್ಟ, ಎರಡು ಊಟದ ಕಡೆಯವನು. ನನಗೆ ಈ ನಾಡಿನ ಆಸ್ತಿ ಉಳಿಯಬೇಕಲ್ಲವೇ; ಈ ನಾಡಿನ ಜನರ ಆಸ್ತಿ ಉಳಿಯಬೇಕಲ್ಲವೇ? ಇದು ನನ್ನ ಕಳಕಳ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರವರೇ, ಈಗ ಏನು ಮಾಡಬೇಕು ಹೇಳಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇಷ್ಟೆಲ್ಲಾ ಧಕ್ಕೆಯಾಗಿ ಅಡ್ಡಿಯಿದೆ. ಈ ನಾಡಿನ ಆಸ್ತಿ ಬಗ್ಗೆ ಸರ್ಕಾರ ಕಳಕಳ ವ್ಯಕ್ತಪಡಿಸಿ ಆ ಟ್ರಸ್ಟ್‌ನ್ನು withdraw ಮಾಡುತ್ತೇವೆ ಎಂದಿದ್ದರೆ, there ends the matter. ನಾನೇಕೆ ಸಿಟ್ಟು ಮಾಡಿಕೊಳ್ಳುತ್ತೇನೆ. ಸರ್ಕಾರದ ಇಲಾಖೆಗಳ ಕೈಯಲ್ಲಿ ಅದನ್ನು control ಮಾಡುವುದಕ್ಕೆ ಆಗುವುದಿಲ್ಲವೇ? ಅವರಿಗೆ ಆ ಆಸ್ತಿಯನ್ನು ಉಳಿಸಿಕೊಳ್ಳುವುದಕ್ಕೆ ಆಗುವುದಿಲ್ಲವೇ? ನೀವು ಮೈಸೂರು ಲ್ಯಾಂಪ್ಸ್ ಆಸ್ತಿ ಉಳಿಸುವುದಕ್ಕೆ ಆಗದಿದ್ದರೆ ಬಿಟ್ಟುಬಿಡಿ. ಮತ್ತೆ ಆಸ್ತಿಯನ್ನು ಯಾರಿಗೂ ಕೊಡುವುದಿಲ್ಲವೆಂದು ಏಕೆ ಸುಳ್ಳು ಹೇಳುತ್ತಿದ್ದಾರೆ?

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರವರೇ, ಕ್ಲಾರಿಫಿಕೇಷನ್ ಕೇಳಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಅದನ್ನು withdraw ಮಾಡುವುದಾಗಿ ಘೋಷಣೆ ಮಾಡಬೇಕೆಂದು ವಿನಯಪೂರ್ವಕವಾದ ಆಗ್ರಹವನ್ನು ಮಾಡುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರು short ಆಗಿ ಹೇಳಬೇಕು. ಭಾಷಣ ಮಾಡುವಂತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಚಿವರು ನಮಗೆ ಒಂದೇ ಒಂದು ಹೇಳಬಡಲ. Pledge, hypothecate ಹಾಗೂ alienate ಎಂದರೇನು? When the board of trustees are given the power to pledge, hypothecate, alienate the Trust, ಎಂದಾಗ ಏನು ಉಳಿಯಿತು. ಮೈಸೂರು ಲ್ಯಾಂಪ್ಸ್ ಹೆಸರು ಇಟ್ಟುಕೊಂಡು ಇನ್ನೇನು ಆಗಬೇಕಾಗಿದೆ? Pledge ಹಾಗೂ alienate ಎಂದ ಮೇಲೆ, what else they need? The board can raise crores of funds from the Trust. ನೀವು pledge, hypothecate, alienate, mortgage ಮಾಡುವುದಕ್ಕೆ ಅಧಿಕಾರ ಕೊಟ್ಟಿದ್ದೀರಿ. ಆ ಪದಗಳ ಅರ್ಥವನ್ನು ಹೇಳಿ, ಮತ್ತೇನೂ ಬೇಕಾಗಿಲ್ಲ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರೇ, clarification ಕೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮೈಸೂರ್ ಲ್ಯಾಂಪ್ಸ್ ಅಮಿಟೆಡ್‌ನಲ್ಲಿ ನಾನು ಕೂಡ ಯೂನಿಯನ್ ಅಡರ್ ಆಗಿದ್ದೆನು. ಹಿರಿಯರಾದ ಶ್ರೀ ಎಸ್.ಆರ್.ಬೊಮ್ಮಾಯಿರವರು ಇದ್ದಾಗ, ಮೈಸೂರು ಸ್ಯಾಂಡಲ್ ಸೋಪ್ ಅಮಿಟೆಡ್ ಮತ್ತು ಮೈಸೂರ್ ಲ್ಯಾಂಪ್ಸ್ ಅಮಿಟೆಡ್ ಸಂಬಂಧ ನಾನು ಅವರ ಜೊತೆ ಎರಡು ಬಾರಿ ಲೇಬರ್ ಮೀಟಿಂಗ್ ಮಾಡಿದ್ದೇನೆ. ಮಾನ್ಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಬಹಳ ಆಕ್ರೋಶವಾಗಿ, ವಿರಾವೇಶವಾಗಿ ಪದಗಳನ್ನೆಲ್ಲಾ ಉಪಯೋಗಿಸಿದರು. Emotionally, we all are attached to this property. ಏಕೆಂದರೆ ಅದು ನಮ್ಮ ಸ್ವಂತದ್ದು ಅಲ್ಲ. ನಾವು ಭಾವನಾತ್ಮಕವಾಗಿ ಅದರ ಜೊತೆ ಕೂಡಿಕೊಂಡಿದ್ದೇವೆ. ಆದ್ದರಿಂದ ಅವರು ಸ್ವಲ್ಪ emotional ಆಗಿ ಮಾತನಾಡಿದಾಗ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ. ನಾನು ಇಲ್ಲಗೆ ಕೀರ್ತನೆ ಭಜನೆ ಮಾಡುವುದಕ್ಕೆ ಬಂದಿಲ್ಲ. ನಾವು ಬಂದಿರುವುದೇ ಸರ್ಕಾರವನ್ನು ಪ್ರಶ್ನೆ ಮಾಡುವುದಕ್ಕೆ, ತಪ್ಪಾಗುತ್ತಿದೆ ಎಂದಾಗ ಪ್ರಶ್ನೆ ಮಾಡುತ್ತೇವೆ. ನಾವು present ಮಾಡುವಂತಹದ್ದು ನಿಮಗೆ ಹಿಡಿಸಬಹುದು ಅಥವಾ ಹಿಡಿಸದೇ ಇರಬಹುದು. ನಾವು ಮಾಡುವ ಪದಗಳ ಬಳಕೆ ನಿಮಗೆ parliamentary ಅನ್ನಿಸಬಹುದು ಅಥವಾ unparliamentary ಎಂದು ಅನ್ನಿಸಬಹುದು. Unparliamentary ಪದ ಬಳಕೆ ಮಾಡಿದ್ದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಯವಿಟ್ಟು ತೆಗೆಸಬಹುದು. ಸನ್ಮಾನ್ಯ ಸಚಿವರಷ್ಟು ನಾನು ಬುದ್ಧಿವಂತ ಅಲ್ಲ. ನಾನು ಪಕ್ಕದಲ್ಲೇ ಎಂಇಎಸ್ ಕಾಲೇಜ್‌ನಲ್ಲೇ ಓದಿದ್ದು. ಅಲ್ಲೇ ಕೆಳಗಡೆ ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್‌ನಲ್ಲಿ ಪ್ರೈಮರಿ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಓದಿದವನು. ಟಾಟಾ ಇನ್ಸ್ಟಿಟ್ಯೂಟ್‌ಗೆ ನಾವು ಕ್ರಿಕೆಟ್ ಆಡುವುದಕ್ಕೆ ಹೋಗುತ್ತಿದ್ದೆವು.

(ಮುಂದು)

(184)8.3.2022/7.00/ಎಂ.ಎಂ-ಕೆ.ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ. ಹರಿಪ್ರಸಾದ್ (ಮುಂದು):-

ಅಲ್ಲಿ ನಾವು ಈಜುವುದಕ್ಕೆ ಹೋಗುತ್ತಿದ್ದೆವು. ಆಗ ನಮಗೆ ಅಷ್ಟೆಲ್ಲಾ ಬುದ್ಧಿ ಇರಲಿಲ್ಲ. ಅವರು ಒಂದೇ ಒಂದು ವಿಚಾರ ಹೇಳಿದರು. ಟ್ರಸ್ಟ್‌ಗೂ, ಮೈಸೂರು ಲ್ಯಾಂಪ್‌ಗೂ ಪ್ರತ್ಯೇಕವಾದ; ಇಡೀ ಪ್ರಪಂಚದಲ್ಲರುವಂತಹ ಟ್ರಸ್ಟ್‌ಗಳನ್ನೆಲ್ಲಾ ನೋಡಿ. ಜಮೀನು ಸರ್ಕಾರದ ಹೆಸರಿನಲ್ಲೇ ಇರುತ್ತದೆ. ಏನೇನು ಅನಾಹುತಗಳನ್ನು ಮಾಡಿದ್ದಾರೆ ಎನ್ನುವುದೇ ಮುಖ್ಯ. ಟ್ರಸ್ಟ್ ಎಲ್ಲಾ ಸರ್ಕಾರದಲ್ಲೇ ಇರುತ್ತದೆ, ಮೈಸೂರು ಲ್ಯಾಂಪ್‌ನಲ್ಲೇ ಇರುತ್ತದೆ. ಮುಂದೆ ಆಗುವಂತಹ ಅನಾಹುತಗಳನ್ನು ನಾವು ಹೇಳುತ್ತಿದ್ದೇವೆ. ಆದ್ದರಿಂದ ಅವರಷ್ಟು ಬುದ್ಧಿವಂತರು ನಾವಲ್ಲ. ನಮಗೆ ತಿಳಿದಿರುವ ಸ್ವಲ್ಪ ಬುದ್ಧಿಯಲ್ಲಿ ಟ್ರಸ್ಟ್ ಏನು ಮಾಡುತ್ತದೆ ಎಂಬುದು ನಮಗೆ ಗೊತ್ತು. ಮೈಸೂರು ಬ್ಯಾಂಕ್ ಮುಂದೆ ಒಂದು ಪೆಟ್ರೋಲ್ ಬಂಕ್ ಇದೆ. ಬಹುತೇಕ ತಿಂಗಳಿಗೆ ರೂ. 500/- ಬಾಡಿಗೆ ಕೊಡುತ್ತಾರೆ. ಆದರೆ ಅದನ್ನು ಮುಟ್ಟುವುದಕ್ಕಾಗುವುದಿಲ್ಲ. ರೇಸ್ ಕೋರ್ಸ್ ಬಿಡಿ, ಅಲ್ಲಿಲ್ಲಾ ದೊಡ್ಡ ದೊಡ್ಡವರಿದ್ದಾರೆ. ನೀವು ಒಂದು ಪೆಟ್ರೋಲ್ ಬಂಕನ್ನು ಮುಟ್ಟುವುದಕ್ಕಾಗುವುದಿಲ್ಲ ಎಂದರೆ ಮೈಸೂರು ಲ್ಯಾಂಪ್ ಮುಟ್ಟುತ್ತೀರಾ? ದಯವಿಟ್ಟು ತಮ್ಮ ಮೂಲಕ ಅವರ ಹತ್ತಿರ ಪ್ರಾರ್ಥನೆ ಮಾಡುತ್ತೇನೆ, ಈ ವಿಚಾರಗಳಲ್ಲಿ ನಾವು ಭಾವನಾತ್ಮಕವಾಗಿ ಇರುವಂತಹವರು. ಸಹೋದರಿ ತೇಜಸ್ವಿನಿ ಗೌಡ ಅವರು ಹೇಳಿದ್ದಕ್ಕೆ ಅವರು ತಪ್ಪು ತಿಳಿದುಕೊಳ್ಳುವುದು ಬೇಡ. ಅವರೂ ಸಹ ಬೆಂಗಳೂರು ನಗರದಲ್ಲಿ ಒಬ್ಬ ಪತ್ರಕರ್ತರಾಗಿ ಈ ವಿಚಾರಗಳಲ್ಲಿ ಹೋರಾಟ ಮಾಡಿದ್ದಾರೆ. ಏಕೆಂದರೆ ಅದರ ಪಕ್ಕದಲ್ಲಿ ಇವತ್ತು ಮೈಸೂರು ಲ್ಯಾಂಪ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ; ಮಾನ್ಯ ಮಂತ್ರಿಗಳಾದ ಮುನಿರತ್ನರವರು ಇಲ್ಲ ಕುಳಿತಿದ್ದಾರೆ ಅವರನ್ನೇ ಕೇಳಿ. ಕಾಂಗ್ರೆಸ್‌ನಲ್ಲಿರುವಂತಹ ದೊಡ್ಡ ಅಡರ್ ಅವರ ಹತ್ತಿರ ಹೋಗಿ ನಾನೇ ವಿರೋಧ ಮಾಡಿ ಅದನ್ನು ನಿಲ್ಲಿಸಿದ್ದೇನೆ. ನಾಳೆ ಹೆಚ್.ಎಂ.ಉ ಫ್ಯಾಕ್ಟರಿ ಬರುತ್ತದೆ. ಅಲ್ಲಿ ಸುಮಾರು 21,000 ಜನರು ಕೆಲಸ ಮಾಡುತ್ತಿದ್ದರು. ಅಂದರೆ ಹೆಚ್.ಎಂ.ಉ ವಾಚ್ ಫ್ಯಾಕ್ಟರಿಯನ್ನು ಸ್ವಲ್ಪ ಕೊಟ್ಟು ಬಿಟ್ಟಿದ್ದಾರೆ. ನೀವೇನಾದರೂ ಒಳ್ಳೆಯದು ಮಾಡುವ ಹಾಗಿದ್ದರೆ ಮಾಡಿ. ಕೆಟ್ಟದಾಗುವುದನ್ನು ನಿಲ್ಲಿಸಿ. ನೀವು ಕರ್ನಾಟಕದಲ್ಲಿ ಒಂದೇ ಒಂದು ಕೆಲಸ ಮಾಡಿಲ್ಲ. expert committee ಮೂಲಕ ಸಂಶೋಧನೆ ಮಾಡುತ್ತೇವೆ ಎಂದು ಹೇಳಿದರು. ಛಾಟಾ ಇನ್ಸ್ಟಿಟ್ಯೂಟ್‌ಗಿಂತ ದೊಡ್ಡ ಇನ್ಸ್ಟಿಟ್ಯೂಟ್ ಭಾರತ ದೇಶದಲ್ಲಿಯೇ ಎಲ್ಲಯೂ ಇಲ್ಲ. It is ranked among the top 10 institutes in world. ಅದಕ್ಕಿಂತ ದೊಡ್ಡ ಇನ್ಸ್ಟಿಟ್ಯೂಟ್‌ಗಿಂತ ಬೇರೇನು ಬೇಕು ನಿಮಗೆ? ಆ ಛಾಟಾ ಇನ್ಸ್ಟಿಟ್ಯೂಟ್ ಅನ್ನು ಕೊಟ್ಟು ಬಿಡಿ. ಎಂತೆಂತಹ ವಿಜ್ಞಾನಿಗಳು, ಮಹಾನುಭಾವರು ಬಂದು ಅಲ್ಲಿಂದ ಹೋಗಿದ್ದಾರೆ. ಸರ್ ಸಿ.ವಿ. ರಾಮನ್ ರವರಿಗೆ 1930ನೇ ಇಸವಿಯಲ್ಲಿ ನೋಬೆಲ್ ಪ್ರಶಸ್ತಿ ಸಿಕ್ಕಿತು. ಅಂತಹ ಜಾಗವದು. ಮುಜ್ಜಿ ಹೋಗಿದ್ದ ಛಾಟಾ ಇನ್ಸ್ಟಿಟ್ಯೂಟ್‌ಗೆ ಚಿತ್ರದುರ್ಗದಲ್ಲಿ 200 ಎಕರೆ ಜಾಗವನ್ನು ಕೊಟ್ಟಿದ್ದಾರೆ. ಚಿತ್ರದುರ್ಗ ಎಲ್ಲ, ಬೆಂಗಳೂರು ಎಲ್ಲ? ಅವರು “ಬೇಡ ಬಿಡಿ, ಸರ್ಕಾರದವರ ಹತ್ತಿರ ಯಾರು ಹೋಗುತ್ತಾರೆ” ಎಂದು ಕೇಳಿದರಂತೆ. ನೀವು ದೊಡ್ಡ ಮನಸ್ಸು ಮಾಡಿ, ಯಾರ ಮನೆಯಿಂದೇನೂ ಕೊಡುತ್ತಿಲ್ಲ. ಈ ದೇಶಕ್ಕೋಸ್ಕರ ಛಾಟಾ ಇನ್ಸ್ಟಿಟ್ಯೂಟ್‌ನವರು ಒಳ್ಳೆಯದು ಮಾಡಿದ್ದಾರೆ. Throughout world ನಿಂದ ಅಲ್ಲಿಗೆ ಬರುತ್ತಾರೆ. ಇವತ್ತಿಗೂ ಕೂಡ ಹೋಗಿ ನೋಡಿ research institute ನಲ್ಲಿ ಎಷ್ಟು ಜನ ವಿದೇಶೀಯರು ಇದ್ದಾರೆ ಎಂದು. ಅವರೇನು ಗಾಂಜಾ ಮಾರುವುದಕ್ಕೆ ಬಂದಿಲ್ಲ. ಸಮಾಜಕ್ಕೆ ಒಳ್ಳೆಯದಾಗುವಂತಹ ಕೆಲಸ ಮಾಡುವುದಕ್ಕೆ ಬಂದಿದ್ದಾರೆ. ಆ ಜಾಗವನ್ನು ಛಾಟಾ ಇನ್ಸ್ಟಿಟ್ಯೂಟ್‌ಗಾದರೂ ಕೊಡಿ. ಮಾನ್ಯ ಸದಸ್ಯರಾದ ತಿಪ್ಪೇಸ್ವಾಮಿಯವರು ಮತ್ತು ಶ್ರೀಕಂಠೇಗೌಡರು ಹೇಳಿದ ಹಾಗೆ ಮೆಡಿಕಲ್ ಕಾಲೇಜು ಅಥವಾ AllMS (All India Institute of Medical Sciences) ಮಾದರಿಯಲ್ಲಿ ಮಾಡಿ. ದಯವಿಟ್ಟು ಇದನ್ನು ವಾಪಸ್ ತೆಗೆದುಕೊಳ್ಳಿ. ನಾವೆಲ್ಲ ಹುಟ್ಟಿ ಬೆಳೆದಿರುವವರು ಅದರ ಪ್ರಾಮುಖ್ಯತೆ ನಮಗೆ ಗೊತ್ತು. ಅವರಿಗೆ ಬೆಂಗಳೂರಿನ ಬಗ್ಗೆ ಅಷ್ಟು attachment ಇಲ್ಲದೇ ಇರಬಹುದು ಆದರೆ ನಮಗೆ ಗೊತ್ತಿದೆ. ಆದ್ದರಿಂದ ದಯವಿಟ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದನ್ನು ವಾಪಸ್ ತೆಗೆದುಕೊಳ್ಳುವ ಹಾಗೆ ಮಾಡಿ. ಇದನ್ನು ತಮ್ಮ ಮೂಲಕ ಅವರನ್ನು ಒತ್ತಾಯ ಮಾಡುತ್ತೇನೆ. ದಯವಿಟ್ಟು ಇದನ್ನು ವಾಪಸ್ ತೆಗೆದುಕೊಳ್ಳಬೇಕು, ಟ್ರಸ್ಟಿಗೆ ಇದನ್ನು ಕೊಡುವುದು ಬೇಕಾಗಿಲ್ಲ. ಬೆಂಗಳೂರು ನಗರದಲ್ಲಿ ನಾಲ್ಕು ಮೂಲೆಯಲ್ಲಿ ನಮಗೆ ಗಾರ್ಡನ್ ಬೇಕು. ಮಾಅನ್ಯದ ವಿಚಾರದಲ್ಲಿ ಮಾನ್ಯ ಸದಸ್ಯರಾದ ಶ್ರೀಕಂಠೇಗೌಡರು ಹೇಳಿದರು. ಎನ್.ಜಿ.ಇ.ಎಫ್., lung space ಇಲ್ಲ. ಬೇಕಾದರೆ ಅದರ ವಿವರಗಳನ್ನು ನಾನು ಕೊಡುತ್ತೇನೆ. ಅವರು ಬಜೆಟ್ ಸ್ಟೀಚ್‌ನಲ್ಲಿ ಎನ್. ಜಿ.ಇ.ಎಫ್ ಬಗ್ಗೆ ನೋಡಿದೆ ಎಂದು ಹೇಳಿದರು. ಎನ್.ಜಿ.ಇ.ಎಫ್. outskirts ಇತ್ತು, ಈಗ ಅದು heart of the city ಆಗಿದೆ. ಐ.ಟಿ.ಐ ನಲ್ಲಿ ಸುಮಾರು 27,000 ಜನರು ಕೆಲಸ ಮಾಡುತ್ತಿದ್ದರು. ಅದರ ಸ್ಥಿತಿ ಏನಾಗುತ್ತಿದೆ? ಇವೆಲ್ಲವೂ ಒಂದೊಂದಾಗಿ ಹೋಗುತ್ತವೆ. ನೀವೇನಾದರೂ ಕೊಟ್ಟಿದ್ದರೆ ತೆಗೆದುಕೊಳ್ಳಿ. ನೀವೇನೂ ಕೊಟ್ಟಿಲ್ಲ ಇಲ್ಲ, ಇರುವುದನ್ನು ಮಾರುತ್ತಿದ್ದೀರಿ. ಅಪ್ಪ ಇದ್ದಾಗಲೇ ಮಗ ಅಪ್ಪನ ಆಸ್ತಿಯನ್ನು ಮಾರಿಬಿಟ್ಟು ಜೀವನ ಮಾಡುವವನಿಗೆ ತಮ್ಮ ಭಾಷೆಯಲ್ಲಿ ಏನೆಂದು ಹೇಳುತ್ತಾರೆ ಹೇಳಿ? ಅಥವಾ ಮಗ ಸಂಪಾದನೆ ಮಾಡಿ ಅಪ್ಪನನ್ನು ನೋಡಿಕೊಳ್ಳುವವನಿಗೆ ಏನನ್ನುತ್ತಾರೆ ಎಂಬುದನ್ನು ಹೇಳಿ? ಅದೆಲ್ಲವನ್ನೂ ನಾನು ಹೇಳುವುದಕ್ಕೆ ಹೋಗುವುದಿಲ್ಲ. ಯಾರೋ ಪೂರ್ವಜರು ಮಾಡಿದ್ದಾರೆ ಅದನ್ನು ಉಳಿಸಿಕೊಳ್ಳುವ ಹಾಗಿದ್ದರೆ ಉಳಿಸಿಕೊಳ್ಳಿ. ಅದನ್ನು ಹಾಳು ಮಾಡುವುದಕ್ಕೆ ಹೋಗಬೇಡಿ ಎಂದು ತಮ್ಮ ಮೂಲಕ ನಾನು ವಿನಂತಿ ಮಾಡುತ್ತೇನೆ.

ಸಭಾಪತಿಯವರು:- ಈಗ ಡಾ: ತೇಜಸ್ವಿನಿಗೌಡರವರು ಮಾತನಾಡಲಿ. ನೀವು ಮತ್ತೆ ಜಗಳ ಮಾಡಬೇಡಿ.

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಇಲ್ಲ, ದಯವಿಟ್ಟು ತಾವು ನನಗೊಂದು ಅವಕಾಶ ಕೊಡಬೇಕು.

ಸಭಾಪತಿಯವರು:- ಅವಕಾಶ ಕೊಡುತ್ತೇನೆ. ಸ್ಪಷ್ಟೀಕರಣ ಮಾತ್ರ ಕೇಳಿ, ಜಗಳ ಮಾಡುವ ಹಾಗಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ತೇಜಸ್ವಿನಿಗೌಡ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆ ಏನು ಎತ್ತಿದ್ದಾರೆ: ನನಗೆ ನೆನಪಿದೆ, ನನ್ನ ಜೀವನದಲ್ಲಿ ಇದೊಂದನ್ನು ಉಲ್ಲೇಖ ಮಾಡುತ್ತೇನೆ. ಅದು Great experience. ಇಂದು ಮಹಿಳಾ ದಿನಾಚರಣೆ ಎಂಬುದನ್ನು ಮರೆಯುವುದಿಲ್ಲ. ನನಗೆ ದುಡ್ಡಿನ ಶಕ್ತಿ ಇಲ್ಲದೇ ಇರಬಹುದು. 30 ವರ್ಷಗಳ ಪತ್ರಿಕೋದ್ಯಮ ಜೀವನದ ಅನುಭವ ನನ್ನ ಜೊತೆಗಿದೆ. ನನ್ನನ್ನು ಯಾರೂ demoralize ಮಾಡುವುದಕ್ಕಾಗುವುದಿಲ್ಲ. ನಾನು ನೈತಿಕವಾಗಿ ಗಟ್ಟಿಯಾಗಿದ್ದೇನೆ. ಈ ಪ್ರಶ್ನೆಯಲ್ಲಿ ಸದರಿ ಸ್ಥಳದಲ್ಲಿ ಸರ್ಕಾರವು ಮ್ಯೂಸಿಯಂ ನಿರ್ಮಿಸಲು ಹೊರಟಿರುವುದು ನಿಜವೇ? ಇದರಿಂದ ಜನರಿಗಾಗುವ ಅನುಕೂಲಗಳೇನು ಎಂದು ಕೇಳಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ 'The Mysore Lamps Works Limited' ಕಾರ್ಖಾನೆಯ ಜಾಗದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಅಂಚಿಸುವ ಮತ್ತು ಬೆಂಗಳೂರು ನಗರದ ಹೃದಯ ಭಾಗದಲ್ಲಿ ಹಸಿರು ವಾತಾವರಣವನ್ನು ಕಾಪಾಡುವ ವಿನೂತನ ಯೋಜನೆಯಾದ 'Experience Bengaluru Project' ಅನುಷ್ಠಾನಗೊಳಿಸಲು ಸರ್ಕಾರದ ಆದೇಶ ಸಂಖ್ಯೆ:ಸಿಐ/108/ಸಿಎಂಐ/2020(ಇ) ದಿನಾಂಕ 01.12.2020 ರಲ್ಲಿ ಅನುಮೋದಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ ಈ ಜಾಗದಲ್ಲಿಯೇ ಆ ಟ್ರಸ್ಟ್ ಕಾರ್ಯಾಚರಣೆ ಮಾಡುತ್ತದೆ ಎಂದು ಸರ್ಕಾರ ಉತ್ತರ ಕೊಟ್ಟಿದೆ. ಇತ್ತೀಚೆಗೆ ಆಮ್ಲಜನಕವನ್ನು ವಿದೇಶದಿಂದೆಲ್ಲಾ ತರಿಸಿದೆವು. ನಮ್ಮ ಸರ್ಕಾರ ಬಹಳ ಇಕ್ಕಟ್ಟಿನಲ್ಲಿ ಸಿಲುಕಿತು. ಕೊರೋನಾವನ್ನು ನಿಗ್ರಹ ಮಾಡಲು ಎಷ್ಟು ಕಷ್ಟಪಟ್ಟಿವು ಎಂಬುದು ತಮಗೆ ಗೊತ್ತಿದೆ. ಆಮ್ಲಜನಕವನ್ನು ಕೊಳವೆಯಲ್ಲಿ ತರಬಾರದು. ಆಮ್ಲಜನಕವನ್ನು ಗಿಡಗಳಿಂದಲೇ ಪಡೆಯಬೇಕು ಎಂದರೆ ನಗರದ ಹೃದಯ ಭಾಗದಲ್ಲಿ ಹಸಿರನ್ನು ಉಳಿಸಬೇಕಾಗಿದೆ. Kudremukh Iron Ore Company Limited (KIOCL) ಬಗ್ಗೆ ತಮಗೆ ಗೊತ್ತಿದೆ. ಈಗ ಅದು ghost town ಆಗಿದೆ. ಅದು ಈಗ ತುಂಬಾ ಕೆಟ್ಟದಾಗಿ ಬಿದ್ದಿದೆ. ಮಾನ್ಯ ಶ್ರೀಕಂಠೇಗೌಡರೇ, ದಯವಿಟ್ಟು ಒಂದು ನಿಮಿಷ . . .

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಿ.

ಡಾ: ತೇಜಸ್ವಿನಿಗೌಡ:- ಈಗ ಅದು ghost town ಆಗಿದೆ, ಗಣಿಗಾರಿಕೆ ಮಾಡಿ ಅದರಿಂದ ಉತ್ಪಾದನೆಯಾದ ಧೂಳು ಕೆರೆಕಟ್ಟಿಗಳಲ್ಲಿಲ್ಲಾ ತುಂಬಿಕೊಂಡು ಅದು ಸುಪ್ರೀಂ ಕೋರ್ಟಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೋಯಿತು. ನಮ್ಮ ರೈತರು ಅಲ್ಲೆಲ್ಲಾ ಕಷ್ಟದಿಂದ; ಪಶ್ಚಿಮ ಘಟ್ಟಗಳಿಗೆ ಸಂಬಂಧಪಟ್ಟಂತೆ ಈ ಕೃತ್ಯಗಳಿಂದ ಪರಿಸರ ಹಾಳಾಗುತ್ತಿದೆ ಎಂದು ಕಸ್ತೂರಿ ರಂಗನ್ ವರದಿ ಬಂದಿದೆ. ನಾನೊಬ್ಬ ಲಾಯರ್. 1995ನೇ ಇಸವಿಯಲ್ಲಿ ನಾನು ಲಾಯರ್ ಆಗಿ enrol ಆಗಿದ್ದೇನೆ. ನಾನು ಕರ್ನಾಟಕ ಹೈಕೋರ್ಟ್‌ನ ಲಾಯರ್. ಏಕೆಂದರೆ ಕೆಲವರು ಹೇಳಿದರು. ನಾನು ಅಧ್ಯಯನ ಮಾಡಿದ್ದೇನೆ. ಕಳೆದ ಸಲ ನಾನು ಈ ಪ್ರಶ್ನೆಯನ್ನು ಕೇಳಿದೆ. ಅವರಿಗೆ ಉತ್ತರವನ್ನು ಕೊಟ್ಟ ಒಂದು great opportunity. ತಾವು ದಯಮಾಡಿ ಒಳ್ಳೆಯ ಕೆಲಸವನ್ನು ಮಾಡಿ ಎಂದು ಮಾನ್ಯ ಸಚಿವರಿಗೆ ನಾನು ಉತ್ತೇಜನಕಾರಿಯಾದ ಮಾತುಗಳನ್ನು ಹೇಳಿದೆ. ವೀರಾವೇಶದಿಂದ ಮಾತನಾಡುವುದಕ್ಕೆ ನಾನೇನು ರಾಣಿ ಚೆನ್ನಮ್ಮನೇ, ಒನಕೆ ಓಬವ್ವನೇ? ನನಗದು ಅವಶ್ಯಕತೆ ಇಲ್ಲ. ನಾವು ಇರುವುದು ಮೂರು ಜನ. ನಾವು ಬಾಯಿ ಬಿಡುವುದಕ್ಕೆ ನೀವು ಕೃಪೆ ತೋರಿದರೆ ನಾವು ನಾಲ್ಕು ಮಾತನಾಡಬಹುದು. ನಿಮ್ಮ ಪರಿಸ್ಥಿತಿ ನನಗೆ ಗೊತ್ತಿದೆ. ನಾವು ಹೋರಾಟ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆಯಬೇಕು.

ಸಭಾಪತಿಯವರು:- ಆದ್ದರಿಂದಲೇ ನೀವು ಮೂರು ಜನರನ್ನೂ ನಾನು ನನ್ನ ಗೈರು ಹಾಜರಿಯಲ್ಲಿ ಪೀಠದಲ್ಲ ಪದಧಾರಣ ಮಾಡಲು ನಾಮನಿರ್ದೇಶನ ಮಾಡಿದ್ದೇನೆ.

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಅದಕ್ಕಾಗಿ ತಮಗೆ ಧನ್ಯವಾದಗಳು. ಪೀಠದ ಮೇಲೆ ಯಾರೇ ಕುಳಿತರೂ ಹೆಣ್ಣುಮಕ್ಕಳ ಬಗ್ಗೆ ಸದಾಶಯವನ್ನು ಹೊಂದಿದ್ದಾರೆ, ಪ್ರಶ್ನೆ ಅದಲ್ಲ. ಮಾತು ಬರುತ್ತದೆ ಎಂದು ಏನೆಲ್ಲಾ ಮಾತನಾಡಿದರೆ, ಮಾತನಾಡುವ ಶಕ್ತಿ ನಮಗೂ ಇದೆ. ಅದಕ್ಕೆ ನಾನಿಲ್ಲ ಬಂದಿಲ್ಲ. ಅದು ನನ್ನ ಕರ್ತವ್ಯ. ತಾವು ನನ್ನ ನೆರವಿಗೆ ಬಂದಿರಿ. ನನ್ನ ಪಕ್ಷ ನನಗೆ ಆಶೀರ್ವಾದ ಮಾಡಿದೆ. ಮಾನ್ಯ ಶಾಸಕರು ಆಶೀರ್ವಾದ ಮಾಡಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನನ್ನ ಕರ್ತವ್ಯವನ್ನು ನಾನು ನಿರ್ವಹಣೆ ಮಾಡದೇ ಇದ್ದರೆ ಅದು ಮನಸ್ಸಾಕ್ಷಿ ಮೆಚ್ಚುವ ವಿಚಾರವಲ್ಲ. ಅದಕ್ಕಾಗಿಯೇ ನಾನು ಕರ್ತವ್ಯ ನಿರ್ವಹಣೆ ಮಾಡಿದ್ದೇನೆ. ನನಗೆ ಯಾರ ಮೇಲೂ ಸ್ವಪ್ರತಿಷ್ಠೆ ತೋರುವ ಅವಶ್ಯಕತೆ ಇಲ್ಲ. ಈ ಟ್ರಸ್ಟ್‌ಗೆ 59ನೇ ಪಾಯಿಂಟ್ ನಲ್ಲಿ ಏನು ಪವರ್ಸ್ ಕೊಟ್ಟಿದ್ದಾರೆ ಎಂದರೆ, ಇದು ಅವರು ಡಿಕ್ಲೇರ್ ಮಾಡಿರುವ ಟ್ರಸ್ಟ್ ನಾನು ಮಾಡಿರುವುದಲ್ಲ. ಅದರಲ್ಲಿ ಅವರು ಸ್ಪಷ್ಟವಾಗಿ ಏನು ಹೇಳುತ್ತಾರೆ. The relevant portion of the 'DEED OF DECLARATION OF

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

TRUST' with respect to POWERS AND FUNCTION OF THE BOARD AND THE TRUSTEES' reads as follows:

“59. (b) To establish, promote, manage, organise, maintain or to assist in establishing, promoting, managing, organising, or maintaining any branch or institution of the Trust or any other charitable entity.....”

“(c) to purchase or otherwise acquire and undertake all or any part of the property, assets, liabilities and engagement of any kind of charitable entity referred.....;”

ಇದು ನಮಗೆಲ್ಲರಿಗೂ ಅರ್ಥವಾಗುತ್ತದೆ. ಓದಿರುವವರಿಗೆ, ಓದಿಲ್ಲದೇ ಇರುವವರಿಗೆ ಟ್ರಸ್ಟ್ ಏನೇನು ಮಾಡಬಹುದು ಎಂದು ಇದರಲ್ಲದೆ ಅದು ನಮಗೆ ಅರ್ಥವಾಗುತ್ತದೆ. ಈ ಟ್ರಸ್ಟ್ ಎಂದರೆ ಮೈಸೂರು ಲ್ಯಾಂಪ್ ಜಾಗಕ್ಕೂ ಇದಕ್ಕೂ ಸಂಬಂಧವೇ ಇಲ್ಲ ಎಂದರೆ ಇದನ್ನು ಯಾರಿಗೆ ಮಾರುವುದು, ಯಾರು ತೆಗೆದುಕೊಳ್ಳುವುದು, ಯಾರಿಗೆ ಪರಭಾರೆ ಮಾಡುವುದು? ತಾವೂ ಇದರಲ್ಲ ಕೈ ಜೋಡಿಸಿದ್ದೀರಿ, ಧ್ವನಿ ಸೇರಿಸಿದ್ದೀರಿ. ದಯಮಾಡಿ, crystal clear ಆಗಿದೆ;

ಸಭಾಪತಿಯವರು:- ಮಾನ್ಯ ತೇಜಸ್ವಿನಿಗೌಡರವರೇ, ಒಂದು ನಿಮಿಷ. ಒಬ್ಬ ನಿವೃತ್ತ ಐ.ಎ.ಎಸ್., ಅಧಿಕಾರಿಯೊಬ್ಬರು ಬಂದು ನನಗೆ ಹೇಳಿದರು ಆಗ ನಾನು ಈ ಪ್ರಶ್ನೆ ಹಾಕಿದ್ದೆ.

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ತಾವು ಒಂದನ್ನು ನೆನಪು ಮಾಡಿದಿರಿ ಧನ್ಯವಾದಗಳು. ಹೆಚ್.ಎಂ.ಐ., ವಾಚ್ ನನ್ನ ಇಷ್ಟವಾದ ವಾಚ್ ಆಗಿದೆ. ನಾನು ಹೈಸ್ಕೂಲ್‌ನಲ್ಲಿದ್ದಾಗ, ಶಾಲೆಗೆ ಮೊದಲು ಬಂದಾಗ, ಆ ಕಾಲದಲ್ಲಿ ಹುಡುಗಿಯರು ಓದುತ್ತಿದ್ದುದೇ ಕಡಿಮೆ. ಹೈಸ್ಕೂಲಿಗೆ ಹೋದ ಹೆಣ್ಣುಮಗಳೆಲ್ಲ ನಾನು ಮೊದಲಿಗಿತ್ತು. ಗಂಡುಮಕ್ಕಳು ಉತ್ತೀರ್ಣವೇ ಆಗುತ್ತಿರಲಿಲ್ಲ. ಆ ಸರ್ಕಾರಿ ಶಾಲೆಯಲ್ಲಿ ಗಂಡು ಮಕ್ಕಳಿಗೆ ವಾಚ್ ತಂದು ಬಿಟ್ಟಿದ್ದರು. ಹೆಣ್ಣುಮಕ್ಕಳಿಗೆ ತರುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟರೆ ಎಲ್ಲ ತನಗೆ ಕೊಡುವುದಿಲ್ಲವೋ ಎಂದು ಗಂಡುಮಕ್ಕಳ ವಾಚನೇ ಬಹುಮಾನವಾಗಿ ಪಡೆದಂತಹವಳು. ನನಗೆ ಹೆಚ್.ಎಂ.ಉ ಬಗ್ಗೆ, ಹೆಚ್.ಎ.ಎಲ್ ಬಗ್ಗೆ, ನನ್ನ ದೇಶದ ಹೆಸರಿರುವ ಬಗ್ಗೆ great attachment ಇದೆ. ಹೆಚ್.ಎಂ.ಉ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಂತಹ ಕೆಲವು ಅಧಿಕಾರಿಗಳ ಕುಟುಂಬದವರು ತಾವೇ ವಾಚ್ ಫ್ಯಾಕ್ಟರಿಗಳನ್ನು ಮಾಡಿದ ಮೇಲೆ ಹೆಚ್.ಎಂ.ಉ ಫ್ಯಾಕ್ಟರಿಗೆ ಒಂದು ಗತಿ ಕಾಣಿಸಿದರು. ನಾವೆಲ್ಲರೂ ಒಂದೊಂದು ಬಲ್ಟ್ ಹಾಕಿ ಬಿಟ್ಟಿದ್ದರೆ ಮೈಸೂರು ಲ್ಯಾಂಪ್ಸ್ ಏತಕ್ಕೆ ಮುಚ್ಚುತ್ತಿತ್ತು? ನಾವೆಲ್ಲರೂ ಮೈಸೂರು ಸ್ಯಾಂಡಲ್ ಸಾಬಾನನ್ನು ಉಪಯೋಗಿಸಿದ್ದರೆ ಅದೇಕೆ ಮುಚ್ಚುತ್ತದೆ? ಖಂಡಿತವಾಗಿಯೂ ಮುಂದೊಂದು ದಿನ ಇದನ್ನು ಪ್ರೈವೇಟ್‌ನವರು ಮಾತ್ರ ನಡೆಸುವುದಕ್ಕೆ ಸಾಧ್ಯ. ಪ್ರೈವೇಟ್ ಬಸ್ ಬೇಡ, ಪ್ರೈವೇಟ್ ಫ್ಲೈಟ್ ಬೇಡ, ಪ್ರೈವೇಟ್ ಸರ್ಕಾರ ಬೇಡ, ಪ್ರೈವೇಟ್ ವಿಧಾನಸೌಧ ಎನ್ನುವ ಸ್ಥಿತಿಗೆ ಬರುತ್ತದೆ. ನಾನು ಸದುದ್ದೇಶದಿಂದ ಹೇಳಿದ್ದೇನೆ. ನನಗೆ ಗೊತ್ತಿದೆ. ನನಗೂ ಕೂಡ ಸುತ್ತಿಕೊಂಡು ಹೊಡೆಯುವುದಕ್ಕೆ ಬರುತ್ತದೆ. ನನಗೂ ಸಹ parliamentary ಹಾಗೂ unparliamentary ಭಾಷೆ ಬರುತ್ತದೆ. ಮಂಡ್ಯದಲ್ಲೂ ಕೂಡ ಮೈಸೂರ್ ಫ್ಯಾಕ್ಟರಿ ಬಗ್ಗೆ ನಾವು ಹೋರಾಟ ಮಾಡಿದ್ದೇವೆ. ಇಲ್ಲ ಪಕ್ಷಾತೀತವಾಗಿ ರಾಜ್ಯಕಾರಣ ಮಾಡುವುದಕ್ಕೆ ನನ್ನ ಮಾತು, ರಾಜಕಾರಣಕ್ಕಲ್ಲ. ನಾನು ಪ್ರತಿಪಕ್ಷ ನಾಯಕರಲ್ಲ ವಿನಂತಿ ಮಾಡುತ್ತೇನೆ, ಇಲ್ಲ ಪಾಲಿಟಿಕ್ಸ್ ತರಬೇಡಿ.

(ಮುಂದು)

(185) 08-03-2022 KH/GR 7-10

(ಸಭಾಪತಿಯವರ ಉಪಸ್ಥಿತಿ)

ಡಾ|| ತೇಜಸ್ವಿನಿಗೌಡ (ಮುಂದು):-

ಮಾಜಿ ಪ್ರಧಾನಿ ಆಟಲ್ ಬಹಾರಿ ವಾಜಪೇಯಿರವರು ಗ್ರೇಟ್, ಮಾನ್ಯ ಎಲ್.ಕೆ.ಅಡ್ವಾನಿಯವರು ಗ್ರೇಟ್, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಗ್ರೇಟ್, ಇದನ್ನು ಬಿಟ್ಟು ಬಿಡೋಣ. ಇವರು ದೊಡ್ಡವರು ಅವರ ಕೈಯಲ್ಲಾಗಿರುವ ಕೊಡುಗೆಯನ್ನು ಕೊಟ್ಟಿದ್ದಾರೆ. ಅದನ್ನು ತಂದ ತಕ್ಷಣ ವಿಷಯ ಸತ್ತು ಹೋಗುತ್ತದೆ. ಅದಕ್ಕೆ ದಯಮಾಡಿ ಆ ರೀತಿ ಮಾಡಬೇಡಿ. ಮಾನ್ಯ ಸಭಾನಾಯಕರು ಸಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದನ್ನೇ ಹೇಳಿದ್ದಾರೆ. ಇದು ಅಮೂಲ್ಯವಾದ ಭೂಮಿ. ಇದರ ಅವಶ್ಯಕತೆ ನಾಡಿನ ವೈದ್ಯಕೀಯ ಲೋಕಕ್ಕೆ ಜಾಸ್ತಿ ಇದೆ. ರಾಜಭವನದ ಎದುರುಗಡೆ ಮೂಲೆಯಲ್ಲಿ Dr.Raja Ramanna Complex ನಲ್ಲಿ ಒಂದು institution ಇದೆ. ಒಂದು ಸಣ್ಣ ಜಾಗದಲ್ಲಿ ವೈದ್ಯಕೀಯ ಲೋಕ ನಡೆಯುತ್ತಿದೆ. ಇದು ತುಂಬಾ ಅವಶ್ಯಕತೆ ಇದೆ. ಸಾಂವಿಧಾನಿಕ ಕ್ಲಬ್‌ಗೆ ಎಷ್ಟೊಂದು ಟೀಕೆಗಳು ಬಂದಿವೆ. ನನ್ನ ಸನ್ನಿವೃತ್ತರು ತವರು ಮನೆಯಲ್ಲಿ ಕುಳಿತಕೊಂಡಿದ್ದಾರೆ. ನಾವು ಪತ್ರಕರ್ತರ ಹತ್ತಿರ ಜಗಳ ಮಾಡುತ್ತೇವೆ. ನಮಗೂ ಒಂದು ಸಾಂವಿಧಾನಿಕ ಕ್ಲಬ್ ಬೇಕು, ಇದನ್ನು ಬಿಡಿ. ತಾವೇಕೆ ಇದರ ಬೆನ್ನೆತ್ತುತ್ತೀರಿ ಎಂದು ಹೇಳುತ್ತೇವೆ. ನಾವು ಒಂದು ಸಾಂವಿಧಾನಿಕ ಕ್ಲಬ್ ಮಾಡಿಕೊಳ್ಳುವುದಕ್ಕೆ ಒಂದು ಜಾಗ ಇಲ್ಲ. ನಾವು ಎಷ್ಟು ಅನುಭವಿಸುತ್ತಿದ್ದೇವೆ. ಇದು ಅಮೂಲ್ಯವಾದ ಜಾಗ. ಇಂತಹ ಜಾಗ ಎಲ್ಲೂ ಸಿಗುವುದಿಲ್ಲ. Greenery ಮತ್ತು 'Experience Bengaluru Project' ಮಾಡುವುದಕ್ಕೆ ಬೇಕಾದಷ್ಟು ಜಾಗ ಇದೆ. ಆದ್ದರಿಂದ, ಇದನ್ನು ಬೇರೆ ಕಡೆ ಮಾಡಲಿ. ನಮ್ಮ ಸರ್ಕಾರ ಸದ್ಭಾವನೆಯನ್ನು ಹೊಂದಿದೆ. ಸರ್ಕಾರ ಒಳ್ಳೆಯ ಉದ್ದೇಶಗಳನ್ನು ಹೊಂದಿದೆ. ಸನ್ಮಾನ್ಯ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂತಹ ವಿಚಾರಗಳನ್ನು ಮತ್ತು ಸದನದ ಭಾವನೆಗಳನ್ನು ತಿಳಿಯಬೇಕು. ಹಾಗೆಯೇ, ತಾವೆಲ್ಲಾ ಮಾತನಾಡಿದರೆ ಖಂಡಿತವಾಗಿಯೂ ಅವರು ಒಪ್ಪುತ್ತಾರೆ. ಈ ಭೂಮಿಯನ್ನು AIIMS ನಂತಹ ಒಂದು ಸಂಸ್ಥೆ ಮಾಡುವುದಕ್ಕೆ ನಿಯೋಗ ಮಾಡಿ, ಮೈಸೂರು ಲ್ಯಾಂಪ್‌ನ ಹೆಸರಿಗೆ ಒಂದು ಕ್ರೆಡಿಟ್ ಅನ್ನು ಕೊಡಬೇಕು. ಆ ಭೂಮಿ ಅದರದೇ ಎಂದು ಕ್ರೆಡಿಟ್ ಅನ್ನು ಕೊಟ್ಟರೆ ರಾಜ್ಯಕ್ಕೆ, ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎನ್ನುವ ಒಂದು ಕಾಳಜಿಯನ್ನು ವ್ಯಕ್ತಪಡಿಸಿ, ನನ್ನ ನೆರವಿಗೆ ಬಂದ ತಮಗೂ ವಂದಿಸಿ, ಧನ್ಯವಾದಗಳನ್ನು ತಿಳಿಸುತ್ತೇನೆ.

ಶ್ರೀ ಮುರುಗೇಶ್ ಆರ್. ನಿರಾಣಿ (ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು):- ಮಾನ್ಯ ಸಭಾಪತಿಯವರೇ, ಇಲ್ಲಿಯವರೆಗೆ ಚರ್ಚೆಯಾಗಿರುವಂತಹದರಲ್ಲಿ ಮಾನ್ಯ ಕೆ.ಟಿ.ಶ್ರೀಕಂಠೇಗೌಡರವರು, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು, ಮಾನ್ಯ ಎಸ್.ಎಲ್.ಭೋಜೇಗೌಡರವರು ಇವರೆಲ್ಲಾ ವಕೀಲರು ಹೆಚ್ಚು practice ಮಾಡಿರುವಂತಹವರು ಮತ್ತು ಬಹಳ ವಿಷಯಗಳನ್ನು ನಿಜನೇ ಎಂದು ಮಾತನಾಡುವಂತಹ ಬುದ್ಧಿಶಕ್ತಿ ಇರುವಂತಹವರು. ನಾನು ಒಂದು ಸಣ್ಣ ಹಳ್ಳಿಯಲ್ಲಿ ಸರ್ಕಾರಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಾಲೆಯಲ್ಲಿ ಕಲತಿರುವಂತಹವನು. ತಾವೆಲ್ಲಾ ಬೆಂಗಳೂರಿನಲ್ಲಿಯೇ ಕಲತಿರುತ್ತೀರಿ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಲತಿರುವಂತಹವರು. ನಾನು 25 ವರ್ಷಗಳಿಂದ ತಮ್ಮ ಮನೆ ಪಕ್ಕದಲ್ಲಿಯೇ ಇರುವಂತಹವನು. ದಿನನಿತ್ಯ ತಮ್ಮ ಮನೆ ಮುಂದೆಯೇ ಅಡ್ಡಾಡುವಂತಹದ್ದು. ನಾನು ಮೈಸೂರು ಲ್ಯಾಂಪ್ಸ್ ದಾಟಿಯೇ ಬರುವುದು. ನನಗೂ ಬಹಳ ಭಾವನಾತ್ಮಕ ಸಂಬಂಧ ಇದೆ. ತಮಗೆ ಕರ್ನಾಟಕದ ಆಸ್ತಿ, ಸರ್ಕಾರಿ ಆಸ್ತಿಯನ್ನು ಉಳಿಸಬೇಕೆಂಬ ಕಳಕಳ ಇದೆ. ಅದರಷ್ಟೇ ಕಳಕಳ ನನಗೂ ಇದೆ. ನಾನು ಕೂಡ ಇದೇ ರಾಜ್ಯದಲ್ಲಿ ಇರುವಂತಹವನು. ಇದನ್ನು ಹಠಮಾಡಿ ಮಾಡಲೇ ಬೇಕು. ಇದನ್ನು ಯಾವುದೇ ರೀತಿಯಿಂದ ಮುಂದುವರೆಸಬೇಕೆಂದಿಲ್ಲ. ನಾನು ಹೇಳುತ್ತಿರುವುದಿಷ್ಟೇ. ಈ ಟ್ರಸ್ಟ್‌ನಲ್ಲಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ 7 ಜನ ಹಿರಿಯ ಐ.ಎ.ಎಸ್., ಆಫೀಸರ್‌ಗಳು ಇದ್ದಾರೆ. ಬೋರ್ಡ್‌ನಲ್ಲಿ ಖಾಯಂಯಾಗಿರುವಂತಹವರು. ಇದಕ್ಕೆ ಚೀಫ್ ಸೆಕ್ರೆಟರಿಯವರು ಪರ್ಮನೆಂಟ್ ಆಗಿ ಅಧ್ಯಕ್ಷರಾಗಿರುತ್ತಾರೆ. ಈ ಟ್ರಸ್ಟ್ ಅನ್ನು ಏನೋ ಕಲ್ಪನೆ ಇಟ್ಟುಕೊಂಡು ಮಾಡುತ್ತಿದ್ದೇವೆ. Experience Bengaluru Project ಇರಬಹುದು, ಈ ರಾಜ್ಯದ ಆಹಾರ ಪದ್ಧತಿ ಇರಬಹುದು, ಇಡೀ ರಾಜ್ಯದ ಇತಿಹಾಸವನ್ನು ನೋಡದೇ ಇರುವಂತಹ ಜನರು ನಮ್ಮ ಕರ್ನಾಟಕದಲ್ಲಿ ಇದ್ದಾರೆ. ಬೇರೆ ಬೇರೆ ಮುಂದುವರೆದ ದೇಶದಲ್ಲಿ ಯಾವ ರೀತಿ ಮಾಡಿದ್ದಾರೆ. ಅದು ಒಂದೇ ಜಾಗದಲ್ಲಿ ಸಿಗಬೇಕೆಂಬ ಇಚ್ಛೆ ಮಾಡುತ್ತಿರುವಂತಹದ್ದು, ಇಡೀ Master Plan ಮಾಡಿದಾಗ ಚೈನಾ, ಸೌತ್ ಕೊರಿಯಾ, ಜಪಾನ್‌ನಲ್ಲಿ ಇನ್ನು ಬೇರೆ ಬೇರೆ ದೇಶಗಳಿಗೆ ಹೋದಾಗ ನೋಡಿದ್ದೇವೆ. With scale ಒಂದೇ ಮ್ಯಾಪ್‌ನಲ್ಲಿ ಸಿಗುತ್ತದೆ. ನಾವು ಮ್ಯಾಪ್‌ನಲ್ಲಿ ನೋಡಿದರೆ ವೈಟ್‌ಫೀಲ್ಡ್, ಮಲ್ಲೇಶ್ವರಂ, ರಾಜಾಜಿನಗರದಲ್ಲಿ ಇದೆ. ಈ ಪಕ್ಕದಲ್ಲಿರುವಂತಹ ಯಾವ ಬಲ್ಟಿಂಗ್ ಯಾವ ರೀತಿ ಇದೆ ಎನ್ನುವುದನ್ನು ನಾವು ಒಂದೇ room ನಲ್ಲಿ ನಿಂತುಕೊಂಡು ನೋಡಬಹುದು. ಬಿ.ಬಿ.ಎಂ.ಪಿ.,ಯವರು ಫ್ಲಾನ್ ಅನ್ನು ಅಪ್ರೂವ್ ಮಾಡಿ ಕೊಡುತ್ತಾರೆ, ಅವರು with scale ಕೊಡುವಂತಹದ್ದು ಇರುತ್ತದೆ. ಬೇರೆ ಬೇರೆ ಜಿಲ್ಲೆಗಳಿಂದ ಮಕ್ಕಳು ಬಂದು ನೋಡಿದರೆ ಇಡೀ ಬೆಂಗಳೂರಿನ ಕಲ್ಪನೆ ಆಗುತ್ತದೆ ಎಂದು ನನಗನಿಸುತ್ತದೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಉತ್ತರವನ್ನು ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಇದೆಲ್ಲಾ ಮಾಡುವಂತಹದರ ಸಲುವಾಗಿ ಇದನ್ನು ಮಾಡಬೇಕೆಂದಿತ್ತು. ನಾನು ಇದರಲ್ಲಿ ಉತ್ತರ ಹೇಳುತ್ತಿರುವುದಿಷ್ಟೆ. ಈ ಅಧಿವೇಶನ ಈ ತಿಂಗಳ ಕೊನೆಯವರೆಗೆ ನಡೆಯುತ್ತದೆ. ಅದರಲ್ಲಿ ನಾನು ಒಬ್ಬನೇ ತೀರ್ಮಾನ ತೆಗೆದುಕೊಳ್ಳುವಂತಹದಲ್ಲ. ನಾನು ಮಂತ್ರಿಯಾಗುವುದಕ್ಕಿಂತ ಪೂರ್ವದಲ್ಲೆಯೇ ಈ ಟ್ರಸ್ಟ್ ಆಗಿರುವಂತಹದ್ದು ಮತ್ತು ಕಲ್ಪನೆ ಬಂದಿರುವಂತಹದ್ದು, ತಮ್ಮ ಭಾವನೆಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮತ್ತು ಚೀಪ್ ಸೆಕ್ರೆಟರಿಯವರ ಗಮನಕ್ಕೆ ತರುತ್ತೇನೆ. ಅದರಲ್ಲಿ 3-4 ಜನರನ್ನು ಕರೆಯುತ್ತೇನೆ. ತಾವು ಅರ್ಧ ಗಂಟೆ ಸಮಯ ತೆಗೆದುಕೊಂಡು ಅವರ ಜೊತೆಗೆ ಸಾಧಕ-ಬಾಧಕಗಳನ್ನು ಚರ್ಚೆ ಮಾಡಿ, ತಾವೆಲ್ಲರೂ ಕೂಡಿ ಈ ಸದನದಲ್ಲಿ ಏನು ಹೇಳುತ್ತೀರಿ. ಅದಕ್ಕೆ ನಾನು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬದ್ಧನಾಗಿದ್ದೇನೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತೇನೆ.

ಶ್ರೀ ಕೆ.ಐ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಸಭಾಪತಿಯವರು:- ಮಾನ್ಯ ಕೆ.ಐ.ಶ್ರೀಕಂಠೇಗೌಡರವರೇ, ಮಾನ್ಯ ಸಚಿವರು ಉತ್ತರವನ್ನು ಹೇಳಿದ್ದಾರೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಹೇಳಿದ್ದಾರೆ ಸರಿ.

ಸಭಾಪತಿಯವರು:- ಇವತ್ತಿನ ಸಭೆಯನ್ನು ನಾಳೆ ಬೆಳಿಗ್ಗೆ 11.00 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

(ಸದನವು ಸಂಜೆ 7 ಗಂಟೆ 15 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ದಿನಾಂಕ: 9ನೇ ಮಾರ್ಚ್ ಮಾಹೆ 2022ರ ಬುಧವಾರದಂದು ಬೆಳಿಗ್ಗೆ 11.00 ಗಂಟೆಗೆ ಸೇರಲು ನಿಶ್ಚಯಿಸಿತು)

<><><>